CANARESE

HYMN-BOOK

TENTH EDITION

ದೇವರ ಸ್ತೋತ್ರಕ್ಕಾಗಿ

ದೇವಾಲಯಗಳಲ್ಲಿಯೂ ಮನೆಗಳಲ್ಲಿಯೂ

ಭಕ್ತರು ಹಾಡ ತಕ್ಕ

ಗೀತಗಳು

MANGALORE

BASEL MISSION BOOK AND TRACT DEPOSITORY

1905

PRINTED AT THE BASEL MISSION PRESS, MANGALORE.

PREFACE

TO THE SEVENTH EDITION (1885).

In offering to the Canarese-speaking Christian Churches in South- and North-Canara, South-Mahratta, Coorg and on the Nilgiris a new edition of our *Canarese Hymn-Book,* it appears advisable to do so with a few words of introduction to the public.

The time-honoured *Canarese Hymn-Book,* first published in 1845, and thoroughly revised and enlarged in 1855 and 1867, has been in use in our churches for a number of years. It contained 168 hymns, mostly composed by our old missionaries MESSRS. H. MÖGLING, G. WEIGLE, J. LAYER, F. METZ and others.

In 1879 another collection, chiefly of recent composition, appeared, entitled *New Canarese Hymns,* and containing some 150 hymns. Subsequently some additional hymns were published in the Canarese monthly *Kreistasabhâpatra.* Many of the new hymns were very favourably received, and the desire was expressed that a selection of these might be embodied in a new edition of the Canarese Hymn-Book.

The present revised and enlarged edition comprises 270 hymns in two parts, the first containing the old hymns and the second a selection of the new ones. This arrangement was made for two reasons:

1st. It was desirable to give the new hymns a time of probation previous to their being regularly incorporated with the old ones.

2ndly. To avoid, as far as possible, any confusion to owners of the old edition, which might have arisen consequent on a renumbering of the hymns.

With regard to the first part of the Hymn-Book, containing the old hymns, only a few changes were made, namely:

1. Three hymns of the former edition, being duplicates, have been omitted and three new ones inserted instead, viz. Nos. 48, 64, 71.

2. The text of the hymns has also been corrected in many instances and, as we hope, made more intelligible. Some of the corrections made are mere restitutions of the text of the edition of 1855.

May the new edition of the Canarese Hymn-Book, by the grace of the Lord, prove a blessing to all those singing or reading the hymns at their homes, in churches and schools, and may it serve more and more to realize among us that which is written in Col. III. 16, namely:

"Let the word of Christ dwell in you richly in all wisdom; teaching and admonishing one another in psalms and hymns and spiritual songs, singing with grace in your hearts to the Lord!"

TENTH EDITION.
1905.

The tunes indicated at the head of each hymn refer to the *Mangalore Tune-Book,* 2nd revised and enlarged edition, 1905.

The few—chiefly grammatical and phonetical—alterations made in this edition here and there were considered absolutely necessary for making some passages easier understood.

"ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಕಲ ಜ್ಞಾನದಿಂದ ಐಶ್ವರ್ಯವಾಗಿ ವಾಸ ಮಾಡಲಿ; ಒಬ್ಬರಿಗೊಬ್ಬರು ಬೋಧಿಸುತ್ತಾ, ಬುದ್ಧಿ ಹೇಳುತ್ತಾ, ಕೀರ್ತನೆಗಳಿಂದಲೂ ಗೀತಗಳಿಂದಲೂ ಆತ್ಮಭಾವವಾದ ಹಾಡುಗಳಿಂದಲೂ ನಿಮ್ಮ ಹೃದಯದೊಳಗೆ ಕರ್ತನಿಗೆ ಇಂಪಾಗಿ ಹಾಡಿರಿ!" ಕೊಲೊ. ೩, ೧೬.

ಗೀತಗಳ ಸೂಚನೆ.

ಮೊದಲನೇ ಭಾಗ.

ಹಳೇ ಗೀತಗಳು.

I. ದೇವರ ಆರಾಧನೆ.

೧.

Gott ist gegenwärtig. 178.

೧. ದೇವರೆಮ್ಮ ಹತ್ರ!
ಆತಗೆದುರಾಗಿ
ಪ್ರಾರ್ಥಿಸೋಣ ಭೀತಿಯಾಗಿ.
ಹೌದು, ದೇವರಿಲ್ಲಿ!
ಆತಗಡ್ಡ ಬಿದ್ದು,
ಧ್ಯಾನಿಸೋಣ, ಸುಮ್ಮನಿದ್ದು.
ಭಕ್ತರೆ,
ಆತಗೆ
ಹೃದವನ್ನು ತರ್ರಿ;
ಸೇವೆ ಮಾಡ ಬರ್ರಿ!

೨. ನಿಂಗೆ ದೂತಸೈನ್ಯ
ಪರಲೋಕದಲ್ಲಿ
ನಿತ್ಯ ಹಗಲಿರುಳಲ್ಲಿ,
"ಶುದ್ಧ, ಪರಿಶುದ್ಧ
ಕರ್ತ!" ಎಂತ ಹಾಡಿ,
ಬೊಗ್ಗುತಾರೆ, ಸ್ತೋತ್ರ ಮಾಡಿ.
ಇಲ್ಲಿಯು
ಲಾಲಿಸು
ನಮ್ಮ ದೀನ ಸ್ತೋತ್ರ;
ಇಕ್ಕು ನಿನ್ನ ಶ್ರೋತ್ರ!

೩. ನಮಗಿನ್ನು ಬೇಡ
ಈ ಪ್ರಪಂಚಲಯ;
ಸಾಕು, ಕರ್ತ, ನಿನ್ನ ದಯ!
ನಿನ್ನ ವಶರಾಗಿ,
ಪರಿಪೂರ್ಣ ಸೇವೆ
ಮಾಡ ಸಿದ್ಧರಾಗಿದ್ದೇವೆ.
ದೇವರೆ,
ನಿನಗೆ
ತಕ್ಕದೆಮ್ಮ ಧ್ಯಾನ,
ತಕ್ಕದೆಲ್ಲ ಮಾನ!

೪. ನನ್ನ ಹೃದದಲ್ಲಿ
ದಯದಿಂದ ಬಂದು,
ಪರಿಶುದ್ಧ ಜಲ ತಂದು,
ತೊಳೆ ಪಾಪಮಲ!
ಹೃದದಂಧಕಾರ
ಆಗಲಿನ್ನು ಪರಿಹಾರ!
ನಿನ್ನನು
ಎಂದಿಗು
ನಾವು ನೆನೆಯೋಣ,
ನಿತ್ಯ ಸೇವಿಸೋಣ!

೨.

Mel. Es ist gewisslich an der Zeit. 111.

೧. ದೇವ್ರೆಷ್ಟೊ ಪ್ರೀತಿ ಮಾಡಿದ
ಭೂಲೋಕಕೆಣೆ ಇಲ್ಲ!
ಕಂಡಾತ ದ್ರೋಹಜಾತಿಯ,
ಉಪೇಕ್ಷೆ ಮಾಡಲಿಲ್ಲ.
ಈ ಪ್ರೀತಿಯಂತವರಿತು
ದಯಾಬ್ಧಿನೆಲ ಕಾಣಲು
ಸಾಮರ್ಥ್ಯ ಯಾರಿಗುಂಟು?

೨. ಅಸಹ್ಯ ಪಾಪಮಲದಿ
ದೇವಾರಿಲೋಕ ಬಿತ್ತು;
ಆದಾಗ್ಯು ತಂದೆ ಒಲ್ಮೆಲಿ
ಕಟಾಕ್ಷಪೂರ್ತಿಯಿತ್ತು,
ವಿಮುಕ್ತಿ ಮಾಡುವದಕೆ
ಕೆಟ್ಟೋದ ಪಾಪಿಜಾತಿಗೆ
ಕುಮಾರನನ್ನು ಕೊಟ್ಟ.

೩.

Mel. Sollt' es gleich bisweilen scheinen. 33.

೧. ನನ್ನದೇವ, ಪ್ರಿಯ ತಂದೆ!
ಬಡ ಬಾಲ ನಾನು ಬಂದೆ.
ಕರ್ತ, ಆದಿವಸ್ತುವೆ!
ನಿನ್ನ ಮುಂದೆ ವಂದಿಪೆ.

೨. ದೂತಗಣ ಘನದಿಂದ
ಸ್ತೋತ್ರ ಮಾಡೊ ಕಡೆಯಿಂದ
ನೀನು ಕೃಪಾನೇತ್ರದಿ
ಧೂಳಿಯೆನ್ನ ನೋಡುತಿ.

೩. ದೇವಗೃಹ, ದಿವದ್ವಾರ
ಅವಿಶ್ವಾಸಿ ಕಾಣಲಾರ.
ನಿಂಗೆ ದೂರವಾದೆನ್ನೈ!
ಎಷ್ಟೊ ಭ್ರಾಂತಿಯಾಯಿತ್ತೈ!

೪. ಈ ಪ್ರಪಂಚದಾಶೆಯಿಂದ
ಕೆಟ್ಟು, ನಿನ್ನ ಐಕ್ಯದಿಂದ

ಅಗಲಿರಲಾರೆನು!
ನನ್ನ ಪ್ರಾಣ ರಕ್ಷಿಸು!

೫. ಬುದ್ಧಿ ಬಂತು ಕಡೆಯಲ್ಲಿ.
ನಿನ್ನ ಸನ್ನಿಧಾನದಲ್ಲಿ
ಸೇರಿ, ಪ್ರಿಯ ತಂದೆಯೆ,
ನಿತ್ಯಜೀವ ಹೊಂದಿದೆ.

೬. ಕೃಪೆಯಿಂದ ಕ್ಷಮೆಯನ್ನು,
ಕೃಪೆಯಿಂದ ಜೀವವನ್ನು
ಪಡಕೊಂಡೆ. ದೇವರೇ,
ನನ್ನ ಗತಿ ಕೃಪೆಯೇ!

೪.

Ein' feste Burg ist unser Gott.
172.

೧. ಯೆಹೋವನೇ ತಾತ್ಕಾಲಿಕ
ಸುಭದ್ರ ದುರ್ಗಸ್ಥಲ;
ಶತ್ರುಂಗಳನ್ನು ಜೈಸುವ
ಶ್ರೇಷ್ಠಾಸ್ತ್ರ, ನಿಜ ಬಲ!
ಹಳೇ ವೈರಿಯು
ಈಗ ಮುನಿದು,
ಮಹಾ ಶಕ್ತಿಯಿಂ,
ಕುಯುಕ್ತಿತಂತ್ರದಿಂ
ನಮ್ಮೆದುರಾಗಿದ್ಧಾನೆ.

೨. ನಮ್ಮಲ್ಲಿ ತ್ರಾಣವಿಲ್ಲವು,
ನಾಂ ಗೆಲ್ಲುವವರಲ್ಲ;
ಯೆಹೋವನಾಯ್ದ ಶೂರನು
ವಿಜಯ ಕೊಡ ಬಲ್ಲ.
ಅದಾರೆಂದರೆ,
ಯೇಸು ಕ್ರಿಸ್ತನೆ!
ಎಲ್ಲಾ ಸೃಷ್ಟಿಗು
ಸರ್ವೇಶನಾತನು;
ಮತ್ತೊಬ್ಬ ದೇವರಿಲ್ಲ!

೩. ಭೂ ದೆವ್ವ ತುಂಬಿದ್ದಾದರು
ನಮ್ಮನ್ನು ನುಂಗೊದಿಲ್ಲ.
ವಿಜಯಗತಿ ನಮ್ಮದು!
ನಮ್ಮಲ್ಲಿ ಭಯವಿಲ್ಲ.
ಈ ಲೋಕೇಶನು
ಸಿಟ್ಟು ಪಟ್ಟರು,
ಹ್ಯಾಗೂ ನಿಲ್ಲನು.
ಹಾ, "ತೀರಿಕಾಯಿತು!"
ಈ ಒಂದೆ ಮಾತು ಸಾಕು.

೪. ಯಾರಾರು ಬಂದು ಕೀಳ್ವರೆ

ಪವಿತ್ರ ವಾಕ್ಯವನ್ನು?
ದಿವ್ಯಾತ್ಮವಾಳಿಕೊಳ್ಳುತೆ
ಸದ್ಭಕ್ತಸಭೆಯನ್ನು.
ಹೆಣ್ಣೂ ಮಕ್ಕಳೂ
ಹೊನ್ನೂ ಹೆಸರೂ
ಎಲ್ಲಾ ಹೋಗಲಿ!
ನೀ, ವೈರಿ, ಸೋಲುವಿ.
ರಾಜ್ಯಾದಿ ನಮ್ಮ ಪಾಲು!

II. ಕರ್ತನಾದ ಯೇಸುವಿನ ಆರಾಧನೆ.

೫.

Mel. My Jesus, be Thou near me. 122.

೧. ಈ ಜೀವಕತ್ತಲಲ್ಲಿ
ನಮ್ಮನು,
ಓ ಕರ್ತ, ತೇಜ ಚಲ್ಲಿ,
ನಡಿಸು!
ಏನಿಹದಲ್ಲಿ?
ಕ್ಷೇಮವನಲ್ಲಿ
ಕೊಡಲು ಬಲ್ಲಿ.
ಅದೇ ಬೇಕು!

೨. ಈ ಲೋಕಕಡಲಲ್ಲಿ
ನಮ್ಮನು
ವಿಶ್ವಾಸದೋಣಿಯಲ್ಲಿ
ದಾಟಿಸು!
ಇಲ್ಲಿ ಪ್ರಯಾಸ;
ಅಲ್ಲಿಯ ವಾಸ
ನಿತ್ಯ ವಿಲಾಸ.
ಅದೇ ಬೇಕು!

೬.

Ich will dich lieben, meine Stärke. 87. 88.

೧. ಓ ಅತಿಪ್ರಿಯ ನಿಜ ತ್ರಾಣ,
ಓ ಅತಿಪ್ರಿಯ ಒಡವೆ!
ನಿಂಗೊಲಿಯುತ್ತದೆನ್ನ ಪ್ರಾಣ;
ನೀನೆನ್ನ ನಿತ್ಯ ಆಶೆಯೆ!
ಹೃದ್ ಭಿನ್ನವಾಗೊ ವರೆಗು
ನೀ ಜೀವಜ್ಯೋತಿಯು!

೨. ಓ ಅತಿಪ್ರಿಯ ಪ್ರಾಣ
ಸ್ಥಾನ,
ನೀ ಪರಮೋತ್ತಮಾಪ್ತನು!

ನಾ ಮಾಳ್ಪೆ ನಿನ್ನ ಮೈಮೆ ಧ್ಯಾನ,
ನೀ ಜೀವ ಕೊಡೊ ವರೆಗು.
ನೀ ಮದಲಿಂಗನೆನಗೆ,
ಓ ಕುರಿಮರಿಯೆ!

೩. ಅನಾದಿ ರಮಣೀಯ
ಕಾಂತಿ!
ನಾ ಮರ್ತ್ಯ ನಿನ್ನ ಸೇವೆಯ,
ನಿಂಗ್, ಇಷ್ಟ ಗತಿ, ಸತ್ಯ
ಶಾಂತಿ!
ನಾ ಪ್ರೀತಿ ಮಾಡದಕಟ,
ಇಷ್ಟೊತ್ತು ಸುಮ್ಮನಿದ್ದದು
ನಂಗೊಂದೆ ಚಿಂತೆಯು.

೪. ನಿನ್ನರ್ಸಲೀ ಜಗದ್ವಿಚಾರ
ಸಂಭ್ರಮ ಕೊಟ್ಟಿತೆನಗೆ;
ಕಣ್ಣಾಗ್ಗಣದಿಹದಂಧಕಾರ
ಬೆಳ್ಕಿಂತ ಅಲೆದಾಡಿದೆ.
ನಿನ್ನೊಲ್ಮೆಯಿಂದಲೀಗಲೇ
ನಾ ಕಂಡೆ ನಿನ್ನನೇ.

೫. ಓ ಮೈಮೆಯಾದ ಸತ್ಯಾ
ದಿತ್ಯ!
ನೀ ಮೂಡೆ, ದೃಷ್ಟಿ ಹೊಂದಿದೆ.
ಓ ಶಾಪಪರಿಹಾರಿ! ನಿತ್ಯ
ಆನಂದವಿತ್ತಿ ನನಗೆ.

ನಿನ್ನಾಶೀರ್ವಾದ ರೋಗಿಗೆ
ಆರೋಗ್ಯ ಕೊಟ್ಟದೆ!

೬. ನನ್ನಡಿ ಲೋಕಯಾತ್ರೆ
ಯಲ್ಲಿ
ಜಾರ್ಯಾಡದಂತೆ ಕಾಯ್ವುದು!
ನೀನಾದುಕೊಂಡ ಮಾರ್ಗದಲ್ಲಿ
ಕೈ ಹಿಡಿದೆನ್ನ ನಡಿಸು!
ನನ್ನಾತ್ಮ ತುಂಬು ಸರ್ವಥಾ,
ಓ ಸ್ವರ್ಗಭಾಸ್ಕರಾ!

೭. ಕಣ್ಣೀಲಿ ಹುಟ್ಟಿತಶ್ರುಧಾರೆ,
ಎದೇಲಿ ಶುದ್ಧ ಮೋಹವು;
ನಾ ನಿನಗೆದುರಾಡಲಾರೆ;
ಆಸಕ್ತ ದಾಸನಾದೆನು.
ನನ್ನಾತ್ಮ, ಬುದ್ಧಿ, ಮನಸು
ನಿಂಗೊಳಗಾದವು.

೮. ಎನ್ ಮುಡಿಯೇ!
ಅಘೋರ ಕಷ್ಟ
ಬಂದಾಗ್ಯು, ಪ್ರೀತಿ ಕುಂದದು.
ನಿನ್ನಾಳು ನಾನು! ಪ್ರಾಣನಷ್ಟ
ನಂಗೇನು? ಕರ್ತ, ಸಲಹು!
ಹೃದ್ ಭಿನ್ನವಾಗೊ ವರೆಗು
ನೀ ಜೀವಜ್ಯೋತಿಯು!

೭.

Herr Jesu, Gnadensonne. 104.

೧. ಓ ನೀತಿಸೂರ್ಯನಾದ
ಸಜ್ಜೀವಬೆಳಕೆ!
ಕಟಾಕ್ಷಪೂರ್ತಿಯಾದ
ಓ ಕರ್ತ ಯೇಸುವೆ!
ಕೊಡಯ್ಯ ಜೀವವನ್ನು,
ಸುಜ್ಞಾನಬೆಳಕನ್ನು
ಕೆಟ್ಟೋದ ಪಾಪಿಗೆ!

೨. ನನ್ನಘರಾಶಿಯನ್ನು
ನೀ ಮನ್ನಿಸೆನಗೆ;
ಬಿಟ್ಟಿಲ್ಲ ಕೋಪವನ್ನು,
ಬಾ, ಬಾ ಸಹಾಯಕೆ!
ನೀ ಕೊಟ್ಟ ಸಮಾಧಾನ
ನನ್ನಾತ್ಮದನ್ನಪಾನ.
ಆಲೈಸೊ, ಕರ್ತನೆ!

೩. ನನ್ನಾತ್ಮದೊಳಗಿಂದ
ನೀ ದುಷ್ಟ ಗುಣವ
ಕಿತ್ತಾಕಿ, ಇಂದಿನಿಂದ
ನಾ ನಿನ್ನ ಪರಮ
ಸುಭಕ್ತಿಯನ್ನು ಮಾಡ,
ನಿನ್ನನ್ನು ಕೊಂಡು ಆಡ
ಕೊಡಭಿಲಾಷೆಯ!

೪. ಆತ್ಮಾಪ್ತ, ಜ್ಞಾನವನ್ನ
ಹೆಚ್ಚಾಗಿ ಕಳುಹು!
ಸದ್ವಾಕ್ಯದಿಂದ ನನ್ನ
ಪೂರಾಗಿ ವ್ಯಾಪಿಸು!
ವಿಶ್ವಾಸದೈಕ್ಯದಲ್ಲಿ,
ಸಹೋದ್ರಪ್ರೀತಿಯಲ್ಲಿ
ಸಂವರ್ಧಿಸೆನ್ನನು!

೫. ನಾ, ನಿನ್ನ ವಶವಾಗಿ,
ದುರಾಶೆ ತ್ಯಜಿಸಿ,
ಪಾಪಕ್ಕೆ ಮೃತನಾಗಿ,
ನಿನ್ನಲ್ಲಿ ಬಾಳಲಿ!
ನಿನ್ನೈಕ್ಯವೆನ್ನ ಗುರಿ!
ನಾ ತಾಳ್ವೆ ಕ್ರೂಜೆಯುರಿ
ನೀ ಕೊಟ್ಟ ಬಲದಿ.

೬. ನಾನಾಗದಂತೆ ಭ್ರಷ್ಟ,
ನನ್ನನ್ನು ದೃಷ್ಟಿಸು;
ಓ ಕರ್ತ, ಆತ್ಮನಷ್ಟ
ನಾ ಪಡ ಬಾರದು!
ನಿನ್ನಾಜ್ಞೆಯರ್ಥವನ್ನು
ಪೂರೈಸ ಶಕ್ತಿಯನ್ನು
ಕೊಟ್ಟೆನ್ನ ಸಲಹು!

೮.

Wir sind ein Eigentum des Lamms. 42.

೧. ಓ ಪ್ರಿಯ ಕರ್ತ, ನಿನಗೆ
ಸ್ವಕೀಯ ಜನವಾಗಿದ್ದೇವೆ.
ನಿನ್ನರಿತವ ನಿನ್ನ ಸೇವೆ
ಸಂತೋಷ — ಸಂತೋಷ —
ಸಂತೋಷದಿಂದ ಮಾಡನೆ?

೨. ಓ ರಾಜ, ನನ್ನ ಹೃದಕೆ
ನಿನ್ನಂತೆ ಯಜಮಾನನೆಲ್ಲಿ?
ನೀ ಶ್ರಮ ತಾಳಿ, ರಕ್ತ ಚೆಲ್ಲಿ,
ವಿಮುಕ್ತಿ—ವಿಮುಕ್ತಿ—
ವಿಮುಕ್ತಿ ಗೈದಿ ನನಗೆ.

೩. ವಿಸ್ತಾರ ಮಾರ್ಗವಾರಿಸಿ
ಅನೇಕರಳಿಥೋಗುವಲ್ಲಿ,
ನಾನಾಯ್ದ ಸಣ್ಣ ದಾರಿಯಲ್ಲಿ
ಸಜ್ಜೀವ — ಸಜ್ಜೀವ —
ಸಜ್ಜೀವ ನನ್ನದಾಗಲಿ!

೪. ತಕ್ಕೊಳ್ಳು ನನ್ನ, ಕರ್ತನೆ!
ನಾ ಬಲಹೀನ, ನೀನು ಶಕ್ತ;
ನೀನಿದ್ದ ಮೇಲೆ, ಬಡ ಭಕ್ತ
ಸೇರೋನು — ಸೇರೋನು —
ಸೇರೋನು ನಿತ್ಯ ಸೌಖ್ಯಕೆ.

೯.

Christi Blut und Gerechtigkeit. 37.

೧. ಓ ಯೇಸು, ನಿನ್ನ ನೀತಿಯೆ
ನನ್ನಲಂಕಾರವಸ್ತ್ರವು;
ಜಗತ್ತು ಸುಟ್ಟು ಹೋದರೆ,
ಅದನ್ನು ಹೊದ್ದು ನಿಲ್ವೆನು.

೨. ನಾ ಗೋರಿಯಿಂದ ಹೊರಟು,
ಸ್ವಪಟ್ಟಣಕೇರಿ ಹೋಗಲು,
ಕ್ರಿಸ್ತ್ಯೇಸು ನನಗಾಗಿಯು
ಸತ್ತೆದ್ದನೆಂತ ನಾಚೆನು.

೩. ಆ ದಿನದಲ್ಲಿ ನನಗೆ
ಯಾರೂ ವಿರೋಧ ನಿಲ್ಲರು;
ಕ್ರಿಸ್ತ್ಯೇಸುರಕ್ತದಿಂದಲೆ
ದುಷ್ಕರ್ಮ, ಭಯ ಹೋದವು.

೪. ಓ ಜೀವವಿಲ್ಲದವರೇ,
ಈ ವಾಕ್ಯ ಕೇಳ ತಕ್ಕದು—
"ಕ್ರಿಸ್ತ್ಯೇಸುರಕ್ತನೀತಿಯೇ
ನಿಮ್ಮಲಂಕಾರವಸ್ತ್ರವು!"

೧೦.

Ach, mein Herr Jesu, dein Nahesein. 95.

೧. ಓ ಯೇಸು, ನಿನ್ನ ಸಮೀಪವು
ಸುಶಾಂತಿ ಮನಕೆ ಸಿಕ್ಕೊದು;
ರಮ್ಯವಾದ ನಿನ್ನ ಕಟಾಕ್ಷ ದೃಷ್ಟಿ
ಸಂತೋಷಪೂರಿತ ಪ್ರಿಯ ವೃಷ್ಟಿ
ದೇಹಾತ್ಮಕೆ.

೨. ನಿನ್ನೆಳೆ ನಗೆಯ ಮೋರೆಯು
ಈಗೆಮ್ಮ ಕಣ್ಣಿಗೆ ಕಾಣದು;
ಆತ್ಮದಲ್ಲಿ ನಿನ್ನ ಅನಂತ ಪ್ರೀತಿ
ನಮ್ಮನ್ನು ಹರಸುವಂಥ ರೀತಿ
ಪ್ರತ್ಯಕ್ಷವು.

೩. ನಿನ್ನಲ್ಲಿ ಹಗಲು ಇರುಳು
ಸಂಯುಕ್ತ ಜನರು ಮುಕ್ತರು,
ಓ ದಯಾಳು, ಕರುಣೆ ತುಂಬಿದಂಥ,
ಸಮಸ್ತ ಪಾಪವ ಮನ್ನಿಪಂಥ
ಆತ್ಮಾಪ್ತನೇ!

೪. ನಿನ್ನಿಂದ ದುಃಖದ ಹರವು;
ನಿನ್ನೊರ್ತು ಸುಖವು ಕಾಣದು.
ನಿನ್ನ ಪ್ರೀತಿಧ್ಯಾನವು ಪೂರ್ಣವಾಗಿ
ನಮ್ಮಲ್ಲಿ ವಾಸಿಸುತಿರಲಾಗಿ,
ತೃಪ್ತ್ಯಾಯಿತು.

೫. ನಿನ್ನಿಂದ ಸುಖದ ದಾನವು
ಈ ಬಡ ಪಾಪಿಗೆ ಬಂದುದು;
ನಿನ್ನಪ್ರೀತಿ ಕಂಡು, ನಿರಂತವಾಗಿ
ನಿನ್ನನ್ನು ಹರುಷಧ್ವನಿಯಾಗಿ
ಕೊಂಡಾಡುವೆ.

೧೧.

Hab' ich recht und wahr vernommen. 140.

೧. ಕಂಡು ಒಪ್ಪ ಬಾಲರನ್ನು,—
"ಅಡ್ಡ ಕಟ್ಟದೆ,
ಬರಲೀಸಿ ಮಕ್ಕಳನ್ನು!"
ಎಂತ, ಕೂಡಲೆ
ಯೇಸು, ದಯೆಯ
ಮಾಡಿ, ಮಕ್ಕಳ
ಅಪ್ಪಿಕೊಂಡು, ಆಶೀರ್ವಾದ
ಕೊಟ್ಟನುತ್ತಮ ಪ್ರಸಾದ!

೨. ನಾನು ಸಹ ಮಗುವಲ್ಲ?
ಬಂದೆ, ಯೇಸುವೇ!
ಆಗ ವರ ಕೊಟ್ಟೆಯಲ್ಲ?
ಈಗ ಕೊಡಿಯೇ?
ನಿನ್ನ ಪಾದಕೆ
ಬಿದ್ದೆ, ಯೇಸುವೇ!
ಮುಕ್ತನಾದೆ ಯೇಸುವಲ್ಲಿ,
ಮುಕ್ತನಿಹಪರದಲ್ಲಿ!

೧೨.

Mel. Wachet auf, ruft uns die Stimme. 195.

೧. ಕರ್ತನು ಮನುಷ್ಯನಾಗಿ
ಈ ಭೂಮಿಯಲ್ಲಿ ಹುಟ್ಟಲಾಗಿ,
ದೂತೌಜಸೇನೆ ಹಾಡಿತು.
ಸತ್ತ ಮೇಲೆ ಜಯಗೊಂಡು,
ಸಿಂಹಾಸನಕ್ಕೆ ಏರಿಕೊಂಡು,
ಸರ್ವಾಧಿಕಾರಿ ಕೂತನು.
ಓ ಜೀವದರಸಾ,
ಅಲ್ಲಿಂದ ಬೇಗ ಬಾ!
ಹೌದು, ಹೌದು,
ಮಹೋನ್ನತಾ,
ನಿನ್ ಹತ್ತರಾ
ನಮ್ಮನ್ನು ಕರಕೊಳ್ಳ ಬಾ!

೨. ನಿನ್ನನ್ನಿನ್ನು ಮಂದವಾಗಿ
ವಾಕ್ಕನ್ನಡೀಲಿ ಒಗಟಾಗಿ
ವಿಶ್ವಾಸವೀಗ ನೋಡುತೆ;
ಇನ್ನು ಮೇಲೆ ಎದುರಾಗಿ
ನಿನ್ನನ್ನು ದೃಷ್ಟಿಸೋದಕಾಗಿ
ಹೃದ್ ಅಭಿಲಾಷಿಸುತ್ತದೆ.
ಪವಿತ್ರ ಆತ್ಮವೂ
ಮೇಲಾದ ಸಭೆಯೂ—
ಯೇಸು, ಕರ್ತ,
ಬಾ! ಎನ್ನಲು,
ನಾವಿಲ್ಲಿಯು—
ಬಾ, ಯೇಸು! ಎಂತ ಹಾಡೊದು.

೧೩.

Mel: Wo ist Jesus, mein Verlangen. 28.

೧. ಕ್ರಿಸ್ತ, ನಿನ್ನ ಭಕ್ತರನ್ನು
ಪ್ರೀತಿಯಿಂದ ಆಳಿಕೋ!
ಪ್ರೀತಿಯಲ್ಲಿ ಸಭೆಯನ್ನು
ಪೂರ್ಣ ದೃಢ ಪಡಿಸೋ!

೨. ನಿನ್ನ ಪ್ರೀತಿ ಸಭ್ಯರನ್ನು
ಇಡಲೈಕ್ಯದೊಳಗೆ!

ಸುಡಲಹಂಕಾರವನ್ನು
ನಿನ್ನ ಪ್ರೀತಿಬಲವೆ!

೩. ನೀನೆ ಪ್ರೀತಿ; ಪ್ರೀತಿಯಿಂದ
ತುಂಬಲೆಲ್ಲ ಪ್ರಜೆಯು!
ಭಕ್ತಹೃದಪೀಠದಿಂದ
ಪ್ರೀತಿಯಗ್ನಿ ಏಳಿಸು!

೪. ನಮ್ಮ ಸಭೆ ಒಂದೆ ವಂಶ;
ನಿನ್ನ ವಂಶ, ಯೇಸುವೆ!
ಒಂದೆ ರಕ್ತ, ಒಂದೆ ಮಾಂಸ,
ಒಂದೆ ಜೀವ ನಮಗೆ.

೫. ಪ್ರೀತಿಯಿಂದ ನಿನ್ನಪ್ರಾಣ
ಕ್ರೂಜೆಯಲ್ಲಿ ಅರ್ಪಿಸಿ,
ನೀನೆ ಹೋಗಿ, ವಾಸಸ್ಥಾನ
ನಮಗುಂಟು ಮಾಡಿದಿ.

೬. ದಿವ್ಯ ಪ್ರೀತಿ, ಸಭೆಯಲ್ಲಿ
ವಾಸ ಮಾಡು ನಿತ್ಯಕು!
ನಿನ್ನ ಪರರಾಜ್ಯದಲ್ಲಿ
ನಮ್ಮನೆಲ್ಲ ಸೇರಿಸು!

೧೪.

Ich bete an die Macht der Liebe.

94.

೧. ಕ್ರಿಸ್ತೇಸುವಲ್ಲಿ ಕಾಣ
ಬಂದ
ಅಪಾರ ಪ್ರೀತಿ ಅರಿತು,
ಅರಿಷ್ಟಘೋಸ ಜೀವ ತಂದ
ಕಟಾಕ್ಷಕಡ್ಡ ಬೀಳ್ವೆವು.
ನಾವಿನ್ನು ನಮ್ಮ ಮರೆಯೋಣ,
ಪ್ರೇಮಾಬ್ಧಿಯಲ್ಲಿ ಮುಳುಗೋ
ಣ!

೨. ನಿನ್ನೊಲ್ಮೆ, ಯೇಸು, ರಕ್ಷಾ
ತ್ರಾಣ;
ನಿನ್ನಾಶೀರ್ವಾದ ಗತಿಯು.
ನೀನೆನ್ನ ಹೃದದಂತಃಪ್ರಾಣ;
ನೀನೆನ್ನ ನಿಜ ಮೋಕ್ಷವು.
ಓ ಪ್ರೀತಿ, ಅಪ್ಪಿಕೊಳ್ಳು ನನ್ನ,
ಆರೈಸಿಕೊಂಡು ಶಿಶುವನ್ನ!

೩. ನೀ ಮಾತ್ರ ಬೇಕು, ನೀನ
ಗತ್ಯ;
ನಾ ನಿನಗಾಗಿ ಬಾಳುವೆ.
ಪ್ರಪಂಚ ಪೂರ್ಣವಾಗ್ಯಸತ್ಯ;
ನನ್ನಾಶಾಬಂಧ ನಿನ್ನಲೆ!

ನಿನ್ನಲ್ಲಿ ಶಾಂತಿ, ಹೃತ್ಸಂತೋಷ;
ನಿನ್ನಲ್ಲಿ ಶ್ರೇಷ್ಠ ಆತ್ಮಪೋಷ.

೪. ಓ ಯೇಸು, ನಿನ್ನ ನಾಮವನ್ನು
ಕೊಂಡಾಡುತೇವೆ ಎಂದಿಗು!
ಓ ಪ್ರೀತಿಮೂಲ, ಪ್ರೀತಿಯನ್ನು
ನಮ್ಮೊಳು ನೀನು ಹುಟ್ಟಿಸು!
ನೀ ತೋರಿಸಿತ್ತ ದಾರಿಯಲ್ಲಿ
ಸೇರೇವು ಜೀವರಾಜ್ಯದಲ್ಲಿ.

೧೫.

Mit Jesu fang' ich an. 119.

೧. ಕ್ರಿಸ್ತ್ಯೇಸುವೊಡನೇ
ನಾ ಕಾರ್ಯ ತೊಡಗೋದು;
ಕ್ರಿಸ್ತ್ಯೇಸುವೊಡನೇ
ನಾ ಕಾರ್ಯ ಮುಗಿಸೋದು.
ಕಣ್ದೆರೆದಿರಲು,
ಕಣ್ಮುಚ್ಚಲೆಂದಿಗು
ಕ್ರಿಸ್ತ್ಯೇಸುವಲ್ಲಿಯೇ
ಹೃದ್ದೃಷ್ಟಿ ಇಹುದು.

೨. ಕ್ರಿಸ್ತ್ಯೇಸುವಲ್ಲಿಯೇ
ಜಗದ್ವಿಚಾರವೇನು?
ನಂಗಾತನಿದ್ದರೆ,
ಸಂದೇಹ, ಭೀತಿ ಏನು?
ಕ್ರಿಸ್ತ್ಯೇಸುದಯೆಯು
ಅಮಿತ ಭಾಗ್ಯವು;
ಕ್ರಿಸ್ತ್ಯೇಸುಸಾಮಿಪ್ಯ
ಆನಂದದಬ್ಧಿಯು.

೩. ಕ್ರಿಸ್ತ್ಯೇಸುವಾಕ್ಯವು
ಅಮೂಲ್ಯ ಮಂತ್ರಘೋಷ;
ಕ್ರಿಸ್ತ್ಯೇಸುನೀತಿಯು
ಪವಿತ್ರ ತೇಜಪೋಷ.
ಕ್ರಿಸ್ತ್ಯೇಸುವಲ್ಲಿಯೇ
ನಾ ಭಯ ಪಡೆನು;
ಕ್ರಿಸ್ತ್ಯೇಸುವಲ್ಲಿಯೇ
ಮೃತೀಲಿ ಜೀವವು!

೧೬.

Mel. Auf dich seh' ich. 29.

೧. ನನ್ನ ದಯೆಯುಳ್ಳ ಮಿತ್ರ,
ನನ್ನ ಪ್ರಿಯ ರಕ್ಷಕಾ,
ಪ್ರೀತಿಯಿಂದ, ಓ ಪವಿತ್ರ,
ನನ್ನ ಶುದ್ಧ ಮಾಡ ಬಾ!

೨. ದೊಡ್ಡ ಪಾಪಹೊರೆಯನ್ನು
ಪರಿಹರಿಸ್ಯೇಸುವೇ!
ದುಷ್ಟನಧಿಕಾರವನ್ನು
ಮುರಿಧಾಕು, ಶಕ್ತನೇ!

೩. ನಾನು ರೋಗಿ; ತ್ರಾಣವನ್ನು
ದಯೆಪಾಲಿಸೆನಗೆ!
ಸಾಯುತೇನೆ; ಪ್ರಾಣವನ್ನು
ಕೊಡು, ಎದ್ದ ಯೇಸುವೇ!

೪. ನಿನ್ನ ದಿವ್ಯ ಆತ್ಮಸ್ನಾನ
ಕೊಡು ನನ್ನ ಆತ್ಮಕೆ!
ನಿನ್ನ ಜೀವದನ್ನಪಾನ
ಬಡಿಸಯ್ಯ ದೀನಗೆ!

೧೩.

Mel. Gott sei Dank in aller Welt.
10.

೧. ನನ್ನ ಯೇಸು ಕ್ರಿಸ್ತನೆ,
ನಿನ್ನ ಸ್ತೋತ್ರ ಹಾಡುವೆ.
ನಿನ್ನ ದಯೆ ನನಗೆ
ಅತಿಹಿತವಾಗಿದೆ!

೨. ನಿನ್ನ ಚಿತ್ತದಿಂದಲೆ
ಇಹದಲ್ಲಿ ಹುಟ್ಟಿದೆ;
ನಿನ್ನ ಕೃಪೆಯಿಂದಲೆ
ಪರಮೋಕ್ಷ ಸೇರುವೆ.

೩. ಶಾಪವಂಶಕೋಸ್ಕರ
ನೀನು ತಾಳ್ದಿ ಶಾಪವ;
ನಿನ್ನ ಜೀವದರ್ಪಣೆ
ನಮ್ಮ ಜೀವರಕ್ಷೆಯೆ!

೪. ಗೋರಿಕತ್ತಲೊಳಗೆ,
ಕರ್ತ, ನೀನು ಸೇರಲೆ,
ಮರಣಾಂಧಕಾರವು
ಪರಿಹಾರವಾಯಿತು.

೫. ಯೇಸು, ನಿನ್ನ ದೇಹವು
ಆತ್ಮಾಹಾರವಾದದು;
ನಿನ್ನ ರಕ್ತ, ಕ್ರಿಸ್ತನೆ,
ಜೀವಪಾನ ನಮಗೆ.

೬. ಪ್ರೀತಿ ನಿನ್ನ ಗುಣವು,
ನಿನ್ನ ಕೃತ್ಯ ನೀತಿಯು;
ತ್ರಾಣ ನಿನ್ನ ಆಜ್ಞೆಯು,
ನಿನ್ನ ವಾಕ್ಯ ಪ್ರಾಣವು.

೭. ಯೇಸು, ನನಗೊಲಿದು,
ನನ್ನ ಪಾಪ ಬಿಡಿಸು!
ನನ್ನ ಹೃದದೊಳಗೆ
ಮೂಡಿ, ಆಳು, ಸೂರ್ಯನೆ!

೮. ಆಗ ನಿನ್ನ ಪ್ರೀತಿಯು
ನನ್ನ ಕ್ಷೇಮವಹುದು;
ನಿನ್ನ ದಿವ್ಯ ಜ್ಞಾನವು
ಅಹುದಾತ್ಮಜ್ಯೋತಿಯು.

೯. ನನ್ನ ಯೇಸು ಕ್ರಿಸ್ತನೆ,
ನಿನ್ನ ಸ್ತೋತ್ರ ಹಾಡುವೆ.
ನಿನ್ನ ದಯ ನನಗೆ
ಅತಿಹಿತವಾಗಿದೆ!

೧೮.

Meinen Jesum lass' ich nicht. 72.

೧. ನನ್ನ ಯೇಸುವಗಲೆ.
ಆತ ಸತ್ತ ನನಗಾಗಿ.
ಎಡೆ ಬಿಡದಾತಗೆ
ಅಟ್ಟುತೇನೆ ಸ್ಥಿರವಾಗಿ.
ಆತ ಜೀವಜ್ಯೋತಿಯೆ!
ನನ್ನ ಯೇಸುವಗಲೆ.

೨. ನನ್ನ ಯೇಸುವಗಲೆ.
ನನ್ನ ಆಸ್ತಿ, ನನ್ನ ಪ್ರಾಣ
ವಶ ಕೊಟ್ಟೆನಾತಗೆ;
ಆತ ನನ್ನ ಸಮಾಧಾನ.
ನಾನು ಇರ್ವ ವರೆಗೆ
ನನ್ನ ಯೇಸುವಗಲೆ.

೩. ಇಂದ್ರಿಯಂಗಳೊಳಗೆ
ತ್ರಾಣಧಾತು ಇಲ್ಲವಾಗಿ,
ನನ್ನ ಅಂತ್ಯದಿನಕೆ
ಸೂರ್ಯ ಮೂಡಿ ಬರಲಾಗಿ,
ಜೀವ ಪೋಪ ಕಾಲವೆ
ನನ್ನ ಯೇಸುವಗಲೆ.

೪. ಸದ್ವಿಶ್ವಾಸ ಮಹಿಮೆ
ಕಾಣುವಂಥ ಸ್ಥಳ ಸೇರಿ,
ತಂದೆಬಲಪಾರ್ಶ್ವಕೆ
ಯೇಸು ಕೂತ ಪೀಠಕೇರಿ,
ಆತನಲ್ಲಿ ಹರ್ಷಿಪೆ.
ನನ್ನ ಯೇಸುವಗಲೆ.

೫. ಮಾಯ, ಡಂಭ, ಮಹಿಮೆ
ನನಗೇನು ಹಿತವಲ್ಲ;
ಸತ್ತು ಎದ್ದ ಯೇಸುವೆ
ಶ್ರೇಷ್ಠ ತೃಪ್ತಿ ಮಾಡ ಬಲ್ಲ.
ನನ್ನ ಮಿತ್ರನಾತನೆ!
ನನ್ನ ಯೇಸುವಗಲೆ.

೬. ನನ್ನ ಯೇಸುವಗಲೆ.
ಇರ್ವನಾತನೈಕ್ಯದಲ್ಲಿ,
ಆತನಿಂದ ಕುಡಿವೆ
ಜೀವಜಲಧೊಳೆಯಲ್ಲಿ.
ಒಪ್ಪಿಕೊಳ್ಳಿ, ಭ್ರಾತರೆ!
ನನ್ನ ಯೇಸುವಗಲೆ.

೧೯.

Meinen Jesum ich erwähle. 173.

೧. ನನ್ನ ಯೇಸುವಾದು
ಕೊಂಡೆ;
ಆತನತಿಪ್ರಿಯನೇ.
ಆತನಲ್ಲಿ ಹರ್ಷಗೊಂಡೆ;
ಆತ ಜೀವಜ್ಯೋತಿಯೇ.
ನನ್ನ ಆತ್ಮದಾಪ್ತನೆ,
ಯೇಸುವೆ,
ವಾಸ ಮಾಡೆನ್ನೊಳಗೆ, ಒಳಗೆ;
ಎನ್ನನೊಯ್ಯಿ ಮೇಲಕೆ!

೨. ನನ್ನ ಯೇಸುವಾದು
ಕೊಂಡೆ;
ಕ್ರಿಸ್ತಮೃತಿಯಿಂದಲೆ
ಪಾಪಪರಿಹಾರಗೊಂಡೆ;
ಭಯವಿಲ್ಲ ನನಗೆ.
ನನ್ನ ಆತ್ಮದಾಪ್ತನೆ,
ಯೇಸುವೆ,
ವಾಸ ಮಾಡೆನ್ನೊಳಗೆ, ಒಳಗೆ;
ಎನ್ನನೊಯ್ಯಿ ಮೇಲಕೆ!

೩. ನನ್ನ ಯೇಸುವಾದು
ಕೊಂಡೆ;
ಆತ ಪರಿಶುದ್ಧನೆ;
ಬಹು ಆತ್ಮದಾಹಗೊಂಡೆ
ರಕ್ಷಾಕರ್ತನೈಕ್ಯಕೆ.
ನನ್ನ ಆತ್ಮದಾಪ್ತನೆ,
ಯೇಸುವೆ,
ವಾಸ ಮಾಡೆನ್ನೊಳಗೆ, ಒಳಗೆ;
ಎನ್ನನೊಯ್ಯಿ ಮೇಲಕೆ!

೪. ನನ್ನ ಯೇಸುವಾದು
ಕೊಂಡೆ;
ಆತ್ಮ ಒಪ್ಪಿಸ್ಯಾತಗೆ,
ಸಾಯಲಿಕ್ಕೆ ಕಾಂಕ್ಷೆಗೊಂಡೆ;
ಆತನೆನ್ನ ಬಿಡೊನೆ?
ನನ್ನ ಆತ್ಮದಾಪ್ತನೆ,
ಯೇಸುವೆ,
ವಾಸ ಮಾಡೆನ್ನೊಳಗೆ, ಒಳಗೆ;
ಎನ್ನನೊಯ್ಯಿ ಮೇಲಕೆ!

೫. ನನ್ನ ಯೇಸುವಾದು
ಕೊಂಡೆ;
ಆತನಲ್ಲಿ ನಂಬಿಕೆ
ಇಟ್ಟು ಮೃತಿಂಜಯಗೊಂಡೆ;
ಮೇಲ್ವಿಶ್ರಾಂತಿ ಸೇರುವೆ.
ನನ್ನ ಆತ್ಮದಾಪ್ತನೆ,
ಯೇಸುವೆ,
ವಾಸ ಮಾಡೆನ್ನೊಳಗೆ, ಒಳಗೆ;
ಎನ್ನನೊಯ್ಯಿ ಮೇಲಕೆ!

೨೦.

In meines Herzens Grunde. 130.

೧. ನನ್ನೆದೆಗುಂಡಿಯಲ್ಲಿ
ನಿನ್ ನಾಮ ಮಾತ್ರವೆ,
ಐ, ಹಗಲಿರುಳಲ್ಲಿ
ತಳ್ತಳಿಸುತ್ತದೆ.
ಓ ಯೇಸು, ನಿನ್ನ ರಕ್ತ
ನನ್ನಾತ್ಮತೃಪ್ತಿಯು!
ನಿಂಗೆಂದು ನಾನಾಸಕ್ತ
ಆಳಾಗಿ ಇರ್ವೆನು.

೨. ನಾಮಾಧಿನಾಮ ಯೇಸು,
ಅಪ್ರತಿನಾಮವೇ;
ನೀನಿರೆ, ಎಲ್ಲ ಲೇಸು;
ನಿನ್ ಹೊರ್ತು ಚಿಂತೆಯೇ!
ನಿನ್ನನ್ನು ನಂಬೊ ತಾಪಿ
ಸುಕ್ಷೇಮಶಾಲಿಯು;
ನಿನ್ನನ್ನು ಹೇಳ್ವ ಪಾಪಿ
ವಿಮುಕ್ತನಾಹನು.

೩. ಬೇರೊಂದು ಹೆಸರಿಂದ
ಸಂರಕ್ಷೆಯಿಲ್ಲವು;
ಬೇರೊಂದು ಬೀಜದಿಂದ
ಸಂಜೀವನಾಗದು.
ಈ ಬೀಜ ಮಾತ್ರದಲ್ಲಿ
ಅನಂತ ಶಕ್ತಿಯು;
ಈ ಹೆಸರೊಂದರಲ್ಲಿ
ಅನಂತ ಸೌಖ್ಯವು!

೪. ಕುಶಾಪಗ್ರಸ್ತನಾದ
ನಾನೀಗ ಮುಕ್ತನೇ!
ನರ್ಕಾಗ್ನಿಬಂಧುವಾದ
ನಾನೀಶಶಿಶುವೇ!
ನನ್ನೆದೆಕತ್ತಲಲ್ಲಿ
ಈ ಯೇಸುಹೆಸರು
ಅಪಾರ ತೇಜದಲ್ಲಿ
ತೋರೋದು ನಿತ್ಯಕು!

೨೧.

Wenn ich ihn nur habe. 59.

೧. ನಾನು ಯೇಸುವನ್ನು
ಹಿಡಿದಿರಲೆ,
ನನ್ನ ಹೃದವಾತನನ್ನು
ಎಂದು ಮರ್ಯದಿದ್ದರೆ,
ಹೋಗೋದೆಲ್ಲ ದುಃಖ;
ತಪ್ಪದೆಂದು ಭಕ್ತಿ, ಪ್ರೀತಿ,
ಸುಖ.

೨. ನನ್ನ ಕರ್ತ ಮಾತ್ರ
ನನಗಿದ್ದರೆ,

ಇಹಭೋಗವೆಂಬ ಯಾತ್ರ
ನನಗಿನ್ನು ಯಾತಕೆ?
ಇಕ್ಕಟ್ಟಾದ ದ್ವಾರ
ಸೇರಿದವ ಭೋಗ ಮಾಡಲಾರ.

೩. ಆತನಿರುವಲ್ಲಿ
ನನ್ನ ಸ್ಥಾನವು;
ಆತನೀಯ್ವ ವರದಲ್ಲಿ
ಪೂರ್ಣ ತೃಪ್ತಿ ತಪ್ಪದು.
ಓ ಮಹಾ ಸಂತೋಷ!
ಆತನಲ್ಲಿ ನಿತ್ಯ ಆತ್ಮಪೋಷ.

೨೨.

Mel. Lobt Gott, ihr Christen, alle gleich. 18.

೧. ನಾನ್ ಊರು, ಗ್ರಾಮ, ದೇಶವ
ಸಂಚಾರ ಮಾಡಲು,
ಯೆರೂಸಲೇಮ ನಗರ,
ನಿನ್ ನೆನಪಿಹುದು!

೨. ಪವಿತ್ರ ನಿನ್ನ ಕಾಂತಿಯು
ಹೃದ್ದೃಷ್ಟಿಪ್ರಿಯವೆ!
ಓ ಪಟ್ಣರಾಣಿ, ನಿನ್ನನು
ನಾನೆಂದು ಮರೆಯೆ.

೩. ಓ ದೇವಪ್ರತಿಕಾಂತಿಯ
ಕಂಡಚಲಂಗಳೇ,
ನಿಮ್ಮನ್ನು ಏರಿ ನೋಡುವ
ಸಂತೋಷ ದೊಡ್ಡದೇ!

೪. ಚೆಲೋದು ನಿನ್ನ ತೀರವು,
ಗೆನೇಜರೇಥುವೇ!
ಆ ಘನವುಳ್ಳ ಕರ್ಮೆಲು
ಸೌಂದರ್ಯವಾದದೇ!

೫. ಆ ಹಿಮವಂತ ಹೆರ್ಮೋನು,
ಗಿಲ್ಯಾದು, ಯೆರಿಖೋ,
ಬೆಥ್ಲೇಮ ಬೈಲು, ಕಾನವು
ಕಣ್ಗಿಂಪು ಅಲ್ಲವೋ?

೬. ಆದಾಗ್ಯೂ ಒಂದೆ ಶ್ರೇಷ್ಠವು
ಸಮಸ್ತ ಸ್ಥಳಕೆ;
ಆ ಚೀಯೋನ್ ಚಿನ್ನಕೋಟೆಯು
ಅತುಲ್ಯವೆನಗೆ!

೭. ಓ ರಮ್ಯ ಇಪ್ಪೆಗುಡ್ಡವೇ,
ಓ ಇಷ್ಟ ಗೊಲ್ಗಥ,
ನಿಮ್ಮಲ್ಲಿ ಹುಟ್ಟಿ ಬಂತೆಲೇ
ಜಗತ್ಸಂಜೀವನ!

೨೩.

Thou art the way; to Thee alone. 20.

೧. ನೀ ಮಾರ್ಗ, ಕರ್ತ, ನಿ
ನ್ನಲೆ
ಆಶ್ರಯಗೊಂಡೆವು;
ನಿನ್ ಹೊರ್ತು ತಂದೆಯೆಡೆಗೆ
ಯಾರೊಬ್ಬ ಬಾರನು.

೨. ನೀ ಸತ್ಯ; ನಿನ್ನ ವಾಕ್ಯವು
ಜ್ಞಾನೋಪದೇಶವು;
ಸುಬುದ್ಧಿ, ಶುದ್ಧ ಮನಸು
ನಿನ್ನಿಂದ ಬಪ್ಪುದು.

೩. ನೀ ಜೀವ; ಗೋರಿ ಒಡೆದು
ಸಾವನ್ನು ಜೈಸಿದಿ;
ನಿನ್ನನ್ನು ನಂಬಿದವನು
ಇನ್ನ್ಯಾತಕಂಜಲಿ!

೪. ನೀ ಮಾರ್ಗ, ಸತ್ಯ, ಜೀ
ವವು;
ಸನ್ಮಾರ್ಗ ತೋರಿಸಿ,
ಸುಶಿಕ್ಷೆ ಕೊಟ್ಟು, ಸೇರಿಸು
ನಮ್ಮನ್ನು ಜೀವದಿ!

೨೪.

Mel. Brüder, streuet guten Samen. 83.

೧. ಪಾಪ, ಶಾಪ, ಪೀಡೆ
ಯನ್ನು
ಹೊತ್ತು, ಪ್ರಿಯ ಯೇಸುವು
ಕ್ರೂಜೆಯಲ್ಲಿ ಜೀವವನ್ನು
ನಮಗಾಗಿ ಬಿಟ್ಟನು.
ತೆತ್ತನಾತ ನಮ್ಮ ಸಾಲವನ್ನು;
ತಂದನಾತ ದೇವಪ್ರೀತಿಯ
ನ್ನು.

೨. ನಿನ್ನ ಶ್ರಮದಿಷ್ಟ ಫಲ
ನಮ್ಮ ನಿತ್ಯ ಶಾಂತಿಯೆ;
ಸೌಖ್ಯವಾದ ವಾಸಸ್ಥಲ
ನೀನು ಕೊಟ್ಟೆ ನಮಗೆ.
ಪ್ರಿಯ ಕರ್ತ, ನಿನ್ನ ಪಾದಸೇವೆ
ಪೂರ್ಣ ಮನದಿಂದ ಮಾಡು
ತೇವೆ!

೨೫.

Mel. Wer ist wohl wie du. 56.

೧. ಪ್ರಿಯ ರಕ್ಷಕಾ,
ಕೃಪೆಯಿಂದ ಬಾ!

ಪಾಪದಲ್ಲಿ ಬಿದ್ದಿದ್ದೇವೆ;
ಧೂಳಿಯಲ್ಲಿ ಮುಳ್ಗುತೇವೆ.
ಕರ್ತ, ನಮ್ಮನು
ಶಾಂತಿ ಪಡಿಸು!

೨. ನಮ್ಮ ಸ್ಥಳದಿ
ಶಾಪ ಸೈರಿಸಿ,
ಮೃತಿಯನ್ನು ತಾಳಿ, ಎದ್ದಿ;
ಕ್ರೂರ ಯುದ್ಧದಲ್ಲಿ ಗೆದ್ದಿ.
ಕೊಡು, ಶೂರನೆ,
ಜಯವೆಮಗೆ!

೨೬.

Liebe, die du mich zum Bilde.
77.

೧. ಪ್ರೀತಿ, ದಿವ್ಯ ರೂಪವಾಗಿ
ನನ್ನ ನೀನು ನಿರ್ಮಿಸಿ,
ಪ್ರೀತಿ, ಪೂರ್ಣ ಕೃಪೆಯಾಗಿ,
ಬಿದ್ದ ನನ್ನನೆತ್ತಿದಿ!
ಪ್ರೀತಿ, ಸರ್ವಕಾಲಕೆ
ದಾಸನಾದೆ ನಿನಗೆ!

೨. ನೀನು ನನ್ನನಾದಿಯಿಂದ
ಆದುಕೊಂಡಿ, ಪ್ರೀತಿಯೆ;
ಪ್ರೀತಿ, ಬಂದು ದಿವದಿಂದ,
ನನ್ನ ಹಾಗೆ ಹುಟ್ಟಿದೆ!
ಪ್ರೀತಿ, ಸರ್ವಕಾಲಕೆ
ದಾಸನಾದೆ ನಿನಗೆ!

೩. ಪ್ರೀತಿ, ನೀನು ಕ್ರೂಜಿಯಲ್ಲಿ
ಸತ್ತಿ ನನಗಾಗಿಯೆ;
ಪ್ರೀತಿ, ನೀನು ಯುದ್ಧದಲ್ಲಿ
ನನಗಾಗಿ ಕಾದಿದೆ!
ಪ್ರೀತಿ, ಸರ್ವಕಾಲಕೆ
ದಾಸನಾದೆ ನಿನಗೆ!

೪. ಪ್ರೀತಿ, ನೀನೆ ಸತ್ವ, ತ್ರಾಣ,
ಆತ್ಮ, ಜೀವ, ಬೆಳಕು;
ಪ್ರೀತಿ, ನಂಗೆ ನಿನ್ನ ಪ್ರಾಣ
ಪಾಪಬಲಿಯಾಯಿತು!
ಪ್ರೀತಿ, ಸರ್ವಕಾಲಕೆ
ದಾಸನಾದೆ ನಿನಗೆ!

೫. ಪ್ರೀತಿ, ನಿನ್ನ ನೊಗವನ್ನು
ಎಂದು ಹೊತ್ತುಕೊಂಬೆನು;
ಪ್ರೀತಿ, ನನ್ನ ಎದೆಯನ್ನು
ಪ್ರೇಮಭ್ರಾಂತಿ ಬಿಡದು!
ಪ್ರೀತಿ, ಸರ್ವಕಾಲಕೆ
ದಾಸನಾದೆ ನಿನಗೆ!

೬. ಪ್ರೀತಿ, ನನ್ನ ಪ್ರಾಣಕಾಗಿ
ಎಷ್ಟೊ ಶ್ರಮ ತಾಳಿದಿ!

ಪ್ರೀತಿ, ಮಧ್ಯವರ್ತಿಯಾಗಿ
ನನಗಾಗಿ ಬೇಡುತಿ!
ಪ್ರೀತಿ, ಸರ್ವಕಾಲಕೆ
ದಾಸನಾದೆ ನಿನಗೆ!

೭. ಪ್ರೀತಿ, ನೀ ಸಮಾಧಿ ಬಿ
ಟ್ಟು
ಏಳ ಹೇಳಲೆನಗೆ,
ಜೀವಮಾಲೆಯೆನಗಿಟ್ಟು
ಕೊಟ್ಟ ನಿನಗೆರ್ಗುವೆ!
ಪ್ರೀತಿ, ಸರ್ವಕಾಲಕೆ
ದಾಸನಾದೆ ನಿನಗೆ!

೨೭.

Mel. Meinen Jesum lass' ich nicht.
72.

೧. ಯೇಸು ಕ್ರಿಸ್ತ, ನಿನಗೆ
ನಿತ್ಯ ಘನ ಕೊಡುತೇವೆ;
ನಿನ್ನ ಕೃಪೆಯಿಂದಲೆ
ನಿನ್ನ ಪ್ರಜೆಯಾಗಿದ್ಧೇವೆ!
ನೀನು ಇಹಪರಕೆ
ನಮ್ಮ ಗತಿ, ಯೇಸುವೆ!

೨. ನಮ್ಮ ಕಷ್ಟ ತಿಳಿದು,
ದೇವಸನ್ನಿಧಾನ ಬಿಟ್ಟೆ;
ನಮ್ಮ ದ್ವೇಷವರಿತು,
ನಮ್ಮ ಮೇಲೆ ಪ್ರೀತಿ ಇಟ್ಟೆ;
ಆದಿತೇಜ ತ್ಯಜಿಸಿ,
ನರನಾಗಿ ಹುಟ್ಟಿದಿ.

೩. ನಮ್ಮ ಪಾಪರಾಶಿಗೆ
ಪ್ರಾಯಶ್ಚಿತ್ತ ಮಾಡ ಬಂದಿ;
ಮೃತ್ಯುವಶ ಜನಕೆ
ಹೊಸ ಜೀವವನ್ನು ತಂದಿ;
ನಮ್ಮ ಶಾಪ ಧರಿಸಿ,
ನಿನ್ನ ರಕ್ತ ಚೆಲ್ಲಿದಿ.

೪. ನೀನು ಸತ್ತು ಜೈಸಿದಿ
ಕ್ರೂರ ಮೃತಿರಾಜನನ್ನು;
ನಿನ್ನ ಜೀವವರ್ಪಿಸಿ
ಕೊಂಡುಕೊಂಡಿ ಕ್ಷೇಮವ
ನ್ನು
ಪಾಪಬದ್ಧ ವಂಶಕೆ.
ನಿನ್ನ ಪ್ರೀತಿ ದೊಡ್ಡದೆ!

೫. ಹೊಸಿಯನ್ನ, ಯೇಸುವೆ,
ಕ್ಷಣ ಮಾತ್ರ ಸೋತು, ಗೆದ್ದಿ!
ಭೂಮಿಗರ್ಭದೊಳಗೆ
ಇಳಿದೋಜದಿಂದ ಎದ್ದಿ.
ಈಗ ಶ್ರೇಷ್ಠ ಪೀಠದಿ
ಕೂತು ರಾಜ್ಯವಾಳುತಿ.

೬. ಕ್ರಿಸ್ತ, ನೀನು ಮರಳಿ
ಚೀಯೋನಲ್ಲಿ ಸೇರುವಾಗ,
ನಿತ್ಯ ರಾಜ್ಯ ಸ್ಥಾಪಿಸಿ,
ತೇಜಪೀಠವೇರಲಾಗ
ನಿನಗೆಲ್ಲ ಲೋಕವು
ನಮಸ್ಕಾರ ಮಾಡೊದು.

೭. ಈಗ ನಾವು ನಿನಗೆ
ನಂಬಿ ಘನ ಕೊಡುತೇವೆ;
ನಿನ್ನ ಕೃಪೆಯಿಂದಲೆ
ನಿನ್ನ ಪ್ರಜೆಯಾಗಿದ್ಧೇವೆ.
ನೀನು ಇಹಪರಕೆ
ನಮ್ಮ ಗತಿ, ಯೇಸುವೆ!

೨೮.

Mel. Jesu, komm doch selbst zu mir. 12.

೧. ಯೇಸು ಕ್ರಿಸ್ತನುತ್ತಮ
ತ್ರಾಣವುಳ್ಳ ಕುರುಬ;
ಯೇಸುವಿನ ಮಂದೆಯು
ಭದ್ರವಾಗಿರುವದು.

೨. ಯೇಸುಪತಿಕುರಿಗೆ
ಹಸಿ ಮೇವು ಊಟಕೆ,
ಶುದ್ಧ ನೀರು ಪಾನಕೆ
ಎಂದು ದೊರಕುತದೆ.

೩. ಒಂದೆ ಬಡ ಕುರಿಯು
ಮಾರ್ಗ ತಪ್ಪಿ ಹೋಗಲು,
ಅದು ಸಿಕ್ಕುವನಕ
ಬಿಡನೊಳ್ಳೆ ಕುರುಬ.

೪. ಲೋಕಕಾಡಿನೊಳಗೆ
ಮಂದೆ ಪಾಲಿಸ್ಯೇಸುವೆ!
ನಾನು ಬಡ ಕುರಿಯು;
ನನ್ನ ಆತ್ಮ ಹುಡುಕು.

೨೯.

Mel. Let us with a gladsome mind. 11.

೧. ಯೇಸು ನಮ್ಮ ದೇವರು;
ತಕ್ಕ ಸ್ತೋತ್ರ ಹಾಡಿರಿ!
ಆತ ನಮ್ಮ ಕರ್ತನು;
ಸತ್ಯ ಸೇವೆ ಆಗಲಿ!

೨. ಯೇಸು ನಮ್ಮ ಗುರುವು;
ಶ್ರೇಷ್ಠ ಅಯ್ಯನಾತನೇ.
ಯೇಸುವಿನ ಶಿಕ್ಷೆಯು
ನಮ್ಮ ನಿತ್ಯಜೀವವೇ.

೩. ಯೇಸು ನಮ್ಮ ರಕ್ಷಕ;
ಆತ ಪ್ರೀತಿಪೂರ್ತಿಯು;

ಆತ ಪಟ್ಟ ಮರಣ
ಪ್ರಾಯಶ್ಚಿತ್ತಮೂಲವು.

೪. ಯೇಸು ನಮ್ಮ ಮಿತ್ರನು.
ಯೇಸುವನ್ನು ಸ್ನೇಹಿಸಿ,
ಜೀವವಿರೊ ವರೆಗು
ನಂಬಿ, ದೃಢ ನಿಲ್ಲಿರಿ!

೩೦.

Weil ich Jesu Schäflein bin. 68.

೧. ಯೇಸುವಿನ ಕುರಿಯು
ನಾನು; ಚಿಂತೆ ಪಡೆನು.
ನನಗೆಂದಿಗೂ ಸಂತೋಷ;
ಪ್ರೀತಿಯಿಂದ ಒಳ್ಳೆ ಪೋಷ
ಕೊಟ್ಟು ಕಾಯ್ವ ಯೇಸುವು
ನನ್ನ ನಾಮ ಬಲ್ಲನು.

೨. ಶಾಂತ ಕೋಲು ಹಿಡಿದು
ನಡಿಸೋನು ನನ್ನನು;
ಸುಖಕ್ಷೇಮದಲ್ಲಿದ್ದೇನೆ,
ಶ್ರೇಷ್ಠ ಮೇವು ಮೆಲ್ಲುತೇನೆ;
ದಾಹವಾಗೆ, ಕುರುಬ
ತೋರಿಸೋನು ಬುಗ್ಗೆಯ.

೩. ಸುಖಿಯಾದ ಕುರಿಗೆ
ಹೃತ್ಸಂತೋಷವಿರದೆ?
ಈ ಸುಕಾಲದಂತ್ಯದಲ್ಲಿ
ಆತ ಸ್ವಂತ ಹೆಗಲಲ್ಲಿ
ಮನೆಗೆನ್ನನೊಯ್ಯಲು,
ಸುಖಪೂರ್ತಿ ಅಹುದು.

೩೧.

Jesus, refuge of my soul. 133.

೧. ಯೇಸು, ನಿನ್ನ ಪಾದವೆ
ನನ್ನ ಆತ್ಮಸ್ಥಾನವು!
ಲೋಕದಬ್ಧಿಘೋಷಕೆ
ಅತಿಭಯ ಪಟ್ಟೆನು;
ನಿನ್ನ ಕೈಯ, ಯೇಸುವೆ,
ಚಾಚಿ, ನನ್ನ ಸಲಹು!
ಅಂತ್ಯದಲ್ಲಿ ರೇವಿಗೆ
ನನ್ನ ದೋಣಿ ಸೇರಿಸು!

೨. ನೀನೆ ಸಾಕು, ಕರ್ತನೆ!
ನಿನ್ನಲೆಲ್ಲ ಸಿಕ್ಕಿತು.
ಕ್ಷೇಮ ಕೊಡು ರೋಗಿಗೆ!
ಕುರ್ಡನನ್ನು ನಡಿಸು!
ಪಾಪದಿಂದ ತುಂಬಿದೆ,
ನೀನೆ ಪರಿಶುದ್ಧನು;
ಮಲ ಹತ್ತಿತೆನಗೆ,
ನೀನೆ ಕೃಪಾಪೂರ್ತಿಯು.

೩. ನನ್ನ ಪಾಪವೆಲ್ಲವ
ಮನ್ನಿಸನುಗ್ರಹದಿ;
ನನಗಾತ್ಮಶುದ್ಧಿಯ
ನಿನ್ನ ಆತ್ಮ ಕೊಡಲಿ!
ನಿನ್ನ ಜೀವಜಲವು
ಪ್ರಾಪ್ತವಾಗಲೆನಗೆ!
ನಿತ್ಯವಾದ ಸ್ತುತಿಯು
ನಿನಗೆನ್ನ ಕರ್ತನೆ!

೩೨.

Wer ist wohl wie du. 56.

೧. ಶಾಂತ ಯೇಸುವೇ,
ನಿನ್ನ ಹಾಗೆಯೇ
ಯಾರು ಸರ್ವಲೋಕದಲ್ಲಿ?
ಎಲ್ಲ ನರಪುತ್ರರಲ್ಲಿ
ಅತಿಶ್ರೇಷ್ಠನೇ,
ಶಾಂತ ಯೇಸುವೇ!

೨. ನನ್ನ ಸಾಲವು
ಪೀಡೆ ಕೊಡಲು,
ನೀನು ದೊಡ್ಡ ಪ್ರೀತಿಯಿಂದ
ನನ್ನನೆಲ್ಲ ದೋಷದಿಂದ,
ಸಾಲ ಸಲ್ಲಿಸಿ,
ಶುದ್ಧ ಮಾಡಿದಿ.

೩. ಆದಿತೇಜವೇ,
ಪ್ರೀತಿಯಿಂದಲೇ
ನರರಲ್ಲಿ ನರನಾಗಿ
ನೀಚ ಶತ್ರುಜನಕಾಗಿ
ಬಲಿ ಅರ್ಪಿಸಿ,
ಪ್ರಾಣ ಚಲ್ಲಿದಿ!

೪. ದಿವ್ಯ ಶೂರನೆ,
ಮೃತಿಯೊಳಗೆ
ಸೇರಿ, ದುಷ್ಟ ಶತ್ರುವನ್ನು
ಜೈಸಿ, ನಮ್ಮ ಶಿಕ್ಷೆಯನ್ನು
ಅನುಭವಿಸಿ,
ಮೇಲಕೇರಿದಿ!

೫. ಓ ಪ್ರವಾದಿಯೇ,
ಸರ್ವರಾಜನೇ!
ನಿನ್ನ ಚಿತ್ತಕೊಪ್ಪುತೇನೆ;
ನಿನ್ನ ಶಿಷ್ಯನಾಗಿದ್ದೇನೆ.
ನಿನ್ನ ಪಾದವೆ
ಗತಿ ನನಗೆ!

೩೩.

Schönster Herr Jesu. 58.

೧. ಸುಂದರ ಯೇಸು!
ಸರ್ವಲೋಕಕರ್ತ!

ದೇವನಾರಿಪುತ್ರನೆ!
ಆತ್ಮದ ಮುದ!
ಆತ್ಮಕಿರೀಟ!
ನಿನ್ನನು ಪ್ರೀತಿ ಮಾಡುವೆ.

೨. ಹೊಳ್ಪದು ನಾಡು,
ಹೊಳ್ಪದಿನ್ನು ಕಾಡು,
ಚೈತ್ರಮಾಸ ಬಂದರೆ;
ಅಧಿಕ ಹೊಳ್ಪು,
ಅಧಿಕ ಶುಚಿ
ಶಾಂತಿದ ಯೇಸುವಲ್ಲಿಯೇ!

೩. ಸೂರ್ಯನು ಚಂದ,
ಚಂದ್ರಕಾಂತಿ ರಮ್ಯ,
ಮಿಂಚೊದುಡುರಾಶಿಯು;
ಯೇಸುವ ಶುದ್ಧ
ತೇಜಸಿನಲ್ಲಿ
ಬೆಳ್ಕಿಗು ಬೆಳಕಿಲ್ಲವು.

III. ಸಭೆಯ ಹಬ್ಬಗಳಿಗೆ ತಕ್ಕ ಗೀತಗಳು.

a. ಕ್ರಿಸ್ತನ ಆಗಮನವು.

೩೪.

Wie soll ich dich empfangen. 128.

೧. ಓ ಕರ್ತ, ನಿನ್ನ ಪ್ರೀತಿ
ಜಗತ್ಪ್ರತೀಕ್ಷೆಯು;
ನನ್ನಲ್ಲಿ ನಿನ್ನ ನೀತಿ-
ಯಪೇಕ್ಷೆ ದೊಡ್ಡದು.
ನಿನ್ನತಿಶಯ ಜ್ಞಾನ
ನನ್ನೊಳ್ಗೆ ಮೂಡಲೆ,
ಸಂತೋಷದಿಂದ ಮಾನ
ನಿಂಗಯ್ಯ ಕೊಡುವೆ.

೨. ನೀ ಪಾಪಬಂಧದಿಂದ
ನನ್ನನ್ನು ಬಿಡಿಸಿ,
ಅಗಾಧ ಕೇಡಿನಿಂದ
ವಿಮುಕ್ತಿ ಮಾಡಿದಿ.
ನಿರ್ದೋಷನೀತಿಯನ್ನು
ನಿನ್ನಿಂದ ಪಡೆದೆ;
ಅನಂತ ಜೀವವನ್ನು
ನಿನ್ನಿಂದ ಹೊಂದುವೆ.

೩. ಓ ಪಾಪಿ, ನಿನ್ನ ಪಾಪ
ಅಸಹ್ಯವಾದರೆ,

ಹೃದಂತರಂಗತಾಪ
ಹೆಚ್ಚಾಗಿ ಹೆಚ್ಚಲೆ,
ದಯಾಳು ಕರ್ತನನ್ನು
ಘಟ್ಟ್ಯಾಗಿ ಪ್ರಾರ್ಥಿಸು!
ನಿನ್ನೆಲ್ಲ ಕಷ್ಟವನ್ನು
ಯೆಹೋವನೊಯ್ವನು.

b. ಕ್ರಿಸ್ತನ ಜನನ.

೩೫.

Vom Himmel hoch, da komm' ich her. 40.

೧. "ಆಕಾಶದಿಂದ ಬಂದೆನು,
ಸುವರ್ತಮಾನ ತಂದೆನು;
ನಾ ಸಾರುವೀ ಸುವಾರ್ತೆಯು
ವಿಶೇಷವಾಗಿ ದೊಡ್ಡದು."

೨. "ಕನ್ಯಾಸ್ತ್ರೀಯಿಂದ ನಿಮಗೆ
ಈ ಹೊತ್ತು ಕೂಸು ಹುಟ್ಟ್ಯದೆ,
ಸೌಂದರ್ಯವಾದ ಮಗುವು;
ಅದಾತ್ಮತೃಪ್ತಿಮೂಲವು."

೩. "ಅದಾರು? ಕ್ರಿಸ್ತ ಯೇಸುವು,
ಪರಾತ್ಪರೈಕಪುತ್ರನು;
ಸಮಸ್ತ ಪಾಪಕಷ್ಟವ
ಕೊಂಡೋಗುವಂಥ ರಕ್ಷಕ."

೪. "ಸೌಭಾಗ್ಯ ನಿಮಗೋಸ್ಕರ
ಯೆಹೋವ ಸಿದ್ಧ ಮಾಡಿದ;
ನಮ್ಮಂತೆ ನೀವು ದಿವದಿ
ಬಂದೆಂದು ಬಾಳುತಿರ್ವಿರಿ."

೫. "ಆ ಗುರುತನ್ನು ನೋಡಿರಿ!
ಆ ಬಟ್ಟೆಯುಳ್ಳ ಗೋದಲಿ!
ಸಮಸ್ತ ಲೋಕದೊಡೆಯ
ಅಲ್ಲ್ಯವತಾರ ಮಾಡಿದ."

೬. ನಾವೀಗಲೆದ್ದು, ಕುರ್ಬರ
ಹಿಂದಟ್ಟಿ, ಅಲ್ಲಿಘೋಗುವ!
ಆಶ್ಚರ್ಯವನ್ನು ಕಾಣ್ಬರೆ
ನಮ್ಮೊಳಗಿಚ್ಛೆ ಇರದೆ?

೭. ಚನ್ನಾಗಿ ನೋಡು, ಮನವೆ!
ಆ ಗೋದಲೀಲಿ ಏನದೆ?

ಆ ಒಳ್ಳೆ ಕೂಸು ಯಾರದು?
ಅದತಿಪ್ರಿಯ ಯೇಸುವು.

೮. ಓ ಘನರಾಜ, ವಂದನೆ!
ನೀ ಪಾಪಿ ಬೇಡವೆನ್ನದೆ,
ನರಾವತಾರ ತೆಗದ್ದು
ಮಹಾಂತಪ್ರೇಮಸಾಕ್ಷಿಯು.

೯. ಓ ಸರ್ವ ಲೋಕದೊಡೆ
ಯ,
ಏನಾದಿ ನನಗೋಸ್ಕರ!
ರಾಜತ್ವಸ್ಥಾನವಗಲಿ,
ದೀನತ್ವದಲ್ಲಿ ಸೇರಿದಿ.

೧೦. ಈ ಲೋಕವೆಲ್ಲ ರತ್ನದ್ದು,
ಭಂಗಾರ ತುಂಬಿದ್ದಾದರು,
ಓ ದೇವಪುತ್ರ, ನಿನಗೆ
ಅದೇನು? ಬರೆ ಕಸವೆ!

೧೧. ಪ್ರಪಂಚಘನಮಹಿಮೆ
ಅಬದ್ಧವೆಂತ ತೋರಿಸೆ,
ಓ ರಾಜ, ಗೋದ್ಲಿಹುಲ್ಲಲಿ
ನೀ ಮಲ್ಗಿಕೊಂಡು ಇರುತಿ.

೧೨. ಓ ಅತಿಪ್ರಿಯ ಮಗುವೆ,
ನಿವಾಸ ಮಾಡೆನ್ನೊಳಗೆ!
ನಿನ್ನನ್ನು ಮರ್ಯದೆಂದಿಗು
ಕೊಂಡಾಡಿ, ಹರ್ಷಗೊಂಬೆ
ನು.

೧೩. ಸ್ವಪುತ್ರನನ್ನು ನಮಗೆ
ಕೊಟ್ಟೊಡೆಯಂಗೆ ಮಹಿಮೆ!
ಸುಕಾಲ ಸುರುವಾಯಿತು;
ಜಗತ್ತೆ, ಸಲೆ ಸುಖಿಸು!

೩೬.

Mel. Vom Himmel hoch, da komm' ich her. 40.

೧. ಈಗಿಷ್ಟ ಜನರಕ್ಷಕ,
ಕೇಳ್, ಕನ್ಯೆಯಿಂದ ಹುಟ್ಟಿದ.
ಈ ಜನ್ಮ ಸರ್ವ ಲೋಕಕೆ
ಮಹಾ ಆಶ್ಚರ್ಯವಾದದೆ!

೨. ನರೇಚ್ಛೆಯಿಂದ ಅಲ್ಲದೆ
ದೇವಾತ್ಮಶಕ್ತಿಯಿಂದಲೆ
ಸರ್ವೋಚ್ಚ ದೇವವಾಕ್ಯವು
ಸ್ತ್ರೀಗರ್ಭಫಲವಾಯಿತು.

೩. ಕುಮಾರಿ ಬಸುರಾದರು,
ಕನ್ಯತ್ವ ತಪ್ಪಲಿಲ್ಲವು.
ಕೇಳ್, ಕನ್ಯೆಯಿಂದ ದೇವಜ
ಪವಿತ್ರನಾಗಿ ಹುಟ್ಟಿದ.

೪. ಆನಂದಸ್ಥಾನವಗಲಿ,
ಈ ಭೂಮಿಗವತರಿಸಿ,
ಕೃಪಾಳು ನಮ್ಮ ರಕ್ಷಕ
ನಮ್ಮೊಲು ಸಾವು ತಾಳಿದ.

೫. ಮೇಲ್ಲೋಕದಿಂದ ಹೊ
ರಟು,
ಮೇಲ್ಲೋಕಕೇರಿ ಹೋದನು;
ಪಾತಾಳಕಿಳಿದರಸು
ಮಹತ್ವದಲ್ಲಿ ಕೂತನು.

೬. ಓ ದಿವ್ಯ ಮಿತ್ರ, ಯೇಸು
ವೇ,
ಪವಿತ್ರ ನರಪುತ್ರನೇ,
ಮನುಷ್ಯರಾದ ನಮ್ಮನು
ಮಹತ್ವದಲ್ಲಿ ಸೇರಿಸು!

೩೭.

Mel. Das ist unbeschreiblich. 113.

೧. ಒಂದು ಊರಿನಲ್ಲಿ
ಒಂದು ಬೆಳಕು
ಅಂಧಕಾರದಲ್ಲಿ
ತೋರಲಾಯಿತು.
ಬೇತ್ಲೆಹೇಮಿನಲ್ಲಿ
ನೀತಿಸೂರ್ಯನು
ಪಾಪಕತ್ತಲಲ್ಲಿ
ಕಾಂತಿ ಹೊಯ್ದನು.

೨. "ದೇವರಿಂಗೆ ಮಾನ
ಊರ್ಧ್ವ ಲೋಕದಿ!
ನಿತ್ಯ ಸಮಾಧಾನ
ಭೂಮಿಗಿರಲಿ!"
ಎಂಬ ಗೀತವನ್ನು
ದೂತಸೇನೆಯು
ಹಾಡಿ, ಲೋಕವನ್ನು
ಹರಸಿದುದು.

೩. ಈಗ ನರರಲ್ಲಿ
ದಿವ್ಯ ಕೃಪೆಯು
ಎಲ್ಲ ಭೂಮಿಯಲ್ಲಿ
ದೊಡ್ಡದಾಯಿತು;
ಈಗ ಶುದ್ಧ ನೀತಿ,
ಸುಖಪ್ರಭೆಯು,
ಸತ್ಯವಾದ ಪ್ರೀತಿ
ನೆಲೆಗೊಂಡವು.

೪. ಬೇತ್ಲೆಹೇಮಿನಲ್ಲಿ
ನಮ್ಮ ಯೇಸುವು
ಮರ್ತ್ಯ ರೂಪದಲ್ಲಿ
ಹುಟ್ಟುವಾಗಲು,
ಜೀವದ ಪ್ರಕಾಶ
ಮೂಡಿ ತೋರಲು,
ಮೃತ್ಯುಕ್ರೂರಪಾಶ
ಬಿಚ್ಚಿ ಹೋಯಿತು.

೩೮.

Es ist ein Reis entsprungen. 103.

೧. ಕೋಮಲ ಬೇರಿನಿಂದ
ಶಾವಂತಿಪುಷ್ಪವು
ಆ ಯೆಸ್ಸೆಜಾತಿಯಿಂದ
ಉಕ್ತೇವ ಹುಟ್ಟಿತು;
ಹೊತ್ಥೋದ ಇಳೆರ್ೂಳು
ಹೇಮಂತಕಾಲದಲ್ಲಿ
ಸುಪುಷ್ಪವರ್ಳಿತು.

೨. ಆ ಎಳೆ ಹೂವಿನಲ್ಲಿ
ಅತೀಷ್ಟ ವಾಸನೆ!
ಹೂಕದಿರಿರುಳಲ್ಲಿ
ತಳ್ತಳಿಸುತ್ತದೆ.
ಸದ್ದೇವನರನೇ,
ಅರಿಷ್ಟರಿಂಗೆ ಗತಿ
ನಿನ್ನಡಿ ಮಾತ್ರವೇ!

೩. ಈ ಗೋಳುಹಳ್ಳದಿಂದ
ನಾವೇರುವನಕಾ
ಕಾಯ್ ಎಮ್ಮನೊಲ್ಮೆಯಿಂದ,
ಓ ಯೇಸು, ಸರ್ವಥಾ!
ಎಂದೆಂದು ಸ್ತೋತ್ರವು
ನಿಂಗಿಹಪರದಲ್ಲಿ!
ಓ ದೇವ, ಸಲಹು!

೩೯.

Gott wird ein Mensch. 196.

೧. ಬೇಥ್ಲೇಮ ದನಹಟ್ಟಿಯ
ಲ್ಲಿ
ಮನುಷ್ಯಪುತ್ರ ಹುಟ್ಟಲು,
ಸಮಸ್ತ ದೇವದೂತರಲ್ಲಿ
ಮಹಾಂತ ಹರ್ಷವಾಯಿತು.
ರಾತ್ರೀಲಿ ದೊಡ್ಡ ಸೇನೆಯಾಗಿ
ಕುರುಬರೊಳ್ಗೆ ಕಾಣಲಾಗಿ,
ಆ ದಿವ್ಯ ದೂತರು
ಪ್ರಕಾಶ ಕೊಟ್ಟದು;
"ಕರ್ತಂಗೆ ಊರ್ಧ್ವದಲ್ಲಿ ಮಾ
ನ!
ಈ ಭೂಮಿಯಲ್ಲಿ ಸಮಾಧಾ
ನ!
ಮನುಷ್ಯರೊಳಗೆ
ಆನಂದ!" ಎಂದರು.

೨. ಪಾಪಿಷ್ಠರಲ್ಲಿ ಪ್ರೀತಿ ಇ
ಟ್ಟು,
ನಮ್ಮಲ್ಲಿ ಯೇಸು ಬಂದನು.
ಅತ್ಯುನ್ನತೀಯಸ್ಥಾನ ಬಿಟ್ಟು,
ಈ ಭೂಮಿಲೋಕಕಿಳಿದು,
ಸ್ವರಾಜ್ಯಸ್ಥಾಪನಾದಿ ಮಾಡಿ,
ಸೈತಾನನೊಡ ಹೋರನಾಡಿ,

ಅಘೋರ ಯುದ್ಧದಿ
ವಿಜಯ ಗೆದ್ದನು.
ಓಲಾಗಿ ಯೇಸು ಕ್ರೂಜೆಯಲ್ಲಿ
ಪವಿತ್ರ ರಕ್ತವನ್ನು ಚಲ್ಲಿ,
ಸತ್ತೆದ್ದನಾಗಲೆ
ಸಜೀವಪತಿಯು.

೩. ಓ ಯೇಸು, ಭಕ್ತರೊಳ್ಗೆ ಹುಟ್ಟಿ
ನಿವಾಸಿಯಾಗು ನಿತ್ಯಕು!
ಅಶುದ್ಧ ನನ್ನ ಹೃದ ಮುಟ್ಟಿ
ಕಳಂಕವೆಲ್ಲ ಬಿಡಿಸು!
ಕಾಪಾಡಿ ನಿನ್ನ ಸಭೆಯನ್ನು,
ಮಾಡೊಳ್ಳೆ ರಾಜ್ಯಭಾರವನ್ನು!
ಅಮಿತ್ರನಾಶಕೆ
ಸಹಾಯ ಕಳುಹು!
ನಿನ್ನಂತ್ಯ ಜಯದಿನದಲ್ಲಿ
ಮಹತ್ವವುಳ್ಳ ಪ್ರಭೆಯಲ್ಲಿ
ನಿನ್ನನ್ನು ಕಂಡರೆ,
ಸಂತೋಷ ತೀರದು.

೪೦.

In dulci jubilo. 117.

೧. ಮಹಾ ಸಂತೋಷವೇ!
ಕೊಂಡಾಡಿರೆಲ್ಲರೇ!
ನಮ್ಮ ಹೃದಾನಂದ
ಈ ಹೊತ್ತು ಹುಟ್ಟಿದೆ!
ಸುಜ್ಞಾನಸೂರ್ಯ ಬಂದ
ಸಮಸ್ತ ಲೋಕಕೆ.
ಪ್ರಿಯ ಯೇಸುವೆ,
ನಿತ್ಯ ವಂದನೆ!

೨. ಓ ಶ್ರೇಷ್ಠ ಶಿಶುವೆ,
ಓ ಪ್ರಿಯ ಕರ್ತನೆ!
ಸತ್ಯಕ್ಷೇಮವನ್ನು
ಕೊಡಯ್ಯ ನನಗೆ!
ಓ, ಎಳೆ ದಾಸನನ್ನು
ನಿನ್ನಿಷ್ಟ ಪಾದಕೆ!
ಘನಪತಿಯೆ,
ನಿತ್ಯ ವಂದನೆ!

೩. ಆಶ್ಚರ್ಯ ಪ್ರೀತಿಯೆ!
ವಿಚಿತ್ರ ದಯವೆ!
ಪಾಪಕರ್ಮದಿಂದ
ಕೆಟ್ಟೋದ ನಮಗೆ
ಉಂಟಾಯ್ತಾ ಶಿಶುವಿಂದ
ಅನಂತ ಹರ್ಷವೆ.
ಶೀಘ್ರವಾಗಿಯೆ
ಸೇರೋಣದಕೆ!

೪. ಇನ್ನಲ್ಲಿ ಹರ್ಷವು
ಸಂಪೂರ್ಣವಹುದು;

ಪರಲೋಕಸಭೆ,
ಹೊಸ್ತಾದ ರಾಗವು,
ಯೆರೂಸಲೇಮ ಪ್ರಭೆ,
ಇವೆಮ್ಮ ಗತಿಯು!
ಶೀಘ್ರವಾಗಿಯೆ
ಸೇರೋಣಲ್ಲಿಗೆ!

c. ಪ್ರತ್ಯಕ್ಷತೆಯ ಹಬ್ಬ.

೪೧.

Mel. Die Gnade sei mit allen. 7.

೧. ಏಳೌ, ಚೀಯೋನ ಸಭೆ!
ಪ್ರಕಾಶವಾಗೆಲೇ,
ಯೆಹೋವನಿಂದ ಪ್ರಭೆ
ನಿನ್ನಲ್ಲಿ ಮೂಡಿದ್ದೇ!

೨. ಸಮಸ್ತ ಜನರಲ್ಲಿ
ಅಗಾಧ ಕತ್ತಲು,
ಸಮಸ್ತ ಪೃಥ್ವಿಯಲ್ಲಿ
ಮಹಾಂಧಕಾರವು.

೩. ನಿನ್ನೋಜ ಸೇರಿಯಾರು
ನಾನಾ ಜನಂಗಳು;
ನಿನ್ನನ್ನು ವಂದಿಸ್ಯಾರು
ಪ್ರಖ್ಯಾತ ರಾಜರು.

೪. ಕಣ್ಣೆತ್ತಿ, ಗುಂಪು ನೋಡಿ,
ಚನ್ನಾಗಿ ಹರ್ಷಿಸು!
ಮಹಾ ಸಮೂಹ ಓಡಿ
ಬಂದಡ್ಡ ಬೀಳ್ವದು.

೫. ಬಂದಾರು ದೂರದಿಂದ,
ಅಗೋ, ಕುಮಾರರು;
ಏಗ್ಯಾರು ಚನ್ನಿನಿಂದ
ಕುಮಾರಿತೆಗಳು.

೬. ಹೆಚ್ಚಾದ ಬೆರ್ಗಿನಿಂದ
ನಿನ್ನಕ್ಷಿ ಅರ್ಳುದು;
ಸಂತೋಷಪ್ರಭೆಯಿಂದ
ತುಂಬೋದು ಹೃದವು.

೭. ಸಮುದ್ರದ್ವೀಪವೆಲ್ಲ
ಚೀಯೋನಿನಾಸ್ತಿಯೇ!
ಭೂದೇಶವಾಸಿಯೆಲ್ಲ
ನಿನ್ನೊಳಗಾದದೇ!

೮. ಒಂಟೇ ಸಮೂಹದಿಂದ
ಸಂದಣಿಯಹುದು;
ಆ ಸೇಬಸೀಮೆಯಿಂದ
ಹೇಮಾದಿ ತರ್ಪರು.

೯. ಅಗೋ, ಮಿದ್ಯಾನಿನಿಂದ
ಬಂದಾರು ದೂತರು.
ಹುಟ್ಟೀತು ಎಲ್ಲರಿಂದ
ಅನಂತ ಸ್ತೋತ್ರವು.

d. ಕ್ರಿಸ್ತನ ಶ್ರಮವು.

೪೨.

Der Schächer fluchbeladen. 61.

೧. ಆ ಕಳ್ಳ ಕ್ರೂಜೆಯಲ್ಲಿ
ತನ್ನಂತ್ಯ ಕ್ಷಣದಲ್ಲಿ
ವಿಶ್ವಾಸಿಸುತ್ತಲೇ
ಕ್ರಿಸ್ತೊಡೆಯಂಗೆ ಬಾಗಿ,
ಕಟಾಕ್ಷ ಬೇಡಲಾಗಿ,
ಕೃತಾರ್ಥನಾದನಲ್ಲವೇ?

೨. ಅಸಹ್ಯ ಪಾಪಗಾರ
ಸಂಪೂರ್ಣ ಪರಿಹಾರ
ತಕ್ಕೊಳ್ಳ ಬಹುದೇ?
ಹೌದ್ಹೌದು, ಕ್ರಿಸ್ತಶ್ರಮೆ
ವಿಶ್ವಾಸಿಗಳ್ಗೆ ಕ್ಷಮೆ!
ಈ ಮಾತು ಎಂದು ನಿಜವೇ!

೩. ಆದಾಗ್ಯು ಒಂದೆ ಭಯ—
ಪ್ರತ್ಯಕ್ಷವಾದ ದಯ
ಆ ಒಬ್ಬ ಹೊಂದಲು,
ಮತ್ತೊಬ್ಬ ಕಳ್ಳ ತೀರಿ,
ಸಂರಕ್ಷಾಕಾಲ ಮೀರಿ,
ನ್ಯಾಯಾಜ್ಞೆ ಪಟ್ಟು ಕೆಟ್ಟನು.

೪. ಜಗತ್ತು ಪೂರ್ಣ ಮಾಯ!
ಓ ಯೇಸು, ನೀ ಸಹಾಯ
ಭಯಾತ್ಮಗಿಕ್ಕೊದು!
ಇನ್ನ್ಯಾಕೆ ವ್ಯರ್ಥ ಭಯ?
ಇಲ್ಲ್ಯಲ್ಲಿ ನಿನ್ನ ದಯ
ಸಾಕಯ್ಯ ನನಗೆಂದಿಗು!

೪೩.

Seht, welch ein Mensch. 121.

೧. ಇಗೋ, ಮನುಷ್ಯನು!
ಕಣ್ಣಲ್ಲಿ ದುಃಖಜಲ;
ಮೋರೇಲಿ ಲಜ್ಜೆಯು;
ತುಟೀಲಿ ಶೋಕಮಲ;
ಹಣೇಲಿ ಬೆವರು;
ಸಂಕಷ್ಟ ಮನದಿ;
ಎದೇಲಿ ತಾಳ್ಮೆಯು—
ಈ ರೂಪ ನೋಡಿರಿ!

೨. ಇಗೋ, ಮನುಷ್ಯನು!
ತುಂಬಾಯ್ತು ಘಾಯದಿಂದ
ಶರೀರವೆಲ್ಲವು;
ಈ ಶ್ರಮವೇತರಿಂದ?
ಪವಿತ್ರನೇತಕೆ
ಪ್ರಯಾಸ ಪಟ್ಟನು?
ನಮ್ಮಪರಾಧವೆ
ಆತನ್ನ ಕೊಂದಿತು!

೩. ಇಗೋ, ಮನುಷ್ಯನು!
ನೀ ಪಟ್ಟ ಶ್ರಮೆಯನ್ನು
ನಾವೆಂದು ಮರ್ಯೆವು.
ಓ ಸ್ಥಿರ ಧ್ಯಾನವನ್ನು
ಕೊಡೆಮಗ್ಯೇಸುವೆ!
ನಮ್ಮನ್ನು ದೃಷ್ಟಿಸು!
ನೀನೊಬ್ಬ ನಮಗೆ
ಮಧ್ಯಸ್ಥಗಾರನು.

೪. ಇಗೋ, ಮನುಷ್ಯನು!
ನಿನ್ನಲ್ಲಿ ನಂಬುತೇವೆ:
ಅನಂತ ಜೀವವು,
ಓ ಕರ್ತ, ನಿನ್ನ ಸೇವೆ!
ನೀ ಶಾಪ ತಾಳಿದೆ;
ಅಭಯವಾಯಿತು,
ಸಮಾಧಿ ನಮಗೆ
ವಿಶ್ರಾಂತಿಸ್ಥಳವು.

೪೪.

Ein Lämmlein geht und trägt die Schuld. 183.

೧. ಈ ಲೋಕದಪರಾಧವ
ಕೊಂಡೊಯ್ವ ಕುರಿಮರಿ
ತಾಳುತ್ತೆ ಪಾಪಜಾತಿಯ
ಪಾಪಂಗಳಿಂಗೆ ಸರಿ.
ಅದ್ಹೋಗಿ, ಸುಖವಗಲಿ,
ಸಾವಿಂಗೆ ಜೀವವೊಪ್ಪಿಸಿ,
ಬಲ್ಯಾಗಿ ಕೊಯ್ಯಲ್ಪಟ್ಟು,
ತಕ್ಕೊಳ್ಳುತದೆ ಸಂಕಟ,
ಪೆಟ್ಟು, ಹಾಸ್ಯ, ಘಾಯ, ಮ
ರಣ,
ಸಮಸ್ತಕೊಡಂಬಟ್ಟು.

೨. ಆ ಕುರಿಮರಿ ನಮಗೆ
ಅತೀಷ್ಟ ಯೇಸು ತಾನೆ!
ಈತನ್ನ ಪಾಪನಾಶಕೆ
ದೇವ್ರಾದುಕೊಂಡಿದ್ಧಾನೆ.
"ನೀ ಹೋಗಿ, ತಾಳು ಸಾವ
ನು!
ಪಾಪಿಸ್ತರಂ ವಿಮೋಚಿಸು!
ಇದಕ್ಕೆ ನೀನೆ ಶಕ್ತ.
ಕೋಪಾಗ್ನಿ, ಪಾಪದಂಡನೆ
ದೊಡ್ಡದು; ಪ್ರಾಯಶ್ಚಿತ್ತಕೆ
ಉಪಾಯ ನಿನ್ನ ರಕ್ತ."

೩. ಕ್ರಿಸ್ತ್ಯೇಸುವೆಂದ—"ತಂದೆ
ಯೆ,
ನಾ ತಾಳ್ವೆನೆಲ್ಲವನ್ನ;
ನಿನ್ನತಿಪ್ರಿಯ ಅಪ್ಪಣೆ
ನನ್ನೊಂದೆ ಇಷ್ಟ ಅನ್ನ!"
ಆಶ್ಚರ್ಯವಾದ ಪ್ರೀತಿಯೇ!
ನಿಂಗಾಗಿ ಏಕಪುತ್ರನೇ
ದೇವರ್ಗೆ ದೂರವಾದ.
ಓ ಬಲವುಳ್ಳ ಪ್ರೀತಿಯೇ!
ಪ್ರಶಸ್ತ ಜೀವರಾಜನೇ
ನಿನ್ನಿಂದ ಮೃತನಾದ.

೪. ಓ ಪ್ರೀತಿ, ನಾನು ನಿತ್ಯಕು
ನಿನ್ನನ್ನು ನೆನದೇನು;
ನೀ, ಪ್ರೀತಿ, ನನ್ನನಪ್ಪಲು,
ನಾ ನಿನ್ನನಪ್ಪಿಯೇನು!
ನೀನೆನ್ನ ಜೀವಕಾಂತಿಯೆ,
ನಿನ್ನಾಳು ನಾನು; ನಿನಗೆ
ನನ್ನನ್ನು ಒಪ್ಪಿಸ್ಯೇನು;
ಆ ಲೋಕವಂ ಪ್ರವೇಶಿಸಿ,
ನೀ ಕೊಟ್ಟ ಮಡಿವಸ್ತ್ರದಿ
ನಿನ್ನೈಕ್ಯ ಪಡದೇನು.

೪೫.

Eines wünsch' ich mir vor allem andern. 166.

೧. ಒಂದೆ ಮುಖ್ಯವಾದ ಆತ್ಮ
ಪೋಷ
ಮಾತ್ರ ನನಗಾದರೆ,
ಇಹಲೋಕಾರಣ್ಯವಂ ಸಂತೋ
ಷ
ಪಟ್ಟು, ದಾಟಿ ಹೋಗುವೆ.
ದುಃಖಾಕ್ರಾಂತನಾಗಿ ತೋಟ
ದಲ್ಲಿ
ಧೀರ ಶ್ರಮ ತಾಳ್ದ ಯೇಸುವಲ್ಲಿ
ಆತ್ಮದೃಷ್ಟಿ ಇಟ್ಟರೆ,
ನಾನು ಮುಕ್ತನಾಗುವೆ.

೨. ನೀನು ತೋರಿಸಿದ ತಾಳ್ಮೆ
ಯನ್ನು,
ನನ್ನ ಪ್ರಿಯ ಯೇಸುವೆ,
ನಿನ್ನ ರಕ್ತಮಯರೂಪವನ್ನು
ನಾನು ಎಂದು ಮರೆಯೆ!
ನೀನು ಕ್ರಯಕೆನ್ನ ಆತ್ಮ ಕೊಂ
ಡು,
ಕ್ರೂಜೆಯಲ್ಲಿ ತೀವ್ರ ದಾಹ
ಗೊಂಡು,
ಜೀವವಂ ವಿಸರ್ಜಿಸಿ,
ತೀರಿತೆಂತ, ಕೂಗಿದಿ.

೩. ನನಗಾಗಿ ನೀನು ಪಟ್ಟ
ಕಷ್ಟ
ಎಂದು ನೆಪ್ಪು ಮಾಡುವೆ;
ಘೋರ ಕತ್ತಲಲ್ಲಿ ಅಪಭ್ರಷ್ಟ
ನಾನು ಕೂತುಕೊಳ್ಳಲೆ,
ಅನುಗ್ರಹಗೊಂಡು, ಪ್ರೀತಿ
ಯಾಗಿ
ನಿನ್ನ ರಕ್ತ ಚಲ್ಲಿ ನನಗಾಗಿ,
ಕೊಟ್ಟಮೂಲ್ಯ ಬೆಲೆಯ,
ಕೊಂಡುಕೊಂಡಿ ದಾಸನ.

೪. ಇನ್ನು ನಾನು ನಿನ್ನ ದಾಸ,
ಯೇಸು!
ಆಗಲೆನ್ನ, ಪತಿಯೇ!
ನಿನ್ನ ನಾಮವೊಂದೆ ನಂಗೆ
ಲೇಸು,
ಅತಿಶ್ರೇಷ್ಠ ಮಿತ್ರನೇ!
ನಿನಗಾಗಿ ಕಾರ್ಯ ನಡಿಸ್ಯೇ
ನು,
ನಿನಗಾಗಿ ಬಾಳಿ ಮಡಿದೇನು!
ಜೀವವಿರ್ವ ವರೆಗೆ
ಈ ಪ್ರಮಾಣ ಸ್ಥಿರವೆ!

೪೬.

Herzliebster Jesu, was hast du verbrochen. 46.

೧. ಓ ಪ್ರಿಯ ಯೇಸು, ನಿನ್ನ
ದೋಷವೇನು?
ನೀನಿಂಥ ಆಜ್ಞೆಗೊಳಗಾದದೇ
ನು?
ನಿನ್ನಲ್ಲಿ ಅಪರಾಧ ಕಂಡರೇನು?
ನಾ ಹೇಳಲೇನು?

೨. ನಿನ್ ಕೆನ್ನೆ ತಟ್ಟಿ, ಮುಖ
ಕುಗುಳಿಟ್ಟು,
ಮುಳ್ಮುಡಿ ರಕ್ತಮಯಮಂಡೆ
ಗಿಟ್ಟು,
ನಿಂಗಿತ್ತರಯ್ಯೊ ಅಮ್ಲಪಿತ್ತ
ಪಾನ,
ಓ ಯಜಮಾನ!

೩. ನಿನ್ನಲ್ಲಿ ಬೀಳ್ಪುದಯ್ಯ
ನನ್ನ ಪಾಪ;
ನಿನ್ನನ್ನು ಕಾಡ್ಪುದಯ್ಯ ನನ್ನ
ಶಾಪ.
ಅನಂತ ಕರ್ಮ! ನೋಡಿ ತಾಳ
ಲಾರೆ
ನಿನ್ನಶ್ರುಧಾರೆ!

೪. ಪುಣ್ಯಾತ್ಮ, ನೀನು ನಿತ್ಯ
ಬಾಳಲಾಪಿ;

ನಾನಯ್ಯ ಸತ್ತು ಕೆಡ ತಕ್ಕ
ಪಾಪಿ.
ಹೆಡ್ಡಾಳಿಗಾಗಿ ಸಾಯುತಾನೆ
ರಾಯ!
ಇದೆಂಥ ನ್ಯಾಯ!

೫. ಓ ಪ್ರೀತಿ, ನನಗೊಲ್ದ್
ಅನಾಥನಾದಿ!
ಓ ನೀತಿ, ನನಗೊಲ್ದು ಪಾಪ
ವಾದಿ!
ನನ್ನಲ್ಲಿ ಹೆಚ್ಚಲಿಹಲೋಕಕ್ರೀಡೆ,
ನಿಂಗಾಯ್ತು ಪೀಡೆ.

೬. ನಾನೇನು ಹೇಳಲೇನು
ಮಾಡಲಯ್ಯ?
ನೀ ಗೆದ್ದೆ ಗೆದ್ದಿ, ನಾನು ಸೋತೆ
ನಯ್ಯ!
ನನ್ನಾಳ್ಮ, ಕ್ಷಮಿಸ್ಯೋಡಿಸೆನ್ನ
ಭಯ!
ಈಯ್ ನಿನ್ನ ದಯ!

೭. ಅಪಾಯ ನಿಂದೆ, ಮೃತ್ಯು
ಭಯ ಬಿಟ್ಟು,
ನಿನ್ನೊಲ್ಮೆಯಲ್ಲಿ ಮಾತ್ರ ಲಕ್ಷ್ಯ
ವಿಟ್ಟು,
ನಾನಿರ್ವೆ, ಯೇಸು, ಇಹಪರ
ದಲ್ಲಿ
ನೀನಿರುವಲ್ಲಿ.

೪೭.

O Welt, sieh' hier dein Leben. 61.

೧. ಓ ಲೋಕ, ನೋಡು!
ಅಲ್ಲಿ
ಆ ಕ್ರೂಜೆವೃಕ್ಷದಲ್ಲಿ
ಅಘೋರ ನೋಟವೇ!
ಆ ಕಷ್ಟದಾಳು ಯಾರು?
ಆ ನಿಂದೆದಾಸನಾರು?
ಪ್ರಶಸ್ತ ಜೀವರಾಜನೇ!

೨. ಈ ದೊಡ್ಡ ಪೀಡೆಯನ್ನು,
ಈ ರಕ್ತಬೆವರನ್ನು
ಚನ್ನಾಗಿ ದೃಷ್ಟಿಸು!
ಅಗಾಧ ಶೋಕದಿಂದ,
ನಿಟ್ಟುಸುರಾರ್ತಿಯಿಂದ
ಈ ಎದೆ ಭಿನ್ನವಾಯಿತು.

೩. ಯಾರಿಂದ ಪೆಟ್ಟು ತಿಂದೆ?
ಈ ಕ್ರೂರವಾದ ನಿಂದೆ
ನೀನೇಕೆ ತಾಳಿದೆ?

ನೀನಪರಾಧಿಯಲ್ಲ,
ನಮ್ಮಂತೆ ದುಷ್ಟನಲ್ಲ;
ಪವಿತ್ರ ದೇವಪುತ್ರನೆ.

೪. ನಾ ಮಳಲಷ್ಟು ಪಾಪ
ಗೈದ್, ಅತಿಭಾರಶಾಪ
ಹೊಂದಿರುವಾಗಲೆ,
ಅಶುದ್ಧ ಪಾಪಿಗಾಗಿ
ನೀ ಶುದ್ಧ ಹೊಣೆಯಾಗಿ
ನನ್ನೆಲ್ಲ ಶಾಪ ತಾಳಿದೆ.

೫. ನಿನ್ನನುಗ್ರಹಕಾಗಿ
ಏನೇನು ಪ್ರತಿಯಾಗಿ
ನಾ ಮಾಡ ಬಹುದು?
ನಾ ಬಿದ್ದ ಪಾಪವನ್ನು,
ನೀ ಪಟ್ಟ ಶ್ರಮೆಯನ್ನು
ನಾನೆಂದು ಮರ್ತು ಬಿಡೆನು.

೪೮.

Ach, mein Herr Jesu, wenn ich dich nicht hätte. 47.

೧. ಓ ನನ್ನ ಯೇಸು, ನೀನು
ಇಲ್ಲದಿರೆ,
ನೀನೆನ್ನ ಜಾಮೀನಾಗಿ ಬೇಡ
ದಿರೆ,
ಅರಿಷ್ಟ ಪಾಪಿ ನಂಗೆ ಗತಿ ಇಲ್ಲ,
ಆಧಾರವಿಲ್ಲ.

೨. ಈ ದುಃಖವನ್ನು ನಾನು
ತಾಳಲಾರೆ,
ನಿನ್ನಂಥ ಪ್ರೀತಿ ನಾನು ಕಾಣ
ಲಾರೆ.
ನೀ ಮಾತ್ರ, ನೀನು ನನ್ನ ನೀತಿ
ಯಾದಿ,
ನಾನಪರಾಧಿ.

೩. ನೀನೆನ್ನ ಮೇಲೆ, ಯೇಸು,
ಕೃಪೆ ಮಾಡಿ,
ನನ್ನತಿದುಷ್ಟ ಪಾಪ ಬಿಸುಟಾಡಿ,
ಶ್ರೀರಕ್ತದಿಂದ ಶುಚಿ ಮಾಡಿ
ಬಿಟ್ಟೆ,
ಕಟಾಕ್ಷವಿಟ್ಟೆ.

೪. ಕಟಾಕ್ಷವನ್ನು ನಾನು
ಎಂದು ಹಾಡಿ,
ನಿನ್ನತಿಶ್ರೇಷ್ಠ ರಕ್ತ ಸ್ತೋತ್ರ
ಮಾಡಿ,
ನಿನ್ನಲ್ಲಿ ಮುಕ್ತಿ ಪಡಕೊಂಡಿ
ದ್ದೇನೆ,
ಕೊಂಡಾಡುತ್ತೇನೆ.

೪೯.

Mel. Rousseau's dream. 107.

೧. ಜೀವಕಾಂತಿಯನ್ನು ಬಿಟ್ಟ
ರಕ್ತಮಯ ಮುಖವೇ,
ಮುಳ್ಳುಮಾಲೆ ಬಿಗಿದಿಟ್ಟ
ಘಾಯವಾದ ತಲೆಯೇ,
ದ್ವೇಷವೆಷ್ಟೊ,
ನಿಂದೆಯೆಷ್ಟೊ
ನಿನ್ನ ಮೇಲೆ ಬಂದದೇ!

೨. ನೀನು ಅತ್ತ ಹೇತುವೇನು?
ನನ್ನ ದುಷ್ಟ ಪಾಪವೆ!
ಸತ್ತ ಹೇತು ನಿನಗೇನು?
ನನ್ನ ಶಾಪರಾಶಿಯೆ!
ಕ್ರೂಜೆಯಲ್ಲಿ
ರಕ್ತ ಚೆಲ್ಲಿ,
ಜೀವ ಕೊಟ್ಟೆ ನನಗೆ.

೩. ಯಾಕೆ ನಿನ್ನ ಮೇಲೆ ಕಷ್ಟ,
ದುಃಖ, ಶ್ರಮ ಬಿದ್ದವು?
ನಿತ್ಯನನ್ನು ಜೀವನಷ್ಟ
ಯಾಕೆ ಹಿಡುಕೊಂಡಿತು?
ನಿನ್ನ ಕಷ್ಟ,
ನಿನ್ನ ನಷ್ಟ
ನಂಗೆ ಮೋಕ್ಷಪ್ರಾಪ್ತಿಯು!

೪. ನಿನ್ನ ಶುದ್ಧ ರಕ್ತದಿಂದ
ನನ್ನ ಪಾಪ ತೊಳದು,
ನಿನ್ನ ಆತ್ಮಶಕ್ತಿಯಿಂದ
ಅಂಧಕಾರ ಬಿಡಿಸು!
ನಿನ್ನ ನೀತಿ,
ನಿನ್ನ ಪ್ರೀತಿ
ನನ್ನ ನಿತ್ಯ ಸುಖವು!

೫೦.

O Lamm Gottes, unschuldig. 105.

೧. ದೋಷರಹಿತವಾಗಿ
ನಿಬದ್ಧ ದೇವರ ಕುರಿ!
ತಾಳ್ಮೆಪೂರಿತವಾಗಿ
ನಿಂತಿಪ್ಪ ಹಾಸ್ಯದ ಗುರಿ!
ಅಘೋರ ನಿನ್ನ ತಾಪ;
ಅಸಂಖ್ಯ ನಮ್ಮ ಪಾಪ.
ಕಾರುಣ್ಯ ತೋರಿಸು, ಓ ಯೇಸು!

೨. ದೋಷರಹಿತವಾಗಿ
ನಿಬದ್ಧ ದೇವರ ಕುರಿ!
ತಾಳ್ಮೆಪೂರಿತವಾಗಿ
ನಿಂತಿಪ್ಪ ಹಾಸ್ಯದ ಗುರಿ!
ಅಘೋರ ನಿನ್ನ ತಾಪ;
ಅಸಂಖ್ಯ ನಮ್ಮ ಪಾಪ.
ಕಾರುಣ್ಯ ತೋರಿಸು, ಓ ಯೇಸು!

೩. ದೋಷರಹಿತವಾಗಿ
ನಿಬದ್ಧ ದೇವರ ಕುರಿ!
ತಾಳ್ಮೆಪೂರಿತವಾಗಿ
ನಿಂತಿಪ್ಪ ಹಾಸ್ಯದ ಗುರಿ!
ಅಘೋರ ನಿನ್ನ ತಾಪ;
ಅಸಂಖ್ಯ ನಮ್ಮ ಪಾಪ.
ವಿಶ್ರಾಂತಿ ಪಾಲಿಸು, ಓ ಯೇಸು!

೫೧.

Der am Kreuz ist meine Liebe.
149.

೧. ನನ್ನ ಪ್ರೀತಿ ಕ್ರೂಜೆಯಲ್ಲಿ!
ಬೇರೆ ಆಶೆ ಇರದು.
ಅತಿಪ್ರಿಯ ಯೇಸುವಲ್ಲಿ
ಹೃತ್ತು ದೃಢವಾಯಿತು.
ಎಂದಿಗೊಂದೆ ವಾಕ್ಯವು
ಹೃತ್ಸಂಗೀತವಹುದು—
"ಸುಖದುಃಖಕಾಲದಲ್ಲಿ
ಪ್ರೀತಿ ಕ್ರೂಜೆಯಾತನಲ್ಲಿ!"

೨. ಪ್ರೀತಿಯಿಂದ ನಿಂದೆ, ನಷ್ಟ,
ಹಿಂಸೆ, ಬಡತನವು,
ಚಿಂತೆ ಮೊದಲಾದ ಕಷ್ಟ
ಹುಟ್ಟೊದೆಂತ ಬಲ್ಲೆನು.
ಯೇಸು ಆಜ್ಞೆ ಕೊಡಲು,
ತೀಕ್ಷ್ಣ ಮೃತಿಗಂಜೆನು.
ಸುಖದುಃಖಕಾಲದಲ್ಲಿ
ಪ್ರೀತಿ ಕ್ರೂಜೆಯಾತನಲ್ಲಿ!

೩. ಆತನ್ಹೊರ್ತು ಇಹಸುಖ
ನಂಗೆ ಸುಖವಲ್ಲವು;
ಆತನಿರೆ, ಪ್ರೀತಿದುಃಖ
ದುಃಖವೆಂತ, ಹೇಳೆನು.
ಈ ಪ್ರಪಂಚದವರು
ಬೈದರೇನು ಚಿಂತೆಯು?
ಸುಖದುಃಖಕಾಲದಲ್ಲಿ
ಪ್ರೀತಿ ಕ್ರೂಜೆಯಾತನಲ್ಲಿ!

೪. ದುಷ್ಟವೈರಿಕೋಪವನ್ನು
ಜೈಸಲೆಂಗೆ ಧೈರ್ಯವು;
ಮಾಂಸಾಸಹ್ಯ ಕ್ರಿಯೆಯನ್ನು
ಹೇಸಿ, ತಳ್ಳಿ ಬಿಟ್ಟೆನು.
ಯೇಸುನಾಥಪ್ರೀತಿಯು
ಪರಮೇಷ್ಟವಹುದು—
ಇರೆನೊಂದು ಚಿಂತೆಯಲ್ಲಿ;
ಪ್ರೀತಿ ಕ್ರೂಜೆಯಾತನಲ್ಲಿ!

೫. ಆತ ಪಿತೃಗೃಹದಲ್ಲಿ
ಪ್ರಿಯರನ್ನು ಸೇರಿಸಿ,

ಮುಡಿ ಇಟ್ಟು, ಮೂಲ್ಯ ಚಲ್ಲಿ,
ಫಲವೀಯ್ವನಂತ್ಯದಿ.
ಲೋಕ ಆತನರಿತು
ಮೆಚ್ಚಲೆಂಥ ಸುಖವು!
ಹಾಡಿರಿಹಪರದಲ್ಲಿ—
“ಪ್ರೀತಿ ಕ್ರೂಜೆಯಾತನಲ್ಲಿ!”

೫೨.

Ach, sieh' ihn dulden, bluten, sterben. 97.

೧. ನಮ್ಮಾಳ್ಮ ಪಟ್ಟ ಶ್ರಮೆಯನ್ನು
ವಿನಯವಾಗಿ ನೋಡಿ ಧ್ಯಾನಿಸು!
ಸರ್ವೇಶ ತನ್ನ ಜೀವವನ್ನು
ಮನುಷ್ಯಜಾತಿಗಾಗಿ ಕೊಟ್ಟನು.
ಈ ದೊಡ್ಡ ಪ್ರೀತಿಗೀಡು ಆದದು
ಮತ್ತ್ಯಾವನಲ್ಲು ಕಾಣದೆಂದಿಗು.

೨. ಓ ಕ್ರಿಸ್ತ, ನಿನ್ನ ಕ್ರೂಜೆಯಲ್ಲಿ
ಅನಂತ್ಯ ಪ್ರೀತಿಯನ್ನು ತೋರಿಸಿ,
ಪವಿತ್ರ ನಿನ್ನ ರಕ್ತ ಚಲ್ಲಿ,
ವಿಮುಕ್ತಿಕಾರ್ಯಮುದ್ರೆ ಹಾಕಿದಿ.
ಭೂಪರಲೋಕ ನಾಶವಾದರು,
ಈ ಪ್ರೀತಿ ಎಂದು ಬಿದ್ದು ಹೋಗದು.

೩. ನೀ ಕ್ರೂಜೆಯಲ್ಲಿ ತೂಗಲಾಗಿ,
ಮಧ್ಯಾಹ್ನದಲ್ಲಿ ಗಾಢ ಕತ್ತಲು,
ಅಘೋರವಾದ ಗುರುತಾಗಿ,
ಭಯಸ್ಥ ಭೂಮಿಯನ್ನು ಮುಚ್ಚಿತು.
ನಿನ್ನಲ್ಲಿ ನಂಬಿ ನಾನು ಸತ್ತರೆ,
ಅನಂತ ಕಾಂತಿಯನ್ನು ಕಾಣುವೆ.

೪. ಉಂಟೆನಗೀಗ ಪರಿಹಾರ!
ಸೈತಾನನೆಂಬ ಹಳೆ ಶತ್ರುವು
ಸರ್ವೇಶನಾಜ್ಞೆಯ ಪ್ರಕಾರ
ನನ್ನಲ್ಲಿ ಪಾಲು ಹೊಂದಲಾರನು.
ನಾ ಯೇಸುಕ್ರಿಸ್ತಶಿಷ್ಯನಾದರೆ,
ಮಹಾ ಸಂತೋಷದಿಂದ ತೀರುವೆ.

೫೩.

Mel. O sanctissima. 55.

೧. ಯೇಸು ಕ್ರಿಸ್ತನೇ,
ಮೃತ್ಯುಂಜಯನೇ,
ನಮ್ಮ ಜೀವಜೀವವೇ!
ನಿನ್ನ ಶ್ರಮೆ ನಮ್ಮ ಕ್ಷಮೆ.
ಕಾಯಿ, ಕಾಯಿ ನಮ್ಮನ್ನು!

೨. ಕಳ್ಳನಂತೆಯೆ
ನಮ್ಮ ದಂಡನೆ
ಹೊಣೆಯಾಗಿ ತಾಳಿದೆ.
ನೀ, ಪವಿತ್ರ ದೈವಮಿತ್ರ,
ಕಾಯಿ, ಕಾಯಿ ನಮ್ಮನ್ನು!

೩. ದುಷ್ಟ ಹಾಸ್ಯವು,
ಮುಳ್ಳುಮಾಲೆಯು
ನಿನ್ನ ಘನವಾಯಿತು.
ನಮ್ಮ ನಿಂದೆ ನೀನು ತಿಂದೆ.
ಕಾಯಿ, ಕಾಯಿ ನಮ್ಮನ್ನು!

೪. ಬಡ ಪಾಪಿಗೆ
ನಿನ್ನ ಕ್ರೂಜೆಯೆ
ಜೀವವೃಕ್ಷವಾದದೆ!
ನಿನ್ನ ದುಃಖ ನಮ್ಮ ಸುಖ,
ಕಾಯಿ, ಕಾಯಿ ನಮ್ಮನ್ನು!

೫. ದಿವ್ಯ ಪ್ರೀತಿಯೇ,
ದೇವಪುತ್ರನೇ,
ಕನ್ಯಾಸ್ತ್ರೀಯ ಮಗುವೇ!
ಜೀವದಲ್ಲು ಮೃತಿಯಲ್ಲು
ಕಾಯಿ, ಕಾಯಿ ನಮ್ಮನ್ನು!

೫೪.

Mel. Ringe recht, wenn Gottes Gnade. 27.

೧. ಯೇಸು ಕ್ರೂಜೆವೃಕ್ಷದಲ್ಲಿ
ತೂಗುತಿರುವಾಗಲು,
ಆತ್ಮ ಮನ ಮೈಗಳಲ್ಲಿ
ದುಃಖ ತಾಳುತಿದ್ದನು.

೨. ಕಳ್ಳರಲ್ಲಿ ಕಳ್ಳನೋಲು
ಕ್ರೂಜೆಯಲ್ಲಿ ಸತ್ತನು;
ಆತನೆದೆಗೀಟಿಕೋಲು
ಹದವಾಗಿ ತಾಗಿತು.

೩. ಸ್ವಲ್ಪ ಜನ ಪ್ರೀತಿಯಿಂದ
ಹತ್ರ ನಿಂತುಕೊಂಡಿತು;
ನಿಂತು, ಘೋರ ದುಃಖದಿಂದ
ಬಿಕ್ಕಿ ಅಳುತಿದ್ದುದು.

೪. ಮುಂಚೆ ಜ್ಞಾನವೃಕ್ಷದಿಂದ
ಮೃತ್ಯುಫಲ ಹುಟ್ಟಿತು;
ಈಗ ಕ್ರೂಜೆತರುವಿಂದ
ಜೀವಫಲವಹುದು.

೫. ಹಗೆ ತಾಳ್ದ ಕ್ರಿಸ್ತನಲ್ಲಿ
ನಿತ್ಯ ಸ್ನೇಹಮೂಲವು;
ಆತ ಪಟ್ಟ ಶ್ರಮದಲ್ಲಿ
ನಿತ್ಯ ಸುಖವಾಯಿತು.

೬. ಶುಭ ವರ್ತಮಾನವನ್ನು
ಕೇಳಿ, ಕ್ರೂಜೆ ದೃಷ್ಟಿಸಿ,
ಆ ಮನುಷ್ಯಪುತ್ರನನ್ನು
ನಂಬಿ, ಸ್ತೋತ್ರ ಮಾಡಿರಿ!

e. ಕ್ರಿಸ್ತನ ಪುನರುತ್ಥಾನ. ಪಸ್ಕದ ಹಬ್ಬ.

೫೫.

Mel. Wie schön leucht't uns der Morgenstern. 194.

೧. ಈ ದಿನದಲ್ಲಿ ಯೇಸುವು
ಸಮಾಧಿಯಿಂದ ಎದ್ದನು,
ಸಜೀವ ಅರಸಾಗಿ.
ವಿಜಯಗೀತ ಹಾಡಿರಿ!
ಅನಂತ ಸ್ತೋತ್ರ ಮಾಡಿರಿ,
ವಿಧೇಯ ದಾಸರಾಗಿ!
ತನ ಘನ
ಅಗ್ಲಿ ಬಿಟ್ಟು,
ಪ್ರೀತಿ ಇಟ್ಟು
ನರರಲ್ಲಿ,
ಕ್ರಿಸ್ತ ಸತ್ತ ಕ್ರೂಜೆಯಲ್ಲಿ.

೨. ಓ ನಮ್ಮ ಪ್ರಿಯ ಕರ್ತನೆ,
ನೀನೆಮ್ಮ ನಿತ್ಯ ಕೋರಿಕೆ!
ನಿನ್ನಲ್ಲಿ ನಂಬಿದ್ದೇವೆ.
ನಿನ್ನೊರ್ತು ಬೆಳಕಿಲ್ಲವು;
ನಿನ್ನೊರ್ತು ಸುಖ ಕಾಣದು;
ನಿನ್ನೊರ್ತು ಸಾಯುತೇವೆ.
ಆಳು, ಬಾಳು!
ಜೈಸಿ ನಿನ
ಶತ್ರುವಿನ
ರಾಜ್ಯವನ್ನು,
ಕಾಯಿ ನಿನ್ನ ಪ್ರಜೆಯನ್ನು!

೩. ಈ ಮರ್ತ್ಯ ದೇಹದಿಂದಲೂ
ಸಮಾಧಿಯೊಳಗಿಂದಲೂ
ವಿಧೇಯ ಭಕ್ತರನ್ನು
ಓ ತಪ್ಪಿಸ್ಯೇಸು ಕ್ರಿಸ್ತನೆ!
ಅನಂತ ಘನದೊಳಗೆ
ಕೊಡೈ ಪ್ರವೇಶವನ್ನು!
ಏರಿ, ಸೇರಿ
ನೀನಿರ್ಪಲ್ಲಿ,
ಕಾಂತಿಯಲ್ಲಿ
ನಿನ್ನ ಮುಖ
ದೃಷ್ಟಿಸೋದು ಎಂಥ ಸುಖ!

೫೬.

Salvation, oh the joyful sound. 25.

೧. ಈ ಶುದ್ಧವಾದ ದಿನದಿ
ಸತ್ತೋದ ಯೇಸುವು
ಸಂಜೈಸಿ ಪುನರ್ಜೀವಿಸಿ,
ಸಮಾಧಿ ಬಿಟ್ಟನು.
ಘನ ಮಂಗಳಂಗಳೆಲ್ಲ
ನಮ್ಮ ಕರ್ತನುಚ್ಚ ರಾಜ್ಯ;
ಯೇಸು ಕ್ರಿಸ್ತ ನಮ್ಮ ಜೀವ.
ಹಲ್ಲೆಲೂಯಾ ಹಾಡಿರಿ!

೨. ಈ ಶುಭವರ್ತಮಾನವು
ಸಮಸ್ತ ಲೋಕದಿ
ಸಮಸ್ತ ಜನಕುಲಕು
ಪ್ರಸಿದ್ಧಿಯಾಗಲಿ!
ಘನ ಮಂಗಳಂಗಳೆಲ್ಲ
ನಮ್ಮ ಕರ್ತನುಚ್ಚ ರಾಜ್ಯ;
ಯೇಸು ಕ್ರಿಸ್ತ ನಮ್ಮ ಜೀವ.
ಹಲ್ಲೆಲೂಯಾ ಹಾಡಿರಿ!

೩. ಮೃತೀಲಿ ಸೇರಿದಾತನು
ಎಂದೆಂದು ಬದುಕಿ,
ಆಕಾಶಗತ ಪತಿಯು
ಜಗತ್ತನಾಳಲಿ!
ಘನ ಮಂಗಳಂಗಳೆಲ್ಲ
ನಮ್ಮ ಕರ್ತನುಚ್ಚ ರಾಜ್ಯ;
ಯೇಸು ಕ್ರಿಸ್ತ ನಮ್ಮ ಜೀವ.
ಹಲ್ಲೆಲೂಯಾ ಹಾಡಿರಿ!

೪. ನೀ, ಯೇಸು, ಬಂದು, ಶಿಕ್ಷೆಯ
ವಿರೋಧಿಗೀಯಲು,
ಬಾ, ಸಭೆಯಂತರರ್ಥವ
ನಿನ್ನಲ್ಲಿ ತೀರಿಸು!
ಘನ ಮಂಗಳಂಗಳೆಲ್ಲ
ನಮ್ಮ ಕರ್ತನುಚ್ಚ ರಾಜ್ಯ;
ಯೇಸು ಕ್ರಿಸ್ತ ನಮ್ಮ ಜೀವ.
ಹಲ್ಲೆಲೂಯಾ ಹಾಡಿರಿ!

೫೭.

Mel. Mein Glaub' ist meines Lebens Ruh'. 163.

೧. ಓ ನಿತ್ಯಜೀವರಾಜನೇ,
ನೀನೆದ್ದಿ ತೇಜದಿಂದಲೇ
ಸಮಾಧಿಯೊಳಗಿಂದ!
ನಿನ್ನನ್ನು ಶಿಷ್ಯಮಂದೆಯು
ಕಂಡನುಜೀವಗೊಂಡಿತು
ಮಹಾಂತ ಹರ್ಷದಿಂದ.
ಓ ಯೇಸು, ನಿನ್ನ ಜೀವವೆ
ಜೀವೋದಯಂ ಜಗತ್ತಿಗೆ!

೨. ಸಮಸ್ತ ಗುಡ್ಡದಲ್ಲಿಯೂ
ಸಮಸ್ತ ತಗ್ಗಿನಲ್ಲಿಯೂ

ಪುಷ್ಪಂಗಳೇಳುತವೆ;
ವಸಂತಕಾಲ ತಿಳಿದು,
ಭೂಗರ್ಭದಿಂದ ಎಚ್ಚತ್ತುರ್
ಬಂದ ಹರ್ಷದಿಂದಲವೆ.
ಓ ಯೇಸು, ನಿನ್ನ ಜೀವವೆ
ಜೀವೋದಯಂ ಜಗತ್ತಿಗೆ!

೩. ಅಮೂಲ್ಯವಾದ ಬೀಜವ
ಯೊಸೇಫನಿಟ್ಟು ಮುಚ್ಚಿದ
ಆ ಶಿಲೆಗೋರಿಯಲ್ಲಿ;
ಅಮೂಲ್ಯವಾದ ಪುಷ್ಪವು
ಆ ಬೀಜದಿಂದ ಹುಟ್ಟಿತು
ಏಕಾಂತ ತೋಟದಲ್ಲಿ.
ಓ ಯೇಸು, ನಿನ್ನ ಜೀವವೆ
ಜೀವೋದಯಂ ಜಗತ್ತಿಗೆ!

೪. ಕಡೇಲಿ ಸರ್ವ ಲೋಕಕು
ವಸಂತಕಾಲ ಬಪ್ಪದು
ದಿವ್ಯಾತ್ಮತ್ರಾಣದಿಂದ;
ಅಸಂಖ್ಯ ಜನಗಣವು
ಆವಾಗಲೆಚ್ಚತ್ತೇಳ್ವದು
ಭೂಗರ್ಭಕೋಣೆಯಿಂದ.
ಓ ಯೇಸು, ನಿನ್ನ ಜೀವವೆ
ಜೀವೋದಯಂ ಜಗತ್ತಿಗೆ!

೫. ತುತೂರಿ ಊದುವಾಗಲು,
ಮಹತ್ವದಲ್ಲಿ ಯೇಸುವು
ಈ ಭೂಮಿಗಿಳಿಯೋನು;
ಧೂಳಿಂದ ನಮ್ಮನೇರಿಸಿ,
ತಾನಿರ್ಪ ಘನಸ್ಥಳದಿ
ನಮ್ಮನ್ನು ಸೇರಿಸೋನು.
ಓ ಯೇಸು, ನಿನ್ನ ಜೀವವೆ
ಜೀವೋದಯಂ ಜಗತ್ತಿಗೆ!

೫೮.

Christ lag in Todesbanden. 135.

೧. ಕ್ರಿಸ್ತ್ಯೇಸು ಕ್ರೂಜೆಯಲ್ಲಿ
ಸತ್ತೆಮ್ಮ ಪಾಪಕಾಗಿ,
ತೃತೀಯ ದಿನದಲ್ಲಿ
ತಾನೆದ್ದ ಜೀವಿಯಾಗಿ.
ಇದರಲ್ಲಿ ಹರ್ಷಿಸಿ,
ಕರ್ತಂಗೆ ಸ್ತೋತ್ರ ಮಾಡಿರಿ!
ಕೊಂಡಾಡಿ! ಹಲ್ಲೆಲೂಯಾ,
ಹಲ್ಲೆಲೂಯಾ!

೨. ಸಾವನ್ನು ಜೈಸೊ ಬಲ
ಭೂಜನಕಿರಲಿಲ್ಲ;
ನಮ್ಮಲ್ಲಿ ಪಾಪಮಲ,
ಎಲ್ಲೆಲ್ಲು ನೀತಿಯಿಲ್ಲ.
ಅದರಿಂದ ಮೃತ್ಯುವು
ನಮ್ಮಲ್ಲಿ ಕೈಯ ಹಾಕಿತು.
ಸಹಾಯಗಾರನಾರು?
ಹಲ್ಲೆಲೂಯಾ!

೩. ಸ್ವತಂದೆಮನೆಯಿಂದ
ಹೊಂಟವತಾರವಾಗಿ,
ಅನಂತ ಪ್ರೇಮದಿಂದ
ಸತ್ತೆಮ್ಮ ಹೊಣೆಯಾಗಿ,
ಮರಣಾಧಿಕಾರವ
ಕ್ರಿಸ್ತ್ಯೇಸುನಾಥ ಜೈಸಿದ.
ಇನ್ನೇನು ಭಯವಿಲ್ಲ!
ಹಲ್ಲೆಲೂಯಾ!

೪. ಜೀವಕ್ಕೆ ಸಾವಿಗಲ್ಲಿ
ಅನ್ಯೋನ್ಯ ಯುದ್ಧವಾಯ್ತು;
ಆ ಜೀವ ಜೈಸುವಲ್ಲಿ
ಸಾವನ್ನು ನುಂಗಲಾಯ್ತು.
ಸಾವ ತಾಳ್ದ ಜೀವವು
ಸಾವನ್ನು ಜೈಸಿ ಬಿಟ್ಟಿತು.
ನೀ ಸೋತಿ, ದುಷ್ಟ ಮೃತ್ಯು!
ಹಲ್ಲೆಲೂಯಾ!

೫. ಓ ಸತ್ಯ ಪಸ್ಕಬಲಿ,
ನೀನೆಮಗನ್ನಪಾನ!
ಆ ಕ್ರೂಜೆವೃಕ್ಷದಲಿ
ಆಯ್ತೆಮಗೆಂಥ ದಾನ!
ನಮ್ಮ ಮನೆಕದಕೆ
ಆ ರಕ್ತ ಹಚ್ಚಿದ್ದಾದರೆ,
ಸಂಹಾರಿ ಮುಟ್ಟಲಾರ.
ಹಲ್ಲೆಲೂಯಾ!

೫೮.

Mel. Der Pilger aus der Ferne. 8.

೧. ಘಟ್ಟ್ಯಾದ ಬಂಡೆಯಲ್ಲಿ
ಸಮಾಧಿಯೊಡೆದು,
ಅಮೂಲ್ಯ ಬೀಜವನ್ನು
ಯೊಸೇಫನಿಟ್ಟನು.

೨. ಆ ತೋಟ ಪೃಥ್ವಿಯಲ್ಲಿ
ವಿಶೇಷವಾದುದು;
ಸಮಸ್ತ ಬೀಜದೊಳ್ಗೆ
ಆ ಬೀಜ ಶ್ರೇಷ್ಠವು.

೩. ತೃತೀಯ ದಿನದಲ್ಲಿ
ಹೊತ್ತೇರುವಾಗಲು,
ಆ ಬೀಜ ಮೊಳಿತೆದ್ದು,
ಭೂಗರ್ಭ ಬಿಟ್ಟಿತು.

೪. ಆ ದಿನದಲ್ಲಿ ಜೀವ
ಸಾವಿಂದ ಹುಟ್ಟಿತು;
ಆ ದಿನದಲ್ಲಿ ಸಾವು
ಸತ್ತೀನವಾದುದು.

೫. ಸಮಾಧಿಯಲ್ಲಿ ಸೇರಿ,
ಓ ಯೇಸು ಕ್ರಿಸ್ತನೆ,
ನೀ ಜೀವಮಾರ್ಗವನ್ನು
ಪ್ರಸಿದ್ಧಿ ಮಾಡಿದೆ.

೬. ನಿನ್ನಲ್ಲಿ ದೃಢವಾಗಿ
ವಿಶ್ವಾಸವಿಟ್ಟರೆ,
ಸಮಾಧಿಯಲ್ಲಿ ಸೇರ
ನಾನೇತಕಂಜುವೆ?

೭. ಸಮಾಧಿ ದೇಹಕಿನ್ನು
ವಿಶ್ರಾಂತಿಸ್ಥಳವು;
ನನ್ನಾತ್ಮ ಆಚೆ ದಾಟಿ
ನಿನ್ನೊಡನಿರ್ಪದು.

೮. ನೀ ಮೃತ್ಯುಶಕ್ತಿಯನ್ನು,
ಓ ಕರ್ತ, ಜೈಸಿದೆ;
ನಿನ್ನಲ್ಲಿ ನಾನು ನಂಬಿ,
ವಿಜಯ ಹೊಂದುವೆ.

೬೦.

Jesus, meine Zuversicht. 71.

೧. ನಾನು ನಂಬಿಕೊಳ್ಳುವ
ನನ್ನ ಕರ್ತ ಬಾಳುತಾನೆ;
ಮೃತ್ಯುರಾಜಭಯವ
ಪರಿಹಾರ ಮಾಡಿದ್ದಾನೆ.
ಗಾಢ ಕತ್ತಲೊಳಗೆ
ನನ್ನ ಬೆಳಕಾತನೆ!

೨. ನಿತ್ಯಜೀವದರಸ
ತನ್ನ ಮಾತು ಕೈಕೊಳೋನು;
ಆತ ತನ್ನ ಭಕ್ತನ
ತಾನಿರ್ಪಲ್ಲಿ ಸೇರಿಸೋನು.
ಅಂಗವನ್ನು ತಲೆಯು
ಎಂದು ಬಿಟ್ಟು ಹೋಗದು.

೩. ಆತನೈಕ್ಯದೊಳಗೆ
ಭಕ್ತಿಯಿಂದ ಸೇರುತೇನೆ;
ಆತನಲ್ಲಿ ನಂಬಿಕೆ
ಎಂಬ ಕೈಯನಿಟ್ಟಿದ್ದೇನೆ;
ಕ್ರೂರ ಮೃತಿ ನಮ್ಮನು
ಭೇದ ಮಾಡ ಕೂಡದು.

೪. ಮಾಂಸವಾಗಿ ಹುಟ್ಟಿದೆ;
ಬೇಗ ಬೀಳ್ವೆ ಬೂದಿಯಾಗಿ;
ಅಂತ್ಯ ದಿನ ಬರಲೆ,
ಆತ ನಿತ್ಯಜೀವಕಾಗಿ
ಮಣ್ಣಿನಿಂದ ಕರೆದು
ಎಬ್ಬಿಸೋನು ನನ್ನನು.

೫. ಇಲ್ಲಿ ರೋಗ, ದುಃಖವು;
ಅಲ್ಲಿ ಕ್ಷೇಮ, ಸುಖ, ತ್ರಾಣ.
ಇಲ್ಲಿ ಮಣ್ಣು, ಧೂಳಿಯು;
ಅಲ್ಲಿ ದಿವ್ಯ ಮಹಿಮಾನ.
ಇಲ್ಲಿ ಧೂಳಿಯಾದರು,
ಆತ್ಮವಾಗಿ ಏಳ್ವೆನು.

೬. ದೇಹ, ಪಡು ಹರ್ಷವ!
ಯೇಸು ಕ್ರಿಸ್ತನಂಗವಾದಿ.

ನಂಬು! ಬಿಡು ಚಿಂತೆಯ!
ಜೀವಕಾತ ನಿನ್ನ ಹಾದಿ.
ಅಂತ್ಯತೂರ್ಯಧ್ವನಿಯು
ಎಬ್ಬಿಸೋದು ನಿನ್ನನು.

೬೧.

Mel. Gelobet seist du, Jesu Christ. 48.

೧. ನೀ, ಕ್ರಿಸ್ತ, ಸತ್ತು ಜೀವಿಸಿ
ಮೃತಿಯನ್ನು ಜೈಸಿದಿ;
ಮೃತೀಲಿ ಬಿದ್ದ ಜನಕೆ
ನೀ ಜೀವ ಕೊಟ್ಟೆ, ಯೇಸುವೆ!
ಹಲ್ಲೆಲೂಯಾ!

೨. ನೀ, ಕ್ರಿಸ್ತ, ಕೃಪೆ ಹಿಡಿದು,
ನಮ್ಮ ಪಾಪ ಮನ್ನಿಸು!
ನಮ್ಮನ್ನು ನಿನ್ನ ಆತ್ಮಕೆ
ವಿಧೇಯ ಮಾಡು, ಕರ್ತನೆ!
ಹಲ್ಲೆಲೂಯಾ!

೩. ಮಹತ್ವವುಳ್ಳ ಕ್ರಿಸ್ತನೇ,
ಪ್ರೀತಿಯುಳ್ಳ ಯೇಸುವೇ,
ಕೃಪಾಳು! ನಾವು ನಿತ್ಯಕು
ನಿನ್ನನ್ನು ಸ್ತುತಿಸೋಣವು!
ಹಲ್ಲೆಲೂಯಾ!

೬೨.

Aus des Todes Banden. 177.

೧. ಮೃತ್ಯುಬಂಧದಿಂದ,
ಗೋರಿಯೊಳಗಿಂದ
ಎದ್ದ ಯೇಸುವು.
ಜೈಸಿ ಮೃತಿಯನ್ನು,
ರಾಜಪೀಠವನ್ನು
ಏರಿ, ಕೂತನು.
ಈಗಲೆ ವಿಶ್ವಾಸಿಗೆ
ನಿತ್ಯಜೀವ ಪ್ರಾಪ್ತಿಯಾಯ್ತು,
ಭಯಭಂಗವಾಯ್ತು.

೨. ಶತ್ರುವನ್ನು ಗೆದ್ದಿ,
ಸತ್ತು ಹೋಗಿ ಎದ್ದಿ,
ಜೀವರಾಜನೆ!
ಪಾಪ ಕಳೆಯೋಣ,
ಸತ್ತು ಬದುಕೋಣ
ಜೀವನೀತಿಗೆ!
ಯೇಸುವೇ, ನೀನೊಬ್ಬನೇ
ನಮ್ಮ ಗತಿ! ಪಾದಸೇವೆ
ನಿನಗೀಯುತೇವೆ.

೩. ಕರ್ತಗುಂಟು ಪೀಠ;
ಮಹಿಮೇ ಕಿರೀಟ
ಇನ್ನು ನಮ್ಮದೇ!
ಮೃತ್ಯುಕ್ರೂರಶಸ್ತ್ರ

ದೇಹವೆಂಬ ವಸ್ತ್ರ
ತಿವಿಯುತ್ತಲೇ,
ಆತನೆ ಸ್ವಪ್ರಜೆಗೆ
ಸೂರ್ಯವಸ್ತ್ರ ಕೊಡೊನಲ್ಲಿ,
ದಿವಸುಖದಲ್ಲಿ.

೬೩.

Preis dem Todesüberwinder. 150.

೧. ಸ್ತುತಿ ಗೊಲ್ಗಥದ್ರಿಯಲ್ಲಿ
ಸತ್ತ ಮೃತಿಂಜಯಗೆ!
ಸ್ತುತಿ, ಪಾಪಿಕುಲದಲ್ಲಿ
ಕೃಪೆ ಪಟ್ಟ ಯೇಸುವೆ!
ಬಾಳು ನಮ್ಮ ರಾಜನೆ!
ಸತ್ತು ಪುನರ್ಜೀವಿಯಾದ
ಜೀವದಧಿಪತಿಗೆ
ಹಾಡಿರೆಲ್ಲ ಭಕ್ತರೆ!

೨. ಸ್ತೋತ್ರದಲ್ಲಿ ಒಡನಾಡಿ,
ಮನಃಪೂರ್ಣ ಹರ್ಷದಿ
ಮೃತಿಂಜಯಗೀತೆ ಮಾಡಿ,
ಅಡ್ಡ ಬಿದ್ದು, ಹಾಡಿರಿ!
ವಾದ್ಯವೆಲ್ಲ ನುಡಿಸಿ,
ಘಟ್ಟಿ ಧ್ವನಿಯಿಂದ ಹಾಡಿ,
ಘನವುಳ್ಳ ಕರ್ತಗೆ
ಎರ್ಗಿರೆಲ್ಲ ಭಕ್ತರೆ!

೩. ನಾ ಸಮಾಧಿ ಬಿಡಲಾಗ,
ನನ್ನ ಪ್ರಿಯ ಯೇಸುವೇ,
ನಿನ್ನ ಮುಖ ನೋಡುವಾಗ,
ದೇಹ ತೇಜವಾಗಲೇ,
ಮಧ್ಯವರ್ತಿಕರ್ತನೇ,
ಹೌದು, ನಾನು ಎಚ್ಚತ್ತಾಗ,
ನಿನ್ನ ಜೀವದೈಕ್ಯಕೆ
ಪೂರ್ಣವಾಗಿ ಸೇರುವೆ!

---

f. ಕ್ರಿಸ್ತನ ದಿವಾರೋಹಣದ ಹಬ್ಬ.

೬೪.

All hail the power of Jesus' name. 26.

೧. ಓ ಶುಭ ಯೇಸುನಾ
ಮವೆ!
ಶ್ರೀ ದೇವದೂತರು
ಸಾಷ್ಟಾಂಗ ಬೀಳಲಾತಗೆ;
ಸಮ್ರಾಜ-ರಾಜ-ರಾಜ-
ರಾಜನಾತನು!

೨. ವಿಮುಕ್ತಿಗೊಂಡ ಶುದ್ಧರೇ!
ಕ್ರಿಸ್ತ್ಯೇಸು ರಕ್ತವು
ನಿಮ್ಮಲಂಕಾರವಸ್ತ್ರವೇ;
ಸಮ್ರಾಜ-ರಾಜ-ರಾಜ-
ರಾಜನಾತನು!

೩. ಓ ಇಸ್ರಯೇಲ್ ಕುಮಾರರೇ!
ಈ ಪ್ರಿಯ ನಾಮವು
ನಿಮ್ಮೆಲ್ಲ ನಿತ್ಯಜೀವವೇ;
ಸಮ್ರಾಜ-ರಾಜ-ರಾಜ-
ರಾಜನಾತನು!

೪. ಅಜ್ಞಾನಮಗ್ನ ಜನರೆ!
ಈ ಶ್ರಮೆ ಘಾಯವು
ವಿಶ್ರಾಂತಿಕರ ನಿಮಗೆ;
ಸಮ್ರಾಜ-ರಾಜ-ರಾಜ-
ರಾಜನಾತನು!

೫. ಈ ಶುಭರಾಯ ಧನಿಗೆ
ಭೂಜಾತಿ ಕೊಡೋದು
ಕಿರೀಟ, ದಾನ, ಮಹಿಮೆ;
ಸಮ್ರಾಜ-ರಾಜ-ರಾಜ-
ರಾಜನಾತನು!

೬. ಆ ಘನ ಕೂಟದೊಡನೆ
ಸಂಸ್ತುತಿ ಹಾಡಲು
ನಾವಡ್ಡ ಬೀಳುವಾತಗೆ;
ಸಮ್ರಾಜ-ರಾಜ-ರಾಜ-
ರಾಜನಾತನು!

೬೫.

Mel. Jesus, meine Zuversicht. 71.

೧. ಇಂದು ಕ್ರಿಸ್ತ ಯೇಸುವು
ಸೇರಿ ಪರಲೋಕದಲ್ಲಿ,
ಸರ್ವರಾಜನಾದನು.
ತಂದೆಬಲಗಡೆಯಲ್ಲಿ
ಕೂತುಕೊಂಡ ರಾಜಗೆ
ಅಡ್ಡ ಬೀಳು, ಪ್ರಜೆಯೆ!

೨. ಎಲ್ಲ ಅಧಿಕಾರವ
ಯೇಸು ಇಹಪರದಲ್ಲಿ
ಹೊಂದಿ, ಸ್ವಂತ ಜನರ
ಆಳುತಾನೆ ಪ್ರೀತಿಯಲ್ಲಿ.
ಶತ್ರು ಶಕ್ತನಾದರು,
ಕೇಡು ಮಾಡಲಾರನು.

೩. ಕೊಡು ನಿನ್ನ ಪ್ರಜೆಗೆ
ನಿನ್ನ ರಾಜ್ಯಸ್ವಾಸ್ಥ್ಯವನ್ನು;

ನಿನ್ನ ಸಭೆಗ್ಯೇಸುವೆ,
ಕೊಡು ನಿತ್ಯ ಸ್ಥಾನವನ್ನು!
ನೀನು ಜೈಸಿದಂತೆಯೆ
ಜಯ ಕೊಡು ನಮಗೆ!

೪. ನಿನ್ನ ದಿನ ಬಂದರೆ,
ಪೂರ್ಣ ಧೈರ್ಯವಾಗಿದ್ದೇವೆ;
ನಿನ್ನ ಸನ್ನಿಧಾನಕೆ
ಸಿದ್ಧ ಮಾಡಿಕೊಳ್ಳುತೇವೆ.
ನಿನ್ನ ಮುಖಕಾಂತಿಯೇ
ನಮ್ಮ ಜೀವ, ಕ್ರಿಸ್ತನೇ!

೬೬.

Jesus Christus herrscht als König.
84. 85.

೧. ಕ್ರಿಸ್ತ ರಾಜ್ಯವಾಳಿ, ಶಾನೆ
ಘನದಿಂದ ಬಾಳುತಾನೆ;
ಆತ ಜಯಶಾಲಿಯು.
ಹರ್ಷವಾಗಿರಾತನಲ್ಲಿ!
ಆತಗಿಹಪರದಲ್ಲಿ
ಎಲ್ಲ ವಶವಹುದು.

೨. ಗದ್ದಿಗೆಯ ಸುತ್ತಲಾಗಿ
ದೂತರೆಲ್ಲ ದಾಸರಾಗಿ
ನಿಂತು ವಂದಿಸುವರು.
“ನನ್ನ ಬಲಪಾರ್ಶ್ವದಲ್ಲಿ
ಕೂಡ್ರು!” ಎಂತ, ಮಗನಲ್ಲಿ
ಮೆಚ್ಚಿ, ತಂದೆ ಎಂದನು.

೩. ತಂದೆ ಏಕ ದೇವರೆಂದು,
ಮಗ ಪಿತೃರೂಪನೆಂದು,
ಭಕ್ತರೆರಗುವರು.
ಯೇಸುವಲ್ಲಿ ನಿತ್ಯ ಪ್ರಾಣ;
ಯೇಸುವಲ್ಲಿ ಸರ್ವ ತ್ರಾಣ;
ಯೇಸು ವಿಶ್ವರಾಜನು!

೪. ಆತ ಪ್ರಾಯಶ್ಚಿತ್ತವಾಗಿ
ಪಾಪಪರಿಹಾರಕಾಗಿ
ಕ್ರೂಜೆಯಲ್ಲಿ ಸತ್ತನು.
ಆತನಂತ್ಯ ದಿನದಲ್ಲಿ
ಘನವಾಗಿ ಬರುವಲ್ಲಿ
ನಮ್ಮ ನಿತ್ಯಜೀವವು!

೫. ಆತ ತನ್ನ ವಾಕ್ಯವನ್ನು
ನಂಬಿಕೊಂಡ ಭಕ್ತರನ್ನು
ಮೋಕ್ಷಸ್ಥಾನಕೊಯ್ವನು.
ಕ್ಷುಧೆ, ದಾಹ, ದುಃಖ, ಕಷ್ಟ,
ಚಿಂತೆ, ಭೀತಿ, ರೋಗ, ನಷ್ಟ
ಇನ್ನು ಮುಂದೆ ಕಾಣವು.

೯. ಪಂಚಾಶತ್ತಿನ ಹಬ್ಬ.

೬೭.

Nun bitten wir den heiligen Geist. 95.

೧. ಆಲೈಸು, ದೇವರ ಆತ್ಮವೆ!
ವಿಶ್ವಾಸದೃಢವ ನಮಗೆ
ದಯೆಪಾಲಿಸೀಗ!
ಭೂಕಷ್ಟವನ್ನು
ಬಿಟ್ಹೋಗೊ ಕಾಲದಿ ಭಕ್ತರನ್ನು
ಕಟಾಕ್ಷಿಸೋ!

೨. ಇಂಪಾದ ಬೆಳಕು! ನಮ್ಮಲಿ
ಕ್ರಿಸ್ತ್ಯೇಸುನಾಮವ ತಿಳಿಸಿ,
ಆತನೈಕ್ಯದಿಂದ
ಸ್ವತಂತ್ರವನ್ನು
ತಕ್ಕೊಳ್ಳ ಬಯ್ಸುವ ಮಕ್ಕಳನ್ನು
ಕಟಾಕ್ಷಿಸೋ!

೩. ಅಮೂಲ್ಯ ಪ್ರೀತಿಯೆ, ನಮ್ಮೊಳು
ಪ್ರೇಮಾಗ್ನಿಜ್ವಾಲೆಯ ಹೊತ್ತಿಸು!
ಸರ್ವ ಭಕ್ತರಲ್ಲಿ
ಅನ್ಯೋನ್ಯವನ್ನು
ಪ್ರವೃದ್ಧಿ ಪಡಿಸಿ, ಸಭೆಯನ್ನು
ಕಟಾಕ್ಷಿಸೋ!

೪. ಓ ನೀನೆ ಶಾಂತಿಯ ಬುಗ್ಗೆಯು!
ನಿನ್ನಲ್ಲಿ ಕಷ್ಟಕೆ ಅಂಜೆವು.
ನಿನ್ನ ಮರೆಯಲ್ಲಿ
ಭಯನಿವಾರ!
ಐ, ಅಂತ್ಯ ವಿಘ್ನಕು ಮಾಡುದ್ಧಾರ!
ಕಟಾಕ್ಷಿಸೋ!

೬೮.

Mel. Wer ist wohl wie du. 56.

೧. ದೇವರಾತ್ಮವೆ,
ಬಂದೆನ್ನೊಳಗೆ,
ಮಾಂಸಮೂಲವನ್ನು ಕಿತ್ತು,
ಮನದೊಳ್ ಸುಬೋಧೆ ಇತ್ತು,
ನನ್ನ ಹೃದಯಾ
ಶುಚಿ ಮಾಡ ಬಾ!

೨. ಬೀಸು, ವಾಯುವೇ!
ಬೀಳು, ಮಳೆಯೇ!

ಕೋಲೆ, ಬಂಡೆಯನ್ನು ಸೀಳು!
ಖಡ್ಗ, ಮಾಂಸದಲ್ಲಿ ಬೀಳು!
ಉರಿ, ಅಗ್ನಿಯೇ!
ಮೂಡು, ಸೂರ್ಯನೇ!

೩. ನನ್ನ ಆತ್ಮದಿ
ಜ್ಞಾನ ಹುಟ್ಟಿಸಿ,
ನನ್ನ ಇಂದ್ರಿಯಂಗಳನ್ನು,
ನನ್ನ ಪೂರ್ಣ ಮನಸನ್ನು
ಹಿಡಿದೆನ್ನನು
ಪೂರ ವ್ಯಾಪಿಸು!

೪. ನೀನು ಬೋಧನೆ
ನನಗಿತ್ತರೆ,
ಜೀವದುಪದ್ರಂಗಳನ್ನು
ಮೃತಿಘೋರ ಭಯವನ್ನು
ಲಕ್ಷ್ಯ ಮಾಡದೆ,
ಜಯ ಹೊಂದುವೆ.

೭೯.

O heil'ger Geist, kehr' bei uns ein.
194.

೧. ಪವಿತ್ರ ದೇವರಾತ್ಮವೇ,
ನೀ ಭಕ್ತಹೃದಸೂರ್ಯನೇ!
ನಮ್ಮೊಳ್ ಪ್ರವೇಶವಾಗು!
ನಮ್ಮಂತರ್ಭಾವದೊಳಗೆ
ಉದ್ಯೈಸಿ, ಎಡೆ ಬಿಡದೆ
ಪ್ರಕಾಶಪ್ರದನಾಗು!
ಆತ್ಮ,
ಆತ್ಮ,
ಸತ್ಯಜ್ಞಾನ
ನಿನ್ನ ದಾನ;
ನಿನ್ನ ಕಾಂತಿ
ನಮ್ಮ ನಿತ್ಯವಾದ ಶಾಂತಿ!

೨. ಪವಿತ್ರವಾದ ಬುಗ್ಗೆಯೆ,
ಓ ಎರೆ ಆತ್ಮದಾಹಕೆ
ಸಜ್ಜೀವಜಲವನ್ನು!
ನಮ್ಮನ್ನು ಚಂದ ತೊಳದು,
ನಮ್ಮೊಳಗಿಂದ ಬಿಡಿಸು
ಅಸಹ್ಯ ಮಲವನ್ನು!
ಎರೆ,
ಎರೆ
ಪಾನಕಾಗಿ,
ಸ್ನಾನಕಾಗಿ
ಜಲವನ್ನು!
ಕೊಡು ನಿಜ ತೃಪ್ತಿಯನ್ನು!

೩. ಪವಿತ್ರವಾದ ಅಗ್ನಿಯೆ!
ನಮ್ಮೊಳಗಿರ್ಪ ಮೈಲಿಗೆ
ಸುಟ್ಟಾಕು ವೇಗದಿಂದ
ಸೈತಾನನಧಿಕಾರವಂ,

ನಮ್ಮೊಳಗಿರ್ವ ರಾತ್ರಿಯಂ
ನೀ ದಿವ್ಯ ಜ್ವಾಲೆಯಿಂದ
ಭಿನ್ನ
ಭಿನ್ನ
ಮಾಡಲಾಗಿ,
ಸಿದ್ಧರಾಗಿ
ನಿನ್ನ ಸೇವೆ
ಮಾಡ ತ್ವರೆ ಪಡುತೇವೆ.

h. ತ್ರಿಯೇಕತ್ವದ ಹಬ್ಬ.

೭೦.

Was freut mich noch. 194.

೧. ಇನ್ನುಂಟೊ ತೃಪ್ತಿ ಆತ್ಮಕೆ
ನೀನಲ್ಲದೇ, ಒ ತಂದೆಯೆ?
ನನ್ನುತ್ತಮಾತ್ಮತೋಷ!
ನಿನ್ನನ್ನು ಬಿಟ್ಟ ಸುಖವು,
ನೀ ಕೊಡದಂಥ ಬೆಳಕು
ಇದ್ದಲ್ಲಿ ಎಂಥ ಪೋಷ?
ಸತ್ಯ
ನಿತ್ಯ
ಸಮಾಧಾನ,
ವಾಸಸ್ಥಾನ
ಪಾಪಗಾರ
ನಿನ್ನ ಹೊರ್ತು ಹೊಂದಲಾರ.

೨. ಇನ್ನುಂಟೊ ತೃಪ್ತಿ ಆತ್ಮಕೆ
ನೀನಲ್ಲದೇ, ಒ ಯೇಸುವೆ,
ಪ್ರಪಂಚಕಾಡಿನಲ್ಲಿ?
ನೀ ನನ್ನ ಬಿಟ್ಟು ಬಿಟ್ಟರೆ,
ನಾ ದಿಕ್ಕು ಕಾಣದಿರುವೆ
ಭೂಪರಲೋಕದಲ್ಲಿ.
ಯೇಸು
ಲೇಸು
ಕೃಪೆಯಾಗಿ
ಕೊಡಲಾಗಿ,
ಇಲ್ಲಿ ಏನು,
ಅಲ್ಲಿ ಏನು ಆಶಿಸ್ಯೇನು?

೩. ಇನ್ನುಂಟೊ ತೃಪ್ತಿ ಆತ್ಮಕೆ
ನೀನಲ್ಲದೇ, ಒ ಆತ್ಮವೆ?
ಒ ಶಾಂತಿಕರ ಮಿತ್ರ!
ನೀ ಜ್ಞಾನತೇಜದಿಂದಲೆ
ಪ್ರಕಾಶ ಕೊಡದಿದ್ದರೆ,
ನಾನಾಗೆನ್ನೈ ಪವಿತ್ರ.

ವರ
ಪರ
ಮಿತ್ರ, ನನ್ನ
ಆತ್ಮವನ್ನ
ಕೃಪೆಯಾಗಿ
ಕಾಯಿ ನಿತ್ಯಜೀವಕಾಗಿ!

೭೧.

Hallelujah, Lob, Preis und Ehr'.
194.

೧. ಹಲ್ಲೆಲೂಯಾ! ಕೊಂಡಾಡುವ
ಸರ್ವಾಧಿಕಾರಿ ದೇವರ
ಅತ್ಯಂತ ನಾಮವನ್ನು!
ಭೂಪರಲೋಕ ಹಾಡಲಿ,
ಸಾಷ್ಟಾಂಗ ಬಿದ್ದು ದೈನ್ಯದಿ,
ಸನ್ಮಾನ ಕೀರ್ತಿಯನ್ನು!
ಆತ
ನಾಥ,
ಸೈನ್ಯಪತಿ,
ಆತನತಿ
ಪರಿಶುದ್ಧ,
ಪರಿಶುದ್ಧ, ಪರಿಶುದ್ಧ.

೨. ಹಲ್ಲೆಲೂಯಾ! ಸನ್ಮಾನಿಸಿ,
ಕ್ರಿಸ್ತ್ಯೇಸುವಂ ಕೊಂಡಾಡಿರಿ,
ಶ್ರೀದೇವಪುತ್ರನನ್ನು!
ಪವಿತ್ರ ರಕ್ತದಿಂದಲೂ
ಕಠೋರ ಸಾವಿನಿಂದಲೂ
ಸ್ವಕೀಯ ಪ್ರಜೆಯನ್ನು
ಕೊಂಡು
ಕೊಂಡು,
ದಿವ್ಯ ಪ್ರೀತಿ,
ಶುದ್ಧ ನೀತಿ
ತಂದಿದ್ದಾನೆ;
ರಾಜನಾಗಿ ಆಳುತಾನೆ.

೩. ಹಲ್ಲೆಲೂಯಾ! ಕೊಂಡಾಡಿರಿ!
ದಿವ್ಯಾತ್ಮನ್ ಪುನರ್ಜನ್ಮದಿ
ನಮ್ಮಲ್ಲಿ ಬಂದಿದ್ದಾನೆ.
ನಮ್ಮೊಳ್ ವಿಶ್ವಾಸ ಹುಟ್ಟಿಸಿ,
ಕ್ರಿಸ್ತ್ಯೇಸುವಿನ ಐಕ್ಯದಿ
ಸಂತೃಪ್ತಿ ಕೊಡುತಾನೆ.
ಬಂದು
ನೋಡಿ!
ಇಲ್ಲಿ ತೋಷ,
ಆತ್ಮಪೋಷ,
ದಿವ್ಯ ಮನ್ನ,
ನಿತ್ಯವಾದ ಹೊಸಿಯನ್ನ.

೪. ಹಲ್ಲೆಲೂಯಾ! ಕೊಂಡಾ
ಡುವ
ಪಿತಾಪುತ್ರಾತ್ಮ ದೇವರ
ತ್ರಿಯೇಕ ನಾಮವನ್ನು!
ದೂತಾದಿ ಸೈನ್ಯದೊಂದಿಗೆ
ಸದ್ಭಕ್ತಿಯಿಂದ ಮಹಿಮೆ
ಸಂಗೀತ ಸ್ತುತಿಯನ್ನು
ಮಾಡ,
ಹಾಡ
ಬನ್ನಿರೆಲ್ಲ!
ಸೃಷ್ಟಿಯೆಲ್ಲ
ಹೇಳಲಾಮೆನ್!
ದೇವರೆಮ್ಮ ಪ್ರಭು! ಆಮೆನ್.

೭೨.

Gott, der Vater, wohn' uns bei.
198.

೧. ತಂದೆಯಾದ ದೇವರೆ,
ನಮ್ಮಲ್ಲಿ ವಾಸ ಮಾಡು!
ಪಾಪ ಮನ್ನಿಸೆಮಗೆ!
ಆತ್ಮಂಗಳಂ ಕಾಪಾಡು!
ಮುಕ್ತಿ ಕೊಡು, ತಂದೆಯೆ!
ಪಿಶಾಚನನ್ನು ಜೈಸಿ,
ಸದಾ ವಿಶ್ವಾಸವಾಗಿ,
ನಿನ್ನಲ್ಲಿ ನೆಲೆಯಾಗಿ,
ಎಲ್ಲ ಸಭೆಯೊಂದಿಗೆ
ದಿವ್ಯಾಯುಧಂ ಕೊಳೋಣ!
ಹೋರಾಟ ತೀರಿಸೋಣ!
ಕಿರೀಟ ಪಡೆಯೋಣ!
ಹಲ್ಲೆಲೂಯಾ! ನಿನ್ನಲೇ
ಸಂರಕ್ಷೆ ಸ್ಥಿರವಾದದೇ!

೨. ಕರ್ತ, ಯೇಸು ಕ್ರಿಸ್ತನೆ,
ನೀ ಸರಿಯಾದ ಹಾದಿ.
ಸತ್ಯ ದೇವವಾಕ್ಯವೆ!
ನೀನೆಮ್ಮ ಮರೆಯಾದಿ.
ನೀನು ಸತ್ತು ನಮಗೆ
ಆ ಜೀವರಾಜ್ಯ ಕೊಂಡಿ.
ನಿನ್ನಲ್ಲಿ ಜೀವಕಾಂತಿ;
ನಿನ್ನಲ್ಲಿ ಸತ್ಯಶಾಂತಿ;
ನೀನು ದಿವದನ್ನವೆ;
ನಿನ್ನಲ್ಲಿ ನೀತಿಜ್ಞಾನ;
ನೀನೆಮ್ಮ ಯಜಮಾನ;
ನೀನೆಮ್ಮ ಸಮಾಧಾನ.
ಶುದ್ಧ ಕನ್ಯಾಪುತ್ರನೆ,
ಅನಂತ ಸ್ತೋತ್ರ ನಿನಗೆ!

೩. ಪಿತಾಪುತ್ರರೊಂದಿಗೆ
ಸಮಾನವಾದ ಮಾನ
ಹೊಂದ ತಕ್ಕ ಆತ್ಮವೆ,
ತಾರೈ ವಿಶ್ವಾಸದಾನ!

ಚಿಂತಾಕ್ರಾಂತ ಆತ್ಮಕೆ
ನೀ ಕೊಡು ಕ್ಷೇಮವನ್ನು!
"ಓ ಅಪ್ಪ, ತಂದೆ, ಕೇಳು!"
ಎನ್ನಲ್ಕೆ ಬುದ್ಧಿ ಹೇಳು!
ಸತ್ಯವೃದ್ಧಿಕಾರ್ಯಕೆ
ಸದಾ ಸಹಾಯ ಮಾಡು!
ಸದ್ಭಕ್ತರಂ ಕಾಪಾಡು!
ಸೈತಾನಗೆದುರಾಡು!
ಹಲ್ಲೆಲೂಯಾ! ಆತ್ಮವೆ,
ನಿವಾಸ ಮಾಡೆಮ್ಮೊಳಗೆ!

೭೩.

Wir glauben all' an Einen Gott.
189.

೧. ನಾವೇಕ ದೇವರಲ್ಲಿಯೆ
ಏಕವಾಗಿ ನಂಬುತೇವೆ;
ತ್ರಿಯೇಕನೆಂಬ ಕರ್ತಗೆ
ಒಪ್ಪಲೀಗ ನಮ್ಮ ಸೇವೆ!
ತಂದೆ ಎಲ್ಲವುಂಟು ಮಾಡಿ,
ಸರ್ವರಾಜ, ಸರ್ವತ್ರಾಣಿ
ಪರಿಶುದ್ಧ ಸರ್ವಜ್ಞಾನಿ
ಆಗಿ, ಸೃಷ್ಟಿಯಂ ಕಾಪಾಡಿ,
ಈ ಲೋಕವನ್ನು ರಕ್ಷಿಸ
ಆದೀಲಿ ಮನ ಮಾಡಿದ.
ಆಮೆನ್!

೨. ನಾವ್ಯೇಸು ಕ್ರಿಸ್ತನಲ್ಲಿಯು
ನಂಬುತೇವೆ, ಭಕ್ತರಾಗಿ.
ಸ್ವಕೀಯ ತಂದೆಗೀತನು
ಆದಿಯಿಂ ಸಮಾನನಾಗಿ,
ಶುದ್ಧಳಾದ ಕನ್ಯೆಯಿಂದ
ಹುಟ್ಟಿ ಸದ್ಮನುಷ್ಯನಾಗಿ,
ಕೆಟ್ಟು ಹೋದ ನಮಗಾಗಿ
ಸತ್ತು, ಗೋರಿಯೊಳಗಿಂದ
ಎದ್ದೇರಿ, ಘನದೊಡನೆ
ಬರೋನು ನ್ಯಾಯದಿನಕೆ.
ಆಮೆನ್!

೩. ಪವಿತ್ರ ಆತ್ಮನಲ್ಲಿಯು
ತದ್ವಿಶ್ವಾಸವಿಡುತೇವೆ;
ಈತಂಗು ದೇವಭಾವವು;
ತಕ್ಕದೀತಗೆಮ್ಮ ಸೇವೆ!
ಹೃದ್ವಿಶ್ರಾಂತಿಯೆಂಬ ದಾನ
ಭಕ್ತಗೀತ ಕೊಡಲಾಪ,
ಅಳಿಸೋನು ನಮ್ಮ ಪಾಪ;
ಆತನಿಂದ ದೇಹೋತ್ಥಾನ.
ಓ ಭಕ್ತಗಣವೇ, ಸದಾ
ಯೆಹೋವಸ್ತೋತ್ರ ಮಾಡು
ವಾ! ಆಮೆನ್!

IV. ಸಭೆಯ ಆಚರಣೆಗಳಿಗೆ ತಕ್ಕ ಗೀತಗಳು.

a. ಸುವಾರ್ತೆಯ ಪ್ರಸಂಗ.

೭೪.

Mel. Freu' dich sehr, o meine Seele. 148.

೧. ಕರ್ತ, ನೋಡು! ಭೂಮಿಯಲ್ಲಿ
ಎಷ್ಟೊ ಅಂಧಕಾರವು!
ಬೆಳ್ಕು ಗಾಢ ಕತ್ತಲಲ್ಲಿ
ಸ್ವಲ್ಪ ಮಾತ್ರ ಕಾಣ್ಬುದು.
ಎಷ್ಟೊ ಜನ ಭ್ರಮಿಸಿ,
ಮೂಕ ಬೊಂಬೆಗೆರಗಿ,
ದಿಕ್ಕು ತಪ್ಪಿ ಹೋಗಿದ್ದಾರೆ,
ವ್ಯರ್ಥ ಶ್ರಮ ಪಡುತಾರೆ!

೨. ಎಂದು ಹೋಗೊದಂಧಕಾರ?
ಎಂದು ಸೂರ್ಯನೇರ್ವನು?
ಎಂದು ಶುಭಸಮಾಚಾರ
ಬೆಳಕನ್ನು ಹೊಯ್ವದು?
ಸತ್ಯಜ್ಞಾನ ಮರೆತು
ಮೂರ್ಖರಾದ ಜನರು
ನಿನಗೆಂದು ವಂದಿಸ್ಯಾರು?
ಕ್ಷೇಮವೆಂದು ಪಡೆದಾರು?

೩. ಏಳು! ಪಾಪಹೊರೆಯನ್ನು
ತೆಗೆ, ಕೃಪೆಯರಸೇ!
ರಾತ್ರಿಪರಿಹಾರವನ್ನು
ಮಾಡು, ನೀತಿಸೂರ್ಯನೇ!
ನಿನ್ನ ವಾಕ್ಯ ಬೇಗವೇ
ಕಳುಹೆಮ್ಮ ಕರ್ತನೇ!
ಹೆಣ ಜೀವಿಯಾಗ ಮಾಡು!
ಸುಡು ಪಾಪಭ್ರಾಂತಿಕಾಡು!

೪. ಕರ್ತ, ಕೊಡು ಸಿದ್ಧಿಯನ್ನು
ನಿನ್ನ ಸೇವಾಜನಕೆ!
ಕೊಡು ಒಳ್ಳೆ ಫಲವನ್ನು
ಸತ್ಯದಿಂಪು ನುಡಿಗೆ!
ಪರಿಪೂರ್ಣ ಜಯಕೆ
ಮಾರ್ಗ ಮಾಡು, ಕರ್ತನೆ!
ನಿನ್ನ ತ್ರಾಣ ಕುಂದೊದಿಲ್ಲ;
ನಿನ್ನ ರಾಜ್ಯಕಂತ್ಯವಿಲ್ಲ!

೭೫.

Wach' auf, du Geist der ersten Zeugen. 96.

೧. ಚೀಯೋನುಕೋಟಿ
ಗೋಡೆಯಲ್ಲಿ
ನಿಂತ್ಹಗಲಿರುಳಲ್ಲಿ ಕೂಗುವ
ಆರಂಭಸಾಕ್ಷಿಯವರಲ್ಲಿ.
ಬಲಿಷ್ಠವಾಗಿ ಕೇಳ್ದ ಕೃಪೆಯ
ದಿವ್ಯಾತ್ಮ, ಏಳು! ದೇವತೂ
ರ್ಯವೆ,
ಘಟ್ಟ್ಯಾಗಿ ಊದು ಜಗದೊಳಗೆ!

೨. ನಿನ್ನಗ್ನಿ ಸರ್ವ ಲೋಕದಲ್ಲಿ
ಪ್ರಜ್ವಾಲೆಯಾದರೆಷ್ಟೊ ಒಳ್ಳೆ
ದು!
ಸಂರಕ್ಷೆ ಎಲ್ಲ ಜನರಲ್ಲಿ
ಪ್ರಖ್ಯಾತಿಯಾದರೆಂಥ ಸೌಖ್ಯ
ವು!
ಓ ಬೆಳೆಯಜಮಾನ, ದೃಷ್ಟಿಸು!
ಪೈರೆಷ್ಟೊ! ಎಷ್ಟೊ ಕೊಂಚ
ಆಳ್ಗಳು!

೩. ಸುವಾರ್ತೆ ಸಾರೊ ಶೂರ
ರನ್ನು
ಗುಂಪಾಗಿ, ಕರ್ತ, ಇನ್ನು ಕಳು
ಹು!
ಈಯ್ ತ್ವರೆಯಾಗಿ ಜಯವ
ನ್ನು!
ಸೈತಾನರಾಜ್ಯ ಬೇಗ ಭಂಗಿಸು!
ಭೂಚಕ್ರದಲ್ಲಿ ಕಟ್ಟಿ ರಾಜ್ಯವ
ನಿನ್ ಹೆಸರೆತ್ತು ಬೇಗ, ಒಡೆ
ಯ!

೪. ಸುವಾರ್ತಾಸೂರ್ಯ
ತೇಜ ಮೂಡಿ,
ದುಷ್ಟಾಂಧಸೇನೆಯೆಲ್ಲ ಜೈಸ
ಲಿ!
ಗುಂಪಾಗಿ ಜನರೆಲ್ಲ ಕೂಡಿ,
ನಿನ್ನಡಿ ಸೇರಲನುನಯದಿ!
ನಿದ್ದೇಲಿ ಬಿದ್ದಬ್ರಾಮ ಸಂತತಿ
ಸ್ವರಾಜತೂರ್ಯ ಕೇಳಿ ಏಳಲಿ!

೫. ನಿನ್ನಗ್ನಿಯಿಂದ ನಮ್ಮ
ಪ್ರೀತಿ
ಹೊತ್ತಿರ್ವ ಚಿಕ್ಕ ಅಗ್ನಿಬಿಂದು
ವೇ.
ನಿಂಗಿರ್ವ ಮಮಕಾರರೀತಿ
ಅತುಲ್ಯ! ನೀನು, ದೇವ, ಪ್ರೀತಿ
ಯೇ!
ನಮ್ಮಲ್ಲಿ ಬೇಡೊ ಪ್ರೀತಿ ಸಣ್ಣ
ದು;
ಅನಂತ ನಿನ್ನ ಪ್ರೀತಿಕಾರ್ಯವು!

೬. ಪೂರೈಸು ನಿನ್ನ ಕಾರ್ಯವನ್ನು,
ಭೂಲೋಕನ್ಯಾಯಾಧೀಶ, ರಕ್ಷಕ!
ಮನುಷ್ಯಜಾತಿವ್ಯಥೆಯನ್ನು
ವಿಮೋಚಿಸೈ, ವಿಶುದ್ಧ ಒಡೆಯ!
ವಿಶ್ವಾಸ ಬಿನ್ನೈಸಲ್ಕೆ ಮಾಣದು,
ಭಾಷಾಶೆ ಮಿಾರಿ ಕೊಟ್ಟು ಸಲಹು!

೭೬.

Mel. Saft vom Felsen. 158.

೧. ದೇವರೇ, ಸುವಾರ್ತೆಯನ್ನು
ಕೇಳ ಕೂಡಿ ಬಂದೆವು.
ಒಳ್ಳೆ ಆಶೀರ್ವಾದವನ್ನು
ಕೊಡು ಪ್ರತಿ ಭಕ್ತಗು!
ಜೀವವುಳ್ಳ ರೊಟ್ಟಿಯನ್ನು
ಹಂಚಿ, ಜೀವಜಲವನ್ನು
ಪಾನಕಾಗಿ ಎರೆದು,
ಆತ್ಮ ತೃಪ್ತಿಪಡಿಸು!

೨. ಆದಿಪಿತೃಪಾಪದಿಂದ
ಶಾಪಗ್ರಸ್ತರಾದೆವು;
ಸ್ವಂತ ಪಾಪಸೇವೆಯಿಂದ
ಮೃತಿ ಪ್ರಾಪ್ತವಾಯಿತು.
ತಿಳುಕೊಂಬ ಮನಸ್ಸನ್ನು,
ಕೇಳಿಕೊಂಬ ಕಿವಿಯನ್ನು,
ನೋಡಿಕೊಂಬ ಕಣ್ಣನು,
ಕ್ರಿಸ್ತ, ದಯೆಪಾಲಿಸು!

೭೭.

Mel. Gott sei Dank in aller Welt. 10.

೧. ದೇವಸನ್ನಿಧಾನಕೆ
ಸೇರ ಬನ್ನಿರೆಲ್ಲರೆ!
ಆತ್ಮಕಿಂಪು ಶಾಂತಿಯ
ಆತನಿಂದ ಬೇಡುವ!

೨. ಆತನಡಿಯೆಡೆಗೆ
ನಾವು ಸೇರಿ ಬಂದರೆ,
ಆತನೆಮ್ಮ ಹತ್ತರ
ಬಂದು ವಾಸ ಮಾಡುವ.

೩. ಆತ ಕೊಟ್ಟ ದಾನಕೆ
ತಕ್ಕದೆಮ್ಮ ಸ್ತೋತ್ರವೆ!
ನಮ್ಮ ಹೃದಯಂಗಳ
ಆತಗಿತ್ತು ಬಿಡುವ!

೪. ಧರ್ಮ, ನೋಂಪು, ಜಾತ್ರೆ
ಯು
ಏನು ಫಲ ಕೊಡವು;
ಯೇಸು ಕ್ರಿಸ್ತನಿಂದಲೆ
ಮೋಕ್ಷ ಪ್ರಾಪ್ತಿಸುತ್ತದೆ.

೫. ಮೂರ್ತಿವಿಗ್ರಹಂಗಳು
ನಮಗೇನು ಕೊಡವು;
ಜೀವವುಳ್ಳ ದೇವರೇ!
ನಿನ್ನ ಸೇವೆ ಸುಖವೇ!

೬. ದೇವಪುತ್ರ ಯೇಸುವು
ನಮ್ಮ ಒಂದೆ ಗತಿಯು.
ನಿನ್ನ ಸತ್ಯ ಸೇವೆಗೆ
ತ್ರಾಣ ಪಾಲಿಸೆಮಗೆ!

೭೮.

Mel. Meinen Jesum lass' ich nicht.
72.

೧. ಪ್ರಿಯ ದೇವವಾಕ್ಯವೆ,
ಯೋಗ್ಯ ಸ್ತೋತ್ರ ನಿನಗೇನು?
ನಿನ್ನ ಹಾಲು ಕುಡಿಪೆ,
ನಿನ್ನ ಮನ್ನ ಭಕ್ಷಿಸ್ಯೇನು.
ಕ್ಷೇಮಕರ ಔಷಧಿ
ನಮ್ಮ ಆತ್ಮಕೀಯುತಿ.

೨. ನೀನು ಶತ್ರುಬಾಣವ
ಹಿಂದಕ್ಹಾಕುವಂಥ ಡಾಲು;
ನೀನು ದಿವ್ಯ ಖಡುಗ;
ನನ್ನ ಕೈಗೆ ಶ್ರೇಷ್ಠ ಪಾಲು;
ನೀನು ಉಕ್ಕಿಗಿಂತಲು
ಯುದ್ಧದಲ್ಲಿ ಹದವು.

೩. ಎಷ್ಟೊ ರತ್ನ, ಸಾಗರ,
ನಿನ್ನ ಮಡುವೆಡೆಯಲ್ಲಿ!
ಎಷ್ಟೊ ಹೊನ್ನು, ಪರ್ವತ,
ನಿನ್ನ ಗರ್ಭಗೃಹದಲ್ಲಿ!
ಹೊಲ, ನಿನ್ನ ಬೆಳೆಯು
ಪೊಟ್ಟು ಸೂಡು ಇಲ್ಲದ್ದು!

೪. ರಮ್ಯವಾದ ವನವೆ,
ಶ್ರೇಷ್ಠ ಹೂವು ಮಿಂಚೊ ತೋ
ಟ!
ನಿನ್ನಲುಂಟು ನನಗೆ
ಒಳ್ಳೆ ಶ್ರುತಿ, ಒಳ್ಳೆ ನೋಟ.
ಭಾರ ಹೊರೆಯಿಲ್ಲಿಗೆ
ಹಾಕಿ ಸುಖಿಯಾಗುವೆ.

೫. ಬೆಳಕುಳ್ಳಾಕಾಶವೆ!
ನಿನ್ನ ನಕ್ಷತ್ರಂಗಳಿಂದ
ಇಹದಂಧದೊಳಗೆ
ಕಾಂತಿಯಾಗುವದರಿಂದ
ಲೋಕಕಾಡಿನೊಳಗೆ
ದಾರಿ ಸಿಕ್ಕ್ಯೋದೆನಗೆ.

೬. ಪ್ರಿಯ ದೇವವಾಕ್ಯವೆ,
ಕಷ್ಟದಲ್ಲಿ ನೀನೆ ಶಾಂತಿ;
ಲೋಕದಲ್ಲಿ ಕತ್ತಲೆ
ಹೆಚ್ಚುವಾಗ, ನೀನೆ ಕಾಂತಿ;
ಅಂತ್ಯಶ್ವಾಸ ಹೋಗಲು,
ನೀನೆ ನನ್ನ ಧ್ಯಾನವು!

೭೯.

Herr Gott, dich loben alle wir. 35.

೧. ಭೂಲೋಕವೆಲ್ಲ ಕರ್ತಗೆ
ಉತ್ಸಾಹಧ್ವನಿ ಎತ್ತಲಿ!
ಆತಂಗೆ ಹರ್ಷದೊಡನೆ
ಸ್ತೋತ್ರಾದಿಸೇವೆ ಮಾಡಿರಿ!

೨. ಸರ್ವೇಶನೆಮ್ಮ ದೇವರು;
ನಾವಾತನ ಹಸ್ತಕೃತ್ಯವು.
ಬಾ, ಹಿಂಡೆ! ಎಂತ ನಮ್ಮನು
ಕಾಪಾಡಿ ಮೇಯ್ಸುತಿರ್ಪನು.

೩. ಹೆಬ್ಬಾಗಿಲಂ ಪ್ರವೇಶಿಸಿ,
ಪ್ರಾಕಾರವೆಲ್ಲ ತುಂಬಲು,
ಸಂತೋಷಸ್ತೋತ್ರ ಹಾಡಿರಿ!
ಇದೆಮ್ಮ ಯುಕ್ತ ಸೇವೆಯು.

೪. ಸರ್ವೋಪಕಾರಿ ಆತನೆ;
ಯಾವಾಗ್ಯು ಕೃಪಾಪೂರ್ಣನು;
ನಿಲ್ಲೋದನಂತ ಕಾಲಕೆ
ಯೆಹೋವ ಕೊಟ್ಟ ವಾಕ್ಯವು!

೮೦.

To bless Thy chosen race. 4.

೧. ಸ್ವಕೀಯ ಪ್ರಜೆಯ,
ಓ ಕರ್ತ, ಸಲಹು,
ಸ್ವಮುಖದಿಷ್ಟ ತೇಜವ
ಭಕ್ತರ್ಗೆ ಮೂಡಿಸು!

೨. ಓ ಯೇಸು, ಒಡೆಯಾ,
ನೀನೆಮ್ಮ ಜೀವವು!
ವಿಮುಕ್ತ ಸಭೆ ಸರ್ವಥಾ
ಹೊಸನ್ನ ಹಾಡೊದು.

೩. ಸಮಸ್ತ ಲೋಕವು
ಹೃದ್ಹರ್ಷಸ್ತೋತ್ರದಿ
ನಿಂಗಯ್ಯು ಸರ್ವ ಕಾಲಕು
ಸಂಸೇವೆ ಮಾಡಲಿ!

b. ಸ್ನಾನವು.

೮೧.

Christ, unser Herr, zum Jordan kam.
174.

೧. "ಸರ್ವಾಧಿಕಾರ ನನ್ನದೇ
ಭೂಪರಲೋಕದಲ್ಲಿ!
ಸುವಾರ್ತೆ ಸಾರಿ, ಶಿಷ್ಯರೇ,
ಸಮಸ್ತ ಸೃಷ್ಟಿಯಲ್ಲಿ,
ಪಿತಾಪುತ್ರಾತ್ಮನಾಮದಿ
ತಂದಿಕ್ಕಿ ಸ್ನಾನವನ್ನು,
ಕೈಕೊಳ್ಳಲಿಕ್ಕೆ ಮಾಡಿರಿ
ನಾ ನಿಮಘೇಳಿದ್ದನ್ನು!"
ಎಂಬಾಜ್ಞೆ ಯೇಸು ಕೊಟ್ಟ.

೨. ಈ ಆಜ್ಞೆಗನುಸಾರವು
ಈಗಹುದಿಲ್ಲಿ ಸ್ನಾನ.
ಓ ಯೇಸು, ದಯೆಪಾಲಿಸು
ಪವಿತ್ರ ಆತ್ಮದಾನ!
ಈ ಅಂಗವನ್ನು ಸೇರಿಸಿ
ನಿನ್ ಸಭೆಕಾಯದಲ್ಲಿ,
ಈ ಕುಡಿಯನ್ನು ನಿನ್ನಲಿ
ಅಂಟಿಕ್ಕು, ನಿಜ ಬಳ್ಳಿ!
ಈ ಕುರಿಯನ್ನು ಕಾಯಿ!

೮೨.

Mel. Liebster Jesu, wir sind hier.
75.

೧. ಸ್ನಾನ ಹೊಂದಿದವನ,*
ಪ್ರಿಯ ಯೇಸುವೇ, ಕಾಪಾಡು!
ನಿನ್ನ ಪ್ರಜೆಯರಿಯ
ರಾಜ್ಯವನ್ನು ಹೀನ ಮಾಡು!
ಸಭೆಯೆಂಬ ರಾಜ್ಯವಾಳು!
ಜಯಶಾಲಿಯಾಗಿ ಬಾಳು!

೨. ಹೇಳಿ ಕೊಟ್ಟ ಹೆಸರಂ†
ನಿನ್ನ ಹಸ್ತದಲ್ಲಿ ಬರೆ!
ಚೀಯೋನ್ ಪಟ್ಣಕವನಂ,‡
ಜೀವ ತೀರಿದಾಗ, ಕರೆ!
ನಂಬಿ ಕಂಡ ಜನವಲ್ಲಿ
ಹರ್ಷಿಸೋದು ನಿತ್ಯದಲ್ಲಿ.

---

* ಅಥವಾ— ಹೊಂದಿದವಳ,
ಅಥವಾ— ಹೊಂದಿದವರ.

† ಅಥವಾ— ಕೊಟ್ಟ ಹೆಸರೆಲ್ಲವಂ.

‡ ಅಥವಾ— ಪಟ್ಣಕವಳಂ,
ಅಥವಾ— ಪಟ್ಣಕವರಂ.

c. ಮತಸ್ಥಾಪನೆಯು.

೮೩.

Stärk' uns, Mittler, dein sind wir.
199.

೧. ತ್ರಾಹಿ, ಮಧ್ಯವರ್ತಿಯೇ,
ನಿನ್ನ ಭಕ್ತರನ್ನು!
ಕಾಯಿ, ಸರ್ವನಾಥನೇ,
ನಿನ್ನ ಸಭೆಯನ್ನು!
ನಿನ್ನಲ್ಲಿ ನಂಬುತೇವೆ;
ನೀನೆಮ್ಮ ಯಜಮಾನನು,
ನಾವು ನಿನ್ನ ದಾಸರು.
ದಿವ್ಯ ನಿರ್ಮಾಣಿಕ,
ದಿವ್ಯ ಮಧ್ಯಸ್ಥನೇ,
ಬೋಧಕನೇ, ಸಂಧೈರ್ಯದಾತ,
ಓ ರಕ್ಷಕನೇ,
ಜೀವದನ್ನಪಾನ
ದಯೆಪಾಲಿಸೆಮಗೆ
ಕಟಾಕ್ಷ ಮಾಡಿ!

೨. ನಮ್ಮ ಪ್ರಾಯಶ್ಚಿತ್ತಕೆ
ನಿನ್ನ ಪ್ರಾಣ ಬಿಟ್ಟು,
ನಿನ್ನ ರಕ್ತ ಚಲ್ಲಿದೆ,
ಪ್ರೀತಿ ನಮ್ಮಲಿಟ್ಟು;
ನೀನೆಮ್ಮ ಶಿಕ್ಷೆ ಹೊತ್ತಿ;
ನಮ್ಮನ್ನು ಕನಿಕರಿಸಿ,
ಕ್ರೂಜೆಯಲ್ಲಿ ತೀರಿದಿ.
ದಿವ್ಯ ನಿರ್ಮಾಣಿಕ,
ದಿವ್ಯ ಮಧ್ಯಸ್ಥನೇ,
ಬೋಧಕನೇ, ಸಂಧೈರ್ಯದಾತ,
ಓ ರಕ್ಷಕನೇ,
ಪಾಪಪರಿಹಾರ
ದಯೆಪಾಲಿಸೆಮಗೆ,
ಕಟಾಕ್ಷ ಮಾಡಿ!

೩. ನಿತ್ಯಜೀವರಾಜನೆ,
ಎದ್ದು ಗೋರಿಯಿಂದ
ಮೃತಿಯನ್ನು ಜೈಸಿದೆ
ದಿವ್ಯ ತ್ರಾಣದಿಂದ.
ನಿನ್ನಲ್ಲಿ ನಮ್ಮ ಜೀವ.
ಪಾತಾಳಲೋಕಕಿಳಿದಿ,
ದಿವಕೇರಿ ಬಾಳುತಿ.
ದಿವ್ಯ ನಿರ್ಮಾಣಿಕ,
ದಿವ್ಯ ಮಧ್ಯಸ್ಥನೇ,
ಬೋಧಕನೇ, ಸಂಧೈರ್ಯದಾತ,
ಓ ರಕ್ಷಕನೇ,
ನಮ್ಮ ಆತ್ಮವನ್ನು
ಮೃತಿಯಿಂದ ತಪ್ಪಿಸು,
ಕಟಾಕ್ಷ ಮಾಡಿ!

d. ರಾತ್ರಿಭೋಜನವು.

೮೪.

Herr, du wollst uns vorbereiten. 195.

೧. ಕರ್ತ, ನಮ್ಮ ಮಧ್ಯದಲ್ಲಿ
ಬಂದಿರು! ನಿನ್ನ ಬಳಿಯಲ್ಲಿ
ಸಂತೃಪ್ತಿ ಹೊಂದ ಬಂದೆವು.
ಕೊಡು ಪಾಪಕ್ಷಮೆಯನ್ನು!
ವಿಶ್ವಾಸವಿಡುವವರನ್ನು,
ಐ, ಮೃತ್ಯುವಿಂದ ರಕ್ಷಿಸು!
ಓ ಯೇಸು, ಎಂದಿಗು
ನೀನೆಮ್ಮ ಅರಸು!
ಆಮೆನ್! ಆಮೆನ್!
ಎದ್ದಾಗಲೆ
ನಿನ್ನೊಡನೆ
ಕೂತೇವು ನಿನ್ನ ಮೇಜಿಗೆ!

೨. ಯೇಸು ದಿವ್ಯ ಕೃಪೆಯಾಗಿ
ಕೊಟ್ಟಂಥ ರೊಟ್ಟಿ ಜೀವಕಾಗಿ
ವಿನಯದಿಂದ ತಿನ್ನಿರಿ!
ಜೀವವುಳ್ಳ ಪಾತ್ರೆಯಲ್ಲಿ
ಕುಡೀರಿ! ನಿತ್ಯ ರಾಜ್ಯದಲ್ಲಿ
ಸ್ವತಂತ್ರ ನಿಮಗಿರಲಿ!
ಸತ್ತ್ಹೋಗುವನಕ
ಹಿಡೀರಿ ಕರ್ತನ!
ಆಮೆನ್! ಆಮೆನ್!
ಹಾದಿಕ್ಕಟ್ಟಿ!
ಆ ಊಟಕ್ಕೆ
ಕೂತಾರು ಸ್ವಲ್ಪ ಜನರೆ.

೮೫.

Schmücke dich, o liebe Seele. 164.

೧. ನನ್ನ ಪ್ರಾಣ, ಶೋಭೆಗೊಂಡು,
ಪಾಪವನ್ನು ಅಗ್ಲಿಕೊಂಡು,
ಬಾರೊ, ಶುದ್ಧ ಬೆಳಕಾಗಿ!
ಮೆರ್ಯ ಬೇಕು ಮೈಮೆಯಾಗಿ!
ಕಂಡ್ಯ, ಕರ್ತನೊಲ್ಮೆಯಲ್ಲಿ
ಕರ್ಯು ತಾನೆ ಊಟಕಲ್ಲಿ.
ವಿಶ್ವವಾಳುವಾತ ತಾನೆ
ನಿನ್ನಲಿರ ಬಂದಿಧಾನೆ.

೨. ಮಿತ್ರರಂತೆ ನೀ ಮುಂಕೊಳ್ಳು;
ನಿನ್ನ ಕರ್ತಗೆದುರ್ಗೊಳ್ಳು!
ಆತ ತನ್ನ ಸರ್ವರಿಂಗೂ

ಕಾಣ್ಬನೊಲ್ಮೆಯಲ್ಲಿ ನಿಂಗೂ.
ತೆರೆ ನಿನ್ನ ಹೃದವನ್ನು,
ಸದ್ವಿಶ್ವಾಸದಿಂದಲನ್ನು:
ಕರ್ತ, ನನ್ನ ಆಶೆ ಬಲ್ಲಿ,
ಶ್ರೇಷ್ಠ ಮಿತ್ರ, ಬಾ ನನ್ನಲ್ಲಿ!

೩. ನಿನ್ನ ಪ್ರೇಮದೊಡ್ಡೌತಣ ನನ್ನ
ಆತ್ಮಕೆಲ್ಲಿ ಸಿಕ್ಕೊದನ್ನ?
ರಾತ್ರಿಭೋಜನಾರ್ಥವಾಗಿ
ಬೇಡುತೇನೆ, ಹಸ್ವಿಯಾಗಿ.
ಎಷ್ಟೊ ಕೋರಿತೆನ್ನ ಪ್ರಾಣ
ಜೀವರಾಜರಕ್ತಪಾನ!
ರೊಟ್ಟಿಪಾನ ಕೊಳ್ಳುವಲ್ಲಿ
ನಂಗೆ ಐಕ್ಯ ಕ್ರಿಸ್ತನಲ್ಲಿ.

೪. ಯೇಸು, ನನ್ನ ಜೀವ
ಕಾಂತಿ,
ಯೇಸು, ನನ್ನ ಹರ್ಷ, ಶಾಂತಿ,
ಯೇಸು, ಆದಿ ಅಂತನಾತ,
ಜೀವಮೂಲ, ತ್ರಾಣದಾತ!
ನನ್ನನೊಳ್ಳೆ ಮೇಲಿಗಾಗಿ,
ನಿನ್ನ ಸ್ವಂತ ಸ್ತೋತ್ರಕಾಗಿ,
ಸ್ವರ್ಗದನ್ನ ತಿನ್ನಿಸಯ್ಯ,
ನಿನಗಡ್ಡ ಬಿದ್ದೆನಯ್ಯ.

೫. ಕರ್ತ, ದೊಡ್ಡ ಪ್ರೀತಿ
ಯಿಂದ
ಬಂದಿ ಪರಲೋಕದಿಂದ;
ನನಗಾಗಿ ಪ್ರೀತಿಯಲ್ಲಿ
ಜೀವ ಕೊಟ್ಟಿ ಕ್ರೂಜೆಯಲ್ಲಿ;
ಚಲ್ಲಿ ನಿನ್ನ ರಕ್ತವನ್ನು.
ನಿನ್ನ ಮೇಜಿನಿಂದದನ್ನು
ಕೊಂಡು, ಪ್ರೀತಿಭಕ್ತರೆಲ್ಲ
ಸ್ಮರ್ಣೆ ಮಾಳ್ಪರ್ ಜೀವವೆಲ್ಲ.

೬. ಯೇಸು, ಸತ್ಯ ಜೀವ
ರೊಟ್ಟಿ!
ಪ್ರೇಮದೂಟ ನೀನೆ ಕೊಟ್ಟಿ.
ನಾನದನ್ನು ವ್ಯರ್ಥವಾಗಿ
ಉಣ್ಣ ಬಾರ್ದು ಕೇಡಿಗಾಗಿ.
ತೋರಿಸೆನಗೂಟದಲ್ಲಿ
ಪ್ರೀತಿ ಒಳ್ಳೆ ಅಕ್ತೆಯಲ್ಲಿ!
ಇಲ್ಲಿಯಂತೆ ನಿನ್ನ ಅನ್ನ
ಸ್ವರ್ಗದಲ್ಲಿ ತಿನ್ನಿಸೆನ್ನ!

e. ಮದುವೆಯು.

೮೬.

Mel. Wie schön leucht't uns der Morgenstern. 194.

ಅನಂತ ದಿವ್ಯ ಪ್ರೀತಿಯು
ವಿವಾಹನೇಮ ಮಾಡಿತು;
ಮನುಷ್ಯಬುದ್ಧಿ ಅಲ್ಲ.
ಸದಾ ದಯಾಳು ತಂದೆಯೆ
ವಿಧೇಯವಾದ ಜನಕೆ
ಸಹಾಯ ಮಾಡ ಬಲ್ಲ.
ಸುಖ
ದುಃಖ
ಕೊಡುವಂಥ,
ತೀರದಂಥ
ಪ್ರೀತಿಯಲ್ಲಿ
ನಂಬಿರಿಹಪರದಲ್ಲಿ!

೮೭.

Mel. Nun lob', mein' Seel', den Herren. 193.

ಈ ಗಂಡ ಹೆಂಡರನ್ನು,
ಓ ಕರ್ತ, ಆಶೀರ್ವದಿಸು!
ನೀನವರೈಕ್ಯವನ್ನು
ಕಾಪಾಡಿ, ಕೃಪೆಯಾಗಿರು!
ಈ ಹೊಸ ಮನೆಯಲ್ಲಿ
ಸುಕ್ಷೇಮವನ್ನು ತಾ!
ಈ ಹೃದಯಂಗಳಲ್ಲಿ
ನೀ ವಾಸ ಮಾಡ ಬಾ!
ಈ ನಿನ್ನ ಮಕ್ಕಳನ್ನು,
ಓ ತಂದೆ, ಸಲಹು!
ಆ ಲೋಕಕವರನ್ನು
ಕಡೇಲಿ ಸೇರಿಸು!

V. ರಕ್ಷಣೆಯ ಕ್ರಮಕ್ಕೆ ತಕ್ಕ ಗೀತಗಳು.

a. ಮಾನಸಾಂತರವು.

೮೮.

Ach Gott und Herr. 52.

೧. ಓ ದೇವರೇ,
ಅಪಾರವೇ
ನಾ ಗೈದು ಬಂದ ಪಾಪ!
ಸೃಷ್ಟ್ಯೊಳಗೆ
ಯಾರೆನಗೆ
ಸಹಾಯ ಮಾಡಲಾಪ?

೨. ಯಾರಿಂದಲು
ಅದಾಗದು;
ನೀನೊಬ್ಬನೆನ್ನ ತಂದೆ!
ನೀನೆನ್ನನು,
ಐ, ಮನ್ನಿಸು!
ನಿನ್ನಾಸರಕ್ಕೆ ಬಂದೆ.

೩. ಓ ತಂದೆಯೇ,
ಸುದಂಡನೆ
ಚೇಕ್! ಆದ್ರೆ ಯೇಸುವಲ್ಲಿ
ಸಂಧೈರ್ಯವ
ಕೊಟ್ಟಾದರ
ಇಡಂಜುವಾತ್ಮದಲ್ಲಿ!

೪. ನಿನ್ನಲ್ಲಿಯೇ
ವಿಮೋಚನೇ,
ಓ ಕರ್ತ, ದಯೆ ಮಾಡು!
ನಿನ್ನೈಕ್ಯದ
ಸಂತೃಪ್ತಿಯ
ಕೊಟ್ಟಾತ್ಮವಂ ಕಾಪಾಡು!

೫. ಓ ರಕ್ಷಕ,
ನನ್ನಾಸರ
ನಿನ್ನೈದು ಘಾಯದಲ್ಲಿ!
ಅಲ್ಲಿಹುದು
ಸುಕ್ಷೇಮವು
ಸಮಸ್ತ ವ್ಯಥೆಯಲ್ಲಿ.

b. ನೀತಿನಿರ್ಣಯವು.

೮೯.

Mel. Gott ist getreu. 170.

೧. ಈಗೀಗಲು
ಸಮಸ್ತ ಶೋಕವ
ನಾ ಬಿಟ್ಟೆನಂಜದೆ;
ಸರ್ವೇಶನು
ಸಂಪೂರ್ಣ ಶಾಂತಿಯ
ತಂದಿತ್ತನೆನಗೆ.
ವಿಶ್ವಾಸದಿಂದ ತೃಪ್ತಿಯನ್ನು,
ಸಂಸ್ಥಿರ ಹೃತ್ಸಂತೋಷವನ್ನು
ನಾ ಹೊಂದಿದೆ.

೨. ಸರ್ವೇಶನು
ನನ್ನನ್ನು ಬಿಡದೆ,
ಈ ಜೀವವಿದ್ದರು,
ಅದ್ದೋದರು,
ಆಶ್ಚರ್ಯವಾಗಿಯೆ
ಸಂರಕ್ಷಿಸುವನು.

ಕಡೇಲಿ ನಿತ್ಯ ನೀತಿಯನ್ನು,
ಅನಂತವಾದ ಜೀವವನ್ನು
ನಾ ಪಡೆವೆ.

೯೦.

Ich habe nun den Grund gefunden.
90.

೧. ನಾನೀಗ ಭದ್ರ ರೇವಿನಲ್ಲಿ
ತಂದಿಟ್ಟೆ ನನ್ನ ಹಡಗ;
ಕ್ರಿಸ್ತೇಸುರಕ್ತಘಾಯದಲ್ಲಿ
ಹಾಕಿಟ್ಟೆ ನನ್ನ ಲಂಗರ.
ಭೂಪರಲೋಕ ಬಿದ್ದರು,
ನಾನೇನು ಭಯ ಪಡೆನು.

೨. ಯೆಹೋವನನುಗ್ರಹವ
ನ್ನು
ಯಾರಾರು ಶೋಧಿಸಾರರು;
ಆ ಅನುಗ್ರಹ ಪಾಪಿಯನ್ನು
ಕಟಾಕ್ಷಿಸೋದು ನಿತ್ಯಕು.
ಪಾಪಿಷ್ಠ ನೆಡವಿದರು,
ದಿವ್ಯಾನುಗ್ರಹ ತೀರದು.

೩. ನಿತ್ಯಾನುಗ್ರಹಪೂರ್ತಿ
ಯಿಂದ
ಕ್ರೂಜೇಲಿ ಯೇಸು ಸತ್ತನು;
ದೇವಾತ್ಮ ಅನುಗ್ರಹದಿಂದ
ನಂಗ್ಹಿತ ಶಿಕ್ಷೆ ಕೊಡೊದು;
ಅನಾದಿಯಿಂದ ತಂದೆಯು
ನಂಗೊಲೆಯುತ್ತಲಿದ್ದನು.

೪. ಪಾಪಂಗಳನ್ನು ತೊಳೆ
ವಂಥ
ಪವಿತ್ರವಾದ ನೆತ್ತರೇ,
ಘಾಯಂಗಳನ್ನು ಕಟ್ಟಿಪಂಥ
ಓ ಪರಿಶುದ್ಧ ಮದ್ದುವೇ,
ದೇವಾನುಗ್ರಹ ನನಗೆ
ನಿನ್ನಿಂದ ಪ್ರಾಪ್ತವಾದದೆ!

೫. ಈ ರಕ್ತದ ಪ್ರವಾಹದಲ್ಲಿ
ವಿಶ್ವಾಸಸ್ನಾನ ಮಾಡುವೆ.
ಈ ನೆತ್ತ್ರ ನನ್ನ ಹಣೆಯಲ್ಲಿ
ಗುರ್ತಾಗಿ ಕಾಣಿಸಿದ್ದರೆ,
ದೇವಾನುಗ್ರಹವೆಂದಿಗು
ನನ್ನನ್ನು ಬಿಡಲಾರದು.

೬. ಈ ಮಾರ್ಗದಲ್ಲಿ ನಡ
ಕೊಳ್ಳೆ
ಭೂವಾಸ ಮಾಡೊ ವರೆಗೆ;
ಈ ಮರ್ಮವನ್ನು ಧ್ಯಾನಗೊಳ್ಳೆ
ನನ್ನುಸುರಾಡೊ ಕಾಲಕೆ.
ದೇವಾನುಗ್ರಹ ನನಗೆ
ನಿರಂತ ನಿಜ ಮುಕ್ತಿಯೆ!

೮೧.

Friede, ach Friede, ach göttlicher Friede. 100.

೧. ಶಾಂತಿಯು, ಶಾಂತಿಯು
ಯೇಸುವಿನಿಂದ
ಶುದ್ಧಾತ್ಮದಿ ತಂದೆಯು ಕೊಡು
ವನು.
ಭಕ್ತರು ಶಾಂತಿಯ ಹೊಂದಿದ
ರಿಂದ
ಕ್ರಿಸ್ತ್ಯೇಸುವಿನೈಕ್ಯದಿ ಹರ್ಷಿಪ
ರು.
ಪ್ರಪಂಚದ ಭೋಗಿಗೆ ಶಾಂತಿ
ಯು ಇಲ್ಲ;
ಸದ್ಭಕ್ತನ ಶಾಂತಿಯು ತೀರುವ
ದಿಲ್ಲ.

೨. ಶಾಂತಿಯ ಬೈಸುವ ನೀ
ಮೊದಲಾಗಿ
ವಿಶ್ವಾಸಿಸಿ ದೃಷ್ಟಿಸು ಯೇಸುವ
ನು!
ಧ್ಯಾನಿಸು ಯೇಸುವನಚಲವಾ
ಗಿ!
ಅಸಂಹಿಸು ಸ್ವಾರ್ಥದ ಮಾಯೆ
ಯನು!
ಉಂಟ್ಯೇಸುವ ದಾಸನಿಗುತ್ತಮ
ಶಾಂತಿ;
ಯಥಾರ್ಥ ವಿರಾಗಿಗೆ ಸತ್ಯ
ವಿಶ್ರಾಂತಿ.

೩. ದುಷ್ಟ ಅನಾಥರ ರಕ್ಷಣೆ
ಗಾಗಿ
ಕ್ರಿಸ್ತ್ಯೇಸುವು ಶಾಪವ ತಾಳಿದ
ನು;
ಕಳ್ಳರ ನಡುವೆ ತೂಗಿರಲಾಗಿ,
ಅಘೋರ ಸಂತಾಪವು ಪೀಡಿ
ಸಿತು.
ಆ ಘಾಯದಿಂದೇರಿತು ಶಾಂತಿ
ಯ ಜಲ;
ಆ ಮರದಿ ಹುಟ್ಟಿತು ಶಾಂತಿಯ
ಫಲ.

೪. ಶಾಂತಿಯ ರಾಜ, ಕೃತ
ಜ್ಞತೆಯಿಂದ
ನಿನ್ನಾಳುಗಳಾದೆವನಂತರಕು!
ಕ್ರಿಸ್ತನ ವಾಕ್ಯದ ಖಡುಗದಿಂದ
ನಮ್ಮರಿಗೆ ಯುದ್ಧವ ಮಾಡು
ವೆವು.
ನಿನ್ನಾಳಿಗೆ, ರಾಜನೆ, ಇರದು
ಭಯ;
ನೀನಿದ್ದರೆ, ತಪ್ಪದು ಶಾಂತರ
ಜಯ.

೫. ಕರ್ತನು ಶಾಂತಿಯ ಬಂಧ
ನದಿಂದ
ನಮಾತ್ಮಗಳೈಕ್ಯವ ಪಡಿಸಲಿ!
ಕರ್ತ, ಅಚಂಚಲ ನಂಬಿಕೆ
ಯಿಂದ
ನಮ್ಮಿರಿಸು ಶಾಂತಿಯ ವಚನದಿ!
ಕಡೇಲಿ ಸುಶಾಂತಿಯ ಪಟ್ಟಣ
ದಲ್ಲಿ
ನಮ್ಮೇರಿಸಿ, ಸೇರಿಸು ಮಹಿಮೆ
ಯಲ್ಲಿ!

೯೨.

Es ist das Heil uns kommen her.
110.

೧. ಸಂರಕ್ಷೆ ಬಂದದೆಮಗೆ
ಬರೇ ಕಟಾಕ್ಷದಿಂದ.
ಉಂಟಾಗದೆಂದು ಪ್ರಾಣಕೆ
ಸಹಾಯ ಕ್ರಿಯೆಯಿಂದ.
ವಿಶ್ವಾಸ ಕಾಣ್ಬುದ್ಯೇಸುವ;
ಕೊಂಡ್ಹೋದನೀತ ಶಾಪವ;
ಮಧ್ಯಸ್ಥನೀತನಾದ.

೨. ದಿವ್ಯಾಜ್ಞೆ ಸಾಧಿಸೋದಕೆ
ಸಮರ್ಥರಾರು ಇಲ್ಲ;
ಹೀಗಾಗಿ ಬಂದ ವ್ಯಥೆಗೆ
ಪ್ರಮಾಣವಿರಲಿಲ್ಲ.
ದಿವ್ಯಾಜ್ಞೆಗಾತ್ಮ ಮೆಚ್ಚದೆ,
ಮಾಂಸಾಶೆಯೊಳಗಿರಲೆ,
ನಾವೆಲ್ಲ ಕೆಟ್ಟೆವಯ್ಯ!

೩. ದೇವಾಜ್ಞೆಗನುಗೊಳ್ಳಲು
ಸಾಮರ್ಥ್ಯ ಸ್ವೇಚ್ಛೆಯಲ್ಲಿ
ಉಂಟೆಂಬ ಮೋಸ ಹಬ್ಬಿತು
ಮಳ್ಳಾದ ನರರಲ್ಲಿ.
ನಮ್ಮೊಳಗಿರ್ವ ದುರ್ಗತಿ
ಕಣ್ಣಾರೆ ತೋರ್ವ ಕನ್ನಡಿ
ಎಂಬಂತೆ ದೇವರಾಜ್ಞೆ.

೪. ದುರ್ಭಾವ ಸ್ವಂತ ಶಕ್ತಿ
ಯಿಂ
ಬಿಡೋದಸಾಧ್ಯವಾಯ್ತು;
ದುಷ್ಕರ್ಮ ವ್ಯರ್ಥ ಯತ್ನದಿಂ
ಭೂವಿಾಲಿ ಮಿಗಿಲಾಯ್ತು.
ಅಸತ್ಯ ಪುಣ್ಯ! ಶಪಿತ
ನರಂಗೆ ಪಾಪಕಲ್ಮಷ
ಸಜಾತವಾದ ದೋಷ.

೫. ಆದಾಗ್ಯು ನೇಮ ನಡಿಸ
ಯಾರಿಲ್ಲದಿರಲಾಗಿ,
ಮನುಷ್ಯರೆಲ್ಲ ಕೆಡದ
ಹಾಗವತಾರವಾಗಿ

ಕ್ರಿಸ್ತ್ಯೇಸು ಹುಟ್ಟಿ ನಮ್ಮಲಿ,
ಬಂದೆಲ್ಲವನ್ನು ನಡಿಸಿ,
ದೇವೋಗ್ರ ಶಾಂತಿ ಗೈದ.

೬. ಓ ಪ್ರಿಯ ಕರ್ತ ಯೇ
ಸುವೇ,
ನೀನೆಲ್ಲ ಸಾಲ ತೆತ್ತೆ!
ನೀ ಸತ್ತು ಹೋದ್ದರಿಂದಲೇ
ನಾ ಸಾವಿನಿಂದ ಎದ್ದೆ.
ನಾನಿನ್ನು ಮೇಲೆ ನಿನಗೆ
ಸದ್ಭಕ್ತಿಯಿಂದ ನಡೆವೆ.
ನೀ ಮುಕ್ತಿಯನ್ನು ಕೊಡು!

c. ಪರಿಶುದ್ಧತ್ವವು.

೯೩.

Nicht eine Welt, die in ihr Nichts vergeht. 45.

೧. ಅಸ್ಥಿರ ಲೋಕ ಬೇಡವೆ
ನಗೆ!
ಪ್ರಪಂಚವನ್ನಸಡ್ಡೆ ಮಾಡುತೇನೆ.
ಅಬದ್ಧ ಕೀರ್ತಿ ನನಗೇತಕೆ?
ನಾ ಕ್ರೈಸ್ತನು, ನಾ ಕ್ರೈಸ್ತ; ಮೋ
ಕ್ಷಾಸಕ್ತನಾಗಿದ್ಧೇನೆ.

೨. ರಾಜಾಧಿರಾಜ ಯೇಸು
ಕ್ರಿಸ್ತನು
ನನ್ನರಸೆಂತ, ಅಡ್ಡ ಬೀಳುತೇನೆ.
ವಿಶ್ರಾಂತಿರಾಜ ನನ್ನ ಅರಸು;
ನಾ ಕ್ರೈಸ್ತನು, ನಾ ಕ್ರೈಸ್ತ; ಹೌ
ದು, ಬಂಟನಾಗಿದ್ಧೇನೆ.

೩. ಬಾ! ನಮ್ಮ ಕೂಡಿ ಭೋ
ಗ ಮಾಡಿಕೋ!
ಎಂತ್ಹಂಗಿಸುತ್ತೆ ಲೋಕಭ್ರಾಂತ
ಸೇನೆ.
ಆ ಕೂಗು ಬಿಡಿ! ನಿಮ್ಮ ಕೇಳ
ಲೋ?
ನಾ ಕ್ರೈಸ್ತನು; ನಾ ಕ್ರಿಸ್ತಪಾದ
ದಲ್ಲಿ ಕೂಡ್ರುತೇನೆ.

೪. ಕೈಸನ್ನೆ, ಕಣ್ಣುಸನ್ನೆ
ನೋಡೆನು!
ನಿಮ್ಮಲ್ಲಿ ಇದ್ದರೆನ್ನ ಮಾರ್ಗ
ಬೇರೆ.
ನಿಮ್ಮಾಶೆ ಭುಕ್ತಿ; ಮುಕ್ತಿ ನನ್ನ
ದು.
ನಾ ಕ್ರೈಸ್ತನು, ನಾ ಕ್ರೈಸ್ತ; ನಿಮ್ಮ
ಮರುಳಲ್ಲಿ ಸೇರೆ.

೫. ಅರಿಷ್ಟನೆಂಗೆ ಕಷ್ಟ ಬಹಳ;
ಕಣ್ಣೀರು ಬಿಟ್ಟು ಯಾತ್ರೆ ಮಾಡುತ್ತೇನೆ.
ಇದೇನು? ಕ್ರಿಸ್ತ ಹೆಚ್ಚು ತಾಳಿದ!
ನಾ ಕ್ರೈಸ್ತನು, ನಾ ಕ್ರೈಸ್ತ; ಕ್ರಿಸ್ತ ಜೊತೆಯಲ್ಲಿದ್ಧೇನೆ.

೬. ಹೋರಾಟ ಬಹು ಉಗ್ರವಹುದು;
ಆದಾಗ್ಯು ಜಯ ನಂಗೆ ತಪ್ಪೊದಿಲ್ಲ.
ಈ ಜೀವ ತೀರೆ, ಸುಖಿಯಹೆನು.
ನಾ ಕ್ರೈಸ್ತನು, ನಾ ಕ್ರೈಸ್ತ; ನಂಗೆ ಮೃತಿಭಯವಿಲ್ಲ.

೭. ಅನಂತ ಜೀವಸೂರ್ಯ ಮೂಡಲು,
ಉತ್ಥಾನಸೈನ್ಯದಲ್ಲಿ ನಾನು ಇರ್ವೆ;
ಸಮಾಧಿಯಿಂದ ಹಾರಿ ಏಳ್ವೆನು.
ನಾ ಕ್ರೈಸ್ತನು, ನಾ ಕ್ರೈಸ್ತ; ನಿತ್ಯವಾಗಿ ಬಾಳುತಿರ್ವೆ.

೧೪.

Fahre fort, fahre fort. 102.

೧. ಚೀಯೋನೇ, ಚೀಯೋನೇ,
ನೀನು ದೇವಸಭೆಯು!
ಇಕ್ಕಟ್ಟಾದ ದ್ವಾರದಿಂದ
ಸೇರಿ, ಧೈರ್ಯವಾಗಿರು!
ನೆಟ್ಟಗಾದ ಹಾದಿಯಿಂದ
ನಡೆ, ಏನು ಬೇಸರಾಗದೆ,
ಮುಂದಕೆ! ಮುಂದಕೆ!

೨. ಚೀಯೋನೇ, ಚೀಯೋನೇ,
ಪರಿಶುದ್ಧ ಪಟ್ಟಣವೆ!
ಪಡ ಬೇಡ ಚಿಂತೆಯನ್ನು
ದುಷ್ಟಲೋಕಹಿಂಸೆಗೆ!
ಮುಂದಿನಾ ಕಿರೀಟವನ್ನು
ಸದ್ವಿಶ್ವಾಸದಿಂದ ಎಂದಿಗು
ದೃಷ್ಟಿಸು! ದೃಷ್ಟಿಸು!

೩. ಚೀಯೋನೇ, ಚೀಯೋನೇ,
ನೀನು ದೇವಗೃಹವು!
ಪಾಪಮಲಕಲೆಯೊಂದು
ನಿನ್ನಲಿರ ಬಾರದು.
ಯೇಸು ನಿನಗಾಗಿ ನೊಂದು,

ತನ್ನ ಜೀವವನ್ನು ಸುಮ್ಮಗೆ
ಕೊಟ್ಟನೆ? ಕೊಟ್ಟನೆ?

೪. ಚೀಯೋನೇ, ಚೀಯೋನೇ,
ನೀ ಪವಿತ್ರ ಕನ್ಯೆಯು!
ಯೇಸು ತನ್ನ ರಕ್ತವನ್ನು
ನಿನಗಾಗಿ ಹೊಯ್ದನು.
ನಿತ್ಯರಾಜ್ಯಸ್ವಾಸ್ತ್ಯವನ್ನು
ನಿಂಗನಾದಿ ತಂದೆ ದೇವರು
ಕೊಟ್ಟನು, ಕೊಟ್ಟನು.

೫. ಚೀಯೋನೇ, ಚೀಯೋನೇ,
ನೀನು ಜಯಶಾಲಿಯು!
ಯೇಸುವೆಂಬ ವೀರನನ್ನು
ನಂಬಿ, ಧೈರ್ಯವಾಗಿರು!
ನಿನ್ನ ರಣಭೂಮಿಯನ್ನು
ಬಿಡಧೋರನಾಡು! ಜಯವು
ನಿನ್ನದು! ನಿನ್ನದು!

೧೫.

Mel. Fröhlich soll mein Herze springen. 138.

೧. ದೇವಪುತ್ರಮೂಲವಾಗಿ
ನಮಗೆ
ರಕ್ಷಣೆ
ಬಂದು ಇರಲಾಗಿ,
ಇನ್ನು ಬೇಡ ಪಾಪಸೇವೆ!
ನಿನಗೆ,
ಯೇಸುವೆ,
ಒಪ್ಪಿಕೊಳ್ಳುತೇವೆ.

೨. ನಾವು ದಾಸರಾದ ಕಾಲ
ತೀರಿತು;
ಕ್ರಿಸ್ತನು
ತೆತ್ತನೆಮ್ಮ ಸಾಲ.
ಯೇಸು ಬಲಹೀನನಲ್ಲ;
ಭಕ್ತರ
ರಕ್ಷೆಯ
ಪೂರ್ಣ ಮಾಡ ಬಲ್ಲ.

೩. ನಮಸ್ಕಾರ ಮಾಡುತೇವೆ,
ಕರ್ತನೆ,
ನಿನಗೆ!
ನಿನ್ನದೆಮ್ಮ ಸೇವೆ!
ಇಹಜೀವದಂತ್ಯದಲ್ಲಿ
ನಮ್ಮನು
ಏರಿಸು
ಚೀಯೋನ್ ಗಿರಿಯಲ್ಲಿ!

೯೬.

Es glänzet der Christen inwendiges Leben. 169.

೧. ಮೈಬಣ್ಣವು ಕರಿದು ಬಿಸ
ಲಿನಿಂದ,
ಸತ್‌ಕ್ರೈಸ್ತರ ಆತ್ಮವು ಮಿಂಚುವ
ದು.
ಮಹೋನ್ನತನವರಿಗೊಲುಮೆ
ಯಿಂದ
ಕೊಟ್ಟೊಡವೆ ಪರರು ಅರಿಯ
ರು.
ಮನುಷ್ಯನ ಜ್ಞಾನ,
ಮನುಷ್ಯನ ಧ್ಯಾನ
ಎಂದೆಂದಿಗು ಹೊಂದದ ಪರಮ
ದಾನ
ಯೆಹೋವನು ಇವರಿಗಿತ್ತಭಿ
ಮಾನ!

೨. ಈ ಲೋಕದಿ ಹೊರಗೆ
ಬಡವರಾಗಿ,
ಉನ್ಮತ್ತರ ಹಾಸ್ಯವ ತಾಳುವ
ರು.
ಅಂತರ್ಯದಿ ಕೃಪೆಯ ನಿಧಿಗ
ಳಾಗಿ,
ಕ್ರಿಸ್ತ್ಯೇಸುವಿಗಾಗೊರು ಮುಡಿ
ಗಳು.
ಮಹಾ ದಿನದಲ್ಲಿ,
ದುಷ್ಕಾರಿಗಳಲ್ಲಿ
ಹೋರಾಡಿದ ಬಳಿಕ, ಮಹಿಮೆ
ಯಲ್ಲಿ
ಪ್ರವೇಶಿಸಿ, ಹರ್ಷಿಪರರಸನಲ್ಲಿ.

೩. ಹೀಗಾದರು, ಕ್ರೈಸ್ತರು
ಮಾನವರಾಗಿ,
ಆದಾಮನ ಹೋಲಿಕೆ ಕಾಣಿ
ಸೋರು;
ಪಾಪಿಷ್ಠರ ಅಂದದಿ ದೇಹಿಗ
ಳಾಗಿ
ಬೇಕಾಗಲು ಕುಡಿದು ಉಣ್ಣು
ವರು;
ಕೀಳಾಳುಗಳಾಗಿ,
ಸಾಧಾರಣವಾಗಿ
ಉದ್ಯೋಗದಿ ಬಾಳೊರು ನಂಬಿ
ಕೆಯಾಗಿ,
ಪ್ರಪಂಚದ ಭೋಗಕೆ ಹೇಸುವ
ರಾಗಿ.

೪. ಅಂತರ್ಯದಿ ದೇವರ
ವಚನದಿಂದ
ಅಮೂಲ್ಯ ಸ್ವಭಾವವು ಜನಿಸಿ
ತು;
ಪ್ರಕಾಶಿಪುದಮಲ ಬೆಳಕಿನಿಂದ

ಸದ್ಭಕ್ತರ ಹೃತ್ತಿನ ಕನ್ನಡಿಯು.
ಹೃಚ್ಚಿಂತೆಯ ತ್ಯಾಗ,
ಸತ್ಪುತ್ರರ ಭಾಗ
ಯೆಹೋವನು ಕೊಟ್ಟದು. ಹೀ
ಗಿರುವಾಗ
ಸಿಂಹಾಸನಕ್ಕೇರುವದುತ್ಸಹರಾ
ಗ.

೫. ಈ ಪೃಥ್ವಿಯಲ್ಲಿದ್ದರು,
ದ್ಯುಚರರಾಗಿ,
ನಿತ್ರಾಣದಿ ಕಾಯುವರಿಳೆಯ
ನು;
ಭೂಕಾಳಗದೊಳಗು ಶಾಂತರು
ಆಗಿ,
ಬೇಡ್ಯುಣ್ಣುವ ಧನಿಗಳೆನ್ನಿಸೊ
ರು.
ಸ್ವಭಾವದ ಕ್ಷಯ
ವಿಶ್ವಾಸದ ಜಯ!
ಶರೀರದ ಭೋಗಕೆ ಬಪ್ಪದು
ಲಯ;
ಜೀವಾತ್ಮದ ತೃಪ್ತಿಯು ದೇವರ
ದಯ.

೬. ಕ್ರಿಸ್ತ್ಯೇಸು! ಪವಿತ್ರ ಪ್ರ
ಕಾಶದ ಧೊರೆ!
ಅಗೋಚರ ಜೀವದ ಒಡೆಯನೆ!
ನೀ ನಮಗೆ ಕೊಡುವ ಕ್ರೂಜೆಯ
ಹೊರೆ
ಕುರೂಪವ ಮಾಡಲವಯವಕೆ!
ಇಲ್ಲ್ಯಡಗಲಾಗಿ,
ನೀನರಸನಾಗಿ
ಬಪ್ಪಾಗಲೆ ಮಹಿಮೆಯರಸ
ರಾಗಿ,
ನಿನ್ನಲ್ಲಿಯೆ ಇರ್ವೆವನಂತರವಾ
ಗಿ.

೮೭.

Es kostet viel, ein Christ zu sein.
86.

೧. ಸತ್ಕ್ರೈಸ್ತಧರ್ಮ ಕಷ್ಟವು;
ದುರ್ಲಭ್ಯವಾದ್ದು ಶುದ್ಧ ಆತ್ಮ
ನೀತಿ.
ಕ್ರಿಸ್ತ್ಯೇಸುವೊಡ ನಿತ್ಯ ಸಾಯೊ
ದು
ಸ್ವಭಾವಬುದ್ಧಿಗೊಪ್ಪದಂಥ ರೀ
ತಿ.
ಈ ಯುದ್ಧದಲ್ಲಿ ಒಂದೆ ಜಯವು
ಸಾಕಾಗದು.

೨. ಹಾದೀಲಿ ಹಾವ ಜಾಳಿಗೆ
ನಿನ್ನಡಿ ಕಚ್ಚಲಾಗಿ ಪ್ರಾಣಲಯ

ನಿವಾರಿಸೋದು ಕಷ್ಟವಾದದೆ!
ಉಂಟ್ಹಗಲಿರುಳಲ್ಲಿ ವಿಷಭಯ;
ತಾತ್ಸಾರ ಮಾಡೆ, ನಷ್ಟ ತಪ್ಪ
ದು.
ಓ ಎಚ್ಚರು!

೩. ಈ ಕಷ್ಟಕಂಜ ಬಾರದು.
ಅನಂತ ದಿವ್ಯ ಶ್ರೇಯಸಾದ
ಭಾರ
ಕಡೇಲಿ ನಿನ್ನದೇ! ವಿಶ್ವಾಸಿಯು
ಹೋರಾಡಿ ಬೇಗ ಸೋತು
ಹೋಗಲಾರ.
ಸಾಮರ್ಥ್ಯವನ್ನು ದಿವ್ಯ ಕೃಪೆ
ಯೆ
ಈಯುತ್ತದೆ.

೪. ಸರ್ವೇಶಪುತ್ರನೆನ್ನಿಸಿ,
ಮಹಾಪ್ರಕಾಶಪ್ರತಿಕಾಂತಿಯಾ
ಗಿ,
ವಿಶುದ್ಧತೇಜದೇಹಿಯಾಗುವಿ,
ಅನಾದಿಪ್ರಭೆ ನಿನ್ನೊಳೆಸಲಾಗಿ.
ಸಾರೂಪ್ಯನಾಗಿ ತಂದೆಯೈಕ್ಯದಿ
ಇದ್ದಿರುವಿ.

೫. ಆ ಲೋಕದಲ್ಲಿ ಮುಕ್ತಿ
ಯ
ಮಗಂಗೆ ತಂದೆ ಇಟ್ಟುಕೊಂಡಿ
ದ್ಧಾನೆ;
ಅಪಾರವಾದ ಮಾನಭಾರವ
ಭಕ್ತಂಗೆ ಆತ ಸಿದ್ಧ ಮಾಡು
ತಾನೆ.
ಕಿರೀಟವನ್ನು ಭ್ರಾತಗೀಯ್ವನು
ಕ್ರಿಸ್ತ್ಯೇಸುವು.

೬. ಎಚ್ಚತ್ತು, ಏಳು ಮನವೇ!
ಪ್ರಪಂಚಭ್ರಾಂತಿ ಇನ್ನು ನಿನ
ಗ್ಯಾಕೆ?
ಬೇಕಾದ ತ್ರಾಣವಾತ ಕೊಡ
ನೇ?
ಅಧೈರ್ಯವಾದ ಅವಿಶ್ವಾಸವ್ಯಾ
ಕೆ?
ಈ ಕಷ್ಟ ತೀರೆ, ಎಷ್ಟೊ ಒಳ್ಳೆ
ದು
ವಿಶ್ರಾಂತಿಯು!

೯೮.

Es ist nicht schwer, ein Christ zu sein. 86.

೧. ಸತ್ಕ್ರೈಸ್ತಧರ್ಮ ಸೌಖ್ಯ
ವೆ!
ಸುಲಭ್ಯವಾದ್ದು ಶುದ್ಧ ಆತ್ಮನೀತಿ.

ಕ್ರಿಸ್ತ್ಯೇಸುವಿಂಗೆ ಸಾಯೊ ಕಟ್ಟೆ
ಳೆ
ಸ್ವಭಾವಬುದ್ಧಿಗೊಪ್ಪದಂಥ ರೀತಿ
ಆದಾಗ್ಯು, ದೇವಕೃಪೆ ಎಂದಿಗು
ಸೋತ್ಹೋಗದು.

೨. ಬಾಲಂಗೆ ಚಿಂತೆ ಬೇಡವು!
ಸತ್ಪ್ರೀತಿನೇಮ ಕೆಟ್ಟ ನೊಗವಲ್ಲ.
ಅಧೈರ್ಯ ನಿನಗ್ಯಾಕೆ? ನೆನಸು!
ತಾಯ್ಯನ್ನು ಮಗು ಪ್ರೀತಿ ಮಾಡ
ಬಲ್ಲ.
ಈ ಭಯ ಬಿಡು! ನಿನ್ನ ಕಷ್ಟವು
ಹೆಚ್ಚಾಗದು.

೩. ಕೃಪಾಬ್ಧಿ ಹೊಯ್ಯ ತಂದೆ
ಯು
ನಿನ್ ಹೃದವನ್ನು ಕೇಳಿಕೊಳ್ಳು
ತಾನೆ.
ಸ್ವಚಿತ್ತ ಮಾತ್ರ ನಿನ್ನ ಕಾಡ್ಪುದು;
ನಿನ್ನಪ್ಪ ಪ್ರೀತಿಪೂರ್ಣನಾಗಿ
ದ್ದಾನೆ.
ಸ್ವಚಿತ್ತಭ್ರಾಂತಿ ಹೋಗೆ, ತೊಂದ
ರೆ
ಬಿಟ್ಹೋಗುತೆ.

೪. ಸ್ವಜೀವ ತಿಂಬೊ ಚಿಂತೆ
ಯ
ಹೃದ್ಗೃಹದಿಂದ ಕಿತ್ತು ಬಿಸು
ಟಾಡು!
ಭಯಾದಿ ವೈರಿಗಳ ಸಂಗಡ
ನೀನೆದೆಗೊಂಡು ದೃಢ ಹೋರ
ನಾಡು!
"ಕಟಾಕ್ಷವಿಡು!" ಎನ್ನಲಾಯಿ
ತು
ಇಷ್ಟಾರ್ಥವು.

೫. ಸಹಾಯ ಕಾಣದಿದ್ದರು,
ನೀ ಬೇಗ ಬಿಡ ಬೇಡ ತಾಳ್ಮೆ
ಯನ್ನು!
ನಿಃಶಕ್ತನಾಗಿ ನೀನು ಬೀಳಲು,
ಓ, ಹಿಡುಕೊಳ್ಳು ಹೊಸ ಧೈ
ರ್ಯವನ್ನು!
ಸಂಪೂರ್ಣ ಕ್ಷಮ, ನಂಬು,
ಕೊಟ್ಟದೆ
ವಿಶ್ವಾಸಿಗೆ!

೬. ಕಾರ್ಗತ್ತಲೆದ್ದು ಸುತ್ತಲು,
ವಿಶ್ವಾಸದಿಂದಲಿರ್ ಭದ್ರವಾಗಿ.
ತುಫಾನು ಬಂದರೇನು? ತಂದೆ
ಯು

ನಿನ್ನನ್ನು ಕಾಯುತಾನೆ ಪ್ರೀತಿ
ಯಾಗಿ.
ವಿಶ್ವಾಸಿಸಕ್ಷಿ ಕಾಣದ್ದೋದರು
ವಿಶ್ವಾಸಿಸು!

೭. ಮೂಡೀತು ಹೊಸ ಬೆಳ
ಕು.
ಸಂರಕ್ಷೆಯಿಷ್ಟ ತೇಜವನ್ನು ಕಾ
ಣ್ಬೆ.
ನಾನೀಯುತೇನೆ! ಎಂತ, ತಂದೆ
ಯು
ನಿಂಗ್ಹೇಳಿದ್ದೆಲ್ಲ ಹೊಂದಿ, ನೋ
ಯ ಮಾಣ್ಬೆ.
ಓ ಎಂಥ ಹರ್ಷ, ನೋಡು,
ಮನವೆ,
ಸತ್ಕ್ರೈಸ್ತಗೆ!

೮. ಏಳೇಳು, ತಡ ಮಾಡದೆ!
ಆಶ್ರೈಸು, ಪುತ್ರ, ನಿಜ ಪಿತನನ್ನು!
ಸಂದೇಹವೆಲ್ಲ ಬಿಟ್ಟು, ಹೃದವೆ,
ಸೇರ್, ಸೇರು ಭಕ್ತಿಯಿಂಪು
ಶಾಂತಿಯನ್ನು!
ಬಾ! ಚಿಂತಾಭಾರ ಒಪ್ಪಿಸಂಜದೆ
ನಿನ್ನೀಶಗೆ!

೮೮.

Mache dich, mein Geist, bereit. 124.

೧. ಸಿದ್ಧನಾಗು! ಪ್ರಾರ್ಥಿಸು!
ನಿದ್ರೆ ತಿಳಿದೇಳು!
ಥಕ್ಕನಾಪತ್ಕಾಲವು
ಬಂದರೇನು? ಹೇಳು!
ಕಾಣದೆ
ಶೋಧನೆ
ಮುತ್ತಿ ಬಹುದಲ್ಲ?
ಹೊತ್ತು ಯಾರು ಬಲ್ಲ?

೨. ಈಗಲೀಗಲೆಚ್ಚರು
ಪಾಪನಿದ್ರೆಯಿಂದ!
ಅಲ್ಲಿ ತಪ್ಪ ಕೂಡದು
ಘೋರ ಶಾಪದಿಂದ.
ಕಟ್ಲೆಯು
ತುಂಬಲು,
ಪರಿಹಾರವಿಲ್ಲ;
ಆಚೆ ಕ್ಷಮೆಯಿಲ್ಲ!

೩. ಎಚ್ಚರಕ್ಷಿ ತೆರೆದು
ಕಾಣ್ಬೆ ಕ್ರಿಸ್ತನನ್ನು.
ನಿದ್ರಾಲೋಲ ನೋಡನು
ದಿವ್ಯ ಬೆಳಕನ್ನು.
ದೇವರ

ಕೃಪೆಯ
ವ್ಯರ್ಥ ನಿದ್ರೆಗಾರ
ಎಂದು ಹೊಂದಲಾರ.

೪. ಎಚ್ಚರಾಗು! ಕೆಡಕ
ಹೊಂಚಿಕೊಳ್ಳುತಾನೆ;
ನಿನ್ನ ನುಂಗಿ ನಶಿಸ
ಸಿದ್ಧನಾಗಿದ್ದಾನೆ.
ಎಚ್ಚರ
ಪಡುವ
ಭಕ್ತ ಜಯಿಸೋನು,
ಜೀವ ಪಡೆಯೋನು.

೫. ದುಷ್ಟ ಮಿತ್ರಗೆಚ್ಚರು!
ಉರ್ಲನೊಡ್ಡಿದ್ದಾನೆ.
ಎಚ್ಚರಾತ್ಮಶತ್ರುವು
ಸುತ್ತು ಕಾಯುತಾನೆ,
ಎಚ್ಚರು!
ಹುಟ್ಟೊದು
ಮೋಸ ಕ್ಷಣದಲ್ಲಿ
ನಿನ್ನ ಎದೆಯಲ್ಲಿ.

೬. ನಿದ್ರೆ ಬಿಟ್ಟು ಪ್ರಾರ್ಥಿಸು
ನಿನ್ನ ದೇವರನ್ನು!
ಆತ ರಕ್ಷೆ ಮಾಡೊನು
ಬೇಡುವವನನ್ನು.
ಬೇಡದೆ
ಇದ್ದರೆ,
ನಿಂಗೆ ಗತಿ ಇಲ್ಲ.
ಗರ್ವಿ ಬಾಳೊದಿಲ್ಲ!

೭. ಬೇಡುತೆಚ್ಚರ್ತಿರೊದು!
ಬೇಡಿ, ಕಷ್ಟ ಮಾಡು!
ಬೇಡಿ, ಉಂಡು, ಮಲಗು!
ಬೇಡಿ, ಹೋರನಾಡು!
ಒಡೆಯ
ಬೇಡುವ
ಭಕ್ತಗೇ ದಯಾಳು,
ಬೇಡಿ, ಬೇಡಿ, ಬಾಳು!

VI. ಬಿನ್ನಹದ ಗೀತಗಳು.

೧೦೦.

Mel. Fröhlich soll mein Herze springen. 138.

೧. ಆಗೊದೆಂದು, ಐ, ಸಹಾ
ಯ?
ನಿತ್ಯಕು
ತೀರದು
ಈ ಪ್ರಪಂಚಮಾಯ!
ರಕ್ತ ಸೋರುವಂಥ ಘಾಯ
ಹೊಂದಿದೆ;
ಸುಮ್ಮನೆ
ಕಳಕೊಂಡೆ ಪ್ರಾಯ.

೨. ತಾಗಿತೆನಗಾ ಸೈತಾನ
ಬಾಣವು;
ಹೋಯಿತು
ಆತ್ಮಸಮಾಧಾನ;
ಸಾಯುತೇನೆ, ಅನ್ನಪಾನ
ಇಲ್ಲದೆ.
ಕರ್ತನೆ,
ಕೊಡು ಒಂದು ದಾನ!

೩. ಕ್ರಿಸ್ತ, ನನ್ನ ಜೀವ ಕ್ಷಯ
ಅಹುದು;
ಹುಟ್ಟಿತು
ನರಕಾಗ್ನಿಭಯ,
ಮಾಂಸದಾಶೆ ಪೂರ್ಣ ಲಯ;
ಕೋರಿಕೆ
ಒಂದದೆ—
ಯೇಸು, ನಿನ್ನ ದಯ!

೧೦೧.

Jesu, hilf siegen, du Fürste des Lebens. 99.

೧. ಆತ್ಮದ ಶತ್ರುವು ವಂಚನೆ
ಯಿಂದ
ನಮಗೆ ಶೋಧನೆ ಮಾಡುವ
ನು;
ಇರುಳು ಹಗಲು ಮೋಸಗ
ಳಿಂದ
ಅವನು ಕಷ್ಟವ ಪಡಿಸಲು,
ಯೇಸುವೆ, ತ್ರಾಹಿ, ಪ್ರಕಾಶವ
ಚಲ್ಲಿ
ಸುತ್ತಲು ಮುಚ್ಚುವ ಕತ್ತಲೆ
ಯಲ್ಲಿ!

೨. ನಮಗೆ ಯೌವನಪಾಪಗ
ಳಿಂದ
ಆತ್ಮದ ಸಂಕಟ ಹುಟ್ಟಿಸಲು,
ನಿನ್ನ ಸಂರಕ್ಷೆಯ ಪೂರ್ಣತೆ
ಯಿಂದ,
ಯೇಸುವೆ, ಪಾಲಿಸು ಶಾಂತಿ
ಯನು!
ಯೇಸುವೆ, ತ್ರಾಹಿ! ಸಹಾಯಕ
ನಾಗು!
ಮೋಕ್ಷದ ಮಾರ್ಗದಿ ನಾಯಕ
ನಾಗು!

೩. ಬಿಡದೆ ನಮಗೆ ಹತ್ತುವ
ಪಾಪ,
ಸಾವಿರ ವಿಧದ ಆಶೆಗಳು
ನಿತ್ಯದಲೆಬ್ಬಿಸಿ ದೇವರ ಶಾಪ,
ಅಧಿಕ ಸಂಕಟ ಪಡಿಸಲು,
ಯೇಸುವೆ, ತ್ರಾಹಿ! ದುರಾಶೆಗ
ಳನ್ನು
ನೊಂದಿಸಿ, ಮಾಡು ವಿಮೋಚನೆ
ಯನ್ನು!

೧೦೨.

O Durchbrecher aller Bande. 153.

೧. ಎಂದಿಗೂ ಸಮೀಪವಾದ
ಸರ್ವಬಂಧ ಹರನೆ,
ನಿತ್ಯಸುಖಪೂರ್ತಿಯಾದ
ಬುಗ್ಗೆ ನೀನೆ ನಮಗೆ!
ತೀರಿಸಿನ್ನು ನ್ಯಾಯವನ್ನು
ನಮ್ಮ ಹಳೆ ಬುದ್ಧಿಗೆ!
ಬಿಡಿಸೆಮ್ಮ ಸೆರೆಯನ್ನು,
ಓ ಕಟಾಕ್ಷಪೂರನೆ!

೨. ತಂದೆ ಕೊಟ್ಟ ಮಂದೆಯಲ್ಲಿ
ಒಂದು ಕುರಿ ಸಾಯದು;
ಭಕ್ತರೆಲ್ಲ ರಾಜ್ಯದಲ್ಲಿ
ಸೇರಿ, ಹರ್ಷಗೊಂಬರು.
ಕಾರ್ಯ ತೀರಿಸೋದಕಾಗಿ
ಶುದ್ಧ ಪ್ರಾಯಶ್ಚಿತ್ತವ,
ನಮ್ಮ ಪಾಪಗಳಿಗಾಗಿ
ಯೇಸು ಸತ್ತು ಮಾಡಿದ.

೩. ನಮ್ಮ ಆತ್ಮಸಿದ್ಧಿ ಗೆಯ್ಯ
ನಿನ್ನ ಚಿತ್ತ ಸ್ಥಿರವೆ;
ಸುಖನಿಧಿ ನಿನ್ನಲಯ್ಯ
ನೆಲೆಯಾಗಿರುತ್ತದೆ.
ಕ್ರೂಜೆವರ್ತಮಾನಕಾಗಿ

ಲೋಕವೆಲ್ಲ ಬೈದರು,
ನೀನೆ ಮಿತ್ರನಿರಲಾಗಿ
ನಮಗೇನು ಚಿಂತೆಯು?

೪. ನೋಡು! ಬಂಧದಲ್ಲಿ ದ್ದೇವೆ;
ನಾವು ನೀಚ ದಾಸರು.
ಮೂಲ್ಗಿ, ಕೂಗಿ, ಬೇಡುತೇವೆ;
ನಮ್ಮ ನೊಗ ತಪ್ಪಿಸು!
ಈ ಪ್ರಪಂಚಸೇವೆಯನ್ನು
ಮಾಡೊದೆಷ್ಟೊ ಕಷ್ಟವು!
ನಿನ್ನ ಮುಕ್ತಿಕಾರ್ಯವನ್ನು
ನಮ್ಮಲನುಕೂಲಿಸು!

೫. ನಮ್ಮ ದುಷ್ಟ ವೈರಿಯನ್ನು
ನೀನು ಜೈಸು, ಕರ್ತನೆ!
ಕೊಡು ಹೊಸ ಬಲವನ್ನು
ಕುಂದಿ ಹೋದ ನಮಗೆ!
ಹೋಗಲ್ಯೆ ಮನುಷ್ಯಸ್ನೇಹ!
ಹೋಗು, ನರಭಯವೇ!
ಹೋಗಲ್ಯೆ ಮನಸ್ಸಂದೇಹ!
ಹೋಗು, ಮಾಂಸಪ್ರೀತಿಯೇ!

೬. ಕರ್ತ, ಮುರಿ, ಜಜ್ಜು, ಕುಟ್ಟು
ಅಂಧಕಾರಶಕ್ತಿಯ!
ನಿನ್ನ ಪ್ರೀತಿಯಿಂದ ಸುಟ್ಟು
ಹಾಕು ನಮ್ಮ ಪಾಪವ!
ಸರ್ಪಬೀಜವಂ ಬಿಸಾಡು
ಅಗ್ನಿಕುಂಡದೊಳಗೆ!
ತಂದೆಮನೆ ಸಿದ್ಧ ಮಾಡು
ಭಕ್ತಸಮುದಾಯಕೆ!

೭. ನಮ್ಮ ಮಾಂಸಕುಪಚಾರ
ಇಹದಲ್ಲಿ ಬೇಡವು.
ನಿನ್ನ ಚಿತ್ತಕನುಸಾರ
ಮಾತ್ರ, ಕರ್ತ, ನಡಿಸು!
ನಿನ್ನ ಬಾಯ್ಯ ಸತ್ಯ ಮಾತು
ಪೂರ್ತಿಯಾಗೊ ವರೆಗೆ
ನಮ್ಮ ಆತ್ಮ ನಿನ್ನನಾತು-
ಕೊಂಡು ದೃಢವಾಗಿದೆ.

೮. ರಾಜ, ನಿನ್ನ ರಾಜ್ಯ ವಾಳು!
ನಿನ್ನ ಪ್ರಜೆ ಸಲಹು!
ಸರ್ವಪ್ರಭುವಾಗಿ ಬಾಳು
ಘನವಾಗಿ ಎಂದಿಗು!
ಭಾರ ಹೊತ್ತು, ಒಂದು ದಾನ
ಬೇಡುತೇವೆ, ಯೇಸುವೆ!
ನಿಜಮುಕ್ತಿವಾಸಸ್ಥಾನ
ತೋರ ಮಾಡು ನಮಗೆ!

೯. ಕೊಂಡುಕೊಂಡಿ ಭಕ್ತ ರನ್ನು

ನೀನಮೂಲ್ಯ ಕ್ರಯಕೆ;
ನಿನ್ನ ಕ್ರೂಜೆಫಲವನ್ನು
ಕೊಡು ನಿನ್ನ ಸಭೆಗೆ!
ನಿನ್ನ ರೂಪಕವರನ್ನು
ಸರಿಯಾಗಿ ರೂಪಿಸು!
ನಿನ್ನ ಆತ್ಮಪೂರ್ತಿಯನ್ನು
ಹೊಂದಿ, ತೃಪ್ತಿಯಹೆವು.

೧೦. ಪ್ರೀತಿ, ನಿನ್ನ ಸಭ್ಯರನ್ನು
ಕೃಪೆಯಿಂದ ಸಲಹಿ,
ಪರದೈಸಸುಖವನ್ನು
ಅಂತ್ಯದಲ್ಲಿ ಕೊಡುವಿ.
ನಾವು ಜಯಕೀರ್ತಿಯನ್ನು
ಹೊಂದಿ, ನಿನ್ನ ಐಕ್ಯದಿ
ಸೇರಿ, ಶುಭ ಸ್ವಪ್ನವನ್ನು
ಕಂಡ ಹಾಗೆ ಮಾಡುವಿ.

೧೦೩.

Eins ist not! 162.

೧. ಒಂದವಶ್ಯ! ಒಂದೆ ಅರ್ಥ
ನನಗೀಗ ತಿಳಿಸು!
ಬೇರೆ ಎಲ್ಲ ಆಶೆ ವ್ಯರ್ಥ;
ಬೇರೆ ಸುಖವಿರದು.
ಸಂಸಾರದ ಭೋಗದಿ ಆತ್ಮದ
ಶೋಕ;
ಸಂಪೂರ್ಣ ಸಂತೋಷವನೀ
ಯದು ಲೋಕ.
ಆ ಉತ್ತಮ ದಾನವು ಸಿಕ್ಕಿದರೆ,
ನಂಗೊಂದರಲೆಲ್ಲವು ಪ್ರಾಪ್ತಿಸು
ತೆ.

೨. ಏಕ ಕಾಂಕ್ಷೆಯುಳ್ಳ
ಪ್ರಾಣ
ಲೌಕಿಕೆಲ್ಲ ತ್ಯಜಿಸಿ,
ಕ್ರಿಸ್ತನಲ್ಲಿ ಸ್ಥಿರ ಧ್ಯಾನ
ಇಟ್ಟುಕೊಂಡು ಇರಲಿ!
ಈತೀತನು ದೇವಮನುಷ್ಯನ
ಮೂರ್ತಿ;
ಈತೀತನು ಸರ್ವ ಮಹತ್ವದ
ಪೂರ್ತಿ;
ಈತೀತ ಪರಾತ್ಪರ ಅರಸನು;
ಈತೀತನು ಗತಿ ನಿರಂತರಕು!

೩. ನಿನ್ನ ಮೇಲೆ ನನ್ನ ಆಶೆ,
ಅತಿಪ್ರಿಯ ಯೇಸುವೇ!
ನನ್ನ ನಿತ್ಯ ಅಭಿಲಾಷೆ
ನೀನೆ, ದಿವ್ಯ ಮಿತ್ರನೇ!
ಅನೇಕರು ತೊಲಗಿ ಹೋಗಲಿ!
ಯೇಸು,
ನಿನ್ನಲ್ಲಿಯೆ ಉಳಿವದೆನಗೆ ಲೇ
ಸು!

ನಿನ್ನಮರ ವಾಕ್ಯದ ಬಂಡೆ
ಯೊಳು
ಸಜ್ಜೀವದ ಬುಗ್ಗೆಯು ಏರುವ
ದು.

೪. ಒಬ್ಬ ದಿವ್ಯ ಯಜಮಾನ
ನಮಗ್ಯೇಸು ಕ್ರಿಸ್ತನು.
ಈತ ಹೇಳುತಿರ್ವ ಜ್ಞಾನ
ಶ್ರೇಷ್ಠ ಆತ್ಮತೃಪ್ತಿಯು.
ಈತೀತನು ಕ್ರೂಜೆಯ ಸ್ಟೈರಿಸಿ
ದ್ಧಾನೆ;
ಈತೀತ ಮನುಷ್ಯರಿಗೊಲೆಯು
ತಾನೆ.
ಕ್ರಿಸ್ತ್ಯೇಸುವ ಸ್ನೇಹವನರಿವುದೆ
ಸರ್ವೋತ್ತಮ ಒಡವೆ ಭಕ್ತ
ರಿಗೆ!

೧೦೪.

Ach bleib' mit deiner Gnade. 6.

೧. ಓ ಕರ್ತ, ನಿನ್ನ ದಯ
ಇಟ್ಟೆಮ್ಮ ಹತ್ರವು
ನಿಂತಿರು! ಆಗ ಭಯ
ಬಿಟ್ಟೆದೆಗೊಂಬೆವು.

೨. ಓ ರಾಜ, ನಿನ್ನ ಮಾತು
ಕೊಟ್ಟೆಮ್ಮ ಸಲಹು!
ಅದಿರಲೆಮ್ಮ ಧಾತು
ಇಲ್ಲ್ಯಲ್ಲಿ ಕುಂದದು.

೩. ಓ ಸೂರ್ಯ, ನಿನ್ನ ಕಾಂತಿ
ನಮ್ಮಲ್ಲಿ ಸುರಿಸು!
ಅದೆಸೆವಾಗ ಭ್ರಾಂತಿ
ಏನೊಂದು ಹತ್ತದು.

೪. ಈಯ್ ನಿನ್ನ ಆಶೀರ್ವಾ
ದ,
ಓ ಧನಿ, ಸರ್ವಥಾ!
ಈಯ್ ಮಿಗುಮಿಗಿಲಾದ
ಐಶ್ವರ್ಯವರವಾ!

೫. ಓ ವೀರ, ನೀ ಸಹಾಯ
ಕೊಟ್ಟೆಮ್ಮ ಪಾಲಿಸು!
ಅರ್ಯಂಬುಗಳ ಘಾಯ,
ನೀನಿರೆ, ತಾಗದು.

೬. ಓ, ಕೊಟ್ಟ ಭಾಷೆಯನ್ನು
ನೀ ಮುಟ್ಟಿಸರಸೆ!
ವಿಶ್ವಾಸಶೀಲವನ್ನು
ಕೊಡೆಲ್ಲ ಕಾಲಕೆ.

೭. ಮೃತೀಲಿಯೂ ವಿಶ್ರಾಂತಿ
ತಾ ನಮಗೀಶನೇ!
ಓ ಪಾಪಿ, ಪಾಪಶಾಂತಿ
ಆಯ್ತು! ಎನ್ನು, ಯೇಸುವೇ!

೧೦೫.

O Thou from whom all goodness flows. 24.

೧. ಓ ಕೃಪಾಮೂಲ, ಕರ್ತನೆ,
ನೀನೆನ್ನ ಆಶೆಯು!
ಸಮಸ್ತ ಕಷ್ಟದೊಳಗೆ
ನನ್ನನ್ನು ನೆನಸು!

೨. ಅಘೋರ ಪಾಪಭಾರವ
ನಾ ತಾಳ ಕೂಡದು.
ನೀ ಮನ್ನಿಸೈ! ಸುಶಾಂತಿಯ
ಕೊಟ್ಟೆನ್ನ ನೆನಸು!

೩. ಜೀವಾತ್ಮತ್ರಾಣ ಕುಂದುವ
ಸಂಕಷ್ಟ ಹುಟ್ಟಲು,
ದಿನಕ್ಕೆ ತಕ್ಕ ಶಕ್ತಿಯ
ಕೊಟ್ಟೆನ್ನ ನೆನಸು!

೪. ಈ ಬಲಹೀನ ದೇಹವ
ರೋಗಾದಿ ತಿನ್ನಲು,
ಸಹಾಯ, ಶಾಂತಿ, ತಾಳ್ಮೆಯ
ಕೊಟ್ಟೆನ್ನ ನೆನಸು!

೫. ನಾ ನಿನಗಾಗಿ ನಿಂದೆಯ
ತಾಳೋವನಾದರು,
ಅದೇನು? ನಿನ್ನ ದಾಸನ
ನೀ ಮಾತ್ರ ನೆನಸು!

೬. ಅಘೋರ ಮೃತ್ಯುಘಳಿಗೆ
ಕಡೇಲಿ ಬರಲು,
ನನ್ನನ್ನು ರಕ್ಷಿಸ್ಯೇಸುವೆ!
ಓ, ನನ್ನ ನೆನಸು!

೧೦೬.

Ach Gott, gedenke mein. 120.

೧. ಓ ದೇವ, ನೆನಸು!
ನಿನ್ನಾತುಕೊಂಡಿದ್ಧೇನೆ.
ಈ ಮೊರೆ ಇಡಲು,
ನಿರ್ಭಯಗೊಳ್ಳುತೇನೆ.
ಸಂಕಷ್ಟ ಬಂದರು,
ಅಧೈರ್ಯ ಪಡೆಸು;

ಘಟ್ಟ್ಯಾಗಿ ಕೂಗುವೆ—
ಓ ದೇವ, ನೆನಸು!

೨. ಓ ದೇವ, ನೆನಸು!
ಕೃಪಾಳು, ಪ್ರಿಯ ತಂದೆ,
ಕಾಪಾಡು! ನಿನ್ನನು
ಆಶ್ರೈಸಿಕೊಳ್ಳ ಬಂದೆ.
ಈಗೇನು ಕಡಿಮೆ?
ಸಂತೃಪ್ತನಾದೆನು;
ಇದೊಂದೆ ಭಾವನೆ—
ಓ ದೇವ, ನೆನಸು!

೩. ಓ ದೇವ, ನೆನಸು!
ಮಹಾಪರಾಧಿಯಾದೆ.
ನಿನ್ನಾಜ್ಞೆ, ತಂದೆಯೆ,
ನಾ ಮೀರಿ, ದೂರವಾದೆ.
ನಾ ಕೆಟ್ಟೆನಾದರು,
ಕ್ರಿಸ್ತ್ಯೇಸು ಶುದ್ಧನು;
ನಂಗಾತ ರಕ್ಷಕ!
ಓ ದೇವ, ನೆನಸು!

೪. ಓ ದೇವ, ನೆನಸು!
ಸಂಪೂರ್ಣ ನ್ಯಾಯವನ್ನು
ಕ್ರಿಸ್ತ್ಯೇಸು ತೀರಿಸಿ,
ಅಶುದ್ಧ ಪಾಪಿಯನ್ನು
ವಿಮೋಚಿಸಿಹನು.
ನನ್ನಾಪ್ತ ಯೇಸುವು
ನಿನ್ನಾಪ್ತನಲ್ಲವೋ?
ಓ ದೇವ, ನೆನಸು!

೫. ಓ ದೇವ, ನೆನಸು!
ಆಪತ್ತು ಬರುವಾಗ,
ನೀನೆನ್ನ ಬಿಡದೆ,
ಜೀವಾಂತ್ಯ ಮುಟ್ಟಿದಾಗ,
ಕಟಾಕ್ಷ ತೋರಿಸಿ,
ನನ್ನಾತ್ಮ ಉಳುಹು!
ಕಡೇ ಸಂಕಷ್ಟದೊಳ್,
ಓ ದೇವ, ನೆನಸು!

೬. ಓ ದೇವ, ನೆನಸು!
ನೀ ನಿಜ ನೆಪ್ಪುಗಾರ!
ಕ್ರೂಜೇಲಿ ಕಳ್ಳಗೆ
ನೀ ನುಡಿದಾ ಪ್ರಕಾರ
ಪರ್ದೈಸ ಸೇರಿದ
ವಿಮುಕ್ತ ಕಳ್ಳನು.
ನನ್ನನ್ನು ಹಾಗೆಯೆ,
ಓ ದೇವ, ನೆನಸು!

೭. ಓ ದೇವ, ನೆನಸು!
ನಿನ್ನಾತುಕೊಂಡಿದ್ದೇನೆ.
ಈ ಮೊರೆ ಇಡಲು,
ನಿರ್ಭಯಗೊಳ್ಳುತೇನೆ.

ಸಂಕಷ್ಟ ಬಂದರು,
ಅಧೈರ್ಯ ಪಡೆನು;
ಘಟ್ಟ್ಯಾಗಿ ಕೂಗುವೆ—
ಓ ದೇವ, ನೆನಸು!

೧೦೭.

Herzlich lieb hab' ich dich,
o Herr. 197.

೧. ಓ ಪ್ರಿಯನಾದ ಕರ್ತನೆ!
ನನ್ನಿಂದ ದೂರವಾಗದೆ,
ಬಾ, ಬಾ ಸಹಾಯಕಾಗಿ!
ನಾನಿಹಪರದಲ್ಲಿಯು
ಏನೊಂದು ಚಿಂತೆ ಮಾಡೆನು,
ನೀ ದಯ ಮಾಡಲಾಗಿ.
ಹೃದ್ಗೃಹ ಭಿನ್ನವಾದರು,
ನಿನ್ನಲ್ಲಿ ಸುಖಿಯಹೆನು.
ನೀ ನಿನ್ನ ಶುದ್ಧ ರಕ್ತದಿ
ಸಂರಕ್ಷೆ ನಿರ್ಮಿಸಿರುತಿ.
ಓ ಯೇಸುವೆ,
ಓ ದೇವರಾದ ಕ್ರಿಸ್ತನೆ,
ಸಂರಕ್ಷೆ ಕೊಡು ನನಗೆ!

೨. ಈ ಕೀಳ ಜೀವದೊಳಗೆ
ನಂಗಿರ್ಪದೆಲ್ಲ ನಿನ್ನದೆ;
ದೇಹಾತ್ಮ ನಿನ್ನ ದಾನ.
ಯಾವಾಗ್ಯು ನಾನು ನಿನ್ನವ!
ನೀ ಕೊಡು ಪ್ರೀತಿಯಾಜ್ಞೆಯ,
ಓ ನನ್ನ ಯಜಮಾನ!
ದುರ್ಬೋಧನಾತಿಮೋಸವ,
ಸೈತಾನ ದುಷ್ಟ ಯುಕ್ತಿಯ
ಹೀನೈಸಿ, ಕ್ರೂಜಿಬೋಧನೆ
ನೀನುಪದೇಶಿಸೆನಗೆ!
ನಾ ಸಾಯಲೆ,
ಆಧಾರವನ್ನು, ಕ್ರಿಸ್ತನೆ,
ನೀ ಕೊಡು ನನ್ನ ಆತ್ಮಕೆ.

೩. ಈ ಜೀವ ತೀರಿದಾಗಲು,
ನ್ಯಾಯಾಜ್ಞೆದಿನ ವರೆಗು
ಈ ದೇಹ ನಿದ್ದೆಗೆಯ್ಯ
ಆಜ್ಞಾಪಿಸೊಳ್ಳೆ ಸ್ಥಳಕೆ
ನನ್ನಾತ್ಮವನ್ನು ಬೇಗನೆ
ಇಲ್ಲಿಂದ ಕೊಂಡು ಒಯ್ಯ
ಆಜ್ಞಾಪಿಸೆನ್ನ ಕರ್ತನೆ!
ಕಣ್ಣಾರೆ ನಿನ್ನ ಮಹಿಮೆ
ನಾನಲ್ಲಿ ನೋಡುತಿರ್ಪೆನು.
ಈ ದೇಹ ಶೀಘ್ರ ಎಬ್ಬಿಸು!
ನಾನೆದ್ದರೆ,
ಓ ಪ್ರಿಯ ಕರ್ತ, ನಿನಗೆ
ಅನಂತ ಸ್ತೋತ್ರ ಮಾಡುವೆ.

೧೦೮.

Mel. Mit tausend Gaben. 54.

೧. ಕರುಣವುಳ್ಳ,
ಮಹಿಮೆಯುಳ್ಳ
ದೇವರೆ, ನನ್ನ
ಬಿನ್ನಹವನ್ನ
ಲಾಲಿಸು! ಪ್ರಿಯ ತಂದೆಯೆ,
ಕೊಡು ಆತ್ಮವ ಮಗನಿಗೆ!

೨. ಬೇಡುವ ನನ್ನ
ಹೃದಯವನ್ನ
ಸಂತಸದಲ್ಲಿ
ಯೇಸುವಿನಲ್ಲಿ
ಸೇರಿಸು ಬೇಗ! ತಂದೆಯೆ,
ಕೊಡು ಆತ್ಮವ ಮಗನಿಗೆ!

೩. ಆತನು ಬಳ್ಳಿ.
ಕುಡಿಗಳಲ್ಲಿ
ಕ್ರಿಸ್ತನ ಸಾರ
ಏಳಲು, ಭಾರ
ಫಲವು ನಿಜ್ಜ ಬಾರದೆ?
ಕೊಡು ಆತ್ಮವ ಮಗನಿಗೆ!

೪. ಕ್ರಿಸ್ತನ ಭಕ್ತಿ,
ಕ್ರಿಸ್ತನ ಶಕ್ತಿ
ಫಲಗಳಲ್ಲಿ
ಮೆರೆಯುವಲ್ಲಿ
ನಿನಗೆ ಸ್ತೋತ್ರ, ತಂದೆಯೆ!
ಕೊಡು ಆತ್ಮವ ಮಗನಿಗೆ!

೧೦೯.

Mel. Dich zu lieben. 157.

೧. ಕರುಣಾಕಟಾಕ್ಷವುಳ್ಳ
ತಂದೆ, ಮಗ, ಆತ್ಮವೆ!
ಕೃಪೆಯನ್ನು, ಪ್ರೀತಿಯುಳ್ಳ
ಕರ್ತ, ತೋರಿಸೆಮಗೆ!
ನಮ್ಮ ಪಾಪಮೋಹದಲ್ಲಿ
ನಿನ್ನ ವಾಕ್ಯ ಮರೆತು,
ಈ ಪ್ರಪಂಚಕಾಡಿನಲ್ಲಿ
ದಾರಿ ತಪ್ಪಿ ಸತ್ತೆವು.

೨. ನಾವು ನಿನಗೆಷ್ಟೊ ದ್ವೇಷ
ಮಾಡಿ, ಕೆಟ್ಟು ಹೋದೆವು!
ದುಷ್ಟ ತಂತ್ರವುಳ್ಳ ಶೇಷ
ಎಷ್ಟೊ ಮೋಸ ಮಾಡಿತು!
ಈಗ ನಿನ್ನ ಪ್ರೀತಿ ನೋಡಿ,
ವ್ಯರ್ಥ ಬುದ್ಧಿ ಕಳೆದು,
ನಿನ್ನ ಕಾಲ ಹತ್ರ ಓಡಿ,
ನಿನ್ನ ವಶವಾದೆವು.

೧೧೦.

2 Cor. 13, 13. 200.

ಕರ್ತನಾದ ಯೇಸು ಕ್ರಿಸ್ತನ
ಕೃಪೆಯೂ
ದೇವರ ಪ್ರೀತಿಯೂ
ಪರಿಶುದ್ಧಾತ್ಮನ ಐಕ್ಯವೂ
ಸದಾ ನಮ್ಮೆಲ್ಲರೊಂದಿಗಿರಲಿ!
ಆಮೆನ್!

೧೧೧.

Ach Gott, verlass mich nicht. 120.

೧. ಕೈ ಹಿಡಿ, ದೇವರೇ!
ಓ ಬಿಡ ಬೇಡ, ಅಯ್ಯ!
ನನ್ನನ್ನು ಕಡೆಗೆ
ಸೌಭಾಗ್ಯ ಪಡಿಸಯ್ಯ!
ಅನಾದಿ ಭಾಸ್ಕರ!
ಅನಂತ ಪ್ರೀತಿಯೇ!
ಕೃಪಾಳು ಒಡೆಯ!
ಕೈ ಹಿಡಿ, ದೇವರೇ!

೨. ಕೈ ಹಿಡಿ, ದೇವರೇ!
ವಿಶ್ವಾಸದೃಢವನ್ನು
ನನ್ನಲ್ಲಿ ಹುಟ್ಟಿಸು!
ಭಯಸ್ಥ ಭಕ್ತನನ್ನು
ಸಂತೋಷ ಪಡಿಸು!
ಸಮಸ್ತ ಪಾಪಕೆ
ನೀ ತಪ್ಪಿಸೆನ್ನನು!
ಕೈ ಹಿಡಿ, ದೇವರೇ!

೩. ಕೈ ಹಿಡಿ, ದೇವರೇ!
ಹೃದಂತರಂಗದಿಂದ
ಬಿನ್ನೈಸಿ, ಸುಯ್ಯುತೇನ್.
ಕಟಾಕ್ಷಪೂರ್ತಿಯಿಂದ
ಸಹಾಯ ಕಳುಹು!
ಸಂಕಷ್ಟಶೋಧನೆ
ನನ್ನಲ್ಲಿ ಬೀಳಲು,
ಕೈ ಹಿಡಿ, ದೇವರೇ!

೪. ಕೈ ಹಿಡಿ, ದೇವರೇ!
ಅಧೀನ ಪುತ್ರನನ್ನು,
ಓ ತಂದೆ, ಪಾಲಿಸು!
ನಾ ಗೆಯ್ವ ಕೃತ್ಯವನ್ನು
ಚನ್ನಾಗಿ ಸಾಗಿಸು!
ದಯಾಳು ಪಿತನೇ,
ನಂಗೊಲ್ದು, ಸಲಹು!
ಕೈ ಹಿಡಿ, ದೇವರೇ!

೫. ಕೈ ಹಿಡಿ, ದೇವರೇ!
ಸದ್ಭಕ್ತಶೀಲವನ್ನು
ನನ್ನಲ್ಲಿ ನಿರ್ಮಿಸಿ,
ಅನಂತ ಮುಕ್ತಿಯನ್ನು

ಈಯ್ ನಿನ್ನ ಮಗಗೆ!
ನಿನ್ನನ್ನು ನಂಬುವೆ
ನಿರಂತಕಾಲಕೆ.
ಕೈ ಹಿಡಿ, ದೇವರೇ!

೧೧೨.

Mel. Horch, die Wellen tragen. 156.

೧. ಕೊಡು, ಕೊಡು ಜೀವ ಪಾನ,
ಕೊಡು ಜೀವರೊಟ್ಟಿಯ!
ಕೊಡು, ಕೊಡು ಆತ್ಮಸ್ನಾನ!
ಕೊಡು ನೀತಿವಸ್ತ್ರವ!
ಕೊಡು ಕ್ರೂಜೆವೃಕ್ಷಫಲ
ವಿಷ ತಿಂದ ಪಾಪಿಗೆ!
ಕೊಡು ಒಂದು ವಾಸಸ್ಥಲ
ಶಾಂತಿಹೀನ ಆತ್ಮಕೆ!

೨. ತ್ರಾಹಿ, ತ್ರಾಹಿ, ದಿವ್ಯ ಮಿತ್ರ!
ತ್ರಾಹಿ! ನಾನು ಬೀಳುವೆ.
ತ್ರಾಹಿ, ತ್ರಾಹಿ, ಓ ಪವಿತ್ರ!
ತ್ರಾಹಿ! ನಾನು ಮಡಿದೆ.
ತ್ರಾಹಿ! ನಿನ್ನ ಶ್ರಮದಿಂದ
ಶಾಂತಿ ನಮಗಾಯಿತು.
ತ್ರಾಹಿ! ನಿನ್ನ ಮೃತಿಯಿಂದ
ಹುಟ್ಟಿತೆಮ್ಮ ಜೀವವು.

೩. ಜಯ, ಜಯ, ಪ್ರಿಯ ಶೂರ!
ಜಯ, ದೇವಪುತ್ರನೇ!
ಜಯ, ಜಯ, ನೀತಿಸೂರ!
ಜಯ, ನಿತ್ಯ ತೇಜವೇ!
ಜಯ, ಪರಲೋಕದಿಂದ
ಬಂದ ದಿವ್ಯ ರಕ್ಷಕ!
ಜಯ, ನರಲೋಕದಿಂದ
ಮೇಲಕೇರಿದರಸ!

೧೧೩.

Mel. Burgundy. 152.

೧. ನನ್ನ ಮೇಲೆ ದಯವಿಡು,
ನನ್ನ ಪ್ರಿಯ ಯೇಸುವೇ!
ನನ್ನ ಪಾಪ ಸುಟ್ಟು ಬಿಡು,
ಪರಿಶುದ್ಧ ಕರ್ತನೇ!
ಕಿತ್ತು ಪಾಪಬೀಜವನ್ನು
ನನ್ನಲಿಂದ, ಕ್ರಿಸ್ತನೆ!
ನಿನ್ನ ಕೃಪಾಕಾಂತಿಯನ್ನು
ಮೂಡ ಮಾಡು ನನಗೆ!

೨. ನನ್ನ ಬಡ ಮೊರೆಯನ್ನು
ಕೇಳು, ಪ್ರಿಯ ಕರ್ತನೆ!

ಕಾಡಿನಿಂದ ಭಕ್ತನನ್ನು
ನಿನ್ನ ಸನ್ನಿಧಾನಕೆ
ತರುವಾಗ ನಿನ್ನ ಮುಖ
ನಿತ್ಯ ನೋಡುತಿರುವೆ;
ನಿನ್ನ ಹತ್ರ ಪೂರ್ಣ ಸುಖ,
ನಿನ್ನ ಹತ್ರ, ಕ್ರಿಸ್ತನೆ!

೧೧೪.

Herr Jesu Christ, dich zu uns wend'. 41.

೧. ನಮ್ಮನ್ನು ನೋಡು, ಕರ್ತ
ನೆ!
ನಿನ್ನಾತ್ಮ ಕೊಡು ನಮಗೆ!
ಸನ್ಮಾರ್ಗದಲ್ಲಿ ನಮ್ಮನು
ಕಟಾಕ್ಷದಿಂದ ನಡಿಸು!

೨. ನಿನ್ನನ್ನು ಸ್ತುತಿಸೋದಕೆ
ನೀ ಸಡ್ಲಿಸೆಮ್ಮ ನಾಲಿಗೆ!
ಸಂತೋಷವುಳ್ಳ ಸೇವೆಗೆ
ನಮ್ಮನ್ನು ಎಬ್ಬಿಸಾಳ್ಮನೆ!

೩. ಸದ್ವಾಕ್ಯವೆಂಬ ಬೀಜವು
ನಮ್ಮೆದೆಯಲ್ಲಿ ಮೊಳಿತು,
ನಿನ್ನಾತ್ಮನಿಂದ ವರ್ಧಿಸಿ,
ಅಮೂಲ್ಯ ಪೈರು ಕೊಡಲಿ!

೪. ಓ ಪಿತ, ಪುತ್ರ, ಆತ್ಮನೇ!
ತ್ರಿಯೇಕನಾದ ದೇವರೇ!
ಕಟಾಕ್ಷಪೂರ್ಣ ನಿನ್ನನು
ನಾವೆಂದು ಸ್ತುತಿಸೋಣವು!

೧೧೫.

Die wir uns allhier beisammen finden. 166.

ನಿನ್ನ ಮುಂದೆ ಒಡಂಬಡುತೇವೆ,
ಕ್ರೂಜಿ ತಾಳ್ದ ಕರ್ತನೆ!
ನಿನ್ನಲೈಕ್ಯವಾಗಿ, ನಿತ್ಯ ಸೇವೆ
ನಡಿಸೋಣ ನಿನಗೆ!
ನಮ್ಮ ಬಡ ಸ್ತೋತ್ರಬಲಿಗಾಗಿ
ನೀನು ಮೆಚ್ಚಿಕೊಂಡ ಗುರು
ತಾಗಿ,
ನಮಗಾಮೆನ್ ಎನ್ನಲು,
ಸಮಾಧಾನ ಪಾಲಿಸು!

೧೧೬.

Sieh', hier bin ich, Ehrenkönig. 106.

೧. ಬಡ ಪಾಪಿ ನಾನು ಬಂದೆ
ನಿನ್ನ ಮುಂದೆ, ದೇವರೆ!

ನೀನೆ ನೀತಿಯುಳ್ಳ ತಂದೆ;
ಕೊಡು ಶಾಂತಿಯೆನಗೆ!
ಕೇಳು ನನ್ನ
ಮೊರೆಯನ್ನ!
ಭಯಭ್ರಾಂತಿ ಕಾಡುತೆ.

೨. ತ್ರಾಣ ಕುಂದಿ, ನನ್ನ ಭಾರ
ಇನ್ನು ಮೇಲೆ ತಡೆಯೆ.
ಕೊಡು ಪಾಪಪರಿಹಾರ,
ಕೊಡು, ಪ್ರಿಯ ಯೇಸುವೆ!
ಕೇಳು ನನ್ನ
ಮೊರೆಯನ್ನ!
ಪಾಪ ಹತ್ತಿತೆನಗೆ.

೩. ದೇವರಾತ್ಮ, ಅಂಧರಲ್ಲಿ
ದಿವ್ಯ ಕಾಂತಿ ಹೊತ್ತಿಸು!
ನನ್ನ ಅಂತರ್ಭಾವದಲ್ಲಿ
ಸೇರಿ, ವಾಸಿಸೆಂದಿಗು!
ಕೇಳು ನನ್ನ
ಮೊರೆಯನ್ನ!
ನಾನು ಶುದ್ಧಿಹೀನನು.

೧೧೩.

Mitten wir im Leben sind. 199.

೧. ಮಧ್ಯ ಜೀವದೊಳಗೆ
ಮೃತಿಯಲ್ಲಿದ್ಧೇವೆ.
ಎಲ್ಲಿ ಗತಿ? ಕೃಪೆಯ
ಎಲ್ಲಿ ಹೊಂದುತೇವೆ?
ನಿನ್ನೊಬ್ಬನಲ್ಲೆ, ಕರ್ತ!
ಓ ಕರ್ತ, ನಮ್ಮ ಕರ್ಮವು
ನಿನ್ನ ಕೋಪವೇರ್ಸಿತು!
ನಿರ್ಮಲ ಕರ್ತನೇ,
ನಿರ್ಮಲ ಶಕ್ತನೇ,
ನಿರ್ಮಲ ದಯಾಪರನಾದ
ಸಂರಕ್ಷಕನೇ,
ತೀಕ್ಷ್ಣ ಸಾವಿನಿಂದ
ನಮ್ಮ ಆತ್ಮ ತಪ್ಪಿಸು,
ಕಟಾಕ್ಷ ಪಟ್ಟು!

೨. ಮಧ್ಯ ಮೃತಿಯೊಳಗೆ
ನರಕಾಗ್ನಿದ್ವಾರ
ತೆರೆದಾಗಲೆಮಗೆ
ಎಲ್ಲಿ ಪ್ರೀತಿಗಾರ?
ನೀನೊಬ್ಬ, ನಮ್ಮ ಕರ್ತ!
ನೀನೆಮ್ಮ ಕೇಡು ದೃಷ್ಟಿಸಿ,
ರಕ್ಷಿಸನುಗ್ರಹದಿ!
ನಿರ್ಮಲ ಕರ್ತನೇ,
ನಿರ್ಮಲ ಶಕ್ತನೇ,
ನಿರ್ಮಲ ದಯಾಪರನಾದ
ಸಂರಕ್ಷಕನೇ,
ಅಗ್ನಿಭಯದಲ್ಲಿ

ದೊಬ್ಬ ಬೇಡ ನಮ್ಮನು,
ಕಟಾಕ್ಷ ಪಟ್ಟು!

೩. ಮಧ್ಯ ನರಕಾಗ್ನಿಯ
ಶಿಕ್ಷಾಪರಿಮಾಣ
ನೋಡಿ, ಭೀತಿಗೊಳ್ಳಲು,
ನಮಗೆಲ್ಲಿ ಸ್ಥಾನ?
ನಿನ್ನೊಬ್ಬನಲ್ಲ, ಯೇಸು!
ನೀ ನಿನ್ನ ರಕ್ತ ಚಲ್ಲಿದೆ
ಪಾಪಪರಿಹಾರಕೆ.
ನಿರ್ಮಲ ಕರ್ತನೇ,
ನಿರ್ಮಲ ಶಕ್ತನೇ,
ನಿರ್ಮಲ ದಯಾಪರನಾದ
ಸಂರಕ್ಷಕನೇ,
ಹೀನ ಮಾಡ ಬೇಡ
ಭಕ್ತರ ಪ್ರತೀಕ್ಷೆಯಂ,
ಕಟಾಕ್ಷ ಪಟ್ಟು!

೧೧೮.

Mel. O du Liebe meiner Liebe.
151.

೧. ಮೃತ್ಯುವಿಟ್ಟ ಬಂಧವನ್ನು
ಬಿಡಿಸಿದ ಮನುಜ!
ಶತ್ರು ತಂದ ಸೇನೆಯನ್ನು
ಓಡಿಸಿದ ನಾಯಕ!
ತ್ರಾಣದಿಂದ ಲೋಕವಾಳು,
ಕ್ರೂಜೆ ತಾಳಿದವನೇ!
ಜಯಪ್ರದನಾಗಿ ಬಾಳು,
ಓ ಮಹತ್ವದರಸೇ!

೨. ಜಯಶಾಲಿ ಕ್ರಿಸ್ತ, ನನ್ನ
ಸೇರಿಸಿಕ್ಕು ದಂಡಿಗೆ!
ಡಾಲು ಖಡುಗಂಗಳನ್ನು
ಇಡು ನನ್ನ ಹಸ್ತಕೆ!
ಧೀರ ಯುದ್ಧಧ್ವನಿ ಎತ್ತಿ,
ಹತ್ತಿ ನಿನ್ನ ಹೆಜ್ಜೆಗೆ,
ದುಷ್ಟ ವೈರಿ ನಡುನೆತ್ತಿ
ಭಂಗ ಮಾಡಿ, ಜೈಸುವೆ.

೩. ಕ್ಷೇಮವಾಗಿ ಸಾಯು
ತ್ತೇನೆ,
ತಂದೆಗಾತ್ಮವೊಪ್ಪಿಸಿ;
ಗೋರಿದ್ವಾರ ಹಾಯು
ತ್ತೇನೆ,
ನಿನ್ನ ಗೋರಿ ನೆನಸಿ.
ಈ ಶರೀರವನ್ನು ಕೀಟ
ತಿಂದರೇನು ಚಿಂತೆಯು?
ನಿತ್ಯ ಮಹಿಮೇ ಕಿರೀಟ
ಹೊಂದಿ, ಹರ್ಷಗೊಂಬೆನು.

VII. ಸ್ತೋತ್ರದ ಗೀತಗಳು.

೧೧೯.

Nun danket alle Gott. 119.

೧. ಎಲ್ಲಾನ್ನು ಭೋಗಿಸಿ
ದಯಾಳು ಕರ್ತನಿಂದ,
ಕೃತಜ್ಞರಾಗಿರಿ
ಮನೋವಾಕ್ಕಾಯದಿಂದ!
ನಮ್ಮನ್ನು ರಕ್ಷಿಸಿ
ತಾಯ್ಗ ರ್ಭದಿಂದಲೇ,
ಸಹಸ್ರ ವರವ
ಕೊಟ್ಟವನಾತನೇ!

೨. ಉದಾರಿ ದೇವರೆ,
ಸುಶಾಂತ ಹೃದವನ್ನು
ಸುಕ್ಷೇಮದೊಂದಿಗೆ
ಕೊಟ್ಟೆಲ್ಲ ಭಕ್ತರನ್ನು
ಕಾಪಾಡಿ ರಕ್ಷಿಸೋ!
ಕಡೇಲಿ ನಮಗು
ಆ ಲೋಕದೊಳಗೆ
ವಿಮುಕ್ತಿ ಮೂಡಿಸು!

೩. ಪಿತಾಪುತ್ರಾತ್ಮಕೆ,
ಮಹೋಚ್ಚ ಪೀಠದಲ್ಲಿ
ಕೂತಿರುವಾತಗೆ
ಸಮಸ್ತ ಸೃಷ್ಟಿಯಲ್ಲಿ
ಅನಂತ ಸ್ತೋತ್ರವು!
ಹೌದೆಮ್ಮ ಸ್ತುತಿಯೂ
ತ್ರೈಲೋಕ್ಯಕರ್ತಗೆ
ಇಂಪೇಳಲೆಂದಿಗೂ!

೧೨೦.

Mel. Alle Menschen müssen sterben. 159.

೧. ಹ್ಯಾಗೆ, ಓ ಇಮ್ಮಾನು
ವೇಲೆ,
ನಿನ್ನ ಸ್ತೋತ್ರ ಹಾಡಲಿ?
ಅನುದಿನ ಕೃಪೆ ಮೇಲೆ
ಕೃಪೆಯನ್ನು ಕೊಡುತಿ!
ನೀ ಸಹಾಯಕಾಗಿ ಬಂದಿ;
ನೀನು ಅನ್ನಪಾನ ತಂದಿ
ಸಾಯುವಂಥ ಪಾಪಿಗೆ,
ನನ್ನ ಪ್ರಿಯ ಮಿತ್ರನೆ!

೨. ದೂರ ಹೋದೆ; ದೂರ
ದಿಂದ
ನೀನು ನನ್ನ ಕರೆದೆ.
ನರಕಾಗ್ನಿಹಾದಿಯಿಂದ

ನನ್ನನೆಳ್ದಿ, ಯೇಸುವೆ!
ಈಗ ಸುಖ ಪಡುತೇನೆ;
ನಿನ್ನ ದಾಸನಾಗಿದ್ದೇನೆ;
ನಿನ್ನ ಪಾದ ಹಿಡಿದು
ಮುಕ್ತನಾಗಿರುವೆನು.

೩. ಲೋಕಕಾಡಿನಲ್ಲಿ ಸುಖ
ನನಗೇನು ಸಿಕ್ಕಿತು?
ಒಳ್ಳೆ ಕುರುಬನ ಮುಖ
ನೋಡಿ ಸುಖ ಪಟ್ಟೆನು.
ನೀನೆ ಸರ್ವ ಯಜಮಾನ;
ತೃಪ್ತಿ, ಕ್ಷೇಮ, ಸಮಾಧಾನ
ಕೊಡ ನೀನೆ ಶಕ್ತನು;
ನಿತ್ಯ ದ್ರವ್ಯ ನಿನ್ನದು.

೪. ನೀನು ಧೈರ್ಯ ಕೊಡ
ಲಾಗಿ,
ಚಿಂತೆ ನನಗಿಲ್ಲವು;
ಕ್ರಿಸ್ತ, ನಿನ್ನ ಭಕ್ತನಾಗಿ
ಸುಖದಿಂದಲಿರ್ವೆನು.
ಸರ್ವಲೋಕಘನವೆಲ್ಲ,
ಅಧಿಕಾರಶಕ್ತಿಯೆಲ್ಲ
ನಿನ್ನದೆಲ್ಲವಾಳುತಿ;
ನನ್ನ ನೀನೆ ಕಾಯುವಿ!

೧೨೧.

Herr, dir ist niemand zu verglei-
chen. 188.

೧. ಓ ಮನವೇ, ಯೆಹೋ
ವನನ್ನು
ಕೊಂಡಾಡಿ, ದಿವ್ಯ ನಾಮವ
ನ್ನು
ವಿನಯವಾಗಿ ಸ್ತುತಿಸು!
ಸರ್ವೇಶನತಿಕೃಪೆಯನ್ನು,
ಸಮಸ್ತ ಉಪಕಾರವನ್ನು
ನೀ ಧ್ಯಾನ ಮಾಡು ನಿತ್ಯಕು!
ಯೆಹೋವ ಪಾಪರೋಗವ
ನ್ನು
ಸಂಪೂರ್ಣ ಸ್ವಸ್ಥ ಮಾಡಿದ;
ಯೆಹೋವನಾತ್ಮಶಾಂತಿಯ
ನ್ನು
ಕೊಟ್ಟೋಡಿಸೋನು ಭಯವ.

೨. ಯೆಹೋವ ದಿವ್ಯ ಕೃಪೆ
ಯಿಂದ,
ಆಶ್ಚರ್ಯವಾದ ಸ್ನೇಹದಿಂದ
ಸಂತೃಪ್ತಿ ಮಾಡ ಬಲ್ಲನು.
ಉತ್ಥಾನದೊಳ್ ಸಮಾಧಿಯಿಂದ
ನಾವೆದ್ದು, ದೇವಹಸ್ತದಿಂದ
ಕಿರೀಟ ಪಡಕೊಂಬೆವು.

ಯೆಹೋವ ಬಡ ಜನರನ್ನು
ಯಾವಾಗ್ಯೂ ನಡಿಸುವನು.
ಸದಾತ್ಮ ಭಕ್ತಸಭೆಯನ್ನು
ಆನಂದ ಪಡಿಸುವನು.

೩. ನಮ್ಮಲ್ಲಿ ಬಿದ್ದ ಶಾಪವನ್ನು,
ನಮ್ಮಾತ್ಮದೇಹವ್ಯಥೆಯನ್ನು
ಯೆಹೋವನೆಲ್ಲ ತಿಳಿದು,
ನಮ್ಮಪರಾಧ ತೆಗೆದ್ಹಾಕಿ,
ನಮ್ಮನ್ನು ಮಕ್ಕಳಂತ ಸಾಕಿ,
ಸ್ವೀಕಾರ ಮಾಡಿಕೊಂಡನು.
ಓ ಪ್ರಿಯ ಆತ್ಮ, ಸ್ತೋತ್ರ ಮಾಡು
ಭೂಪರಲೋಕರಾಜಗೆ!
ಕಟಾಕ್ಷನಿಧಿ ಕೊಂಡು ಆಡು,
ವಿಮುಕ್ತವಾದ ಮನವೆ!

೧೨೨.

Womit soll ich dich wohl loben. 161.

೧. ಕರ್ತ, ಯಾವ ರೀತಿಯಿಂದ
ನಿನ್ನ ಸ್ತುತಿ ಮಾಡುವೆ?
ತ್ರಾಣವನ್ನು ಮೇಲಿನಿಂದ
ಕೊಡು, ನನ್ನ ಕರ್ತನೆ!
ನಿನ್ನ ಪ್ರೀತಿ ಅತಿಶಯ!
ಅತಿರಿಕ್ತ ನಿನ್ನ ದಯ!
ಲಕ್ಷ ಸ್ತೋತ್ರ ನಿನಗೆ
ಆಗಲೆನ್ನ ದೇವರೆ!

೨. ನಿನ್ನ ಸತ್ಯ, ಪ್ರೀತಿ, ತ್ರಾಣ,
ದೃಢ ಅನುಗ್ರಹವು
ನನ್ನ ಹೃದದೇಕಧ್ಯಾನ
ನಿತ್ಯ ಹಗಲಿರುಳು!
ಗತಿಯೇನು? ನಿನ್ನ ಪಾದ!
ಮುಕ್ತಿ? ನಿನ್ನ ಆಶೀರ್ವಾದ!
ಲಕ್ಷ ಸ್ತೋತ್ರ ನಿನಗೆ
ಆಗಲೆನ್ನ ದೇವರೆ!

೩. ಜಾರಿ ನಿನ್ನ ಮಾರ್ಗದಿಂದ
ಪಾಪ ಹೆಚ್ಚು ಮಾಡಿದೆ;
ನಿನ್ನ ದೀರ್ಘಶಾಂತಿಯಿಂದ
ಲಜ್ಜೆಯಾಯಿತೆನಗೆ.
ಕನಿಕರವುಳ್ಳ ತಂದೆ,
ಕ್ಷಮೆಯನ್ನು ಬೇಡ ಬಂದೆ.
ಲಕ್ಷ ಸ್ತೋತ್ರ ನಿನಗೆ
ಆಗಲೆನ್ನ ದೇವರೆ!

೪. ಪೂರ್ಣ ಅನುಗ್ರಹದಿಂದ
ನೀನು ನನ್ನ ನಡಿಸಿ,
ನಾನು ಹುಟ್ಟಿದಂದಿನಿಂದ

ದಯ ಮಾತ್ರ ಮಾಡಿದಿ.
ನಿನ್ನ ಪ್ರೀತಿಮೇರೆ ಏನು?
ಹಂಗು ಹ್ಯಾಗೆ ಸಲ್ಲಿಸ್ಯೇನು?
ಲಕ್ಷ ಸ್ತೋತ್ರ ನಿನಗೆ
ಆಗಲೆನ್ನ ದೇವರೆ!

೫. ನನ್ನ ಭಕ್ತಿಯಂ ಪರೀಕ್ಷೆ
ಮಾಡ ನೀನು ಯೋಚಿಸಿ,
ಈಗ ಪ್ರೀತಿ, ಆಗ ಶಿಕ್ಷೆ
ನನಗಾಗ ಮಾಡಿದಿ.
ಆದೆನೀಗ ನಿನ್ನ ದಾಸ!
ನಿನ್ನ ಚಿತ್ತ ನನ್ನಭ್ಯಾಸ.
ಲಕ್ಷ ಸ್ತೋತ್ರ ನಿನಗೆ
ಆಗಲೆನ್ನ ದೇವರೆ!

೬. ಪ್ರಿಯ ತಂದೆ, ಪೂರ್ಣ ಪ್ರೀತಿ
ನೀನು ಮಾಡಿದೆನಗೆ.
ನಿನ್ನ ದಯವುಳ್ಳ ರೀತಿ,
ಯೇಸು, ರುಚಿ ನೋಡಿದೆ.
ಆತ್ಮ, ನಿನ್ನ ಶುದ್ಧ ಕಾಂತಿ
ನನಗೆಂದಿಗೂ ವಿಶ್ರಾಂತಿ.
ಲಕ್ಷ ಸ್ತೋತ್ರ ನಿನಗೆ,
ಓ ತ್ರಿಯೇಕ ದೇವರೆ!

೧೨೩.

Sollt' ich meinem Gott nicht singen.

182.

೧. ನನ್ನ ದೇವರೊಲ್ಮೆಯನ್ನು
ನೋಡಿ ಹಾಡದಿರಲೋ?
ಕೃಪೆಯಿಂದ ಸಭ್ಯರನ್ನು
ಆಳುತಾನೆ, ಅಲ್ಲವೋ?
ದೇವಹೃತ್ತು ಮೇರೆಯನ್ನು
ಮರ್ತ್ಯ ಪ್ರೀತಿ ಮಾಳ್ಪುದು;
ಸಾಕಿ ಕಾಯ ಮಾಣನು
ದಾಸರಾದ ಭಕ್ತರನ್ನು.
ಎಲ್ಲಕೂ ಸ್ವಕಾಲವು;
ದೇವಪ್ರೀತಿ ತೀರದು.

೨. ಹದ್ದು ತನ್ನ ಮರಿ ಮೇಲೆ
ರೆಕ್ಕೆ ಹೊದಿಯುತ್ತದೆ;
ಹಾಗೆಯೆನ್ನ ವೇಳೆ ವೇಳೆ
ದೇವಹಸ್ತ ಮುಚ್ಚುತೆ.
ಆತ ತಾಯ್ಯ ಗರ್ಭದಲ್ಲಿ
ನನ್ನನುಂಟು ಮಾಡಿದ;
ಇಂದಿಗೆನಗಿರುವ
ಜೀವವಿಹುದಾತನಲ್ಲಿ.
ಎಲ್ಲಕೂ ಸ್ವಕಾಲವು;
ದೇವಪ್ರೀತಿ ತೀರದು.

೩. ನನ್ನಲಿಟ್ಟ ಪ್ರೀತಿಯಿಂದ
ಪುತ್ರನನ್ನು ಕೊಟ್ಟನು.
ದೇವಪುತ್ರರಕ್ತದಿಂದ
ನರಕಾಗ್ನಿ ಆರಿತು.
ದೇವಪ್ರೀತಿಗಳವಿಲ್ಲ,
ಇಲ್ಲವೆನ್ನು, ಮನವೆ!
ನಿನ್ನ ಅಲ್ಪ ಬುದ್ಧಿಗೆ
ನೆಲವೆಂದು ಕಾಣ್ಬುದಿಲ್ಲ.
ಎಲ್ಲಕೂ ಸ್ವಕಾಲವು;
ದೇವಪ್ರೀತಿ ತೀರದು.

೪. ವಾಗ್ಮುಖಾಂತ್ರ ತಂದೆ
ಯಿಂದ
ಬಂದ ಶುದ್ಧ ಆತ್ಮವು
ಪರಕೆನಗಿಹದಿಂದ
ಹಾದಿ ತೋರಿಸುವದು.
ಈತ ನನ್ನ ಮನಸನ್ನು
ತನಿ ಬೆಳಕಾಗಿಸಿ,
ಮೃತಿ ಜೈಸಿ, ಘನದಿ
ಗೆಲ್ಲುತಾನೆ ನರ್ಕವನ್ನು.
ಎಲ್ಲಕೂ ಸ್ವಕಾಲವು;
ದೇವಪ್ರೀತಿ ತೀರದು.

೫. ಕಾಯುತಾನೆ ಭದ್ರವಾಗಿ
ನನ್ನ ಆತ್ಮಸುಖವ;
ಮೈಗವಶ್ಯವಿರಲಾಗಿ,
ಬಪ್ಪುದನ್ನವಸನ.
ಲೋಕದಲ್ಲಿ ಬುದ್ಧ್ಯುಪಾಯ
ಕಾಣದಿರೆ, ಹೆದರೆ;
ಬಲಹೀನ ದಾಸಗೆ
ಈಯ್ವ ನೀಶನೇ ಸಹಾಯ!
ಎಲ್ಲಕೂ ಸ್ವಕಾಲವು;
ದೇವಪ್ರೀತಿ ತೀರದು.

೬. ಭೂವ್ಯಾಕಾಶಬಲಸೇನೆ
ನನ್ನ ಸೇವೆಗಿಟ್ಟನು.
ನೆರೆ ತೃಪ್ತನಾಗುತೇನೆ.
ಕಂಡದೆಲ್ಲ ನನ್ನದು.
ಗುಡ್ಡ, ಹಳ್ಳ, ಕಡಲ್, ರೇವು,
ಪೃಥ್ವಿ, ಅಂತರಿಕ್ಷವು
ನನ್ನದೆಲ್ಲಿ ಎಲ್ಲಿಯು
ದೇವರಿತ್ತನೆಂಗೆ ಮೇವು.
ಎಲ್ಲಕೂ ಸ್ವಕಾಲವು;
ದೇವಪ್ರೀತಿ ತೀರದು.

೭. ಎಂದು ಚಿಂತೆ ಪಡಲಾರೆ.
ಕಷ್ಟ ತೀರೆ ಮಲಗಿ
ಭದ್ರವಾಗಿದ್ದೇನ್, ಹೊತ್ತಾರೆ
ಏಳುತೇನೆ ಸುಖದಿ.
ದೇವರನುಗ್ರಹದಿಂದ
ನನ್ನ ಕಾಯದಿದ್ದರೆ,
ಆಗದಿತ್ತು ರಕ್ಷಣೆ

ನಾನಾ ಉಪದ್ರಂಗಳಿಂದ.
ಎಲ್ಲಕೂ ಸ್ವಕಾಲವು;
ದೇವಪ್ರೀತಿ ತೀರದು.

೮. ತಂದೆ ನಿಜ ಮಗನನ್ನು
ತಳ್ಳಿ ಬಿಡಲೊಲ್ಲನು;
ಮಗುವಲ್ಲಿ ದೋಷವನ್ನು
ಕಂಡದನ್ನು ಕೊಲ್ಲನು.
ಕ್ರೂರ ಕತ್ತಿಯಿಂದ ಅಲ್ಲ,
ಬೆತ್ತದಿಂದ ಹೊಡೆದು,
ದಯಾಪೂರ್ಣ ದೇವರು
ನನ್ನ ಗುಣ ಮಾಡ ಬಲ್ಲ.
ಎಲ್ಲಕೂ ಸ್ವಕಾಲವು;
ದೇವಪ್ರೀತಿ ತೀರದು.

೯. ನಾನು ಪೆಟ್ಟು ತಿನ್ನುವಾಗ,
ಕಣ್ಣೀರೆಂಗೆ ಬಪ್ಪದು;
ಮತ್ತೆ ಬುದ್ಧಿ ಹುಟ್ಟಿದಾಗ,
ನಂಬಿ, ಧೈರ್ಯವಹೆನು.
ಲೋಕ ನನ್ನ ಹೃತ್ತು ಕದ್ದು
ಕೊಳ್ಳಧಾಗೆ, ಶಿಕ್ಷೆಯೆ
ಬೇಕು ಹೆಡ್ಡ ಮಗಗೆ;
ಕ್ರೂಜೆಯೆನಗೊಳ್ಳೆ ಮದ್ದು.
ಎಲ್ಲಕೂ ಸ್ವಕಾಲವು;
ದೇವಪ್ರೀತಿ ತೀರದು.

೧೦. ದುಃಖ ಪಟ್ಟರೂ, ಅಭ
ಯ
ಕೊಡೊ ವಾಕ್ಯ ಸ್ಥಿರವೆ;
ಶ್ರಮೆ ತೀರಿದಾಗ, ದಯ
ಹೊಂದಿ ತೃಪ್ತನಾಗುವೆ.
ಶಿಕ್ಷೆಮಳೆ ಬೀಳುವಾಗ,
ಪ್ರೀತಿಸೂರ್ಯ ಕಾಣದೆ
ಹೋಗಿ ಕಾಂತಿ ಕೊಡುತೆ,
ಪಾಪಮೇಘ ಹರಿದಾಗ.
ಎಲ್ಲಕೂ ಸ್ವಕಾಲವು;
ದೇವಪ್ರೀತಿ ತೀರದು.

೧೧. ನಿನ್ನ ಪ್ರೀತಿಗಂತವಿಲ್ಲ;
ನಾನು ಹ್ಯಾಗು ಹೆದರೆ.
ನೀನು ತಳ್ಳಿ ಬಿಡೊದಿಲ್ಲ
ಮಗನನ್ನು, ತಂದೆಯೆ!
ಜೀವವೆನಗಿರುವಲ್ಲಿ
ದಯೆಯಿಂದ ನನ್ನನು
ಘಟ್ಟಿ ನೆಲೆಗೊಳ್ಳಿಸು
ನಿನ್ನ ದಿವ್ಯ ಪ್ರೀತಿಯಲ್ಲಿ!
ಇಹ ಕಳೆಯುತ್ತಲೆ,
ಪ್ರೀತಿಯೈಕ್ಯಕ್ಕೋಗುವೆ.

೧೨೪.

Nun lob', mein' Seel', den Herren.
193.

೧. ನನ್ನಾತ್ಮ, ಕರ್ತನನ್ನು
ಆಸಕ್ತಿಯಿಂದ ಸ್ತುತಿಸು!
ಕೃಪಾತಿಶಯವನ್ನು
ನೀ ಮರ್ಯದಿರು ಎಂದಿಗು!
ನಿನ್ನೀಶ ನಿನ್ನ ಪಾಪ
ತಾನ್ ಹೊತ್ತು ದೇಹದೊಳ್,
ಸಮಸ್ತ ನಿನ್ನ ಶಾಪ
ತಾನ್ ತಾಳ್ದ ಕ್ರೂಜೆಯೊಳ್.
ಓ ಭಕ್ತ, ನಿಂದೆಯನ್ನು
ತಾಳ್! ಇನ್ನು ಯೇಸುವು
ಸ್ವರಾಜ್ಯಮಾನವನ್ನು
ಸುಭಕ್ತಗೀಯ್ವನು.

೨. ಪವಿತ್ರ ನ್ಯಾಯವನ್ನು
ಯೆಹೋವ ನಮಗಿತ್ತನು;
ಆದಾಗ್ಯು ಕೃಪೆಯನ್ನು
ಕೊಡೋನು ಶಾಂತಿಯರಸು.
ಸಿಟ್ಟನ್ನು ಬೇಗ ಬಿಟ್ಟು,
ವಿನಾಶ ಮಾಡದೆ,
ಯಾವಾಗ್ಯು ದಯೆ ಇಟ್ಟು
ದೀನಾತ್ಮಜನಕೆ,
ಭಕ್ತರ್ಗೆ ಒಲೆಯೋನು;
ಪೂರ್ವಕ್ಕೆ ಪಶ್ಚಿಮ
ಎಷ್ಟಷ್ಟು ಹಾರಿಸೋನು
ನಮ್ಮಪರಾಧವ.

೩. ಸುಪಿತೃ ಮಕ್ಕಳಿಂಗೆ
ಎಂಬಂತೆ ಕರ್ತ ದೇವರು
ಸ್ವಕೀಯ ಭಕ್ತರಿಂಗೆ
ಕಟಾಕ್ಷ ಮಾಡುತಿಹನು.
ನಮ್ಮನ್ನು ಆತ ಬಲ್ಲ;
ಮಣ್ಣೆಮ್ಮ ಒಡಲು,
ನಾಂ ಘಟ್ಟಿಯವರಲ್ಲ,
ಹೂವಂತೆ ಇಹೆವು;
ಹೊತ್ತೇರಿ ಕಾಯಲಾಗಿ
ಅದಿಲ್ಲಧೋಗೊದು;
ಬರೋದು ಶೀಘ್ರವಾಗಿ
ಮನುಷ್ಯನಂತ್ಯವು.

೪. ದಿವ್ಯಾನುಗ್ರಹವೊಂದೆ
ಯಾವಾಗ್ಯು ಸ್ಥಿರವಾದದು;
ಸದ್ಭಕ್ತರಿಂಗಿದೊಂದೆ
ಪ್ರತೀಕ್ಷಾಬಲದುರ್ಗವು.
ಯೆಹೋವನಾಳುತಾನೆ
ಭೂಪರಲೋಕದಿ;
ನಮ್ಮಪ್ಪನಾಗಿದ್ದಾನೆ.
ಇಂಪಾಗಿ ಹೊಗ್ಳಿರಿ
ಈ ದೊಡ್ಡ ನಾಮವನ್ನು,
ಬಲಿಷ್ಠ ದೂತರೇ!

ನೀನೂ ಯೆಹೋವನನ್ನು
ಕೊಂಡಾಡೆನ್ನಾತ್ಮವೇ!

೧೨೫.

Awake and sing the song. 5.

೧. ನಾಂ ಮೋಶೆಗೀತವ
ಹಾಡೋಣ, ಭ್ರಾತ್ರರೇ!
ಪವಿತ್ರ ಕುರಿಮರಿಯ
ಕೊಂಡಾಡು, ಸಭೆಯೇ!
|: ಕೊಂಡಾಡಿರಿ ಕರ್ತನನ್ನು :|
|: ಹಲ್ಲೆಲೂಯಾ! :|
ಕರ್ತನನ್ನು ಕೊಂಡಾಡಿರಿ!

೨. ಸತ್ಭೋದ ಪ್ರೀತಿಯು,
ಉತ್ಥಾನಘನವು,
ಪ್ರಧಾನಯಾಜಕತ್ವವು,
ಇವನ್ನು ಸ್ತುತಿಸು!
ಕೊಂಡಾಡಿರಿ . . . . .

೩. ಚೀಯೋನ ಪಟ್ಣಕೆ
ಪ್ರಯಾಣ ಮಾಡಲು,
ಒಂದೇ ಸಂತೋಷ ಭಕ್ತಗೆ
ಆ ಕುರಿಮರಿಯು.
ಕೊಂಡಾಡಿರಿ . . . . .

೪. ಕ್ರಿಸ್ತ್ಯೇಸು ಬೇಗನೆ
ನಮ್ಮನ್ನು ಕರೆದು,
ಸ್ವದೇಶಮುಕ್ತಿಸ್ಥಾನಕೆ
ಪ್ರೀತ್ಯಾಗಿ ಒಯ್ವನು.
ಕೊಂಡಾಡಿರಿ . . . . .

೫. ನೀನಲ್ಲಿ ಕೊಡುವ
ಸಂತೋಷ ತೀರದು;
ಹಾಡೋದು ಹೊಸ ಗೀತವ
ವಿಮುಕ್ತ ಗಣವು.
ಕೊಂಡಾಡಿರಿ . . . . .

೧೨೬.

Mel. God save the King. 101.

೧. ಬಾಳಲಿ ದೇವಜ!
ಆಳಲಿ ಮಾನವ
ಗೋತ್ರವನು!
ನೀತಿಯ ರಾಜನೇ,
ಪ್ರೀತಿಯ ಗುರುವೇ,
ಗೀತದ ಗುರಿಯೇ,
ಸ್ತೋತ್ರ ಪಡು!

೨. ಮಾನದ ಉನ್ನತ
ಸ್ಥಾನದಿಂದಿಳಿದ
ಸರ್ವಪತಿ
ಆಗಲಿ ತಂದೆಯ,
ಜಗತ್ತಿಗೋಸ್ಕರ

ರಕ್ತವ ಚೆಲ್ಲಿದ
ಪರ್ವತದಿ.

೩. ನೀತಿಯ ದೇವರೇ,
ಪ್ರೀತಿಯ ಮಾಡಿದೆ
ಪರರಿಗೆ.
ತಾಪವ ಸೈರಿಸಿ,
ಶಾಪವ ತಾಳಿದಿ;
ಪಾಪವ ಬಿಟ್ಟೆಧಿ
ಸರರಿಗೆ.

೧೨೭.

Mel. Herr Gott, dich loben alle wir. 35.

ಸಮಸ್ತ ಜೀವರಾಶಿಯೇ,
ಸಮಸ್ತ ದೂತಸೈನ್ಯವೇ,
ಪಿತಾಪುತ್ರಾತ್ಮಕೆರಗಿ,
ಅನಂತ ಸ್ತೋತ್ರ ಮಾಡಿರಿ!

೧೨೮.

Gelobt sei Gott im höchsten Thron. 34.

೧. ಸಂಪೂರ್ಣ ಪ್ರಾಯಶ್ಚಿತ್ತವ
ಕೊಟ್ಟಂಥ ಈಶಪುತ್ರನ
ಕೊಂಡಾಡೊದೆಂಥ ಸಂತಸ!
ಹಲ್ಲೆಲೂಯಾ!

೨. ತೃತೀಯ ದಿನ ಬೆಳಿಗ್ಯೆ
ಉತ್ಥಾನವಾದ ಕರ್ತಗೆ
ತ್ರಿಲೋಕ ವಶವಾದದೆ!
ಹಲ್ಲೆಲೂಯಾ!

೩. ಅಪಾರ ಸಾಲ ತೆತ್ತನು;
ಕ್ರೂಜೀಲಿ ಸತ್ತು ಗೆದ್ದನು;
ಸಮಾಧಿಯಿಂದ ಎದ್ದನು.
ಹಲ್ಲೆಲೂಯಾ!

೧೨೯.

Allein Gott in der Höh' sei Ehr'. 109.

೧. ಸರ್ವೋನ್ನತಂಗೆ ಸ್ತೋತ್ರವು!
ಆತಂಗೆ ಸ್ಥಿರ ಸೇವೆ
ಮಾಡೋಣ! ನಾವು ನಿತ್ಯಕು
ಸುಭದ್ರ ಬಾಳುತೇವೆ.
ನಮ್ಮಲ್ಲಿ ದೇವರೊಲ್ಮೆಯೂ
ಅನಂತ ಸಮಾಧಾನವೂ;
ವಿರುದ್ಧ ತೀರಿತೆಲ್ಲ.

೨. ಓ ಸರ್ವಸೃಷ್ಟಿರಾಜನೇ,
ಆಶ್ಚರ್ಯ ನಿನ್ನ ನೀತಿ!
ಓ ನಮ್ಮ ಪ್ರಿಯ ತಂದೆಯೇ,
ಅತ್ಯಂತ ನಿನ್ನ ಪ್ರೀತಿ!

ಅಶೋಧ್ಯ ನಿನ್ನ ಜ್ಞಾನವು;
ಸಂಪೂರ್ಣ ನಿನ್ನ ಶಕ್ತಿಯು!
ಓ ಒಳ್ಳೆ ಯಜಮಾನ!

೩. ಓ ದೇವಪುತ್ರಯೇಸುವೆ,
ಓ ತಂದೆಪ್ರತಿಕಾಂತಿ!
ಪಾಪಾಬ್ಧಿಮಗ್ನ ಜನಕೆ
ನಿನ್ನಿಂದ ಬಂತು ಶಾಂತಿ.
ನೋಡೆಮ್ಮ ದುಃಖಸ್ಥಿತಿಯಂ!
ತಾರಯ್ಯ ಹೃದಸುಖವಂ,
ನಮ್ಮಲ್ಲಿ ದಯವಿಟ್ಟು!

೪. ದೇವಾತ್ಮ ಪರಿಶುದ್ಧನೆ!
ಸೈತಾನಬಲ ಮುರಿ!
ವಿಮುಕ್ತವಾದ ಸಭೆಗೆ
ಕೊಡೀಶಭಕ್ತಿಯುರಿ!
ಓ ಬಿಡಿಸೆಲ್ಲ ಕಷ್ಟವಂ!
ಕೊಡೈ ವಿಶ್ರಾಂತಿಗತಿಯಂ!
ನಮ್ಮಲ್ಲಿ ವಾಸ ಮಾಡು!

೧೩೦.

Lobe den Herren, den mächtigen König der Ehren. 50.

೧. ಸ್ತೋತ್ರವನುತ್ತಮ ದೇವ
ರಿಗರ್ಪಿಸ ಬನ್ನಿ,
ಊರ್ಧ್ವದಿ ಕರ್ತಗೆ ಮಹಿಮೆ
ಯಾಗಲಿ ಅನ್ನಿ!
ಹರುಷದಿ
ದೂತರ ಸಂಘದಲಿ
ಸ್ತೋತ್ರಸುಗಂಧವ ತನ್ನಿ!

೨. ಭೂದಿವಲೋಕಗಳಾತನ
ಸ್ವಾಶ್ರಿತ ರಾಜ್ಯ.
ಯಾವನು ಭೂದಿವರಾಜನ
ಸಂಗಡ ವ್ಯಾಜ್ಯ
ಮಾಡುವನು?
ಆತನು ನುಡಿಯಲು,
ಮರ್ತ್ಯರ ಗದ್ದಲ ತ್ಯಾಜ್ಯ!

೩. ಕ್ರಿಸ್ತನು ಕ್ರಯಕೆ ಕೊಂಡ
ಜನಾಂಗವಿದ್ದೇವೆ.
ರಾಜನ ಚಿತ್ತಕೆ ಒಪ್ಪಲಿ ದಾಸರ
ಸೇವೆ!
ಒಡೆಯನು
ನಮಗೆ ಒಲಿಯಲು,
ಸುಖದಿ ಜೀವಿಸುತೇವೆ.

VIII. ಆದರಣೆಯ ಗೀತಗಳು.

೧೩೧.

Gott lebt! Wie kann ich traurig sein. 147.

೧. ಇದ್ದಾನೆ ದೇವರ್! ಆತನು
ನನ್ನಾಪತ್ತೆಲ್ಲ ಬಲ್ಲ.
ದುಃಖಾಬ್ಧಿಯಲ್ಲಿ ಬೀಳಲು,
ಯಾನ್ ಭ್ರಷ್ಟಾನಾಥನಲ್ಲ.
ನಾನತ್ತರೆ,
ಕಂಡಿರನೆ?
ಆತಂಗೆ ಹೇಳೆ, ದಯ
ಇಡೋನು. ಯಾಕೆ ಭಯ?

೨. ಕೇಳಿರುತಾನೆ ದೇವರು!
ಯಾನ್ ಮೊರೆ ಇಡಲಾಗಿ,
ಆಲೈಸುತಾನೆ ಒಲೆದು,
ನನ್ ಕಡೆ ಕಿವಿ ಬಾಗಿ.
ವಿಜ್ಞಾಪನೆ
ಮೇಲೇರಲೆ,
ಕಟಾಕ್ಷದಿಂದ ರಾಯ
ನಂಗೀಯುವನ್ ಸಹಾಯ.

೩. ಕಂಡಿರುತಾನೆ ದೇವರು!
ಇಳಾರ್ತಗಿರುಳಲ್ಲ.
ಅಗಾಧ ಚಿಂತೆ ಬರಲು,
ಗೋಳಾಡ ತಕ್ಕದಲ್ಲ.
ಕಣ್ಣೊಳಗೆ
ನೀರೇರಲೆ,
ಕಂಡದನೊರಸೋನು;
ಸಂತೋಷವನ್ನಿಡೋನು.

೪. ಮುಂಧೋಗುತಾನೆ ದೇವರು!
ನಿಶ್ಚಿಂತನಾಗಿದ್ದೇನೆ.
ಉರ್ಲೊಡ್ಡಲೀ ಪ್ರಪಂಚವು!
ನಾ ದಾಟಿ ಹೋಗುತೇನೆ.
ಹಾದಿಕ್ಕಟ್ಟೀ!
ಎಂತಳಲೇ,
ಹೃದ್ಧೈರ್ಯ ಹುಟ್ಟಿಸೋನು;
ಕಾಲ್ ಜಾರೆ, ಕೈಕೊಡೋನು.

೫. ತಂದೀಯುತಾನೆ ದೇವರು!
ಸರ್ವೇಶನುಪಕಾರಿ.
ಓ ಪ್ರಾಣ, ಹಸಿದಿರಲು,
ಬೇಡ್ಯುಣ್ಣು! ಸಾಯಲಾರಿ.
ಅರಣ್ಯಕೂ

ನಿನ್ನೊಯ್ದರೂ,
ದಿನಂಪ್ರತೀಲ್ಯಾಹಾರ
ನಿಂಗೀಯದಿರಲಾರ.

೬. ಒಲ್ದಿರುತಾನೆ ದೇವರು!
ಕಣ್ಣುರಿಗಂಜಲೇಕೆ?
ಎದೇಲಿ ನಿತ್ಯ ಪ್ರೀತಿಯು!
ಬೇಡ್! ಅಳುವೋರೆಯೇಕೆ?
ಕ್ರೂಜೇಲಿಯೂ
ತೂಗಿದ್ದರೂ,
ಕ್ರಿಸ್ತ್ಯೇಸು ಅಳಲಿಲ್ಲ.
ನೀನೂ ಬಿದ್ಹೋಗೊದಿಲ್ಲ!

೭. ಇದ್ಧಾನೆ ದೇವರ್! ಆತನು
ಕಣ್ಕಿವಿಯುಳ್ಳ ತಂದೆ;
ಮುಂಘೋಗುತಾನ್, ಈ ವರೆಗೂ
ನಾ ಸ್ವಸ್ಥವಾಗಿ ಬಂದೆ;
ತಂದೀಯುವ
ಸತ್ಪ್ರೀತಿಯ
ಎಂದೆಂದು ತೋರಿಸೋನು,
ಎಂದೆಂದಿಗೊಲೆಯೋನು.

೧೩೨.

Befiehl du deine Wege. 131.

೧. ಈ ವ್ಯರ್ಥ ಚಿಂತೆ ಬಿಟ್ಟು,
ವಿಶ್ವಾಸವೆಂದಿಗು
ಸರ್ವೇಶನಲ್ಲಿ ಇಟ್ಟು,
ನೀನಂಜ ಬೇಡವು!
ಸಮಸ್ತ ಲೋಕವನ್ನು
ಆಳಿಪ್ಪ ದೇವರು
ವಿಧೇಯ ಭಕ್ತನನ್ನು
ಸಂರಕ್ಷೆ ಮಾಡೊನು.

೨. ಓ ಪಾಪಿ, ದೇವರಲ್ಲಿ
ವಿಶ್ವಾಸವಿರಿಸು!
ಜಗತ್ತು ಆತನಲ್ಲಿ
ಸಂತೃಪ್ತವಹುದು.
ಸಹಸ್ರ ಚಿಂತೆಯಿಂದ
ನಿಂಗೇನು ಲಾಭವು?
ವಿಶ್ವಾಸ ಮಾತ್ರದಿಂದ
ಸಮಸ್ತ ನಿನ್ನದು!

೩. ಓ ತಂದೆ, ನೀತಿಯನ್ನು
ನಮ್ಮಲ್ಲಿ ಬೆಳಿಸು!
ಅಸಹ್ಯ ಮಲವನ್ನು
ಪೂರಾಗಿ ತೊಳದು,
ಕೊಡ್ಳೈ ವಿಶ್ರಾಂತಿಯನ್ನು

ಭಯಾತ್ಮಭಕ್ತಗೆ,
ಈಯ್ ನಿನ್ನ ಪ್ರೀತಿಯನ್ನು
ವಿರುದ್ಧ ಮನಕೆ!

೪. ನಿನ್ನಲ್ಲಿ ಶುದ್ಧ ನೀತಿ,
ನಿನ್ನಲ್ಲಿ ಬೆಳಕು;
ನಿನ್ನಲ್ಲಿ ಸತ್ಯ, ಪ್ರೀತಿ,
ನಿನ್ನಲ್ಲಿ ತ್ರಾಣವು.
ಶತ್ರುಂಗಳೆಲ್ಲರನ್ನು
ವಿನಾಶ ಮಾಡುವಿ.
ಅನಂತ ಸುಖವನ್ನು
ವಿಶ್ವಾಸಿಗೀಯುತಿ.

೧೨೨.

Was Gott tut, das ist wohlgetan.
146.

೧. ಎಂದೂ ಸುಚಿತ್ತವಾಗಿದೆ
ದಯಾಳು ದೇವಚಿತ್ತ.
ಸಂತೋಷವಾಗಿ ಬಾಳುವೆ,
ಕ್ರಿಸ್ತ್ಯೇಸು, ನಿನ್ ನಿಮಿತ್ತ!
ಆ ಲೋಕದಿ
ಪ್ರವೇಶಿಸಿ,
ಮರ್ತೆಲ್ಲ ಕಷ್ಟ, ಬೇನೆ,
ವಿಮುಕ್ತನಾಗುತೇನೆ.

೨. ಎಂದೂ ಸುದಾನವಾಗಿದೆ
ದಯಾಳು ದೇವದಾನ.
ಈ ಪಾಪವೆಂಬ ರೋಗಕೆ
ಅಸಹ್ಯರುಚಿಪಾನ
ಬೇಕಾದರೆ,
ನಾ ಕುಡಿಪೆ.
ಸುಕ್ಷೇಮ ಕೊಡ ಶಕ್ತ
ಮದ್ದ್ಯೇಸು ಕ್ರಿಸ್ತರಕ್ತ.

೩. ಎಂದೂ ಸುಶಿಕ್ಷೆಯಾಗಿದೆ
ದಯಾಳು ದೇವಶಿಕ್ಷೆ.
ನಮ್ಮಾತ್ಮಗುಣಸ್ಥಿತಿಗೆ
ಉಂಟಾಗಲ್ಕೆ ಪರೀಕ್ಷೆ!
ಓ ತಂದೆಯೆ!
ನೀ ದಂಡಣೆ
ಕೊಟ್ಟಾಗ್ಯು, ತಾಳುತೇನೆ;
ಕೃತಜ್ಞನಾಗಿದ್ದೇನೆ.

೪. ಸನ್ಮಾರ್ಗದಲ್ಲಿ ಭಕ್ತನು
ಸಂಚರಿಸುತ್ತಿದ್ದಾನೆ;
ಆದೀಲಿ ಕತ್ತಲಿದ್ದರು,
ಕಡೇಲಿ ನೋಡುತಾನೆ
ಪ್ರಕಾಶವ,
ಓ ಹೃದಯ,
ಸಂದೇಹವೆಲ್ಲ ಬಿಡು!
ಸದಾ ವಿಶ್ವಾಸವಿಡು!

೧೩೪.

So führst du doch recht selig, Herr, die Deinen. 167.

೧. ಓ ಕರ್ತ, ಅಪರೂಪ
  ಮಾರ್ಗದಿಂದ
ಸ್ವಜನರಂ ಪರೀಕ್ಷೆ ಮಾಡುತಿ!
ಹ್ಯಾಗಾದರೂ ಸಂಪೂರ್ಣ ಪ್ರೀ
  ತಿಯಿಂದ
ಸ್ವಪ್ರಜೆಯನ್ನು ಕಾಯುತಿರುವಿ.
ನಿನ್ನಲ್ಲಿ ನಂಬುವಂಥ ದಾಸಗೆ
ಡೊಂಕಾದ ಮಾರ್ಗ ನೆಟ್ಟಗ
  ಹುದು;
ಆರಂಭದಲ್ಲಿ ಕತ್ತಲಿದ್ದರು,
ಕಡೇಲಿ ಎಲ್ಲ ಬೆಳಕಾಗುತೆ.

೨. ಮನುಷ್ಯಬುದ್ಧಿ ಕಲ್ಪಿತಂಗ
  ಳನ್ನು
ಅನೇಕ ಸಾರಿ ಹೀನ ಮಾಡು
  ವಿ;
ನಮ್ಮಿಂದಲಾಗದಂಥ ಕೃತ್ಯವ
  ನ್ನು
ನೀನೊಂದು ಕ್ಷಣದಲ್ಲಿ ತೀರ್ಚು
  ತಿ.
ಮಣ್ಣಾದ ನೀಚರನ್ನು ಎಬ್ಬಿಸಿ,
ಭೂರಾಜರಲ್ಲಿ ಕೂಡ್ರ ಮಾಡಲು,
ಗರ್ವಿಷ್ಠನನ್ನು ಬೇಗ ಹಿಡಿದು,
ಸ್ವಪೀಠದಿಂದ ತಳ್ಳಿ ಬಿಡುತಿ.

೩. ಓ ತಂದೆ, ನಿನ್ನ ಪ್ರೀತಿಚಿತ್ತ
  ದಿಂದ
ನನ್ನನ್ನು ಮಗುವೆಂತ ನಡಿಸೋ!
ಓ ಆತ್ಮವೇ, ಸುಶಾಂತ ಕಾಂತಿ
  ಯಿಂದ
ನನ್ನಲ್ಲಿ ನಿತ್ಯ ವಾಸವಾಗಿರೋ!
ಓ ನನಗಾಗಿ ಸತ್ತ ಯೇಸುವೇ!
ನಿನ್ನಿಂದ ಅಪಜಯವಾದೆನು;
ಅನಂತ ಪ್ರೀತಿ ನನ್ನ ಜೈಸಿತು.
ಇನ್ನೆಂದು ನಾನು ನಿನ್ನ ದಾಸನೇ!

೧೩೫.

Warum sollt' ich mich denn grämen? 137.

೧. ಚಿಂತೆ ಯಾಕೆ? ಯಾಕೆ
  ದುಃಖ?
ಯೇಸುವು
ಬಂದನು;
ಆತ ನಮ್ಮ ಸುಖ.
ಆತಗುಂಟು ಘನಪೀಠ;

ನಮಗೆ
ಇಟ್ಟದೆ
ಮಹಿಮೇ ಕಿರೀಟ!

೨. ಹುಟ್ಟುವಾಗ ಏನು ತಂದೆ?
ಕೂಸಿಗೆ
ಏನದೆ?
ಬತ್ತಲಾಗಿ ಬಂದೆ.
ತೀರಿ ಹೋಗುವಾಗಲೇನು
ಹಿಡಿದು
ಹೊರಟು,
ಆಚೆ ದಾಟಿಯೇನು?

೩. ನಮ್ಮ ಜೀವ ನಮ್ಮದಲ್ಲ;
ದೇವರು
ಕೊಟ್ಟದು
ತೆಗೆಯಲ್ಕು ಬಲ್ಲ.
ಆತನಾಜ್ಞೆ ನಮ್ಮ ಅನ್ನ!
ಆತನು
ಮಾಡಿದ್ದು
ಎಂದಿಗೂ ಪ್ರಸನ್ನ!

೪. ಸ್ವಪ್ನದಂತೆ ಹೊನ್ನು, ಹಣ;
ಬೊಬ್ಬುಳಿ
ಕಾಣಿಸಿ
ನಿಲ್ಲದೊಂದು ಕ್ಷಣ.
ಮಾಯೆ ನರಲೋಕದಲ್ಲಿ
ಇರುತೆ;
ಸತ್ಯವೆ
ಪರಲೋಕದಲ್ಲಿ!

೫. ಬೈದರೇನು ದ್ವೇಷಕಾರ?
ಮೋಕ್ಷವು
ನನ್ನದು;
ಮೋಕ್ಷ ತಪ್ಪಿಸಾರ.
ಆಸ್ತಿ, ಜೀವ, ವ್ಯರ್ಥ ಮಾನ
ಹೋದರು,
ಹೋಗದು
ನಿತ್ಯ ಸಮಾಧಾನ.

೧೩೬.

Wer nur den lieben Gott lässt walten. 89.

೧. ನಂಬತಿಪ್ರಿಯ ದೇವರಲ್ಲಿ,
ಆತಂಗೆ ಎಲ್ಲ ಒಪ್ಪಿಸು!
ನಿನ್ನನ್ನು ಎಲ್ಲ ಕಷ್ಟದಲ್ಲಿ
ಆಶ್ಚರ್ಯವಾಗಿ ಕಾಯ್ವನು.
ಈ ಬಂಡೆಯಲ್ಲಿ ಮನೆಯು
ಕಟ್ಟಿದ್ದರೆಂದು ಬೀಳದು.

೨. ಅಘೋರ ಚಿಂತೆಯಿಂದ ಏನು,
ಓ ದುಃಖಭ್ರಾಂತ ಮನವೆ?
ನಾವನುದಿನ ಅತ್ತರೇನು?
ಈ ಶೋಕವೆಲ್ಲ ಯಾತಕೆ?
ಈ ರೀತಿ ಕಷ್ಟಭಾರವು
ಮತ್ತಷ್ಟು ಹೆಚ್ಚು ಅಹುದು.

೩. ನಿನ್ನಾತ್ಮವೆಂದು ದೇವರನ್ನು
ನೋಡುತ್ತೆ ಶಾಂತವಾಗಲಿ!
ನೀ ನೋಡಿ ಆತನೊಲ್ಮೆಯನ್ನು,
ಕೃತಾರ್ಥನಾಗಿ ಬಾಳುವಿ.
ಸ್ವೀಕಾರ ಗೈದ ತಂದೆಯು
ನಿನ್ನಾರ್ತಿಯೆಲ್ಲ ಬಲ್ಲನು.

೪. ಸಹಾಯ ಮಾಡುವದಕಾಗಿ
ಸುಕಾಲವಾತ ಬಲ್ಲನು;
ನಾವಾತನಲ್ಲಿ ದೃಢವಾಗಿ
ನಂಬೋಣ ಮಾತ್ರ ನೇಮವು.
ಕೃಪಾಳು ದೇವ ಫಕ್ಕನೆ
ಬರೋನು ಪ್ರಾಣರಕ್ಷೆಗೆ.

೫. ಸಂಕಷ್ಟದಗ್ನಿಯುರಿಯಲ್ಲಿ
ದೇವ್ರೆನ್ನ ಬಿಟ್ಟನೆಂಬದೂ
ಸೌಭಾಗ್ಯಕಾಲಮಾತ್ರದಲ್ಲಿ
ಆತನ್ನ ಸ್ತುತಿಸೋಣವೂ
ಬೇಡಂತ್ಯ ನೋಡು! ಕಡೆಗೆ
ತೋರೋದು ಹೆಚ್ಚುಕಡಿಮೆ.

೬. ಶ್ರೀಮಂತರಿಂಗೆ ಬಡತನ
ಸರ್ವೇಶ ಕೊಡಲಾರನೆ?
ದರಿದ್ರರಿಂಗೆ ಬಹು ಧನ
ಕೊಡೋಣ ದೊಡ್ಡದಾತಗೆ?
ಒಬ್ಬನ್ನ ಎತ್ತಿ, ಕೆಳಗೆ
ಮತ್ತೊಬ್ಬನನ್ನು ದೊಬ್ಬನೆ?

೭. ನೀನೆಂದು ಬೇಡಿ, ಹೋರನಾಡಿ,
ಸದ್ಭಕ್ತನಾಗಿ ನಡೆದು,
ಯೆಹೋವನನ್ನು ಸ್ತೋತ್ರಮಾಡಿ,
ಆತನ್ನ ನಂಬಿ ಬದುಕು!
ವಿಶ್ವಾಸಿಯನ್ನು ದೇವರು
ಎಂದೆಂದು ಬಿಡಲಾರನು.

೧೩೭.

Wirf Sorgen und Schmerz. 1.

೧. ನಂಬೇಸುವನು!
ಓ ಅರುಹಿಸು
ಆ ಪ್ರಿಯಗೆ ಚಿಂತೆಗಳನ್ನು!

೨. ದಿಕ್ಕರಿಯದೆ
ನೀ ನೋಯುತಲೆ,
ಓ ಸೇರು ಆ ರಕ್ಷಕನನ್ನು!

೩. ನೀ ಪ್ರಾರ್ಥಿಸಲು,
ನಿನ್ ಹೊರೆಯನು
ಎತ್ತಾಕುವನುದ್ಭಲದಿಂದ.

೪. ದಯಾದರಕ
ಸಮಾಧಾನವ
ನಿಂಗೀಯುವನೊಲುಮೆಯಿಂದ.

೫. ಆ ಕುರುಬನ
ಭದ್ರಾಶ್ರಯವ
ಪ್ರವೇಶಿಸಿ, ತ್ಯಜಿಸು ದುಃಖ!

೬. ಸಂಕಷ್ಟಗಳು
ಬಿಟ್ಹೋಗುವವು.
ಕ್ರಿಸ್ತ್ಯೇಸುವೆ ಹೃದದ ಸುಖ!

೧೩೮.

Meine Seel' ist stille. 177.

೧. ಪ್ರಾಣ ದೇವರಲ್ಲಿ,
ಆತನೊಲ್ಮೆಯಲ್ಲಿ
ಶಾಂತವಾದದೆ!
ಆತ ಧೊರೆಯಾಗಿ
ಎಲ್ಲವಾಳಲಾಗಿ,
ಹೃತ್ತು ತುಂಬುತೆ;
ದಿವಕೆ
ಕಾಲ್ ಏರುತೆ;
ಯೇಸುವೆನ್ನ ಬಿಡೊದಿಲ್ಲ.
ನಂಗೆ ಚಿಂತೆ ಇಲ್ಲ.

೨. ದೇವರೈಕ್ಯದಲ್ಲಿ
ಇರ ಹೃತ್ತಿನಲ್ಲಿ
ಮುಖ್ಯ ಆಶೆಯೇ.
ನನ್ನ ಪುಣ್ಯಕರ್ಮ,
ನನ್ನ ನೀತಿಧರ್ಮ
ದೇವರೈಕ್ಯವೇ.
ಲೋಕದ
ತ್ರೈತಾಪವ
ಪರರರ್ಸಿಕೊಳ್ಳುತಾರೆ;
ನಾನು ಬಯ್ಸಲಾರೆ.

೩. ಸರ್ವಲೋಕದಲ್ಲಿ,
ಏಕ ಪತಿಯಲ್ಲಿ
ಮೋಹಗೊಂಡೆನು;
ನನ್ನ ಯೋಗಧ್ಯಾನ,
ನನ್ನ ಪ್ರಾಣಸ್ಥಾನ
ಇಷ್ಟ ಯೇಸುವು.

ಯೇಸುವೇ
ಪ್ರಾಣೇಶನೇ!
ಪ್ರಿಯ ಈಶನಕ್ಷಿಕಾಂತಿ
ನಂಗೆ ಪ್ರಾಣಶಾಂತಿ.

೪. ಪೂರ್ಣ ಧೈರ್ಯದಲ್ಲಿ
ತಂದೆಯೆದೆಯಲ್ಲಿ,
ಮಗ, ಮಲಗು!
ಬಪ್ಪುದವದಾನ;
ದೊಡ್ಡ ಸಮಾಧಾನ
ತಂದೆ ಈಯ್ವನು.
ತಾಯಿಯ
ಕಟಾಕ್ಷವ
ಕಾಣ್ಬ ಮೊಲೆಮಗುವಾಗಿ,
ಬಾಳು ಸುಖಿಯಾಗಿ!

೫. ನಿನ್ನ ಎದೆಗಂಬು
ತಾಗಲಾಗಿ, ನಂಬು!
ಯೇಸು ವೈದ್ಯನು.
ಶತ್ರುಭಯ ಬಿಡು!
ಬೀಳೆ, ಮೊರೆ ಇಡು!
ಕರ್ತ, ಸಲುಹು!
ನಂಬಿಕೆ
ತುಂಬಿದ್ದರೆ,
ಮಧ್ಯ ಕಷ್ಟವೆಲ್ಲ ತಾಳ್ವೆ;
ಕಡೆಯಲ್ಲಿ ಬಾಳ್ವೆ.

೬. ಆಮೆನ್! ಯೇಸುವಲ್ಲಿ
ನಂಬಿದವರಲ್ಲಿ
ಯಾರು ಕೆಟ್ಟರು?
ದೇವ ಮಕ್ಕಳನ್ನು
ಕೊಲ್ಲೊ ಹೊರೆಯನ್ನು
ಹೊರಲೀಸನು.
ತಾಳ್ದರೆ,
ಸೋತ್ಹೋಗದೆ,
ಗೆದ್ದು, ತಂದೆಮನೆಘೋಗಿ
ಆದಿ ಸುಖಭೋಗಿ.

೧೩೮.

Gott will's machen, dass die Sachen.

30.

೧. ಬೇಡ ಭಯ!
ಯೇಸುದಯ
ಶರಣಾರ್ಥಿಕೋಟಿಯೇ!
ಎಲ್ಲ ತಾನು
ನಡಿಸ್ಯಾನು
ಉತ್ತಮ ಪ್ರಕಾರವೇ.

೨. ನಿನ್ನನಾಯ್ದು,
ನಿನ್ನ ಕಾಯ್ದು

ಕರ್ತ ನಿದ್ದೆಗೊಂಡಾನೆ?
ಭಯ ಬಿಟ್ಟು,
ನಂಬಿಗಿಟ್ಟು,
ಹೃದವೆತ್ತು ಮೇಲಕೆ!

೩. ತಡದಲ್ಲು
ತ್ವರೆಯಲ್ಲು
ಆತ ತಂದೆ ನಿನಗೆ;
ನಿನ್ನ ಕಷ್ಟ,
ನಿನ್ನ ನಷ್ಟ
ಆತ ಬಲ್ಲ, ಮಗನೆ!

೪. ಕೃಪಾಪತಿ
ಶ್ರೇಷ್ಠ ಗತಿ
ನಿಂಗೆ ನೇಮಿಸಿಹನು.
ಶಾಂತನಾಗಿ
ಇರಲಾಗಿ,
ನಿನ್ನ ಚಿಂತೆ ಹೋಗೊದು.

೫. ನಿನ್ನ ಸುಖ,
ನಿನ್ನ ದುಃಖ
ಕೊಡುವವನಾತನು.
ಚಿಂತೆಯೇನು?
ಭಯವೇನು?
ಆತಗೆಲ್ಲ ಒಪ್ಪಿಸು!

೬. ಹೊರು ನಿನ
ಯೇಸುವಿನ
ಹೌರವಾದ ಕ್ರೂಜೆಯ!
ನಿನಗಲ್ಲಿ
ಪೀಠದಲ್ಲಿ
ಈಯುವನ್ ಕಿರೀಟವ.

IX. ವಿಶೇಷವಾದ ಕಾಲಗಳಿಗೆ ತಕ್ಕ ಗೀತಗಳು.

a. ಉದಯಗೀತಗಳು.

೧೪೦.

Morgenglanz der Ewigkeit. 70

೧. ನಿತ್ಯ ಲೋಕಕಾಂತಿಯೇ,
ಮೂಡು ಪೂರ್ಣ ತೇಜದಿಂದ!
ಸರ್ವಜ್ಯೋತಿಮೂಲವೇ,
ನಿನ್ನ ಕಿರಣಂಗಳಿಂದ
ನಮ್ಮ ರಾತ್ರಿ ಗೆಲಿತು
ಓಡಿಸು!

೨. ಬೀಜ ಮೊಳೆಯುತ್ತದೆ
ಮಳೆ ಬಿದ್ದ ಭೂಮಿಯಲ್ಲಿ;
ನಿನ್ನ ಮಂಜು ಬಿದ್ದರೆ
ನನ್ನ ಒಣ ಆತ್ಮದಲ್ಲಿ,
ಹೊಸ ಜೀವತ್ರಾಣವು
ಬಹುದು.

೩. ಹೃದಯಂಗಳೊಳಗೆ
ನಿನ್ನ ಬೆಳಕನ್ನು ಹೊಯ್ದು,
ವಾಕ್ಯಖಡ್ಗದಿಂದಲೆ
ಹಳೆ ದುಃಸ್ವಭಾವ ಕೊಯ್ದು,
ಜೀವದಲ್ಲಿ ನಮ್ಮನು
ಸೇರಿಸು!

೪. ದಿವ್ಯ ಪ್ರೀತಿಸೂರ್ಯನೆ,
ನಿನ್ನ ಕಿರಣಂಗಳನ್ನು
ಹಗೆ ತುಂಬಿದಿಳೆಗೆ
ಹೊಯ್ದು, ಪ್ರೀತಿರಾಜ್ಯವನ್ನು
ಎಲ್ಲ ಭೂಮಿಯಲ್ಲಿಯು
ಸ್ಥಾಪಿಸು!

೫. ನಿತ್ಯ ನೀತಿಸೂರ್ಯನೇ!
ನೀನು ಅಂತ್ಯದಿನದಲ್ಲಿ
ಭೂಸಮಾಧಿಯಿಂದಲೇ
ನಮ್ಮನೇಳ ಮಾಡುವಲ್ಲಿ,
ನಿತ್ಯ ಮುಕ್ತಿ ನಮಗೆ
ಆಗುತೆ.

೧೪೧.

Die güldne Sonne. 175.

೧. ಭಂಗಾರಸೂರ
ಸಂತೋಷಪೂರ
ಈ ಭೂಮಿಯಲ್ಲಿ
ಪ್ರಕಾಶ ಚಲ್ಲಿ,
ಆನಂದಪೂರ್ತಿಯ ಹೊಯ್ಯು
ವದು.
ಸುಶಾಂತ ನಿದ್ದೆ
ನಾ ಮಾಡುತಲಿದ್ದೆ;
ಈಗೇಳಲಾಗಿ,
ಹೃತ್ಸಂತಸವಾಗಿ
ದಿವಕೆ ಮುಖವನೆತ್ತಿದೆನು.

೨. ಹಾಡೋಣ! ಬನ್ನಿ!
ಕರ್ತಂಗೆ ತನ್ನಿ
ದಾನಂಗಳನ್ನು!
ಸಮಸ್ತವನ್ನು
ಕರ್ತನಿಗರ್ಪಿಸ ಯೋಗ್ಯವದೆ!
ಪ್ರಾಮುಖ್ಯ ದಾನ
ಇಗೋ ನಮ್ಮ ಪ್ರಾಣ!

ಸಂಶಯವೀತ
ಹೃದ್ವೀಣೆಯ ಗೀತ
ಉತ್ತಮ ಧೂಪವು ಕರ್ತನಿಗೆ!

೩. ಕೃಪೆಯ ವರ,
ಕೇಡಿನ ಹರ,
ದಿನದ ಕಾಂತಿ,
ರಾತ್ರಿಯ ಶಾಂತಿ,
ಆತನ ದಯೆಯ ಕೃತ್ಯಗಳು.
ಆತನು ತಂದ
ವಿಶ್ರಮಿಕೆ ಚಂದ!
ಏಳಲಿಕಾಗಿ,
ತೇಜೋದಯವಾಗಿ
ಆತನ ದಯೆಯು ಹೊಳೆವದು.

೪. ಓ ಕರ್ತ, ನನ್ನ
ಪಾಪಂಗಳನ್ನ,
ಕಟಾಕ್ಷವಿಟ್ಟು,
ನೀ ಸುಟ್ಟು ಬಿಟ್ಟು,
ದೇವರೆ, ಮನ್ನಿಸು ದುಷ್ಟನಿಗೆ!
ಮುಂದಾಗೊ ಸುಖ,
ಮತ್ತಾಗುವ ದುಃಖ
ನಿನ್ ಹಸ್ತದಲ್ಲಿ;
ನೀನೆಲ್ಲವ ಬಲ್ಲಿ.
ನಿನಗೆ ಎಲ್ಲವನೊಪ್ಪಿಸಿದೆ.

b. ಅಸ್ತಮಾನಗೀತಗಳು.

೧೪೨.

Nun ruhen alle Wälder. 62.

೧. ಈ ಹಗಲೀಗ ಸಂತು,
ಎಲ್ಲೆಲ್ಲು ನಿದ್ದೆ ಬಂತು
ಭೂಜೀವರಾಶಿಗೆ;
ಹೀಗಾಗಿ ನೀನೆ ಹಾಡಿ,
ಕರ್ತಂಗೆ ಸ್ತೋತ್ರ ಮಾಡಿ,
ಓ ಎಚ್ಚರೆನ್ನ ಮನವೆ!

೨. ನೀ, ಸೂರ್ಯ, ಬೀಳ
ಲಂದು
ದಿನಾರಿರಾತ್ರಿ ಬಂದು,
ಕಾರ್ಗತ್ತಲಿಕ್ಕಿತು.
ಆದಾಗ್ಯು ಮನದಲ್ಲಿ
ಪ್ರಕಾಶವನ್ನು ಚಲ್ಲಿ
ಬೇರೊಬ್ಬ ಸೂರ್ಯನೆದ್ದನು.

೩. ವಿಶಾಲಾಕಾಶದಲ್ಲಿ
ಭಂಗಾರಕಾಂತಿಯಲ್ಲಿ

ತಾರಾತಿತೇಜವು;
ನಾನೂ ಪ್ರಕಾಶಿಸ್ಯೇನು,
ನಾ ಹಾಗೆ ಹೊಳೆದೇನು,
ಈ ಕೀಳಲೋಕ ಬಿಡಲು.

೪. ಶರೀರ ಕಷ್ಟ ಬಿಟ್ಟು,
ವಸ್ತ್ರಾದಿ ತೆಗೆದಿಟ್ಟು,
ವಿಶ್ರಾಂತಿ ಪಡುತೆ;
ಸೌಂದರ್ಯ ವಸ್ತ್ರವನ್ನು,
ಶೃಂಗಾರಪೂರ್ತಿಯನ್ನು
ಕೊಡೋಸು ಕ್ರಿಸ್ತನೆಮಗೆ.

೫. ಕಷ್ಟಾಂತ ಬರಲಾಯ್ತು;
ಸಂತೋಷವೇಳೆಯಾಯ್ತು
ಬೇಸತ್ತ ಅಂಗಕೆ.
ಕಡೇಲಿ ಎಂಥ ಸುಖ,
ಈ ಪಾಪ, ಕಷ್ಟ, ದುಃಖ
ಸಮಾಪ್ತವಾಗಿ ಹೋಗಲೆ!

೬. ಸಾಕೆಂತ ಬಿದ್ದಿದ್ದೇನೆ;
ವಿಶ್ರಾಂತಿ ಕೊಡುತೇನೆ
ಆಯಾಸದೇಹಕೆ.
ಆಯಾಸ ಮುಗಿಯೋದು,
ಶರೀರಕೊದಗೋದು
ಭೂಗರ್ಭದಲ್ಲಿ ಹಾಸಿಗೆ.

೭. ನಾ ಕಣ್ಣು ಮುಚ್ಚಲಾಗಿ
ದೇಹಾತ್ಮವೊಲ್ಮೆಯಾಗಿ
ಕಾಯೋವನ್ಯಾವನು?
ಓ ಕರ್ತ, ದಯಗೊಂಡು,
ದೇಹಾತ್ಮ ಕಾದುಕೊಂಡು,
ಕೇಡೆಲ್ಲ ಪರಿಹರಿಸು!

೮. ಉಭಯ ರೆಕ್ಕೆಯನ್ನು
ಬಿದಿರ್ಚಿ, ಮರಿಯನ್ನು,
ಓ ಯೇಸು, ಹೊದಗು!
ವಿರೋಧಿವೋಸವನ್ನು
ಹೀನೈಸಿ, ದೂತರನ್ನು
ಸಹಾಯಕಾಗಿ ಕಳುಹು!

೧೪೩.

Mel. O Jesu Christ, mein's Lebens Licht. 36.

೧. ಓ ಕ್ರಿಸ್ತ, ನೀತಿಸೂರ್ಯನೆ,
ಸಮಸ್ತ ಭಕ್ತಸಭೆಗೆ
ಆಕಾಶದಿಂ ಪ್ರಕಾಶಿಸಿ,
ಪ್ರಕಾಶ ಉಂಟು ಮಾಡುತಿ.

೨. ಓ ನಮ್ಮ ಪ್ರಿಯ ಕರ್ತನೆ,
ಆಧಾರ ಕೊಡು ನಮಗೆ!
ಸೈತಾನನಿಂದ ನಮ್ಮನು
ಕೃಪಾಳುವಾಗಿ ರಕ್ಷಿಸು!

೩. ಪವಿತ್ರ ನಿನ್ನ ರಕ್ತವು
ನಮ್ಮನ್ನು ಶುದ್ಧ ಮಾಡೊದು.
ಶರೀರ ನಿದ್ದೆ ಗೈಯಲು,
ವಿಶ್ವಾಸ ಎಚ್ಚರ್ತಿಹುದು.

೪. ನಮ್ಮನ್ನು ಕಾಯಿ, ಕ್ರಿಸ್ತನೇ!
ನೀನೆಮ್ಮ ಭದ್ರ ದುರ್ಗವೇ!
ಮುಂಜಾನೆ ಎಚ್ಚರಾಗಲು,
ನಿನ್ನನ್ನು ಸ್ತುತಿಸುವೆವು.

c. ಯುಗಾದಿಗೀತವು.

೧೪೪.

Nun lasst uns geh'n und treten.
15.

೧. ನಾವೀಗ ಕೂಡಿ, ಹಾಡಿ,
ಕರ್ತನ್ನ ಕೊಂಡು ಆಡಿ,
ದಯಾಜ್ಞರಾಗಿರೋಣ!
ಆತಂಗೆ ಪ್ರಾರ್ಥಿಸೋಣ!

೨. ಒಂದೊರ್ಷ ಬಿದ್ದು ಸಂದ,
ಮತ್ತೊಂದು ಮೂಡಿ ಬಂದ
ಈ ದಿನಕಾತ ತಾನೆ
ನಮ್ಮನ್ನು ತಂದಿದ್ದಾನೆ.

೩. ಸಹಸ್ರ ಚಿಂತೆಯಲ್ಲು,
ಹೃತ್ಕಾಯಕಷ್ಟದಲ್ಲು
ವಿಜಯ ಹೊಂದಿದ್ದೇವೆ;
ಹೃದ್ಧೈರ್ಯ ಪಡುತೇವೆ.

೪. ಸಂಪ್ರೀತಿಯುಳ್ಳ ತಾಯ್ಯು
ರೋಗಿಷ್ಠ ಮಗು ಕಾಯ್ಯು-
ವೋಲ್ ದೇವರೆಮ್ಮ ಕಾದ;
ಸಹಾಯಗಾರನಾದ.

೫. ನೀನೆಮ್ಮ ಜೀವಭರ್ತ;
ನಿನ್ನಕ್ಷಿಯಿಂದ, ಕರ್ತ,
ಕಾಪಾಡು! ನಮ್ಮ ಬಲ
ಯತ್ನೈಸಲೇನು ಫಲ?

೬. ದಿನಾಲು ಹೊಸದಾಗಿ
ನೀ ಪ್ರೀತಿಸಿದ್ದಕ್ಕಾಗಿ
ಏಳ್ಕೆಮ್ಮ ಸ್ತೋತ್ರಸ್ವರ
ಆಲೈಸು, ಶೋಕಹರ!

೭. ಇನ್ನಾಗೊ ಶ್ರಮೆಯೊಳ್ಗೆ,
ವಿವಿಧ ಭಾರದೊಳ್ಗೆ

ನಮ್ಮಾತ್ಮ ನೆಳ್ದುರ್ಧ ಕುಗ್ಗಿ,
ಆಗೆಮ್ಮ ಸುಖಬುಗ್ಗೆ!

೮. ನಿನ್ನಾಶ್ರಯಕ್ಕೆ ಬಂದು,
ನಿನ್ನೊಲ್ಮೆ ತೋರಿಸಂದು,
ಗೋಳಾಡಲೊಬ್ಬ ನರ,
ತಂದಿಕ್ಕು ತಾಳ್ಮೆವರ!

೯. ರಕ್ತಾತ್ರು ಚಲ್ವದನ್ನು,
ಐ, ನೀಗಿ, ಭೂಮಿಯನ್ನು
ಅನ್ಯೋನ್ಯ ಶಾಂತಿಯಿಂದ
ಮುಚ್ಚಿನ್ನು ವೇಗದಿಂದ!

೧೦. ಈ ಹಿರಿ ಕಿರ್‍ಯರಲ್ಲಿ
ನಿನ್ನೊಲ್ಮೆಕಾಂತಿ ಚಲ್ಲಿ,
ಕೊಟ್ಟಿಡು ನಮ್ಮ ಪಾದ
ಪೋಪಲ್ಲಿ ಆಶೀರ್ವಾದ!

೧೧. ದುರ್ಗತಗಾಗು ಗತಿ!
ವಿಮನಗಾಗು ಮತಿ!
ನಿರ್ಬಲಗಾಗು ಬಲ!
ನಿಃಸ್ಥಲಗಾಗು ಸ್ಥಲ!

೧೨. ರೋಗಿಷ್ಠರಿಂಗೆ ದಯ
ಗೈದಿಹ ಕಷ್ಟ, ಭಯ
ತಾಳ್ವಾತ್ಮರಾತ್ಮಭಾರ
ಕಂಡೀವು ಪರಿಹಾರ!

೧೩. ವರಾತಿಶ್ರೇಷ್ಠವಾದ
ನಿನ್ನಾತ್ಮಸುಪ್ರಸಾದ
ಕೊಂಡೊಯ್ಯಲಾ ಪ್ರಸನ್ನ
ಚೀಯೋನ್ಗೆ ಭಕ್ತರನ್ನ!

೧೪. ಓ ಕೊಡು ಬೇಡಿದ್ದನ್ನು!
ಕ್ರಿಸ್ತ್ಯೇಸುರಕ್ಷೆಯನ್ನು
ಈ ಹೊಸ ವರ್ಷದಲ್ಲಿ
ಕಣ್ಣಾಗಿಸೆಲ್ಲರಲ್ಲಿ!

X. ನಿತ್ಯಜೀವದ ನಿರೀಕ್ಷೆಯು.

೧೪೫.

Es ist noch eine Ruh' vorhanden.
186. 187.

೧. ಇನ್ನುಂಟು ನಿನಗೊಂದು
ಶಾಂತಿ;
ಬೇಸತ್ತ ಹೃತ್ತೆ, ಬೆಳಗು!
ನೀ ಬಯ್ಸುವಂಥ ಸೂರ್ಯ
ಕಾಂತಿ
ಈ ಸೆರೆಯಲ್ಲಿ ಕಾಣದು.

ಆ ಕುರಿಮರಿ ನೋಡು! ಅಲ್ಲಿ
ಸದಾ ಸಂತುಷ್ಟನಾಗ ಬಲ್ಲಿ.
ಈ ಬೀಯ ಹೊರೆ ಬಿಸುಡು!
ಹೋರಾಟ ಬೇಗ ಮುಗಿಯೋ
ದು;
ಈಗೀಗ ಗುರಿ ಕಾಣಿಸೋದು;
ವಿಶ್ರಾಂತಿ ಬೇಗ ಬಪ್ಪದು.

೨. ಅನಂತವಾದ ಶಾಂತಿಯ
ನ್ನು
ಅನಾದಿಯಿಂದ ದೇವರು,
ಇನ್ನ್ ಹುಟ್ಟದಂಥ ಮಕ್ಕಳನ್ನು
ಮುನ್ನೆನ್ನು, ಸಿದ್ಧ ಗೈದನು.
ಕ್ರಿಸ್ತ್ಯೇಸು ನಿತ್ಯ ಶಾಂತಿಗಾಗಿ
ಸ್ವಜೀವ ಕೊಟ್ಟು ಬಲಿಯಾಗಿ,
ಬೇಸತ್ತ ಪಾಪಿಜಾತಿಗೆ
ವಿಶ್ರಾಂತಿ ಕೊಂಡುಕೊಂಡಿದ್ದಾ
ನೆ;
ಆಮೋದವಾಗಿ ಸಾರುತಾನೆ
ವಿಶ್ರಾಂತಿವಾಕ್ಯ ಲೋಕಕೆ.

೩. ಇಂಪಾದ ಮೇಳವನ್ನು
ಕೇಳಿ,
ನಿರಾಶೆ ಬಿಡಿ, ಭಕ್ತರೇ!
ಸಾಕಾಯ್ತು ಚಿಂತೆ! ಎಂತ ಹೇಳಿ,
ಆಯಾಸ ಪಟ್ಟ ಮಕ್ಕಳೇ!
ಅಸಹ್ಯ ಭಾರ ತೆಗದಿಟ್ಟು,
ಸಂಪೂರ್ಣ ದೃಢ ನಂಬಿಕಿಟ್ಟು
ಕ್ರಿಸ್ತ್ಯೇಸು ಕೊಟ್ಟ ವಾಕ್ಯದಿ,
ಸೈತಾನ ಭಯ ಕೊಡುವಲ್ಲಿ,
ನೀವಂಜ ಬೇಡಿ! ಕರ್ತನಲ್ಲಿ
ವಿಶ್ವಾಸವಿಟ್ಟು, ಬನ್ನಿರಿ!

೪. ರೋಗಿಷ್ಠಗಾಶೆ ಬೇರೆ
ಏನು?
ಪ್ರಯಾಣಕ್ಕೇನವಶ್ಯವು?
ಮೆತ್ತಾನ ಸಜ್ಜೆಯಲ್ಲದೇನು
ರೋಗಿಷ್ಠ ಕೇಳಿಕೊಂಬನು?
ಯಾತ್ರಸ್ಥ ತಂಪು ನೀರಿನಿಂದ
ದಾಹಾಗ್ನಿಯಾರಿಸೋದರಿಂದ
ಪೂರಾಗಿ ತೃಪ್ತನಾಹನು.
ಈ ಲೋಕದೊಳಗಲ್ಪ ಶಾಂತಿ,
ಆ ಲೋಕದೊಳ್ ಮಹಾ ವಿ
ಶ್ರಾಂತಿ;
ಎಂದೆಂದಿಗದು ತೀರದು.

೫. ಇಲ್ಲ್ಯತ್ತು ಬೀಜ ಬಿತ್ತು
ತೇವೆ,
ಅಲ್ಲ್ಯರ್ತಿಯಾಗಿ ಕೊಯ್ಯೊದು;
ಅನಾಥರಾಗಿ ಇಲ್ಲಿದ್ಧೇವೆ,

ಅಲ್ಲೆಮ್ಮ ತಂದೆಮನೆಯು;
ಅಲ್ಲೆಮಗೊಂದು ಚಿಂತೆಯಿಲ್ಲ;
ಅಲ್ಲೈದಿದಂಗೆ ಮೃತ್ಯುವಿಲ್ಲ;
ನಮ್ಮರಸನ್ನ ಕಾಣ್ಬೆವು.
ಅಮೃತವಾತ ಕುಡಿಸೋನು,
ಕಣ್ಣೀರನೊರ್ಸಿ ತೆಗೆಯೋನು;
ಇಷ್ಟಾರ್ಥವೆಲ್ಲ ಬಪ್ಪುದು.

೬. ಅಲ್ಲಲ್ಲಿ ಸಮಾಧಾನವನ್ನು
ಹೊಂದೋಣ, ಚಿಂತೆಯಿಲ್ಲದೆ!
ಆಶ್ವೈಸಿಕೊಳ್ಳಿ ಕರ್ತನನ್ನು,
ಆಯಾಸ ಪಟ್ಟ ಜನರೆ!
ಆ ತೇಜೋಮಯ ಸೇನೆ ಯಾರು?
ಓ ಆತ್ಮ, ರೆಕ್ಕೆ ಎತ್ತಿ, ಹಾರು!
ಇನ್ನಿಲ್ಲಿ ನಿಲ್ಲಲೇತಕೆ?
ಏಳ್! ನಡು ಕಟ್ಟು ತೀವ್ರವಾಗಿ!
ಏಳೇಳು, ಜಯಶಾಲಿಯಾಗಿ!
ವಿಶ್ರಾಂತಿವರ್ಷ ಬಂದದೆ!

೧೪೬.

Mel. Wiederum hat stille Nacht. 127.

೧. ಇನ್ನು ಒಂದು ತೀರಿಕೆ
ನಮ್ಮ ಕರ್ತನಿಂದ
ಎಲ್ಲ ದೇವಸಭೆಗೆ
ಬರುವದರಿಂದ,
ದುಃಖವುಳ್ಳ ಆತ್ಮವೇ,
ಚಿಂತೆಯನ್ನು ಬಿಡು!
ಯೇಸು ಕ್ರಿಸ್ತನಲ್ಲಿಯೇ
ದೃಢ ನಂಬಿಕಿಡು!

೨. ನಮ್ಮ ಪ್ರಿಯ ರಕ್ಷಕ
ನಮ್ಮ ಹೊರೆಯನ್ನು
ತಾನು ಹೊತ್ತು, ಮಾಡಿದ
ಪರಿಹಾರವನ್ನು.
ಯೇಸು ನಮ್ಮ ವೈರಿಯ,
ತಾನೆ ಸತ್ತು, ಗೆದ್ದ;
ನಮ್ಮ ನೀತಿಗೋಸ್ಕರ
ಮೃತಿಯಿಂದ ಎದ್ದ.

೩. ನಮ್ಮ ನಿತ್ಯಜೀವವು
ಯೇಸುನಾಥದಾನ;
ಯೇಸುನಾಥರಕ್ತವು
ನಮ್ಮ ಸಮಾಧಾನ;
ನಮ್ಮ ಪಾಪಸಾಲವು
ಆತನಿಂದ ಸಂತು.
ದೇವರಾತ್ಮವೊಲೆದು,
ನಮ್ಮಲಿರ ಬಂತು.

೪. ಚಿಂತೆಯವರೆಲ್ಲರೆ,
ಚಿಂತೆಯೆಲ್ಲ ಬಿಟ್ಟು,

ನಿಮ್ಮ ಪೂರ್ಣ ಕೋರಿಕೆ
ಯೇಸುವಲ್ಲಿ ಇಟ್ಟು,
ನಿತ್ಯಜೀವಮಾಲೆಯ
ನೋಡಿ, ಧೈರ್ಯ ತನ್ನಿ!
ಆ ಸುವರ್ಣಪಟ್ಟಣ
ಸೇರ ಓಡಿ ಬನ್ನಿ!

೧೪೭.

Erheb', o Seele, deinen Sinn. 32.

೧. ಈ ಭೂಮಿಗಂಟೊದೇತ
ಕೆ?
ಓ ಪ್ರಾಣ, ಮೇಲಕೇರು!
ನಿನ್ನೆಡೆ ದೇವಲೋಕವೆ!
ಸ್ವಸ್ಥಲದಲ್ಲಿ ಸೇರು!

೨. ಈ ಭ್ರಾಂತಿ ಯಾಕೆ?
ನಿನಗೆ
ಈ ಲೋಕ ಕೊಡೊದೇನು?
ಆ ಲೋಕದಾಶೆ ಇದ್ದರೆ,
ಈ ಲೋಕಭೋಗವೇನು?

೩. ದೇವಜ್ಞನಾದ ಕ್ರೈಸ್ತಗೆ
ಭೂಸಂಗ ಹಿತವಲ್ಲ;
ಸದ್ಭಕ್ತ ದೇವರಲ್ಲಿಯೆ
ಸಂತೃಪ್ತನಾಗ ಬಲ್ಲ.

೪. ಕೇಡೆನ್ನ ಮೇಲೆ ಬಿದ್ದರೂ,
ನಿರಾಶೆ ಪಡೆನಯ್ಯ;
ನಿನ್ನಕ್ಷಿಕಾಂತಿ ಎಂದಿಗೂ
ಉತ್ಸಾಹವೆನಗಯ್ಯ.

೫. ಈ ಲೋಕ ಬೀಡು ಮಾ
ತ್ರವೇ,
ನಂಗಿಲ್ಲಿ ಸ್ವಾಸ್ಥ್ಯವಿಲ್ಲ;
ಸ್ವಪಟ್ಣ ಪರಲೋಕದ್ದೇ,
ಅಲ್ಲ್ಯರ್ತಿ ಕುಂದೊದಿಲ್ಲ.

೬. ಸ್ವದೇಶವಲ್ಲಿ; ಅಲ್ಲಿಯೆ
ನಿರಂತಜೀವಜಲ.
ಹೋರಾಡುವಂಥ ಬಂಟಗೆ
ಅಲ್ಲೇ ವಿಶ್ರಾಂತಿಸ್ಥಲ.

೭. ಅಲ್ಲ್ಯೇಸು ಕ್ರಿಸ್ತಪ್ರಭೆಯ
ಸಾಮ್ರಾಜ್ಯ ಸ್ಥಾಪಿಸೋನು;
ಸದ್ಭಕ್ತ ಕ್ರಿಸ್ತಘನದ
ಸಾರೂಪ್ಯ ಪಡೆಯೋನು.

೮. ಓ ಕರ್ತ, ಇಹಗಾಡಿನೊ
ಳ್
ಕಟಾಕ್ಷದಿಂ ಕಾಪಾಡು!
ಆ ಪರರಾಜ್ಯಸುಖದೊಳ್
ನನ್ನನ್ನು ಸೇರ ಮಾಡು!

೧೪೮.

Wenn ich von hinnen scheide.

125. 126.

೧. ಈ ಲೋಕ ಬಿಟ್ಟು ಹೋಗ
ಸಂತೋಷ ಪಡುವೆ.
ಓ ಯೇಸು, ನನ್ನ ಭೋಗ
ಎಂದೆಂದು ನಿನ್ನಲೆ!
ಸುಕ್ಷೇಮದಂಗಿಯ
ನೀನೊಲೆದೆಂಗೆ ತೊಟ್ಟೆ;
ಪಾಪಿಷ್ಠ ನಂಗೆ ಕೊಟ್ಟೆ
ಸುನೀತಿವಸ್ತ್ರವ.

೨. ಸರ್ವೇಶದೃಷ್ಟಿಯಲ್ಲಿ
ಸ್ವನೀತಿ ಹೇಸಿಕೆ;
ಸರ್ವಜ್ಞನಕ್ಷದಲ್ಲಿ
ಕಳಂಕ ತೋರದೆ?
ನಂಗೇನು ಪುಣ್ಯವು?
ಎಲ್ಲೆಲ್ಲು ಕೆಟ್ಟ ಕಲೆ!
ಹರ್ಕಾದ ಜೇಡಬಲೆ
ಶೃಂಗಾರವಾಗದು.

೩. ದಯಾಳು ದೇವರನ್ನು
ವಿಶ್ವಾಸಿಸುತ್ತಲೇ
ಸುಕ್ಷೇಮವಸ್ತ್ರವನ್ನು
ನಿಂಗಾತನೀಯನೇ?
ನಿಂಗೀಯ್ವನಾತನು
ಅಮರ್ತ್ಯತಾಕಿರೀಟ.
ಓ ಪ್ರಾಣ, ಮೃತಿಕೀಟ
ನಿನ್ನನ್ನು ಮುಟ್ಟದು.

೪. ಈ ವಸ್ತ್ರ ಕೊಳ್ಳಲಾರ
ನಿರ್ಲಜ್ಜಾಪಾಪಿಯು;
ಸರ್ವೇಶನೀ ಶೃಂಗಾರ
ವಿಶ್ವಾಸಿಗೀಯ್ವನು.
ಓ ಪ್ರಿಯ ಅರಸು!
ಈ ನೀತಿವಸ್ತ್ರವಿತ್ತು,
ಮಾಂಸಾಶೆಯೆಲ್ಲ ಕಿತ್ತು
ನನ್ನಿಂದ ಬಿಸುಡು!

೫. ನೀನಿತ್ತ ವಸ್ತ್ರವನ್ನು,
ನಾ ಸಾಯುವನಕಾ
ಕಾಪಾಡು! ಬುದ್ಧಿಯನ್ನು
ಈಯ್ ನನಗೊಡೆಯಾ!
ತುತೂರಿ ಕೇಳಲು,
ಈ ವಸ್ತ್ರವುಟ್ಟು, ಏರಿ,
ನೀ ಕೂತ ಪೀಠ ಸೇರಿ,
ಸಂತೃಪ್ತನಾಹೆನು.

೧೪೯.

Ruhet wohl, ihr Totenbeine.
81.

೧. ಈ ಶರೀರ ಭೂಮಿಯಲ್ಲಿ
ಶಾಂತ ನಿದ್ದೆ ಮಾಡಲಿ!
ಚಿಂತೆ ಇಲ್ಲ! ಕಡೆಯಲ್ಲಿ
ಕರ್ತನದನೆಬ್ಬಿಸಿ,
ಗೋರಿಯಿಂದ ಕರೆಯೋನು,
ತಾನಿರ್ವಲ್ಲಿ ಸೇರಿಸೋನು.

೨. ಕ್ರಿಸ್ತವಯವಂಗಳನ್ನು
ಮೃತ್ಯು ಹಿಡುಕೊಳ್ಳದು;
ಕರ್ತ ತನ್ನ ಶ್ವಾಸವನ್ನು
ಬೂದಿ ಮೇಲೆ ಬಿಡಲು,
ಕೊಳತದ್ದು ಚಿಗುರೀತು,
ಸತ್ತ ದೇಹ ಜೀವಿಸೀತು.

೩. ಯೇಸು ಸಾವಿನಿಂದಲೆದ್ದು,
ಸಾವಿನಧಿಕಾರವ
ಹೊಂದಿದವನನ್ನು ಗೆದ್ದು,
ತನ್ನ ಭಕ್ತಜನರ
ನಿತ್ಯಕ್ಷೇಮಪೂರ್ತಿಯಲ್ಲಿ
ಸೇರಿಸೋನು ದಿವದಲ್ಲಿ.

೧೫೦.

Mel. Meine Lebenszeit verstreicht.
74.

೧. ಉಂಟು ಒಂದು ದೇಶವು;
ಅಲ್ಲಿ ಪಾಪವೇನು ಇಲ್ಲ;
ಮೃತಿಗೂ ಪಿಶಾಚಿಗೂ
ಅಲ್ಲಿ ಅಧಿಕಾರವಿಲ್ಲ.
ಬನ್ನಿ, ಭ್ರಾತೃಗಳಿರಾ,
ಅಲ್ಲೆ ಸೇರ ಹೋಗುವಾ!

೨. ಅಲ್ಲಿ ಒಬ್ಬ ಉತ್ತಮ
ವೈದ್ಯಗಾರ ನಮಗಲ್ಲ?
ಎಲ್ಲ ರೋಗಕೌಷಧ
ಕೊಟ್ಟು, ಸ್ವಸ್ಥ ಮಾಡ ಬಲ್ಲ.
ಬನ್ನಿ, ಭ್ರಾತೃಗಳಿರಾ,
ಅಲ್ಲೆ ಸ್ವಸ್ಥರಾಗುವಾ!

೩. ಅಲ್ಲಿ ಬಲಿದರಸು
ಕಾಯುತಾನೆ ಪ್ರಜೆಯನ್ನು;
ಕ್ಷುಧೆ ದಾಹಗಳಿಗು
ಮಾಡುತಾನೆ ಅಂತವನ್ನು.
ಬನ್ನಿ, ಭ್ರಾತೃಗಳಿರಾ,
ಅಲ್ಲೆ ಸುಖ ಹೊಂದುವಾ!

೪. ನಿತ್ಯರಾಜ್ಯಸುಖಕೆ
ಕ್ರಿಸ್ತ ತನ್ನ ಭಕ್ತರನ್ನು
ಒಯ್ದು, ಕಡು ರೋಗಿಗೆ

ಈಯ್ವನೊಳ್ಳೆ ಕ್ಷೇಮವನ್ನು.
ಬನ್ನಿ, ಭ್ರಾತೃಗಳಿರಾ,
ಅಲ್ಲೆ ಸೇರ ಹೋಗುವಾ!

೧೫೧.

Mel. Sollt' es gleich bisweilen scheinen. 33.

೧. ಉಂಟು ನಿಷ್ಕಳಂಕ ದೇಶ;
ನಮಗದರೊಳ್ ಪ್ರವೇಶ.
ಅಲ್ಲಿ ಸೇರಿದಾಗಲು
ನಿತ್ಯ ಕ್ಷೇಮ ಸಿಕ್ಕೊದು.

೨. ಮರಣಾಬ್ಧಿಯತಿಘೋಷ
ನಮ್ಮ ಕಿವಿಗೊಳ್ಳೆ ತೋಷ;
ಸದ್ವಿಶ್ವಾಸನಾವೆಯು
ದಾಟಿ ಹೋಗ ಬಹುದು.

೩. ಇಹಸುಖವೆಲ್ಲ ಕಷ್ಟ;
ಇಹಲಾಭವೆಲ್ಲ ನಷ್ಟ;
ಇಹಕ್ಷೇಮ ತಾಪವು;
ಇಹನೀತ್ಯನೀತಿಯು.

೪. ಪರದಲ್ಲಿ ನೋವು, ಸಾವು,
ಅಂಧಕಾರ, ಚಳಿ, ಕಾವು,
ಚಿಂತೆ, ದುಃಖ ಕಾಣವು;
ಅಲ್ಲಿ ಸೌಖ್ಯ ತೀರದು.

೧೫೨.

Ei, wie so selig schläfest du. 19.

೧. ಓ ಒಳ್ಳೆ ನಿದ್ದೆ ಮಾಡುತಿ,
ಹೋರಾಟ ತೀರಿಸಿ!
ಸುಶಾಂತಿಗೊಂಡಿ, ಮಲಗಿ
ಕ್ರಿಸ್ತ್ಯೇಸುಹಸ್ತದಿ.

೨. ಸಂಕಷ್ಟ ನಿನಗೋಸ್ಕರ
ತಾಳ್ದೊಲ್ಮೆಯರಸ,
ಸಮಾಪ್ತ! ಎಂತ, ಜೋಗುಳ
ನಿನ್ನಾತ್ಮಕ್ಹಾಡಿದ.

೩. ನೀನೀಗ ಭೂಮಿಯೊಳಗೆ
ಕಾಳಾಗಿ ಬೀಳುತಿ;
ಸೌಂದರ್ಯರೂಪವಾಗಿಯೆ
ಆ ಮೇಲೆ ಏಳುವಿ.

೪. ನಿನ್ನತಿಪ್ರಿಯ ಮುಖವ
ಮಣ್ಣಡಗಿಸಲಿ!
ನಿನ್ನಾತ್ಮಕೀಗಲುತ್ತಮ
ತೃಪ್ತ್ಯಾಯ್ತು ಪರದಿ.

೫. ನಾವಿನ್ನು ಕೀಳ ಲೋಕದಿ
ದೇಶಾಂತ್ರಜನರೆ;

ಓ ಕರ್ತ, ನಮ್ಮ ದಾಟಿಸಿ,
ವೈ ನಿನ್ನ ಕಡೆಗೆ!

೧೫೩.

Wachet auf! ruft uns die Stimme.
195.

೧. ಕಾಯುವವರೆದ್ದಿದ್ದಾರೆ;
ಓ ಎಚ್ಚರೆಂತ ಕೂಗುತಾರೆ;
ಓ ಎಚ್ಚರಾಗು, ಚೀಯೋನೇ!
ಘನವಾದ ಶಬ್ದದಲ್ಲಿ
ಕೂಗೋರು ಮಧ್ಯರಾತ್ರಿಯ
ಲ್ಲಿ—
ಪ್ರವೀಣ ಕನ್ಯಾಸ್ತ್ರೀಯರೇ,
ನಿಮ್ಮಧಿಪನಿಗೋ!
ದೀಪಂಗಳಂ ತರ್ರ್‍ರೋ!
ಹಲ್ಲೆಲೂಯಾ!
ಸಮೀಪವೆ
ವಿವಾಹಕೆ
ಪ್ರವೇಶ ಮಾಡೊ ಗಳಿಗೆ!

೨. ಈ ಉತ್ಸಾಹರಾಗಕಾಗಿ
ಚೀಯೋನು ಹೃದ್ಯ ಹರ್ಷವಾಗಿ
ಎಚ್ಚತ್ತು, ಎದುರ್ಗೊಳ್ಳಲು,
ಕೋಟಿಸೂರ್ಯಶೋಭಾಕ್ರಾಂ
ತ,
ಪ್ರಸನ್ನ, ಸತ್ಯವಂತ ಕಾಂತ
ಆಕಾಶದಿಂದ ಬಂದನು.
ಕಿರೀಟಶ್ರೇಷ್ಠ, ಬಾ,
ಓ ಯೇಸು, ದೇವಜಾ!
ಹೊಸಿಯನ್ನ!
ನಿನ್ನೊಡನೆ
ಕೂಡಿದ್ದರೆ,
ಕೂತೇವು ನಿನ್ನ ಮೇಜಿಗೆ!

೩. ನಾನಾವಾದ್ಯಶಬ್ದದಿಂದ,
ಮನುಷ್ಯದೂತಧ್ವನಿಯಿಂದ
ಏಳೋದು ನಿನ್ನ ಸ್ತುತಿಯು.
ನಾವು ರತ್ನದ್ವಾರ ಸೇರಿ,
ಸಿಂಹಾಸನದ ಹತ್ರ ಏರಿ,
ಒಡ್ಡೋಲಗಕ್ಕೆ ಬಂದೆವು;
ಕಣ್ಣೆಂದು ಕಾಣದ,
ಕಿವ್ಯೆಂದು ಕೇಳದ
ಆತ್ಮತೃಪ್ತಿ
ಆಯ್ತು ಹಹ!
ನಿಂಗೊಡೆಯ,
ಅನಂತಸ್ತೋತ್ರ ಮಾಡುವ!

೧೫೪.

O wie selig seid ihr doch, ihr Frommen. 43.

೧. ಜೀವಯಾತ್ರೆಯಲ್ಲಿ ಎಷ್ಟೊ
ದುಃಖ!
ಭ್ರಾತ, ಸತ್ತ ನಿನಗೆಷ್ಟೊ ಸುಖ!
ಯಾನ್ ಕಷ್ಟದಾಳು!
ನಿನಗ್ಯೇಸುವಲ್ಲಿ ಒಳ್ಳೆ ಬಾಳು!

೨. ಕೆಟ್ಟ ಸೆರೆಯಲ್ಲಿ ಬಿದ್ದೆನಲ್ಲ?
ನನ್ನ ದುಃಖ ಎಣಿಸಾರು ಬಲ್ಲ?
ಈ ಜೀವ ಅತಿ
ಚಿಂತೆಯುಳ್ಳ ವ್ಯಥೆಮಯ ಗತಿ.

೩. ನಿಂಗೆ, ಭ್ರಾತ, ತೀರಿತೆಲ್ಲ
ಭ್ರಾಂತಿ;
ನಿನಗಾಯ್ತು ನಿತ್ಯವಾದ ಶಾಂತಿ.
ವಿಶ್ರಾಂತಿಯಲ್ಲಿ
ಸೇರಿ, ಸತ್ಯ ಸುಖ ಪಡ ಬಲ್ಲಿ.

೪. ಯೇಸು ಒರಿಸೋನು ಅಶ್ರು
ವನ್ನು;
ಈಯ್ವ ನಾತನಿಷ್ಟಪೂರ್ತಿಯನ್ನು.
ಆ ಸ್ಥಾನದಲ್ಲಿ
ನಿದ್ದೆ ಮಾಳ್ಪಿ ಯೇಸುಜೋಕೆ
ಯಲ್ಲಿ.

೫. ವ್ಯರ್ಥ ಚಿಂತೆ ಪಡುತಿರ್ಪ
ದೇಕೆ?
ಮೋಕ್ಷದಲ್ಲಿ ಸೇರದಿರಲೇಕೆ?
ಸಾಕಾಯ್ತು ಕಷ್ಟ!
ಬೇಡ ನಂಗೆ ನಿಜಪ್ರಾಣನಷ್ಟ.

೬. ಕರ್ತ, ಬಂದು, ನೊಗ
ಬಿಚ್ಚಿ ಹಾಕು!
ಬಿಡಿಸೆನ್ನ! ಹೊತ್ತ ಹೊರೆ ಸಾ
ಕು!
ನಿನ್ನಿಕ್ಕೆ ಲೇಸು!
ಹೃದದಿಷ್ಟ ಸೂರ್ಯ ನೀನೆ,
ಯೇಸು!

೧೫೫.

Ich will streben. 190.

೧. ಜೀವವನ್ನ
ಹೊಂದ ನನ್ನ
ಆಶೆ ಇಹುದು;
ದೃಢದಿಂದ
ಇಂದಿನಿಂದ
ತಡ ಮರೆತು,
ಹೋಗುತೇನೆ ಗುರಿಗೆ;

ಹಿಂದಕೆಂದು ದೃಷ್ಟಿಸೆ.
ಎಲ್ಲ ಬಿಟ್ಟು,
ಮನಸಿಟ್ಟು
ಅರ್ಸಿಕೊಂಬೆನು.

೨. ಪೀಠಕಾಗಿ
ಓಡಲಾಗಿ
ತ್ವರೆ ಪಡುವೆ.
ಲಾಭವೇನು,
ಕೀರ್ತಿಯೇನು
ಉದಾಸೀನಗೆ?
ಯುದ್ಧದೊಳ್ ವೈಗಳನು
ಜಯ ಹೊಂದ ಕೂಡದು,
ನಿದ್ರೆಗಾರ
ಗೆಲ್ಲಲಾರ.
ನೆನೆ, ಮನವೆ!

೩. ಮಾರ್ಗದಲ್ಲಿ
ಕುಂದುವಲ್ಲಿ
ಮೋಕ್ಷಗುರಿಗೆ
ನೋಡಿ, ನನ್ನ
ದೃಷ್ಟಿಯನ್ನ
ತಪ್ಪಗೊಡದೆ,
ಮುಂದೆ ಮುಂದೆ ನಡೆದು,
ಮೋಕ್ಷ ಅರ್ಸಿಕೊಂಬೆನು.

ಯೇಸು, ದಯ
ಮಾಡಿ, ಜಯ
ಕೊಡು ನನಗೆ.

೪. ಕೇಳು, ನಿನ
ಶಿಶುವಿನ
ಮೊರೆ, ತಂದೆಯೆ!
ಶಕ್ತಿಯಾದ
ಆಶೀರ್ವಾದ
ಕೊಡು, ಕ್ರಿಸ್ತನೆ!
ಜ್ಞಾನ ತ್ರಾಣವೆರಡೇ
ಕೊಡು, ದೇವರಾತ್ಮವೇ!
ಜೀವವನ್ನ
ಹೊಂದ ನನ್ನ
ಆಶೆಯಾದದೆ!

೧೫೬.

Wer weiss, wie nahe mir mein Ende. 91.

೧. ಜೀವಾಂತ್ಯಕಾಲ ಯಾರು
ಬಲ್ಲ?
ಮೃತ್ಯೆನ್ನ ಬೆನ್ನು ಬಿಡದು;
ಇಂದೂ ಶರೀರ ಸ್ಥಿರವಲ್ಲ;
ಯಾನ್ ತೃಣಪ್ರಾಯದವನು.

ಕ್ರಿಸ್ತ್ಯೇಸುರಕ್ತಕಾಗಿಯೇ
ಸುಮೃತಿ ಕೊಡು, ದೇವರೇ!

೨. ಹೊತ್ತಾರೆ ನಿದ್ದೆ ತಿಳಿದಾಗ
ಸಂಜೇ ಪ್ರಸ್ತಾಪವರಿಯೆ.
ಭೂಮಿಾಲಿ ವಾಸ ಮಾಡುವಾ
ಗ
ಬಿಡಾರ ಸ್ಥಿರವಹುದೆ?
ಕ್ರಿಸ್ತ್ಯೇಸುರಕ್ತಕಾಗಿಯೇ
ಸುಮೃತಿ ಕೊಡು, ದೇವರೇ!

೩. ಓ ಪ್ರಾಣ, ಜೀವಕಾಲದ
ಲ್ಲಿ
ಜೀವಾಂತ್ಯವನ್ನು ನೆನಸು!
ಕ್ರಿಸ್ತ್ಯೇಸುನಾಥಮೃತಿಯಲ್ಲಿ
ವಿಶ್ವಾಸಿಯಾಗಿ ಮುಣುಗು!
ಕ್ರಿಸ್ತ್ಯೇಸುರಕ್ತಕಾಗಿಯೇ
ಸುಮೃತಿ ಕೊಡು, ದೇವರೇ!

೪. ಯಾನ್ ಬಾಳುತೇನೆ ಯೇ
ಸುವಲ್ಲಿ.
ಯಾರಗಲಿಸ ಬಲ್ಲರು?
ಕೈ ಹಾಕಿ ಯೇಸುಪಕ್ಕೆಯಲ್ಲಿ,
ನನ್ನೀಶ! ದೇವ! ಅಂಬೆನು.
ನೀ ಹೊಯ್ದ ರಕ್ತಕಾಗಿಯೇ
ಸುಮೃತಿ ಕೊಡು, ಯೇಸು
ವೇ!

೫. ಓ ಪಿತ, ಶುದ್ಧ ಸ್ನಾನ
ದಿಂದ
ನಿಂಗಿಷ್ಟ ಪುತ್ರನಾದೆನು;
ಅಂದ್ಯೇಸುನಾಥಕೃಪೆಯಿಂದ
ನಿನ್ನೊಲ್ಮೆ ಸ್ಥಿರವಾಯಿತು.
ಸ್ವಪುತ್ರರಕ್ತಕಾಗಿಯೇ
ಸುಮೃತಿ ಕೊಡು, ದೇವರೇ!

೬. ಕ್ರಿಸ್ತ್ಯೇಸುದೇಹರಕ್ತವನ್ನ
ನಾನಿಲ್ಲಿ ತಿಂದು ಕುಡಿದೆ;
ಹೀಗಾಗಿ ಆತನಿನ್ನು ನನ್ನ,
ನಾನಾತನನ್ನು ಬಿಡೋಣೆ?
ಕ್ರಿಸ್ತ್ಯೇಸುರಕ್ತಕಾಗಿಯೇ
ಸುಮೃತಿ ಕೊಡು, ದೇವರೇ!

೭. ನಾನಿಂದು, ನಾಳೆ ಸತ್ತ
ರೇನು?
ವಿಶ್ವಾಸ ಕಳೆದಂಜಲೋ?
ನನ್ನಲ್ಲಿ ಕಾಣ್ಬ ದೋಷವೇನು?
ಕ್ರಿಸ್ತ್ಯೇಸುನೀತಿ ಸಾಲದೋ?
ಕ್ರಿಸ್ತ್ಯೇಸುರಕ್ತಕಾಗಿಯೇ
ಸುಮೃತಿ ಕೊಡು, ದೇವರೇ!

೮. ಸಂತೃಪ್ತನಾಗಿ ಬಾಳುತೇನೆ,
ಸ್ವಚಿಂತೆಯೆಲ್ಲ ಮರೆತು.
ನಿನ್ನಲ್ಲಿ ದೃಢನಾಗಿದ್ಧೇನೆ;
ನಿನ್ನಿಚ್ಛೆ ನನ್ನ ಸುಖವು.
ಅಮೂಲ್ಯ ಕ್ರಿಸ್ತರಕ್ತವೆ
ಸುಮೃತಿಯಿಾಯ್ವದೆನಗೆ!

೧೫೭.

Tod, mein Hüttlein kannst du brechen. 78.

೧. ದೇಹವೆಂಬ ಪಾತ್ರೆಯನ್ನು
ಮೃತ್ಯು ಮುರಿಧಾಕಲು,
ಕೊಲ್ಲಲಾರದಾತ್ಮವನ್ನು;
ನನ್ನ ಸಾಲ ಸಂದಿತು!
ಹ್ಯಾಗೆ? ಮಧ್ಯವರ್ತಿಯು
ನನಗಾಗಿ ಸತ್ತನು.

೨. ಆತ ತನ್ನ ರಕ್ತ ಚಲ್ಲಿ,
ನೀತಿಗಾಗಿ ಏಳಲು,
ರಕ್ತಬಂಧುಜನರಲ್ಲಿ
ಸ್ಥಳವೆನಗಾಯಿತು.
ರಕ್ತಬಲಿಯಿಂದಲೆ
ನಾನು ಜೀವ ಹೊಂದಿದೆ.

೩. ನನ್ನ ಮರ್ತ್ಯ ದೇಹವನ್ನು
ರೋಗ ತಿಂದು ಬಿಟ್ಟರೆ,
ಹ್ಯಾಗು ಒಂದೆ ನುಡಿಯನ್ನು
ಘಟ್ಟಿ ಹಿಡುಕೊಳ್ಳುವೆ—
"ಜೀವವುಳ್ಳ ಕರ್ತನು
ನನ್ನ ಜೀವಮೂಲವು."

೪. ಸಾಯುವಾಗ ಜೀವಪಾನ
ಕೊಡು, ಪ್ರಿಯ ಕರ್ತನೆ!
ಪಂಚ ಘಾಯದಿಷ್ಟ ಧ್ಯಾನ
ಮಾಡಿ, ನಿದ್ರೆ ಗೈಯುವೆ.
ಯೇಸು, ನಿನ್ನ ನೀತಿಯು
ನನ್ನ ಬಿಳಿ ವಸ್ತ್ರವು!

೧೫೮.

Auferstehn, ja auferstehn wirst du. 49.

೧. ನನ್ನ ದೇಹವೇ, ನೀನೇಳು
ವಿ,
ವಿಶ್ರಾಂತಿ ತೀರಿಸಿ!
ನಿರ್ಲಯವಾಗಿ
ನೀ ಕರ್ತಗೆದುರಾಗಿ
ನಿಂತಿರುವಿ.

೨. ಭೂಮಿಯಲ್ಲಿ ಬಿದ್ದ ಬೀ
ಜವು,
ವಸಂತ ಬರಲು,

ಉಜ್ಜೀವಿಸೋದು;
ಈ ದೇಹಕೂ ಬರೋದು
ವಸಂತವು.

೩. ಹರ್ಷಸ್ತೋತ್ರಪೂರ್ಣದಿ
ನವೇ,
ನನ್ನಾತ್ಮದಾಶೆಯೇ!
ತುತೂರಿರಾಗ
ಸಮಾಧಿಗಿಳಿದಾಗ,
ನಾನೇಳುವೆ.

೪. ಸ್ವಪ್ನ ಕಂಡ ಹಾಗೆ ಇರು
ವೆ,
ಆ ದಿನ ಬರಲೆ;
ಈ ಪಾಪಭಾರ,
ಈ ಕಾಡಿನ ಸಂಚಾರ
ತೀರುತ್ತದೆ.

೫. ನನ್ನ ಕರ್ತನನ್ನು ನೋ
ಡುವೆ,
ಆ ಲೋಕದೊಳಗೆ
ಪ್ರವೇಶ ಮಾಡಿ;
ಕಾರುಣ್ಯವಂ ಕೊಂಡಾಡಿ
ನಾ ಹಾಡುವೆ.

೧೫೯.

Mit Fried' und Freud' ich fahr' dahin. 76.

೧. ನನ್ನಾಪ್ತದೇವಚಿತ್ತಕೆ
ನಾನೊಡಂಬಟ್ಟು,
ಈ ಲೋಕ ಬಿಟ್ಟು ಹೋಗುವೆ,
ಶಾಂತಿ ಪಟ್ಟು.
ಮೃತಿ ಒಳ್ಳೆ ನಿದ್ದೆಯೇ;
ವಿಶ್ವಾಸಿ ಸಾಯೊದಿಲ್ಲ.

೨. ಓ ಕ್ರಿಸ್ತ, ದೇವಪುತ್ರನೆ,
ನಿನ್ ಹತ್ರ ಬಂದೆ!
ನಿನ್ನಲ್ಲಿ ದೇವರೆನಗೆ
ಪ್ರಿಯ ತಂದೆ.
ಸತ್ತರೇನು ಚಿಂತೆಯು?
ನಿನ್ನಲ್ಲಿ ಮೃತಿ ಜೀವ!

೧೬೦.

Mel. Wer ist wohl wie du. 56.

೧. ನಮ್ಮ ಆಯುಸು
ಬಹು ಸ್ವಲ್ಪವು;
ಬೇಗ ಬಹುದಂತ್ಯಶ್ವಾಸ;
ಲೋಕ ಕೊಡುವೀ ವಿಲಾಸ
ಬಹು ಕಾಲವು
ನಿಲ್ಲಲಾರದು.

೨. ವ್ಯರ್ಥ ಭ್ರಮೆಯು
ಇನ್ನು ಬೇಡವು.
ಚುರುಕಾದ ಬುದ್ಧಿಯನ್ನು,
ಹೃದ್ವಿಶುದ್ಧಭಾವವನ್ನು
ಕೊಡು ನಮಗೆ,
ಪ್ರಿಯ ಕರ್ತನೆ!

೩. ಇಂದು ನಮ್ಮದು;
ನಾಳಿನಾಪತ್ತು
ಪೂರ್ಣ ಮರ್ಮವಿರಲಾಗಿ,
ನಿತ್ಯ ಆತ್ಮಸುಖಕಾಗಿ
ನೋಡದವನೇ
ಮೂಢನಲ್ಲವೇ?

೪. ನನ್ನ ಆತ್ಮಕೆ
ಒಂದೆ ಯೋಚನೆ—
"ಈ ಪ್ರಪಂಚವೆಲ್ಲ ಲಯ;
ಏಕ ಗತಿ ನಿನ್ನ ದಯ!"
ದಯವೆನಗೆ
ಕೊಡು, ಯೇಸುವೆ!

೧೬೧.

Himmelan, nur himmelan. 123.

೧. ಪರಲೋಕಕೆಂದಿಗು
ಮಾರ್ಗ ಹಿಡಿದು
ಹೋಗು! ಅಲ್ಲಿ ತುಂಬೊದು
ಭಕ್ತರಾಶಿಯು.
ಭೂಲೋಕದಿ
ಸುಖದುಃಖವಾಗುತೆ;
ಮಹಿಮೆಯ ಕಡೆಗೆ
ಕಣ್ಣಿರಲಿ!

೨. ಪ್ರತಿ ದಿನ ಅಲ್ಲಿಗೆ
ಆತ್ಮವೆಬ್ಬಿಸು!
ಈ ಪ್ರಯಾಣ ಶೀಘ್ರವೆ
ತೀರಿ ಹೋಗೊದು.
ಯಾವಾಗಲು,
ಪರಮಾರ್ಥಮುಕ್ತಿಗೆ
ಸಿದ್ಧನಾಗಿ ಇರ್ವರೆ,
ಓ ಎಚ್ಚರು!

೩. ಪರಲೋಕದಾಲಯ
ನಿನ್ನ ಗತಿಯು.
ಈ ಪ್ರಪಂಚಮಾಯದ
ಚಿಂತೆ ಬೇಡವು.
ವಿಸರ್ಜಿಸು
ಲೋಕದಾಶೆ, ಮನವೇ!
ಪರಲೋಕದಾಸ್ತಿಯೇ
ನಿರ್ಣಯವು!

೪. ಕರ್ತನನ್ನು ದೃಷ್ಟಿಸಿ,
ಮೋಕ್ಷ ಸೇರಲೇ,

ಹಲ್ಲೆಲೂಯಾ ಹಾಡುವಿ;
ಎಂಥ ಸುಖವೇ!
ವಿಜಯವು!
ಕ್ರೂಜೆಯಿಂದ ಪೀಠಕೆ
ಎದ್ದ ಜಯಶಾಲಿಗೆ
ವಿಜಯವು!

೧೬೨.

Gottlob, ich weiss mein Vaterland.
185.

೧. ಮೇಲಾದ ಪಟ್ಟದೆಸೆಗೆ
ದಿನಾಲು ಹೋಗುತಿರುತೇನೆ.
ಈ ಜೀವ ಬಾಲಶಿಕ್ಷೆಯೆ;
ದೇಶಾಂತ್ರಿಯಾಗಿ ಇಲ್ಲಿದ್ದೇನೆ.
ಈ ಜೀವ ಬರೆ ಮಾರ್ಗವೇ,
ಸ್ವಪಟ್ಣ ಪರದಲ್ಲಿಯೇ!
ನಾನಲ್ಲಿ ಯೇಸು ಕ್ರಿಸ್ತನಿಂದ
ಸ್ವತಂತ್ರ ಹೊಂದುವದರಿಂದ,
ನಾನಾತನಿಷ್ಟ ಪಾದಕೆ
ಬಂದಾಗ ಹರ್ಷಗೊಳ್ಳುವೆ.

೨. ನಾನಲ್ಲಿ ಸೇರಿದಾಗಲು,
ಸಂಸ್ತುತಿ ಎಂದು ತೀರ್ವದಿಲ್ಲ;
ಕಾಣೋದು ಮರ್ಮವೆಲ್ಲವು;
ಆಶ್ಚರ್ಯಕಲ್ಲಿ ಮಿತಿ ಇಲ್ಲ.
ಅಲ್ಲೆಂಗೆ ಪೂರ್ಣವಹುದು
ಪವಿತ್ರ ಕ್ರೂಜೆಫಲವು;
ವಿಶ್ವಾಸಿಸಿದ್ದು ಶೋಭಿಸೋದು,
ಅಪೇಕ್ಷಿಸಿದ್ದು ಒದಗೋದು;
ಕ್ರೂಜೇಲಿ ಸತ್ತ ಕರ್ತಗೆ
ಅನಂತ ಸ್ತೋತ್ರ ಹಾಡುವೆ.

೩. ನಾನಲ್ಲಿ ಅಪ್ಪಿಕೊಳ್ಳುವೆ
ಇಲ್ಲ್ಯಗ್ಲಿ ಹೋದ ಪ್ರಿಯರನ್ನು;
ಈ ಕಣ್ಣಿನಿಂದ ದೃಷ್ಟಿಪೆ
ಮಹತ್ವವುಳ್ಳ ಕರ್ತನನ್ನು.
ಸಮಸ್ತ ದೂತಗಣವೂ
ವಿಮುಕ್ತ ಭಕ್ತಸಭೆಯೂ
ಅನಂತ ದಿವ್ಯ ಸ್ತೋತ್ರರಾಗ
ತಮ್ಮೊಡೆಯಂಗೆ ಹಾಡುವಾಗ
ಆ ಮಂಗಳಾತ್ಮರೊಂದಿಗೆ
ಮಹಾ ಸಂತೋಷ ಪಡುವೆ.

೧೬೩.

Jerusalem, du hochgebaute Stadt.
176.

೧. ಯೆರೂಸಲೇಮ್,
ಮೇಲೂರು, ನಿನ್ನಲೆ
ನಾನಿದ್ದರೊಳ್ಳೆದು!

ಎಂದೆನಗೆ
ಸ್ವಪಟ್ಣದೊಳಗೆ
ಪ್ರವೇಶವಾಗೊದು?
ನನ್ನಾತ್ಮ ಇಹವನ್ನು
ಬಿಟ್ಟೇರಿ ಮೇಲಕೆ,
ಪ್ರಪಂಚತುಷ್ಟಿಯನ್ನು
ವಿಸರ್ಜಿಸುತ್ತದೆ.

೨. ಸುದಿನವೆ!
ಓ ಸುಮುಹೂರ್ತವೆ!
ನೀನೆಂದು ಬರುವಿ?
ಸ್ವದೇಶಕೆ
ನಾನೆಂದು ಮುಟ್ಟುವೆ
ಆಕಾಶರಥದಿ?
ಪ್ರೀತ್ಯಾಗಿ ಭಕ್ತರನ್ನು
ಕಾಪಾಡುವಾತಗೆ
ಎಂದೆನ್ನ ಆತ್ಮವನ್ನು
ನಾ ಕೊಟ್ಟು ಬಿಡುವೆ?

೩. ನಾ ಸೇರ್ವೆನು
ಆ ಘನಕೋಟೆಗೆ
ಮಹಾ ಸಂತೋಷದಿ;
ವಿಮುಕ್ತರ
ಆ ಘನಸಂಘಕೆ
ನಾ ಸೇರ್ವೆ ಹರ್ಷಿಸಿ.
ಪ್ರವಾದಿಜನತತಿ,
ಅಪೊಸ್ತಲಾಳಿಯು,
ಸಮಸ್ತ ಭಕ್ತರತಿ
ಹೊಳ್ಪಾಗಿ ಕಾಣ್ಬರು.

೪. ಯೆರೂಸಲೇಮ್,
ಸಂತೋಷಪೂರ್ತಿಯು
ನಿನ್ನಲ್ಲಿ ತೀರದು!
ಹಲ್ಲೆಲೂಯಾ!
ನಿನ್ನಲ್ಲಿ ನಿತ್ಯಕು
ಸಂಸ್ತುತಿಗೀತವು.
ಓ ಕರ್ತ, ಅಲ್ಲಿ ನನ್ನ
ನೀ ಬೇಗ ಮುಟ್ಟಿಸು!
ಆ ನಿತ್ಯ ಹೊಸಿಯನ್ನ
ಹಾಡೋದು ಮುಕ್ತಿಯು.

೧೬೪.

Mel. O du Liebe meiner Liebe.
151.

೧. ಯೇಸು ಕ್ರಿಸ್ತಗೆನ್ನ ಪ್ರಾಣ
ವಶ ಮಾಡಿ ಕೊಟ್ಟದೆ!
ದೇಹ ಬಿಡುವ ಪ್ರಯಾಣ
ರಮ್ಯವಾದದೆನಗೆ.
ಈ ಪ್ರಪಂಚವಂ ಬಿಡೋಣ
ನನಗೆ ಸಂತೋಷವು;

ಕ್ರಿಸ್ತನೈಕ್ಯ ಪಡೆಯೋಣ
ನನ್ನ ಸುಖಪೂರ್ತಿಯು.

೨. ಇಹಪರದಲ್ಲಿ ಭೀತಿ
ನನಗಿನ್ನು ಬಾರದು;
ಯೇಸು ಕ್ರಿಸ್ತನಾಥಪ್ರೀತಿ
ನನ್ನ ಒಂದೆ ಗೀತವು.
ಆತ ನೋಡಿ ನನ್ನ ಶಾಪ,
ಚಲ್ಲಿ ತನ್ನ ರಕ್ತವ,
ರಕ್ತದಿಂದ ನನ್ನ ಪಾಪ
ಪರಿಹಾರ ಮಾಡಿದ.

೩. ಬುದ್ಧಿ ಕೆಟ್ಟ ಶತ್ರುವನ್ನು
ಸ್ನೇಹ ಮಾಡಲೊಲೆದು,
ತಪ್ಪಿ ಹೋದ ಕುರಿಯನ್ನು
ಹುಡುಕುತ್ತಲಿದ್ದನು.
ಆತ್ಮ, ಪೂರ್ಣ ಸ್ನೇಹದಿಂದ
ಯೇಸುವನ್ನು ಹುಡುಕು!
ನಿನ್ನ ಪೂರ್ಣ ಶಕ್ತಿಯಿಂದ
ಆತನನ್ನು ಸೇವಿಸು!

೧೬೫.

Wenn der Herr einst die Gefang'nen. 148.

೧. ಸೆರೆಯಿಂದ ಚೀಯೋನನ್ನು
ಕರ್ತ ಬಿಡಿಸುತ್ತಲು,
ಭಯಂಕರ ಸ್ವಪ್ನವನ್ನು
ಕಂಡ ಹಾಗಿರುವೆವು;
ಆಗ ಹೃತ್ಸಂತೋಷದಿ
ಕರ್ತನನ್ನು ಸ್ತುತಿಸಿ,
ರಾಜ್ಯದಿ ಪ್ರವೇಶಿಸೇವು,
ಆತಗೆರಗಿಕೊಂಡೇವು.

೨. ಎತ್ತಿ ನಿನ್ನ ಹಸ್ತವನ್ನು,
ನಮ್ಮನಾಶೀರ್ವದಿಸು!
ಕಷ್ಟ ಪಡುವವರನ್ನು
ಕಂಡು, ಮೆಚ್ಚಿ, ಸಲಹು!
ತ್ರಾಣವುಳ್ಳ ಅರಸ,
ನಮ್ಮ ಪ್ರಿಯ ರಕ್ಷಕ!
ಜೈಸಿ ನಮ್ಮ ಶತ್ರುವನ್ನು,
ಕಾಯಿ ನಿನ್ನ ಪ್ರಜೆಯನ್ನು!

೩. ಆಗಲಶ್ರುಧಾರೆ ಬಿಟ್ಟು,
ಬೀಜ ಬಿತ್ತಿದವರು
ಮಹಿಮೇ ಕಿರೀಟವಿಟ್ಟು,
ಪೂರ್ವ ಶ್ರಮ ಮರೆತು,
ಪೈರು ತಂದು ಇರಿಸಿ
ಪರಲೋಕರಾಜ್ಯದಿ,
ಘನವುಳ್ಳ ರಾಜನನ್ನ
ಸ್ತುತಿಸೋರು. ಹೊಸಿಯನ್ನ!

೧೬೬.

Wie wird uns sein. 168.

೧. ಸಂಕಷ್ಟವುಳ್ಳ ಅಂತ್ಯಯು
ದ್ಧದಲ್ಲಿ
ವಿಜಯಗೊಂಡು, ನೆರೆ ದಣಿ
ದು,
ಅನಂತಶಾಂತಿಗಾಗಿ ಮನೆಯಲ್ಲಿ,
ಈ ರಣಭೂಮಿ ಬಿಟ್ಟು ಸೇರ
ಲು,
ಬೆವರ್ದ ಮೋರೆಯೊರ್ಸಿ, ಧೂ
ಳಿಯನ್ನು
ಕಾಲಿಂದ ಝಾಡಿಸ್ಯಕ್ಷಿ ತೆರೆದು,
ನಾವಿಹದಲ್ಲಿ ನಂಬಿದೆಲ್ಲವನ್ನು
ಹೊಂದಿರಲೆಮಗೆಂಥ ಸುಖವು!

೨. ಅನಾದಿಸೂರ್ಯಶುದ್ಧ
ಕಾಂತಿ ಮೂಡಿ,
ಸಂಭ್ರಮವೆಮ್ಮ ಮೇಲೆ ಹೊಯ್ಯ
ಲು,
ವಿಮುಕ್ತಭಕ್ತಸಭೆಯನ್ನು ಕೂ
ಡಿ,
ಅನಂತತೇಜವನ್ನು ಪಡೆದು,
ಸ್ವರಾಜ್ಯದೊಳ್ ಪುನೀತ ರಾಜ
ರಾಗಿ
ಪ್ರವೇಶ ಮಾಡಿ, ದೋಷ ಕಳೆ
ದು,
ಸ್ವಗೃಹದಲ್ಲಿ ಶುದ್ಧ ಮಕ್ಕಳಾಗಿ
ಹೊಕ್ಕಾಗಲೆಮಗೆಂಥ ಸುಖವು!

೧೬೭.

Kommt, Brüder, lasst uns gehen.
126.

೧. ಸಂಧ್ಯೋಯ್ತು ದಿನ; ಬ
ರ್ರಿ!
ಹೋಗೋಣ, ಭ್ರಾತರೆ!
ಗಂಡಾಂತ್ರವುಂಟು, ಸರಿ,
ಈ ಕಾಡಿನೊಳಗೆ.
ಪಡೋಣ ಧೈರ್ಯವ!
ವಿಶ್ವಾಸಯಾತ್ರೆಯನ್ನು
ಪೂರೈಸೊ ತ್ರಾಣವನ್ನು
ತಂದೀಯ್ವನೊಡೆಯ.

೨. ಇಕ್ಕಟ್ಟು ಹಾದಿಯಲ್ಲಿ
ಪ್ರಯಾಸ ಪಟ್ಟರು,
ಆ ಕರೆದಾತನಲ್ಲಿ
ವಿಶ್ವಾಸಿಸುವೆವು!
ಯೆರೂಸಲೇಮಿಗೆ

ನಮ್ಮಾತ್ಮದೃಷ್ಟಿ ಇಟ್ಟು,
ಈ ಕಾಡುಲೋಕ ಬಿಟ್ಟು,
ಹೋಗೋಣ, ಭ್ರಾತರೆ!

೩. ಪ್ರಪಂಚದನುಭೋಗ
ಏನೇನು ನೋಡದೆ,
ನಿರ್ವಿಘ್ನನಾಗಿ ಹೋಗ
ದೇಶಾಂತ್ರಿಕಟ್ಟಳೆ.
ಅಭಯವಾಗಲಿ!
ಪ್ರಪಂಚವನ್ನು ಬಿಟ್ಟು,
ಬೈಲಾಶೆ ತೆಗದಿಟ್ಟು,
ಆ ಗುರಿ ನೋಡಿರಿ!

೪. ಬರ್ರೋ! ಸಂತೋಷವಾ
ಗಿ
ಕೈಕೊಟ್ಟು ಹೋಗಿರಿ!
ಯಾರೊಬ್ಬ ಬೀಳಲಾಗಿ,
ಸಹಾಯ ಮಾಡಿರಿ!
ಪ್ರಯಾಣ ಸಣ್ಣದು;
ನಾಂ ನಾಳೆ ಸ್ವಾಸ್ಥ್ಯದಲ್ಲಿ,
ನಮ್ಮಪ್ಪ ಮನೆಯಲ್ಲಿ,
ಪ್ರವೇಶಗೊಂಬೆವು.

೧೧೮.

So geht's von Schritt zu Schritt.
116.

೧. ಹೀಗ್ಹೋಗುತ್ಹೋಗುತ
ಈ ಜೀವ ಜಾರೊದು;
ಬಿರ್ರ್‍ಾನೆ ಬಪ್ಪದು
ಜೀವಾಂತ್ಯಕಾಲವು.
ಸಂದ್ಹೋದ ದಿನವು,
ಸಂದ್ಹೋದ ವರುಷ
ಏನಾಯ್ತು? ಇರದು
ಒಂದೂ ಪ್ರಯೋಜನ.

೨. ಈ ಜೀವವೆನಗೆ
ಒಲ್ದಿತ್ತ ದೇವರೇ,
ಅದನ್ನು ತಿರಿಗಿ
ನಿಂಗೀಯ್ವೆ ನೀಶನೇ!
ನಿಂಗಾಗಿ ಬದುಕಿ,
ನಿಂಗಾಗಿ ಸಾಯುವೆ;
ನಾ ನಿತ್ಯ ಕಾಲಕು
ನಿನ್ನಾಳು, ಕರ್ತನೆ!

೩. ಇದೆನ್ನ ಮನೆಯೆ?
ಇದನ್ಯ ಸ್ಥಲವೆ!
ಇಲ್ಲಿಂದ ಹೋಗುವೆ
ತಂದೇ ನಿವಾಸಕೆ.
ಈ ಜೀವದುಳುಹು,

ಓ ತಂದೆ, ನಿನ್ನದು;
ಇಲ್ಲಲ್ಲಿ ಸರ್ವತ್ರ
ನಾ ನಿನ್ನ ಮಗನು.

೪. ನನ್ನನ್ನು ಇಹದಿ
ನೀ ಸಿದ್ಧಿಸೊಡೆಯು!
ನೀನೊಳ್ಳೆ ಪದವಿ,
ನೀ ಜೀವದರಸ!
ನನ್ನನ್ನು ನೋಡದೆ,
ಕಡೇ ಸಂಕಷ್ಟದಿ
ಕ್ರಿಸ್ತ್ಯೇಸುವೊಪ್ಪುವ
ವಿಶ್ವಾಸವಿರಲಿ!

೫. ಸೈತಾನಗೆನ್ನೊಳು
ಇನ್ನೇನು ಪಾಲದೆ?
ನಾ ಪಾಪಿಯಾದರು
ನನ್ನಾಸ್ತಿ ಯೇಸುವೆ;
ಕೆಟ್ಟೋದ ಮಗಗೆ
ಕಟಾಕ್ಷ ಸಿಕ್ಕಿತು.
ನಿಂಗೆನ್ನ ಪಿತನೆ,
ಕೃತಜ್ಞನಾದೆನು.

೬. ಪಿತಾಪುತ್ರಾತ್ಮವೆ,
ನೀನೆನ್ನ ದೇವರು;
ನೀನೆನ್ನ ರಕ್ಷಕ;
ನೀ ಸೃಷ್ಟಿಕರ್ತನು!
ಉಂಟೆನ್ನ ರಕ್ಷಣೆ
ಪೂರಾಗಿ ನಿನ್ನಲೆ!
ನಿನ್ನಡಿ ನನಗೆ
ಹೃತ್ಸೌಖ್ಯವಾದದೆ!

೭. ಇದೆನ್ನ ಸಾಕ್ಷಿಯು—
"ನೀ ಮುಖ್ಯ ಪದವಿ;
ನೀನಾತ್ಮಜೀವಕೆ
ವಿಶ್ರಾಂತಿ ಕೊಡುತಿ;
ನಿಂಗೆರಗುವದೇ
ಮಹಾಂತ ಹರ್ಷವು;
ನಿನ್ನಾಳುತನವೇ
ಅನಂತ ಮುಕ್ತಿಯು!"

೮. ಎನ್ನಾತ್ಮ ಕಾದುಕೋ,
ಅಭಯದಾತನೇ!
ನಿಂಗಿತ್ತ ಒತ್ತೆಯ
ನೀ ಕಾಪಿ, ಯೇಸುವೇ!
ನನ್ನಂತ್ಯಶ್ವಾಸವು
ಪ್ರೇಮೋಕ್ತಿಯಾಹುದು;
ಆಚೇಲಿ ನಿನ್ನಲಿ
ವಿಶ್ರಾಂತಿಯಾಹೆನು.

ಎರಡನೇ ಭಾಗ.

ಹೊಸ ಗೀತಗಳು.

I. ದೇವರನ್ನು ಕುರಿತು.

a. ದೇವರ ಆರಾಧನೆ.

೧೬೯.

Jehovah, deinem Namen. 171.

ಯೆಹೋವ! ಯೆಹೋವ!
ಯೆಹೋವ, ನಿನ್ನ ನಾಮ
ಸದಾ ಸಂಕೀರ್ತ್ಯವೇ!
ಆಮೆನ್! ಆಮೆನ್!
ತ್ರಿಜಗನ್ನಾಥ ಕರ್ತನೇ!
ಸದಾನಂದನೇ! ಸದಾ
ನಮ್ಮ ಪತಿ ನೀನು.
ಸಂಕೀರ್ತ್ಯ, ಕೀರ್ತ್ಯ,
ಕೀರ್ತ್ಯ ಈಶಾ!
ಹಲ್ಲೆಲೂಯಾ!
ಹಲ್ಲೆಲೂಯಾ!

b. ದೇವರ ಗುಣಾದಿಗಳು.

೧೭೦.

Gott ist getreu! 170.

೧. ಯೆಹೋವನ
ಆಶ್ರಯದುರ್ಗದಿ
ಹೊಕ್ಕಿರುವವನೂ,
ಸರ್ವೇಶನ
ಹೃದ್ಮಮಕಾರದಿ
ನೆಲ್ಗೊಂಡ ಭಕ್ತನೂ,
ವಿಶಿಷ್ಟ ಸುಖದುಃಖದಲ್ಲಿ,
ಸಮಸ್ತ ರಾಜ್ಯಕ್ಷೋಭೆಯಲ್ಲಿ
ಸುಭದ್ರನೇ.

೨. ಯೆಹೋವನ
ಅಪ್ರತಿ ಸ್ನೇಹವೆ
ಅಭಯವೆನಗೆ.
ಶತ್ರುಂಗಳ
ಉಪಾಯತಂತ್ರಕೆ
ನಾನೆಂದು ಹೆದರೆ.
ಶೋಕಾಬ್ಧಿ ತೆರೆನೊರೆಯಲ್ಲಿ,
ನನ್ನನ್ನು ಮೃತ್ಯು ಹಿಡಿದಲ್ಲಿ
ನಾ ಬಾಳುವೆ.

೩. ಯೆಹೋವನ
ವಾಗ್ದತ್ತವೆಲ್ಲವು
ಸಂಪೂರ್ಣವಾಗೊದು.
ಸನ್ಮಾರ್ಗದ
ತುದೀಲಿ ಮೋಕ್ಷವು
ಭಕ್ತಂಗೆ ತಪ್ಪದು.
ದೇವಾನುಗ್ರಹವೆನ್ನ ತೋಷ,
ಪವಿತ್ರ ವಾಕ್ಯ ನನ್ನ ಪೋಷ
ಭೂಯಾತ್ರೆಗೆ.

೪. ಯೆಹೋವನ
ಕೃಪಾಕಟಾಕ್ಷವು
ನನ್ನಿಷ್ಟ ಪದವಿ.
ದಯಾತ್ಮನ
ಸುಶಿಕ್ಷೆ ಬರಲು,
ಪ್ರಲಾಪಕಾಲದಿ
ವಿಧೇಯನಾಗಿ ಬೊಗ್ಗುತೇನೆ,
ಬಾಯ್ ಮುಚ್ಚಿ ಒಡಂಬಟ್ಟಿದ್ದೇನೆ
ದೇವಾಜ್ಞೆಗೆ.

೫. ಯೆಹೋವನ
ಮಹಾಂತಃಕರಣ
ಅಪರಿಮಿತವು.
ಪಾಪಾತ್ಮನ
ವಿನಾಶ ಮರಣ
ಇಚ್ಛೈಸಲೊಲ್ಲನು.
ದುರ್ಗತ ಶಾಪಗ್ರಸ್ತರನ್ನು
ವಿಮುಕ್ತಿ ಮಾಡೊ ಕ್ರಿಸ್ತನನ್ನು
ತಾ ಕೊಟ್ಟನು.

೬. ಯೆಹೋವನ
ಆಶ್ರಯದುರ್ಗವ
ಹೊಕ್ಕಿರು ಬಿಡದೆ!
ಸರ್ವೇಶನ
ಹೃದ್ಮಮಕಾರವ
ನಂಬೆನ್ನ ಮನವೇ!
ವಿಶ್ವಾಸಿಸೋ! ಹೋರಾಟದಲ್ಲಿ
ಘಟ್ಟ್ಯಾಗಿ ನಿಲ್ಲು! ನಿನಗಲ್ಲಿ
ಸೌಭಾಗ್ಯವೇ!

c. ಲೋಕಸೃಷ್ಟಿ, ಪರಿಪಾಲನೆ, ದಿವ್ಯ ಸಂಕಲ್ಪ, ಜಗದ್ರಕ್ಷಣೆಯ ಚರಿತ್ರ ಇತ್ಯಾದಿ.

೧೭೧.

Mel. Rock of Ages. 63.

೧. ಆದಿಯಲ್ಲಿ ದೇವರು
ಲೋಕ ಸೃಷ್ಟಿಸಿದನು;
ಸೂರ್ಯ ಚಂದ್ರ ನಕ್ಷತ್ರ,
ಭೂಮಿ ಗಿಡ ಮರವ,
ಪಕ್ಷಿ ಮೃಗ ನರನ
ದೇವರುಂಟು ಮಾಡಿದ.

೨. ಏಡೆನ್ ತೋಟದೊಳಗೆ
ಪಾಪತಾಪವಿಲ್ಲದೆ,
ದೇವರುಂಟು ಮಾಡಿದ
ಆದಮೆಂಬ ಮನುಜ,
ಹವ್ವಳೆಂಬ ಸತಿಯು
ಸುಖದಿಂದಲಿದ್ದರು.

೩. ಸರ್ಪವೆಂಬ ಶತ್ರುವು
ಇಂಥ ಸುಖ ನೋಡಲು,
ಮೋಸ ತಂತ್ರವಾಕ್ಯದಿ
ನರರನ್ನು ವಂಚಿಸಿ,
ದೇವರಾಜ್ಞೆ ಮುರಿದು
ಜೀವಭ್ರಷ್ಟರಾದರು.

೪. ಆದರೆಮ್ಮ ದೇವರು
ಎಂದು ಪ್ರೀತಿ ಬಿಡನು.
"ನಾಶಕರ ಸರ್ಪದ
ತಲೆ ಜಜ್ಜಿ ಬಿಡುವ
ರಕ್ಷಕನು ಬರುವ"
ಎಂತ ಭಾಷೆ ನುಡಿದ.

೫. ವರ್ಷ ವರ್ಷ ಕಳೆದು,
ಮೂಲಪಿತೃಕೂಟವು—
"ಪಾಪದಿಂದಲೆಮಗೆ
ಮೋಕ್ಷ ಪಡಿಸೋದಕೆ
ಜಗದ್ರಕ್ಷೆ ಮೂಡಿಸು!"
ಎಂದು ಬೇಡುತ್ತಿದ್ದರು.

೬. ಆಗ ನಿತ್ಯ ದೇವರು
ಅವತಾರವಾದನು.
ಲೋಕಕೆಲ್ಲ ಬೆಳಕು
ಈಯ್ವ ಪರಂಜ್ಯೋತಿಯು
ಕೃಪೆ ಸತ್ಯದಿಂದಲು
ನರರಲ್ಲಿ ಮೂಡಿತು.

೭. ಯೂದವೆಂಬ ದೇಶದ
ಬೇತ್ಲೆಹೇಮು ಹತ್ತರ

ರಾತ್ರಿಯಲ್ಲಿ ಕುರ್ಬರು
ಮಂದೆ ಕಾಯುತಿರಲು,
ಊರ್ಧ್ವದಿಂದ ದೂತನು
ಬಂದು ಹೀಗೆ ಹೇಳಿದ್ದು—

೮. "ಹರ್ಷ ಸರ್ವ ಜನಕೆ
ಇಹ ರಾತ್ರಿ ಬಂದದೆ.
ನಿಮಗಾಗಿ ಹುಟ್ಟಿದ
ಕ್ರಿಸ್ತನೆಂಬ ರಾಜನ
ನೋಡಿ, ಸೇವಿಸೋದಕೆ
ಹೋಗಿ ಬೇತ್ಲೆಹೇಮಿಗೆ!"

೯. ಆಗ ದೂತಸೈನ್ಯವು
ಕೂಡಿ ಬಂದು ಹಾಡಿತು—
"ಪರಲೋಕದೊಳಗೆ
ದೇವರಿಂಗೆ ಮಹಿಮೆ!
ಸಮಾಧಾನ ಭೂಮಿಗೆ!
ದಯೆ ನರಜಾತಿಗೆ!"

೧೦. ಬಾಳೊ ದೇವಮಗನೆ!
ಬಂದೀ ಬಡ ಲೋಕಕೆ,
ನಮ್ಮ ರೂಪ ಧರಿಸಿ,
ಕನ್ಯೆಯಿಂದ ಹುಟ್ಟಿದಿ,
ನರಜಾತಿ ದೇವ್ರಿಗೆ
ಐಕ್ಯ ಮಾಡಿಸೋದಕೆ.

೧೧. ಯೇಸು ಮುವ್ವತ್ ವರುಷ
ತಂದೆತಾಯಿ ಹತ್ತರ
ನಜರೇತ ಪಟ್ಣದೊಳ್
ಇದ್ದ ದೀನ ಸ್ಥಿತಿಯೊಳ್.
ದೇವರಾತ್ಮದಯವು
ಆತನಲ್ಲಿ ಹೆಚ್ಚಿತು.

೧೨. ಮತ್ತು ಮೂರು ವರುಷ
ಸಾರಿದ ಸುವಾರ್ತೆಯ;
ರೋಗಿಗೆಲ್ಲ ಕ್ಷೇಮವೂ,
ಬಿಡುಗಡೆ ಕೈದಿಗೂ,
ಕುರುಡಂಗೆ ಬೆಳಕು
ಯೇಸು ಕ್ರಿಸ್ತ ಕೊಟ್ಟನು.

೧೩. ರೋಷವುಳ್ಳ ಸಮುದ್ರ
ಆತಗಿತ್ತು ವಿಧೇಯ;
ಸತ್ತ ದೇಹಕಾತನು
"ಏಳು!" ಎಂದು ಹೇಳಲು,
ಗೋರಿಯಿಂದ ಮೃತ್ಯುವು
ಗ್ರಾಸ ಬಿಟ್ಟು ಕೊಟ್ಟಿತು.

೧೪. ಶಾಸ್ತ್ರಿ ಫರಿಸಾಯರ
ಮೂರ್ಖ ಲೋಭ ಗರ್ವವ
ಖಂಡಿಸುತ್ತ, ಯೇಸುವು
ಬುದ್ಧಿ ಹೇಳುತಿರಲು,
ಕೊಲ್ಲಲಿಕ್ಕಾ ಕೂಟವು
ಸುಳ್ಳು ವ್ಯಾಜ್ಯ ಮಾಡಿತು.

೧೫. ಅಪಸಾಕ್ಷಿ ಕೂಟವು
ದೂರು ಹೇಳುತಿದ್ದರು,

ಪಾಪ ಎಷ್ಟು ಮಾತ್ರವು
ಆತನಲ್ಲಿ ಕಾಣದು.
ಕ್ರೂಜಿ! ಕ್ರೂಜಿಗ್! ಇವರು
ಮತ್ತು ಹೆಚ್ಚು ಕೂಗೊರು.

೧೬. ನಮ್ಮ ದ್ವೇಷವರಿತು,
ಪ್ರೀತಿ ಮಾಡಿ ನಮ್ಮನು,
ನಮ್ಮ ಪಾಪಕೋಸ್ಕರ
ಶಿಕ್ಷೆ ಶ್ರಮೆ ತಾಳುತಾ,
ಯೇಸು ಕ್ರಿಸ್ತಪತಿಯು
ಕ್ರೂಜಿಯಲ್ಲಿ ಸತ್ತನು.

೧೭. ಸಾವುಬಲ ಮುರಿದು
ಗೋರಿಯಿಂದಲೆದ್ದನು.
ದೇವಬಲಕಡೆಗೆ
ಏರಿ ಪರಲೋಕಕೆ,
ಯುಗದಿಂದ ಯುಗಕು
ಬಲರಾಜನಿವನು.

೧೮. ದುಃಖವುಳ್ಳ ಜನವೇ!
ಕಷ್ಟ ಹೊರುವವರೇ!
ನಿಮಗಾಗಿ ಯೇಸುವು
ಶ್ರಮೆ ತಾಳಿ ಸತ್ತನು,
ನಿಮ್ಮ ಬಡ ಪ್ರಾಣಕೆ
ಶಾಂತಿ ಪಡಿಸೋದಕೆ.

೧೯. ಯೇಸುಭಕ್ತರೆಂದಿಗು
ನಾಶವಾಗ ಕೂಡದು.
ಏಡೆನ್ ತೋಟಕಿಂತಲೆ
ಚಂದವಾದ ಸ್ವರ್ಗಕೆ
ಅವರನ್ನೀ ರಕ್ಷಕ
ಅಂತ್ಯದಲ್ಲಿ ವೈಯುವ.

II. ಕರ್ತನಾದ ಯೇಸುವಿನ ಆರಾಧನೆ.

೧೭೨.

Der beste Freund ist in dem Himmel. 93.

೧. ನನ್ನೊಳ್ಳೆ ಮಿತ್ರ ದಿವದಲ್ಲಿ,
ಭೂಮಿಾಲಿ ಮಿತ್ರರಿಲ್ಲವು;
ಅಸತ್ಯ ಲೋಕಭ್ರಮೆಯಲ್ಲಿ
ಕುಯುಕ್ತಿ ಬಲವಾದದು.
ನನ್ನೊಳಗಿದೇ ಮನಸು—
ಕ್ರಿಸ್ತ್ಯೇಸು ಒಳ್ಳೆ ಮಿತ್ರನು.

೨. ಮನುಷ್ಯರಲ್ಲಿ ಸ್ಥಿರವಿಲ್ಲ,
ನನ್ನಾಪ್ತ ದೃಢ ಶಿಲೆಯು;
ನಾ ಸೋಲುವಾಗ, ಬಿಡೊದಿಲ್ಲ;
ನಾ ಬೇಡೆ, ಕೊಡದಿರನು.

ತಾಯ್ತಂದೆ ನೆಪ್ಪು ಬಿಡೊರು,
ಕ್ರಿಸ್ತ್ಯೇಸು ಒಳ್ಳೆ ಮಿತ್ರನು.

೩. ನಿನ್ನಾಪ್ತರೆಂಗೆ ಬೇಡ,
ಲೋಕ!
ಆ ಕಳ್ಳರನ್ನು ನಂಬೆನು.
ನೀ ದ್ವೇಷ ಮಾಡಲೇನು ಶೋಕ
ನನ್ನೆದೆಯಲ್ಲಿ ಹುಟ್ಟದು.
ನನ್ನಾಪ್ತನೊಲ್ಮೆ ಕುಂದದು;
ಕ್ರಿಸ್ತ್ಯೇಸು ಒಳ್ಳೆ ಮಿತ್ರನು.

೧೭೩.

Mel. Meinen Jesum lass' ich nicht.
72.

೧. ಯೇಸು ನಮ್ಮ ರಕ್ಷಕ!
ಪಾಪಪರಿಹಾರದಾನ
ಆತ ಸಿದ್ಧ ಮಾಡಿದ.
ಕೇಳಿರೀ ಸುವರ್ತಮಾನ!
ಧೈರ್ಯವಾಗಿ ನಂಬುವ!
ಯೇಸುವೆಮ್ಮ ರಕ್ಷಕ!

೨. ಯೇಸು ನಮ್ಮ ಕುರುಬ!
ನಿಜ ರೊಟ್ಟಿ, ನಿಜ ಪಾನ
ಸಿದ್ಧ ಮಾಡಿ ಪುಷ್ಕಲ,
ಒಳ್ಳೆ ಊಟ, ಒಳ್ಳೆ ದಾನ
ತನ್ನ ಕುರಿಗಿಡುವ.
ಯೇಸುವೆಮ್ಮ ಕುರುಬ!

೩. ಯೇಸು ನಮ್ಮ ಸ್ನೇಹಿತ!
ಕಷ್ಟವಾದರೂ, ನಿರ್ಭಯ
ಕೊಟ್ಟು, ನಮ್ಮ ಕಾಯುವ.
ನಾವು ಆತನೊಳ್ಳೆ ದಯ
ನೋಡಿ, ಪ್ರೀತಿ ಮಾಡುವ!
ಯೇಸುವೆಮ್ಮ ಸ್ನೇಹಿತ!

೪. ಯೇಸು ನಮ್ಮ ಬೋಧಕ!
ಆತ ಬೋಧಿಸಿದ ರೀತಿ
ಬೆಳಕುಳ್ಳ ಶುದ್ಧತ್ವ,
ನಿಜ ಪ್ರೀತಿ, ಸತ್ಯ, ನೀತಿ;
ಈ ಸದ್ಬೋಧೆ ಕೇಳುವ!
ಯೇಸುವೆಮ್ಮ ಬೋಧಕ!

೫. ಯೇಸು ನಮ್ಮ ಯಾಜಕ!
ಆತನೇ ಮಧ್ಯಸ್ತಗಾರ.
ರಕ್ತವನ್ನು ಚಲ್ಲಿದ,
ಹೊತ್ತುಕೊಂಡು ನಮ್ಮ ಭಾರ;
ದಿವ್ಯ ಹೋಮ ಮಾಡಿದ.
ಯೇಸುವೆಮ್ಮ ಯಾಜಕ!

೬. ಯೇಸು ನಮ್ಮ ಕರ್ತನು!
ಸಾಲ ತೆತ್ತನೆಮಗಾಗಿ;
ಬೆಳ್ಳಿಯಲ್ಲ, ನೆತ್ತರು

ಕೊಟ್ಟಿದ್ಧಾನೆ ಕ್ರಯವಾಗಿ;
ನಾವು ಆತನವರು.
ಯೇಸುವೆಮ್ಮ ಕರ್ತನು!

೭. ದೇವಪುತ್ರ ಯೇಸುವೆ,
ನೀನೆ ನನ್ನ ಯಜಮಾನ!
ನಿನ್ನ ಸೇವೆ ಹಿಡಿದೆ.
ನೀ ಬೇಕಾದ ಶಕ್ತಿದಾನ
ಪಾಲಿಸೆಲ್ಲರಲ್ಲಿಯು,
ರಕ್ಷಾಕಾರ್ಯ ತೀರಿಸು!

೧೭೪.

Mel. Weil ich Jesu Schäflein bin. 67.

೧. ಒಂದು ನೂರು ಕುರಿಯು
ಹಟ್ಟಿಯೊಳಗಿದ್ದವು.
ಕಾಯುವವ ಪ್ರೀತಿಯಿಂದ
ಕುರಿ ನಡಿಸಿದ್ದರಿಂದ,
ಸುಖಕ್ಷೇಮದಲ್ಲಿಯು,
ಚಿಂತೆಯಿಲ್ಲದಿದ್ದವು.

೨. ಒಂದು ಕುರಿ ಮಾತ್ರವೆ
ಏನು ಸುಖ ಕಾಣದೆ,
ತನಗೆ ಸ್ವತಂತ್ರವನ್ನು
ಬಯ್ಸಿಕೊಂಡು, ಹಟ್ಟಿಯನ್ನು
ಬಿಟ್ಟು, ಹಟ ಹಿಡಿದು,
ದೂರ ಓಡಿ ಹೋಯಿತು.

೩. "ಅಪ್ಪಾ, ತೊಂಭತ್ತೊಂಭತ್ತು
ಹಟ್ಟಿಯೊಳಗಿರಲು,
ಒಂದು ಹೋದರೇನು ನಷ್ಟ?
ತರಲಿಕ್ಕೂ ಎಷ್ಟೊ ಕಷ್ಟ!"
ಎಂತ ಜನರೆಲ್ಲರು
ಬುದ್ಧಿ ಹೇಳ ಹೋದರು.

೪. ಆದರೊಳ್ಳೆ ಕುರುಬ
ಅಂಥ ಮಾತು ಲಾಲಿಸ.
ಕುರಿ ಹಿಂದೆ ಹೋಗಿ, ತಾನೆ
ಕುರಿ ಹೆಜ್ಜೆ ಹಿಡ್ಯುತಾನೆ,
ಓಡಿ ಬೇಸರಾಗದೆ,
"ಕುರಿ ಎಲ್ಲಿ ಬಿದ್ದದೆ?"

೫. ಹಟ್ಟಿ ಬಿಟ್ಟ ಕೂಡಲೆ
ಕಷ್ಟ ಬಂತು ಕುರಿಗೆ.
ಗುಡ್ಡ ಏರಿ, ಕೊರ್ಕಳಲ್ಲಿ
ಬಿದ್ದುಕೊಂಡು, ಮುಳ್ಳಿನಲ್ಲಿ
ಘಾಯವಾಗಿ ಸಾಯಲು
ಕುರುಬಂಗೆ ಸಿಕ್ಕಿತು.

೬. ಬುದ್ಧಿಗೆಟ್ಟ ಕುರಿಯ
ಎತ್ತಿಕೊಂಡು, ಕುರುಬ
ಎಂಥ ಗಾಢಕತ್ತಲನ್ನೂ

ಗುಡ್ಡ ತಗ್ಗು ಹಳ್ಳವನ್ನೂ
ದಾಟಿ ಬಂದನೆಂಬದು
ಯಾರಿಗೂ ಗೊತ್ತಿಲ್ಲವು.

೭. "ಯಾಕೆ ಗುಡ್ಡದಾರಿಯು
ತುಂಬ ರಕ್ತಹನಿಯು?"—
"ತಪ್ಪಿ ಹೋದ ಕುರಿಗಾಗಿ
ನಾನು ಓಡುತಿರಲಾಗಿ,
ಬಂಡೆಗಲ್ಲು ತಾಗಲು
ನನ್ನ ರಕ್ತ ಸೋರಿತು."

೮. "ಯಾಕೆ ನಿನ್ನ ಕೈಗಳು
ಒಂದೆ ದೊಡ್ಡ ಘಾಯವು?"—
"ಕುರಿ ಸಿಕ್ಕುವಷ್ಟರಲ್ಲಿ
ರಾತ್ರಿ ಬಂದು, ಕಾಡಿನಲ್ಲಿ
ತಿರುಗಾಡುತಿರಲು
ಮುಳ್ಳು ನಂಗೆ ಚುಚ್ಚಿತು."

೯. ಆಗ ಭೂಮಿ ಮೇಲೆಯೂ,
ಪರಲೋಕದಲ್ಲಿಯೂ
ದೂತಸೈನ್ಯ ಹರ್ಷವಾಗಿ,
ಕುರುಬನ ಸ್ತೋತ್ರಕಾಗಿ—
"ತನ್ನ ಕುರಿ ತಂದನು"
ಎಂಬ ಗೀತ ಹಾಡಿತು.

III. ಸಭೆಯ ಹಬ್ಬಗಳಿಗೆ ತಕ್ಕ ಗೀತಗಳು.

a. ಕ್ರಿಸ್ತನ ಆಗಮನವು.

೧೭೫.

Mel. Jesus, meine Zuversicht. 71.

೧. ದೇವರ ಕುಮಾರನು
ಸೇರುತಾನೆ ಚೀಯೊನಲ್ಲಿ!
ಸಭೆ ಸ್ತೋತ್ರ ಮಾಳ್ಪದು
ಪೂರ್ಣ ಹೃದಾನಂದದಲ್ಲಿ;
ಲೋಕವಡ್ಡ ಬೀಳುತೆ
ಯೇಸು ಕ್ರಿಸ್ತ ನಾಮಕೆ.

೨. ಆತ ನೀತಿರಾಜನು,
ದೀನ ನರನಾಗಿದ್ಧಾನೆ;
ದಾಸಬಂಧ ಮುರಿದು
ಬಿಡುಗಡೆ ಕೊಡುತಾನೆ.

ಕುರುಡಂಗೆ ಬೆಳಕು,
ಕ್ಷೇಮ ರೋಗಿಗಾತನು.

೩. ಸಾವು ಬಲ ಮುರಿದು
ಹಳೆಸರ್ಪತಲೆಯನ್ನು
ಜಜ್ಜಿ ಬಿಟ್ಟ ಶೂರನು
ಈಯುತಾನೆ ಕ್ಷೇಮವನ್ನು.
ಪಾಪ ನಾಶವಾಗುತೆ
ಯೇಸುರಾಜ್ಯದೊಳಗೆ.

೪. ಶತ್ರುಸೈನ್ಯ ತುಳಿದು,
ದೇವರರಮನೆಯಲ್ಲಿ
ಬಂದ ಜಯಶಾಲಿಯು
ಆಳುತಾನೆ ನಿತ್ಯದಲ್ಲಿ.
ಯೇಸು ಕ್ರಿಸ್ತರಾಜ್ಯವು
ಎಂದು ತೀರಿ ಹೋಗದು.

೫. ನನ್ನ ಹೃದದೊಳಗೆ
ಹೀನ ಮಾಡಿ ಪಾಪವನ್ನು,
ಆಳೊ, ಘನರಾಜನೆ,
ನನ್ನ ಪೂರ್ಣ ಮನಸನ್ನು!
ನಿನ್ನ ಶಾಂತ ರಾಜ್ಯವೆ
ಸುಖಮಯ ನಮಗೆ.

೧೭೬.

Tochter Zion, freue dich! 14.

೧. ಕೇಳು, ಚೀಯೊನ್,
ಮೋದಿಸು!
ಹರ್ಷಿಸು ಯೆರೂಸಲೇಮ್!
ನಿನ್ನ ರಾಜನಾಗಮ
ನೋಡಿ, ಶಾನೆ ಹರ್ಷಿಸು!

೨. ಹೊಸಿಯನ್ನ, ರಕ್ಷಕಾ!
ಶುಭಮಸ್ತು! ಒಡೆಯಾ!
ನಿನ್ನ ರಾಜ್ಯ ಸ್ಥಾಪಿಸು,
ಶ್ರೀಮತ್ ಅಧಿಪತಿಯೇ!

೩. ಹೊಸಿಯನ್ನ, ಕ್ರಿಸ್ತನೇ!
ವಂದನೀಯ ಪ್ರಭುವೇ!
ಆಳು, ಬಾಳು ಸರ್ವದಾ!
ಹೊಸಿಯನ್ನ, ದೇವಜಾ!

೧೭೭.

Mel. Lo! He comes. 108.

೧. ಪಾಪಿಯಲ್ಲಿ ಪ್ರೀತಿ ಇಟ್ಟು,
ದಿವ್ಯ ರಾಜಸ್ಥಾನವಂ
ಅಗಲಿ, ಮೇಲ್ಲೋಕ ಬಿಟ್ಟು,

ಯೇಸು ಪಾಪಲೋಕವಂ
ಸೇರಿ, ಸ್ವರ್ಗರಾಜ್ಯವನ್ನ
ತೆರೆದಿತ್ತನೆಮಗೆ.

೨. ರಾಜನಿಂಗೆ ಮಾರ್ಗವನ್ನು
ಸಿದ್ಧ ಗೈಯು, ಸಭೆಯೇ!
ಕ್ರಿಸ್ತನಲ್ಲಿ ಸ್ವರ್ಗವನ್ನು
ಪಡಕೊಳ್ಳಿ, ಕ್ರೈಸ್ತರೇ!
ಪಶ್ಚಾತ್ತಾಪ ಪಟ್ಟು, ಪಾಪ
ಹೇಸಿ, ಸೇರಿರಾತಗೆ.

೩. ಶ್ರೇಷ್ಠ ವೈದ್ಯ, ನೀ ಪವಿತ್ರ!
ನಿತ್ಯಜೀವದಾಯಕ!
ಪ್ರೀತಿ ಇಟ್ಟು ನಮ್ಮ ಮಿತ್ರ
ಆದಿ, ಆತ್ಮನಾಯಕ!
ನರಪ್ರಿಯ! ನೀ ಸ್ವಕೀಯ
ರಾಜ್ಯ ಸ್ಥಾಪಿಸೊಡೆಯ!

b. ಕ್ರಿಸ್ತನ ಜನನ.

೧೭೮.

Heilige geweihte Nacht. 69.

೧. ಅತಿ ಶುಭ ರಾತ್ರೀಲಿ
ಆದ ಕಾರ್ಯ ಕೇಳಿರಿ!
ದೇವಪುತ್ರ ನರನಾಗಿ
ಹುಟ್ಟಿದ್ದಾನೆ! ಹರ್ಷವಾಗಿ
ದೂತಸೈನ್ಯದೊಡನೆ
ಹಾಡಿರೆಲ್ಲ ಕ್ರೈಸ್ತರೆ!

೨. ಪಾಪಿ ಆತಂ ಸೇರಿಕೋ!
ರಕ್ಷಾಕರ್ತ ಬೇಡವೋ?
ನಿನಗಾಗಿ ಬಂದನಲ್ಲ!
ನಿತ್ಯಜೀವ ಕೊಡ ಬಲ್ಲ.
ಆತನಲ್ಲಿ ನಂಬಿರು!
ನಿನ್ನ ರಾತ್ರಿ ಹೋಗೊದು.

೩. "ದೇವರಿಂಗೆ ಮಹಿಮೆ!
ಸಮಾಧಾನ ಭೂಮಿಗೆ!
ದಯ ನರಪುತ್ರರಲ್ಲಿ!"
ಎಂಬದಾಯ್ತಾ ರಾತ್ರಿಯಲ್ಲಿ!
ನೋಡಿರೆಷ್ಟೊ ದೊಡ್ಡದು
ಉಂಟೀ ರಾತ್ರಿ ಫಲವು.

೧೭೯.

Der Tag, der ist so freudenreich.
184.

ಕೊಂಡಾಡ ತಕ್ಕ ಮಗುವು
ಇಂದೆಮಗಾಗಿ ಹುಟ್ಟ್ಯದೆ;
ಅದೆಮ್ಮ ನಿತ್ಯ ಭಾಗ್ಯವು,
ಅದ್ಹೊರ್ತು ನಿತ್ಯ ನಾಶವೆ.
ಈ ಮಗು ಹುಟ್ಟದಿದ್ದರೆ,
ಇರುತ್ತಿದ್ದಿಲ್ಲ ರಕ್ಷಣೆ
ಭೂಪರಲೋಕದಲ್ಲಿ.
ಪ್ರಿಯ ಕರ್ತ ಯೇಸುವೇ,
ನಮ್ಮ ಪ್ರಿಯ ಜ್ಯೇಷ್ಠನೇ,
ಸಂಸ್ತುತಿ ನಿತ್ಯದಲ್ಲಿ!

೧೮೦.

Freuet euch, ihr Christen alle.
180. 181.

೧. ಹರ್ಷವಾಗು, ಕ್ರೈಸ್ತಗೋತ್ರ!
ಹರ್ಷವಾಗಿರೆಲ್ಲರೇ!
ಪ್ರೀತಿಯಬ್ಧಿ ದೇವರೇ,
ನಿನಗೇಳಲೆಮ್ಮ ಸ್ತೋತ್ರ!
ದೇವಪುತ್ರ ಹುಟ್ಟಿದ,
ಸೇರಿ ನಮ್ಮ ಗೋತ್ರವ.
ಹರ್ಷ, ಹರ್ಷ, ಅತಿ ಹರ್ಷ!
ಮೂಡಿತಿಂದು ಕೃಪಾವರ್ಷ.
ಜಯ, ಜಯ, ಸುವಿಜಯ!
ಹುಟ್ಟಿತಿಂದು ದೇವದಯ.

೨. ದೃಷ್ಟಿಸೋ, ನನ್ನಂತಃ ಪ್ರಾಣ!
ಪ್ರೀತಿರಾಜ, ರಕ್ಷಕ
ಬಂದ ನಿನಗೋಸ್ಕರ,
ಮಾಡಿ ಭೂಮಿಯ ಪ್ರಯಾಣ.
ಶಿಶುವಾಗಿ ಹುಟ್ಟಿದ,
ರಕ್ತವನ್ನು ಚಲ್ಲಿದ.
ಹರ್ಷ, ಹರ್ಷ, ಅತಿ ಹರ್ಷ!
ಮೂಡಿತಿಂದು ಕೃಪಾವರ್ಷ.
ಜಯ, ಜಯ, ಸುವಿಜಯ!
ಹುಟ್ಟಿತಿಂದು ದೇವದಯ.

೩. ಯೇಸು! ಹ್ಯಾಗೀ ಉಪಕಾರ
ಯೋಗ್ಯವಾಗಿ ಹೇಳಲಿ?
ಜೀವ ಕೊಟ್ಟೆ ನಿನ್ನಲಿ,
ಮಾಡಿ ಮೃತ್ಯು ಪರಿಹಾರ.
ನಾನು ಎಡೆಬಿಡದೆ
ನಿನ್ನ ದಾಸನಿರುವೆ.
ಹರ್ಷ, ಹರ್ಷ, ಅತಿ ಹರ್ಷ!
ಮೂಡಿತಿಂದು ಕೃಪಾವರ್ಷ.

ಜಯ, ಜಯ, ಸುವಿಜಯ!
ಹುಟ್ಟಿತಿಂದು ದೇವದಯ.

೪. ಯೇಸು! ಸ್ವಕುಟುಂಬವನ್ನು
ಕೃಪೆಯಿಂದ ನಡಿಸು!
ಎಲ್ಲರನ್ನುದ್ಧಾರಿಸು!
ಸಾಕು ನಿನ್ನ ಮನೆಯನ್ನು!
ಕೊಡು ದಿವ್ಯ ಶಾಂತಿಯ
ಶುಭವಾದ ವರುಷ!
ಹರ್ಷ, ಹರ್ಷ, ಅತಿ ಹರ್ಷ!
ಮೂಡಿತಿಂದು ಕೃಪಾವರ್ಷ.
ಜಯ, ಜಯ, ಸುವಿಜಯ!
ಹುಟ್ಟಿತಿಂದು ದೇವದಯ.

c. ಪ್ರತ್ಯಕ್ಷತೆಯ ಹಬ್ಬ.

೧೮೧.

Is. 60. Mt. 2.
Werde Licht, du Volk der Heiden.
79.

೧. ಏಳು, ಓ ಯೆರೂಸಲೇಮೆ!
ಬೆಳಕಾಗು, ಚೀಯೊನೇ!
ಮೂಡಿತಲ್ಲೋ ನಿನ್ನ ಮೇಲೆ
ದಿವ್ಯ ತಾರಾಕಾಂತಿಯೇ.
ದೂರದಿಂದ ಬಂದರು
ಮೂಡಣದ ಜನರು.

೨. ಸಣ್ಣ ಬೇತ್ಲೆಹೇಮಿನಿಂದ
ಒಂದು ಹೊಸ ನಕ್ಷತ್ರ
ಮೂಡಿ ದಿವ್ಯ ಕಾಂತಿಯಿಂದ,
ದೂರ ದೇಶ ತನಕ
ಹೊಯ್ದು ತನ್ನ ಕಿರಣ,
ತಂತು ದೊಡ್ಡ ಹರುಷ.

೩. ಸ್ವಲ್ಪ ಮಂದಿ ಬರುತಾರೆ;
"ಯೂದ ದೇಶದರಸ
ಎಲ್ಲಿ" ಎಂದು ಕೇಳುತಾರೆ,
"ನೋಡಿದ್ದೇವಾ ನಕ್ಷತ್ರ."
ಭೂಮಿಯ ಸಮೂಹವೆ,
ಅಡ್ಡ ಬೀಳು ರಾಜಗೆ!

೪. ಮೂಡ ದಿಕ್ಕಿನಿಂದ ಬಂತು
ಜಾತಿಗಳ ಜೊಜ್ವಲು;
ಲೋಕದೆಲ್ಲ ಜನರಂತು
ಸೇರುವರೀ ಬೆಳಕು.
ಬೇಗ, ಬೇಗ ಬರಲಿ!
ನಮ್ಮ ಯೇಸು ಆಳಲಿ!

೫. ಈಗ ಕೊಂಚ ಪಾಲಿನಲ್ಲಿ
ಮಿರುಗುವ ಪ್ರಭೆಯಿಂ
ಪೂರ್ಣ ಲೋಕ ತ್ವರೆಯಲ್ಲಿ
ಶೋಭಿಸಲಿ ಬೆಳಕಿಂ!
ರಾತ್ರಿಯನ್ನು ಓಡಿಸು!
ಸೂರ್ಯನೇ, ಪ್ರಕಾಶಿಸು!

೧೮೨.

Is. 60.
Mel. Es klingt ein hoher Klang.
118.

೧. ಏಳೇಳು ನೆಲದಿಂ,
ಪ್ರಕಾಶವಾಗಿರು!
ಉಂಟಾಯ್ತು ಶೋಭೆಯಿಂ
ನಿನ್ಮೇಲೆ ಬೆಳಕು.
ಈ ಭೂಮಿ ಮುಚ್ಚೊದಂಧಕಾ
ರ,
ಮನುಷ್ಯ ಸೂರ್ಯ ಕಾಣಲಾರ;
ಅಘೋರ ಮೊಬ್ಬು ಕತ್ತಲು
ಭೂಚಕ್ರದಲ್ಲಿ ಸುತ್ತಲು.

೨. ಎಲ್ಲೆಲ್ಲಿ ಮುಚ್ಚೊದು
ಕಾರ್ಗತ್ತಲಿಳೆಯಂ;
ನಿನ್ನಲ್ಲಿ ಮಾತ್ರವು
ಅತುಲ್ಯ ಬೆಳಕಂ,
ತಳ್ತಳಿಸುವ ಸ್ವರ್ಗಕಾಂತಿ,
ಪ್ರಕಾಶಿಸುವ ದಿವ್ಯ ಶಾಂತಿ
ಯೆಹೋವ ತಾನೆ ಹೊಯ್ಯುತಾ
ನಿನ್ನಲ್ಲಿದ್ಧಾನೆ ಸರ್ವದಾ.

೩. ಭೂರಾಜರೆಲ್ಲರು
ಈ ಕಾಂತಿ ನೋಡುತಾ,
ನಿನ್ ಹತ್ರ ಓಡ್ವರು,
ಗುಂಪಾಗಿ ಬರುತಾ.
ಚೀಯೋನ್ ಕುಮಾರ್ತೆ, ಕಣ್ಣು
ಎತ್ತು!
ಸಂತೋಷ ಪಟ್ಟು ನೋಡು
ಸುತ್ತು!
ಸಮೂಹವೆಷ್ಟೊ ದೊಡ್ಡದು!
ಯಾರಾರು ಅಲ್ಲಿ ಬರ್ವರು?

೪. ಆ ದೂರ ದೇಶದಿಂ
ಕುಮಾರರು, ಇಗೋ!
ಹೊತ್ಕೊಂಡು ಜೋಕೆಯಿಂ
ಕುಮಾರ್ತೆಗಳಲ್ಲೋ!
ವಿಸ್ಮಯವಾಯ್ತು ನಿನ್ನ ಮುಖ,
ಹೃದಂತರಂಗ ಎಷ್ಟು ಸುಖ!
ದ್ವೀಪಾವಳಿಯ ಜನರು
ತಮ್ಮಾಸ್ತಿ ನಿನಗೀವರು.

೫. ದಿಗ್ಭಾಗಮಹಿಮೆ
ನಿನ್ನಲ್ಲಿ ಸೇರುತೆ.
ನಿನ್ನೀಶ ಮಮತೆ

ನಿನ್ನಲ್ಲಿ ಊರುತೆ.
ಯೆಹೋವ ತಾನೆ ಶೋಭೆ
ಯಾಗಿ
ನಿನ್ನಲ್ಲಿ ಸೂರ್ಯನಿರಲಾಗಿ,
ಸುನೀತಿ ನಿನ್ನಲಾಳಲು,
ದಿವ್ಯಾರ್ಥಕಾಯ್ತು ಸಿದ್ಧಿಯು.

d. ಕ್ರಿಸ್ತನ ಶ್ರಮ.

೧೮೩.

Du gehest in den Garten beten.
91.

೧. ನೀ ಪ್ರಾರ್ಥಿಸಲ್ಕೆ ತೋಟ
ದಲ್ಲಿ
ಪ್ರವೇಶಿಸುತ್ತಿ, ಯೇಸುವೆ!
ನಾ ಬಂದು, ನಿನ್ನ ಬಳಿಯಲ್ಲಿ
ನಿಂತಿದ್ದು, ನಿನ್ನನಗಲೆ;
ನಿನ್ನಿಂದ ತಕ್ಕ ಪ್ರಾರ್ಥನೆ
ಹೀಗೆಂದು ಕಲ್ತುಕೊಳ್ಳುವೆ.

೨. ನೀ ಸಾಯುವಂಥ ದುಃಖ
ಪಟ್ಟೆ,
ನೀ ನಡುಗುತ್ತ ಅಂಜಿದಿ.
ಇದೆನ್ನ ಹೃದಯಕ್ಕೆ ತಟ್ಟೆ,
ದುರಾಶೆಯೆಲ್ಲ ಕೊಲ್ಲಲಿ!
ಯಥಾರ್ಥವಾದ ಪ್ರಾರ್ಥನೆ
ಪಾಪಾನುತಾಪವುಳ್ಳದೆ.

೩. ನೀ ಬಿಟ್ಟು ಎಲ್ಲ ಜನರನ್ನು,
ಏಕಾಂತದಲ್ಲಿ ಬೇಡುತಿ.
ನಿನ್ನಂತೆ ಬಿಟ್ಟು ಗದ್ದಲನ್ನು,
ನಾ ಬೇಡುತೇನೇಕಾಂತದಿ.
ನನ್ನೊಡನೆನ್ನ ಕರ್ತನು,
ಮತ್ತ್ಯಾರು ಇರ ಬಾರದು.

೪. ನೀನಡ್ಡ ಬಿದ್ದು, ಮುಖದಿಂದ
ನೆಲಕ್ಕೆ ಬೊಗ್ಗಿಕೊಳ್ಳುತಿ.
ಈ ನಿನ್ನ ದೀನಾವಸ್ಥೆಯಿಂದ
ನನ್ನೆಲ್ಲ ಗರ್ವ ಹೋಗಲಿ!
ನಾನೆನ್ನ ಪಾಪವರಿತು,
ನಿನ್ನಂತೆ ಬೊಗ್ಗಿಕೊಂಬೆನು.

೫. ನೀನ್ "ಅಪ್ಪಾ" ಎಂದು
ಕೂಗಲಾಗಿ,
ನಿನ್ನನ್ನು ತಂದೆ ಕೇಳ್ದನು.
ನಾ ಬೇಡಲಾತ ತಂದೆಯಾಗಿ

ಕಾರುಣ್ಯ ಮಾಡ್ಯಾನೆನಗು;
ನಿನ್ನಡಿಯನ್ನು ಹಿಡಿದು,
"ಕೇಳಪ್ಪಾ" ಎಂದು ಕೂಗ್ವೆನು.

೬. ವಿಶ್ವಾಸದಿಂದ, ಪ್ರೀತಿ
ಯಿಂದ
ನಿನ್ನಪ್ಪಗೊಳಗಾಗಿದ್ಧಿ;
ಕಣ್ಣೀರು ಚಲ್ಲಿ, ಹೃದದಿಂದ
ಆತಂಗೆ ಮೊರೆ ಇಡುತಿ.
ವಿಶ್ವಾಸ ಪ್ರೀತಿ ಇಲ್ಲದೆ
ನಾ ಪ್ರಾರ್ಥಿಸೋದು ವ್ಯರ್ಥವೆ.

೭. ನೀ ಬಹು ಶಾಂತ ಕುರಿ
ಯಾಗಿ
ತ್ರಿವಾರ ಗೈದಿ ಪ್ರಾರ್ಥನೆ.
ನಾ ನಿನ್ನ ಸತ್ಯ ಶಿಷ್ಯನಾಗಿ
ಅದೇ ಪ್ರಕಾರ ಮಾಡುವೆ;
ಒಮ್ಮೇಲೆ ಸಾಲದಿದ್ದರೆ,
ಅನೇಕ ಸಾರಿ ಬೇಡುವೆ.

೮. ನಿನ್ನಿಚ್ಛೆ ತಂದೆಯಿಚ್ಛೆಯಲ್ಲಿ
ಸಂಪೂರ್ಣವಾಗಿ ಮುಳ್ಗಿತು.
ಹೀಗಾಗಿ ನಾನು ಬೇಡುವಲ್ಲಿ
ಸ್ವಚಿತ್ತ ಬಿಟ್ಟು ಬಿಟ್ಟೆನು,
ಹೀಗಂದು ನಮ್ರಭಾವದಿ—
"ನಿನ್ನಿಷ್ಟ, ತಂದೆ, ಆಗಲಿ!"

೯. ನಿನ್ನನ್ನು ಬಿಟ್ಟ ಶಿಷ್ಯರನ್ನು
ನೀ, ಕರ್ತ, ಮರ್ಯಲಿಲ್ಲವು;
ಸ್ವಕಷ್ಟದಲ್ಲು ಪರರನ್ನು
ನೀನಿನ್ನು ಚಿಂತಿಸಿರೊದು.
ನಾ ಪರರನ್ನು ಮರೆತು
ಬೇಡೋದು ಫಲವಿಲ್ಲದು.

೧೦. ನೀ ಬೇಡಿದಕ್ಕೆ ಸ್ಥಿರ
ವಾಗಿ,
ವಿಜಯ ತ್ರಾಣ ಮಹಿಮೆ
ಮುಂತಾದ ವರ ಹೊಂದಲಾಗಿ,
ಸುಬೋಧವಾಯಿತೆನಗೆ;
ನಾ ಹೀಗೆ ಬೇಡಿಕೊಂಡರೆ,
ಐಶ್ವರ್ಯವಾಗಿ ಹೊಂದುವೆ.

೧೧. ಓ ಯೇಸು, ನೀನು ಬೇ
ಡಿದಂತೆ
ನಾ ಬೇಡಲಿಕ್ಕೆ ಬೋಧಿಸು!
ಅದಾಗಿ ನಿಜ ಮಗನಂತೆ
ನಾ ಬೇಡೆ, ತಂದೆ ಕೇಳ್ವನು.
ಹೀಗಾಗಿ ಮೋಕ್ಷ ಪಡೆದು,
ನಿರಂತ್ಯ ಸ್ತುತಿ ಗೆಯ್ವೆನು.

೧೮೪.

When I survey the wondrous cross.
39.

೧. ಮಹಾಂತಸ್ತೋತ್ರರಾಜನ
ಶಿಲುಬೆ ಶ್ರಮೆ ನೋಡಲೆ,
ಈ ಲೋಕದಾಶೆ ಗರ್ವವ
ನಾ ತಿರಸ್ಕಾರ ಮಾಡುವೆ.

೨. ಈ ಕ್ರೂಜೆಗಾಗಿಯಲ್ಲದೆ
ನಾ ಸ್ತೋತ್ರ ಮಾಡಿಕೊಳ್ಳೆನು; Gal. 6, 14.
ಪಾಪಾದಿ ಮೋಸ ಮಾಯವೆ
ನನ್ನಾತ್ಮಕಾಗ ಕೂಡದು.

೩. ನೋಡೋಣ ಮುಳ್ಳು ಮಾಲೆಯಂ,
ಕೈ ಕಾಲು ತಲೆಯಿಂದಲು
ಬಿದ್ದೋದ ರಕ್ತಧಾರೆಯಂ!
ಓ, ಎಂಥ ಪ್ರೀತಿಯಬ್ಧಿಯು!

೪. ಈ ರಕ್ತಮೂಲವಾಗಿಯೇ
ನನ್ನಪರಾಧ ತೀರಿತು;
ಈ ಶ್ರಮೆ ಫಾಯದಿಂದಲೇ
ವಿಶ್ರಾಂತಿ ಕ್ಷೇಮಗೊಂಡೆನು.

೫. ಭೂಪರಲೋಕ ಕೊಟ್ಟರೆ,
ಈ ಪ್ರೀತಿಗೀಡು ಆಗದು.
ನನ್ನಾತ್ಮ ಪ್ರಾಣ ನಿನಗೆ
ನಾ ಕೊಡ ತಕ್ಕ ಬಲಿಯು.

೧೮೫.

Mel. Himmelan, nur himmelan!
123.

೧. ಯೇಸುವಿನ ರಕ್ತವು
ಆತ್ಮಕೌಷಧಿ;
ಪಾಪಪ್ರಾಯಶ್ಚಿತ್ತವು
ಯೇಸು ರಕ್ತದಿ. Hebr. 9, 12.
ಈ ರಕ್ತವು
ಪಾಪದ ಸಮೂಹವ 1 Joh. 1, 7.
ಪೂರ್ಣವಾಗಿ ಮುಚ್ಚುವ
ಪ್ರವಾಹವು.

೨. ರಕ್ತದ ಪ್ರವಾಹದಿ
ಮುಣುಗಿರುವೆ.
ಬಾಗಲಾಗೀ ರಸದಿ Ex. 12, 13.
ಗುರ್ತು ಹಚ್ಚುವೆ.
ಈ ಸಾಕ್ಷಿಯು
ಮಾತ್ರ ನನಗಿರಲಿ!
ನಾನು ಇದನಗಲಿ
ಕೆಟ್ಟೋಗೆನು. Ex. 12, 22. 23.

೩. ಯೇಸುವಿನ ರಕ್ತವು
ಆಯ್ತು ನನಗೆ

ದಿವ್ಯ ಜೀವಪಾನವು
ಶರೀರಾತ್ಮಕೆ. Joh. 6, 55.
ಸತ್ಬೋಧದರು,
ಯೇಸುರಕ್ತಬಲದಿ
ಆಗುವದಾ ದಿನದಿ
ಉತ್ಥಾನವು. Joh. 6, 54

೪. ಪರಿಶುದ್ಧ ರಕ್ತವೆ,
ನನ್ನ ಮೇಲೆ ಬಾ!
ನನ್ನ ಕೆಟ್ಟ ಹೃದವೆ
ಶುಚಿ ಮಾಡಿ ತಾ!
ದುಷ್ಪಾಪದಿಂ
ಬಿಡುಗಡೆಯಾಗಲಿ!
ಹೃದಮಲ ಹೋಗಲಿ
ಶ್ರೀರಕ್ತದಿಂ! Heb. 9, 14.

೧೮೬.

Joh. 1, 29.
Christe, du Lamm Gottes. 2.

೧. ದೇವಕುರಿಮರಿ,
ಲೋಕಪಾಪವಾಹಿಯೇ,
ಕಾರುಣ್ಯ ಮಾಡು!

೨. ದೇವಕುರಿಮರಿ,
ಲೋಕಪಾಪವಾಹಿಯೇ,
ಕಾರುಣ್ಯ ಮಾಡು!

೩. ದೇವಕುರಿಮರಿ,
ಲೋಕಪಾಪವಾಹಿಯೇ,
ಈಯ್ ಸಮಾಧಾನ! ಆಮೆನ್.

೧೮೭.

O Haupt voll Blut und Wunden.
129.

೧. ಓ ದಿವ್ಯ ಕಾಂತಿಮುಖ,
ಹ್ಯಾಗಾದಿ ಪಾಂಡರ!
ನಿನ್ನಲ್ಲಿ ಶೋಕ ದುಃಖ
ಹ್ಯಾಗಾಯ್ತು ಹೇರಳ!
ಸಂಕಷ್ಟ ನಿಂದೆಯಿಂದ
ಮುಚ್ಚಿರೊ ಮುಖವೇ,
ನಿಂಗಾಗಲಿ ನಮ್ಮಿಂದ
ಸಾಷ್ಟಾಂಗ ವಂದನೇ!

೨. ಈ ಮುಖಪ್ರಭೆಯಿಂದ
ಸುಟ್ಟೀತು ಫಕ್ಕನೆ
ತ್ರಿಲೋಕ ಭಯದಿಂದ;
ಇಂದಾಯ್ತು ಕತ್ತಲೆ.
ಪ್ರಕಾಶ ಉಳಿದ್ದಿಲ್ಲ;
ಮಿಂಚಾದ ಕಣ್ಣಿಗೆ
ಉಜ್ವಲ ಮಿರುಗಿಲ್ಲ;
ಮೊಬ್ಬಾಯ್ತು ದೃಷ್ಟಿಗೆ.

೩. ವಿವರ್ಣವಾಯ್ತು ಗಲ್ಲ;
ಕೆಂದುಟಿಭೂಷಣ
ಮುನ್ನಂತೆ ರಮ್ಯವಲ್ಲ;
ಕುರೂಪಿ ಮರಣ
ಕೊಂಡ್ಹೋಯ್ತು ರಸವನ್ನು;
ಜೀವಾತ್ಮ ಕುಂದಿತು;
ಶರೀರತ್ರಾಣವನ್ನು
ವಿನಾಶ ನುಂಗಿತು.

೪. ನನ್ನಕ್ಷಿ ನೋಟವನ್ನು
ಬಿಟ್ಹೋಗಲಾರದು.
ಉಪೇಕ್ಷಿಸಿ ನನ್ನನ್ನು,
ಹೋಗನ್ನ ಬಾರದು.
ನಿನ್ನನ್ನು ನೋಡುತೇನೆ,
ನಿಟ್ಟುಸುರೇರಲು;
ಸಮೀಪ ನಿಂತಿದ್ದೇನೆ,
ಕಡುಸುರಾರಲು.

೫. ನೀ ತಾಳ್ದಯೆಲ್ಲ ಕಷ್ಟ
ನನ್ನಪರಾಧವೇ.
ನಿಂಗಾದಯೆಲ್ಲ ನಷ್ಟ
ನಾ ಗೈದ ಪಾಪವೇ.
ಕೋಪಾಗ್ನಿಗೆ ನಾ ಪಾತ್ರ,
ಕೆಟ್ಹೋದ ಭ್ರಷ್ಟನು;
ವಿಮುಕ್ತಿ ನೀನು ಮಾತ್ರ
ನಂಗೀಯ ಶಕ್ತನು.

೬. ಪವಿತ್ರ ರಕ್ತ ಚಲ್ಲಿ,
ಶಾಪಾಗ್ನಿಯಾರಿಸಿ,
ಕಟಾಕ್ಷವಿಟ್ಟೆನ್ನಲ್ಲಿ,
ವಿಮುಕ್ತಿ ಮಾಡಿದಿ.
ಸ್ವರ್ಗೀಯ ಸ್ಥಲದಲ್ಲಿ
ಪ್ರವೇಶ ಮಾಡಿದಿ;
ಅಮೃತಗೃಹದಲ್ಲಿ
ನನ್ನನ್ನು ವೈಯುವಿ.

೭. ಈ ನಿನ್ನ ಶ್ರಮೆಯಲ್ಲಿ
ನಾ ಸೇರ ಬೇಕಲ್ಲೋ?
ಶ್ರೀಶ್ರಮೆಯೈಕ್ಯದಲ್ಲಿ
ನನ್ನನ್ನು ಸೇರಿಸೋ!
ಇದೆನ್ನ ಶ್ರೇಷ್ಠ ಯೋಗ;
ಕಣ್ಣಿಟ್ಟು ಕ್ರೂಜೆಗೆ,
ಈ ಜೀವ ಬಿಟ್ಟು ಹೋಗ
ಸದ್ಗತಿಯೆನಗೆ.

೮. ನಾ ಸ್ತೋತ್ರ ಮಾಡುತೇನೆ,
ಓ ಯೇಸು, ಪ್ರಿಯನೇ!
ನಿನ್ನಾರ್ತಿ, ನಿನ್ನ ಜೇನೆ
ನಾನೆಂದು ಮರೆಯೆ.
ನನ್ನೆಲ್ಲ ಅನುರಾಗ
ನಿನ್ನಲ್ಲಿ ಇರಲಿ!
ನನ್ನಂತ್ಯ ಬರುವಾಗ
ನಿನ್ನಲ್ಲಿ ಬರಲಿ!

೯. ಬಿಟ್ಹೋಗೊ ತಾಸಿನಲ್ಲಿ
ನೀನೆನ್ನ ಬಿಡದೆ,
ನನ್ನಂತ್ಯಸಾವಿನಲ್ಲಿ
ನಿಲ್ಲೆನ್ನ ಬಳಿಗೆ!
ನನ್ನಂತಃಪ್ರಾಣವನ್ನು
ಭಯಾಗ್ನಿ ಸುಡಲು,
ಸ್ವಭಯಫಲವನ್ನು
ಕೊಟ್ಟೆನ್ನ ರಕ್ಷಿಸು!

೧೦. ಅಭಯ ಕೊಡೆನ್ನಲ್ಲಿ,
ನಾ ಸಾಯುತಿರಲು!
ಇರೆನ್ನ ಬಳಿಯಲ್ಲಿ
ಉಶ್ವಾಸ ತಪ್ಪಲು!
ನಿನ್ನನ್ನು ನೋಡುತೇನೆ;
ಅಮರ್ತ್ಯಚರಣ
ನಾನಪ್ಪಿಕೊಳ್ಳುತೇನೆ;
ಇದೊಳ್ಳೆ ಮರಣ.

೧೮೮.

Zech. 13, 1.

There is a fountain filled with blood. 22. 23.

೧. ನಾನೊಂದು ಬುಗ್ಗೆ ಬಲ್ಲೆನು;
ಆ ಬುಗ್ಗೆಯಿಂದಲೆ
ಅಮೂಲ್ಯ ಶುದ್ಧ ರಕ್ತವು
ಹರ್ಹರಿಯುತ್ತದೆ.

೨. ಆಶ್ಚರ್ಯವಾದ ಬುಗ್ಗೆಯೇ!
ನಾನೆಲ್ಲ ಪಾಪವ
ಆ ಬುಗ್ಗೆಯೊಳಗ್ತಾಕುತ್ಲೇ,
ಅದಿಲ್ಲದ್ಹೋಯ್ತಹ!

೩. ಕ್ರಿಸ್ತ್ಯೇಸು ನನಗಾಗಿಯೆ
ಈ ರಕ್ತ ಚಲ್ಲಿದ.
ಈ ಮಾತು ಘಟ್ಟಿ ನಂಬುವೆ,
ನಾ ಸಾಯುವನಕ.

೪. ಕ್ರೂಜೇಲಿ ಯೇಸು ಬಲಕೆ
ತೂಗಿದ್ದ ಕಳ್ಳಗು
ಈ ಬುಗ್ಗೆ ದಯದಿಂದಲೆ
ಕಡೇಲಿ ಸಿಕ್ಕಿತು.

೫. ಕ್ರಿಸ್ತ್ಯೇಸು ರಕ್ತದೊಳಗೆ
ತನ್ನನ್ನು ತೊಳಸಿ,
ನಿರ್ಮಲನಾಗಿ ಸಾಯುತ್ಲೆ,
ಸೇರಿದ ಮೋಕ್ಷದಿ.

೬. ನಾನಾದ್ರು ಪಾಪದೊಳಗೆ
ಸತ್ಹೋಗುತಿದ್ದೆನು;

ಈ ರಕ್ತ ಮಾತ್ರ ನನಗೆ
ಸುಕ್ಷೇಮ ಕೊಟ್ಟಿತು.

೭. ಓ ಪರಿಶುದ್ಧ ರಕ್ತವೆ!
ನಿನ್ನನ್ನು ಎಂದಿಗು
ಜೀವಾತ್ಮಪ್ರಾಣದಿಂದಲೆ
ಕೊಂಡಾಡುತಿರ್ವೆನು.

೮. ಈ ಪಾಪಲೋಕದೊಳಗು
ನಿನ್ನನ್ನು ಹೊಗ್ಳುವೆ;
ಓ ಬನ್ನಿ! ನಿತ್ಯ ಕ್ಷೇಮವು
ಪುಕ್ಸಾಟೆ ಸಿಕ್ಕುತೆ.

೯. ನಾನಿದ್ದರೂ, ನಾ ಸತ್ತ
ರೂ
ಏನೇನು ಅಂಜೆನು.
ಕ್ರಿಸ್ತ್ಯೇಸುವಿನ ರಕ್ತವು
ನನ್ನೊಂದೆ ಗೀತವು.

e. ಕ್ರಿಸ್ತನ ಪುನರುತ್ಥಾನದ ಹಬ್ಬ.

೧೮೯.

Auferstanden, auferstanden. 17.

೧. ಜೀವರಾಜ ಮೃತ್ಯು
ಪ್ರಾಣ
ಮುರಿಧಾಕಿದ,
ಗೋರಿಯೊಳಗಿಂದುತ್ಥಾನ-
|: ವಾಗಿ ಜೈಸಿದ. :|

೨. ಜೀವಪ್ರಭುವೇ ಪಾತಾಳ
ಜೈಸಿ ಬಿಟ್ಟನು.
ರಾಜನಾಗಿ ನಿತ್ಯ ಬಾಳ
|: ಆತನೆದ್ದನು. :|

೩. ಮೂಲಾದಮನಿಂದ ಬಂದ
ಪಾಪಕೃತ್ಯದ
ಶಾಪವೆಲ್ಲ ದೇವಕಂದ
|: ಪೂರ್ಣ ತೆಗೆದ. :|

೪. ಮೃತ್ಯುವಿನ ಭಯವೆಲ್ಲಿ
ಕ್ರಿಸ್ತಪ್ರಜೆಗೆ?
ಯೇಸುವಿನ ಜೀವದಲ್ಲಿ
|: ಉಂಟು ರಕ್ಷಣೆ. :|

೫. ಕರ್ತ ಯೇಸು, ನೀ
ನನ್ನಲ್ಲಿ
ಇನ್ನು ಬದುಕು!

ವಾಸಸ್ಥಾನ ಪರದಲ್ಲಿ
|: ಪಾಲಿಸೆನಗು! :|

೬. ಯೇಸು ಕ್ರಿಸ್ತ, ಕಷ್ಟ
ದಾಳು,
ಜಯಶಾಲಿಯೆ,
ನಿನ್ನ ಮೃತ್ಯು ನಮ್ಮ ಬಾಳು,
|: ಪಾಲಿಸೆನಗು! :|

೧೯೦.

Jesus Christ is risen to-day. 16.

೧. ಇಂದು ಯೇಸು ಎದ್ದನು!
ಹಲ್ಲೆಲೂಯಾ!
ಜಯ ಕ್ರಿಸ್ತಗಾಯಿತು!
ಹಲ್ಲೆಲೂಯಾ!
ಪಾಪಿಯಂ ವಿಮೋಚಿಸ,
ಹಲ್ಲೆಲೂಯಾ!
ಕ್ರೂಜೆಸಾವ ತಾಳಿದ.
ಹಲ್ಲೆಲೂಯಾ!

೨. ಕ್ರಿಸ್ತನೆಮ್ಮ ರಕ್ಷಕ!
ಹಲ್ಲೆಲೂಯಾ!
ಸ್ತೋತ್ರರಾಗ ಹಾಡುವ!
ಹಲ್ಲೆಲೂಯಾ!
ನಮ್ಮ ಜೀವಕಾಗಿಯೇ,
ಹಲ್ಲೆಲೂಯಾ!
ಎದ್ದ ಗೋರಿಯಿಂದಲೇ!
ಹಲ್ಲೆಲೂಯಾ!

೩. ಕ್ರೂಜೆಯಿಂದ ನಮಗೆ,
ಹಲ್ಲೆಲೂಯಾ!
ಪೂರ್ಣವಾದ ರಕ್ಷಣೆ!
ಹಲ್ಲೆಲೂಯಾ!
ಇಹಪರದಲ್ಲಿಯೆ,
ಹಲ್ಲೆಲೂಯಾ!
ಹಾಡಿ ರಕ್ಷಾರಾಜಂಗೆ!
ಹಲ್ಲೆಲೂಯಾ!

೧೯೧.

Mel. Es klingt ein hoher Klang. 118.

೧. ಸತ್ತೋದ ಕ್ರಿಸ್ತನು
ಈ ಶುಭ ದಿನದಿ
ಉತ್ಥಾನವಾದನು,
ಸಾವನ್ನು ಜಯಿಸಿ.
ಕೊಂದ್ವಾಕಲ್ಪಟ್ಟ ಕುರಿಮರಿ! Rev. 5, 6.
ವಿಜೈಸಿ ಗೆದ್ದಿ ಹಳೇ ಅರಿ.
ವಿಜಯಶಾಲಿ ಆಗಿದ್ದೀ,
ಆ ದುಷ್ಟ ವೈರಿ ಕೊಂದಿದ್ದೀ!

೨. ಮಹಾಂತ ಜಯಕೆ
ಸ್ವಪ್ರಜೆ ಹಾಡಲಿ!
ಕೊಂಡಾಡಿರೆಲ್ಲರೆ,
ಸನ್ಮಾನ ಕೊಡಿರಿ!
ಸಮಾಧಿಯಿಂದ ಎದ್ದಿದ್ದಾನೆ.
ಸುದಿವ್ಯ ಬಲ ಕೊಂಡಿದ್ದಾನೆ.
ಆತಂಗೆ ಉಂಟೆಂದೆಂದಿಗು
ವಿಜಯ ಸ್ತೋತ್ರ ಘನವು.
Rev. 5, 13.

೩. ಸ್ವಸ್ತ್ಯಸ್ತು, ಅರಸಾ!
ವಿಜಯರಾಜನೇ!
ಬಾಳಿರು, ಒಡೆಯಾ!
ತ್ರಿಲೋಕದೀಶನೇ,
ಸಾಷ್ಟಾಂಗ ಅಡ್ಡ ಬೀಳುತೇವೆ!
ಅತ್ಯಂತ ಘನ ಕೊಡುತೇವೆ
ಸತ್ತೆದ್ದ ಕುರಿಮರಿಗೆ,
ವಿಜಯ ಜೀವರಾಜಗೆ.

೪. ನಮ್ಮಲ್ಲಿ ಮರಣ,
ಓ ಯೇಸು, ಜಯಿಸು!
ಉತ್ಥಾನಜೀವವ
ನಮ್ಮಲ್ಲಿ ವ್ಯಾಪಿಸು!
ಸತ್ತೋದ ನಮ್ಮ ಅಸ್ಥಿಯಲ್ಲಿ
ನಿನ್ನತಿ ಶ್ರೇಷ್ಠ ಜೀವ ಚಲ್ಲಿ,
ಹೊಸ್ತಾಗಿ ಚುರುಕಾಗಲಿ!
ನಿನ್ನುಸುರಿಂದ ಬಾಳಲಿ!

೫. ಸಮಾಧಿಭಯಕೆ
ನಾನಿನ್ನು ಹೆದರೆ,
ನಿನ್ನುರಿಬಾಣಕೆ,
ಓ ಸಾವೇ, ಅದರೆ,
ಹೋ! ಮೃತ್ಯು, ನಿನ್ನ ಕೊಂಡಿ
ಎಲ್ಲಿ?
ಪಾತಾಳ, ನಿನ್ನ ಜಯವೆಲ್ಲಿ?
1 Cor. 15, 55.
ಕ್ರಿಸ್ತೇಸುವಿನ ಮೃತ್ಯುವು
ಉಂಟಾಯ್ತು ನಮ್ಮ ಜೀವವು.

೧೮೨.

Mel. Wie wird uns sein. 168.

೧. ಹಲ್ಲೆಲೂಯಾ, ಸಂತೋ
ಷವುಳ್ಳ ದಿನ!
ಹಲ್ಲೆಲೂಯಾ, ಕ್ರಿಸ್ತೇಸು
ಎದ್ದನು.
ಹೋಯ್ತಾಗ ಸಾವು! ನಮ್ಮ
ಯೇಸುವಿನ
ಸಮಾಧಿಯಲ್ಲಿ ಜೀವ ಹುಟ್ಟಿತು.
ಪಾತಾಳವೇ, ಇನ್ನೆಲ್ಲಿ ನಿನ್ನಜಯ?
ಸರಾರಿ, ಎಲ್ಲಿ ನಿನ್ನ ಕೊಂಡಿಯು?
1 Cor. 15, 55.
ಕ್ರಿಸ್ತೇಸುವಾದನೆಮ್ಮ ಜೀವೋ
ದಯ,
ಶತ್ರುಂಗಳೆಲ್ಲಾ ಜೈಸಿ ಗೆದ್ದನು.

೨. ಸಮಾಧಿಗಾಗಿ ಇನ್ನು
ಭಯವಿಲ್ಲ!
ಮಹಾ ಸಂತೋಷಕರ ವಚನ!
ಪಾಪಿಷ್ಠ, ಕೇಳು! ಸಾವು ಇನ್ನು
ಇಲ್ಲ,
ಅನಂತ ಜೀವ ಯೇಸು ತಂದಿತ್ತ.
ಹೀಗಾದ್ದರಿಂದ ಬನ್ನಿ, ಜೀವವ
ನ್ನು
ಸಂಪಾದಿಸೋಣ ಕ್ರಿಸ್ತನಿಂದಲೇ!
ಈ ದೊಡ್ಡ ಜಯದ ಸುವಾರ್ತೆ
ಯನ್ನು
ಸಂತೋಷದಿಂದ ಕೇಳಿರೆಲ್ಲರೇ!

೩. ಈ ಜಯಮೂಲವಾಗಿ
ನಿತ್ಯಜೀವ
ನಮ್ಮೆಲ್ಲರಿಂಗೆ ಸಿದ್ಧವಾಗಿದೆ.
ಕ್ರಿಸ್ತ್ಯೇಸು ಪಾಪಪರಿಹಾರ
ಈಯ್ವ;
ಸಂದ್ಹೋಯಿತೆಲ್ಲ ನಮ್ಮ ಸಾಲ
ವೆ.
ಸಂದೇಹ ಬೇಡ! ದೇವರೊಲ್ದಿ
ದ್ಧಾನೆ,
ವಿರೋಧವಾಗಿ ಯಾರು ನಿಲ್ಲ
ನು;
ಮಧ್ಯಸ್ಥ ಯೇಸು ನಮಗಿರು
ತಾನೆ;
ಸಾವಾತನಿಂದ ಜೈಸ ಬಹುದು.

೪. ಹಲ್ಲೆಲೂಯಾ, ಪಾಪಿಷ್ಠ
ರಾದ ಜನ,
ಈ ಜಯಸಮಾಚಾರ ಕೇಳಿರಿ!
ಏ ಬನ್ನಿ, ಅಡ್ಡ ಬಿದ್ದು, ಕೀರ್ತಿ
ಘನ
ಸಂಸ್ತುತಿ ಸ್ತೋತ್ರ ಆತಗ್ಹೇಳಿರಿ!
ಓ ಯೇಸು, ನೀನು ಜಯದರ
ಸಾಗಿ
ಸದಾ ಸಮೀಪವಾಗಿ ನಿಲ್ಲಲು,
ನಾವೆಲ್ಲ ಜೈಸಿ, ನಿನ್ನ ಜಯ
ಕಾಗಿ
ಭೂಪರಲೋಕದಲ್ಲಿ ಹಾಡ್ವೆವು.

f. ದಿವಾರೋಹಣದ ಹಬ್ಬ.

೧೮೩.

Ps. 72.

Mel. **Herr Gott, dich loben alle wir. 35.**

೧. ರಾಜಾಧಿರಾಜ ಮಗಂಗೆ
ಕೊಡೀಶ ನ್ಯಾಯತೀರ್ವಿಕೆ!
ಏರ್ಪಡಿಸೋನು ನ್ಯಾಯವ,
ಭೂಮಿಾಲಿ ಸಮಾಧಾನವ.

೨. ಕ್ರಿಸ್ತ್ಯೇಸು ರಾಜನಾಳುವ,
ಚಂದ್ರಾರ್ಕರಿರ್ವ ತನಕ,
ಸಮುದ್ರದಿಂ ಸಮುದ್ರಕು;
ಈ ರಾಜ್ಯಕಂತ್ಯವಿರದು.

೩. ಸುಮಂಗಳಾಶೀರ್ವಾದವು
ಈ ಧನಿಗಾಗಿ ಏಳ್ವದು;
ಈ ನಮ್ಮ ತುಟಿ ಸಹಿತ
ಹಾಡೋದು ಘನಸ್ತೋತ್ರವ.

೪. ಭೂಲೋಕಕುಲದವರು
ಆತಂಗೆ ಸೇವಿಸೋಣವು,
ಭೂರಾಜಸಂಘವೆಲ್ಲವು
ಹೇಮಾದಿ ದಾನ ತರೊದು.

೫. ಆಕಾಶ ಮಳೆ ಸುರಿದು
ಈ ಒಣಭೂಮಿ ತೊಯ್ಸೊದು
ಎಂಬಂತೆ, ಆತ್ಮಧಾರೆಯಿಂ
ಹೂವಾಯ್ತು ಹೊಸ ಚಿಗುರಿಂ.

೬. ಈ ವರೆಗೆಷ್ಟೊ ಕಡಿಮೆ
ಉಂಟಾಯ್ತು ಪುಷ್ಟಿ ಪೈರಿಗೆ!
ಹೆಚ್ಚಾಗೊದೀಗ ಬೆಳೆಯು,
ಊರಲ್ಲಿ ನರಸಂಖ್ಯೆಯು.

೭. ಗುಲಾಮಬಂಧ ಹರಿದು,
ದರಿದ್ರರಿಂಗೆ ತೃಪ್ತಿಯು,
ಸಂಕಷ್ಟರಿಂಗೆ ಮೋಕ್ಷವು
ಕಟಾಕ್ಷದಿಂದ ಕೊಡೋನು.

೮. ಭೂಸ್ವರ್ಗಲೋಕದೊಳಗೆ
ಕ್ರಿಸ್ತ್ಯೇಸು ಘನನಾಮಕೆ
ಕೊಂಡಾಟ ಸ್ತೋತ್ರ ಮಾನವು
ಇಂಪಾಗಿ ಏಳಲೆಂದಿಗು!

೯. ಪಂಚಾಶತ್ತಿನ ಹಬ್ಬ.

೧೮೪.

Mel. Wie ein Hirt sein Volk zu weiden. 31.

೧. ಕರ್ತ, ನಿನ್ನ ಆತ್ಮನನ್ನು
ಕೊಡು ನಿನ್ನ ಪ್ರಜೆಗೆ!
ಕೇಳು ನಮ್ಮ ಮೊರೆಯನ್ನು!
ಸೇರು ನಮ್ಮ ಮಧ್ಯಕೆ!

೨. ನಮ್ಮ ಹಳೆ ಗುಣವನ್ನು
ನಮ್ಮೊಳಿಂದ ತೆಗೆದು,
ನಮ್ಮ ಕೆಟ್ಟ ಹೃದವನ್ನು
ಹೊಸದಾಗಿ ನಿರ್ಮಿಸು!

೩. ನಿನ್ನ ಮಾರ್ಗದಲ್ಲಿ ನಡ-
ಕೊಳ್ಳೊ ಬುದ್ಧಿ ನಮ್ಮಲಿ
ಸೃಷ್ಟಿಸದಂ ಸ್ಥಿರ ಪಡ
ಕೊಡು, ಕರ್ತ, ನಿನ್ನಲಿ!

೪. ಸಮಾಧಾನ ಹೃದದಲ್ಲಿ
ಹೇರ್ಳವಾಗಿ ಸುರಿಸು!
ನಾವು ಭರವಸದಲ್ಲಿ
ದೃಢವಾಗ ಗೊಡಿಸು!

೫. ನಿನ್ನ ಪ್ರೀತಿಯರುಹನ್ನು
ಹೃದದಲ್ಲಿ ಹೊಯಿದು,
ನಿನ್ನ ಮಕ್ಕಳಂತೆಮ್ಮನ್ನು
ಈಗಲೇ ಸ್ವೀಕರಿಸು!

೧೮೫.

Mel. Let us with a gladsome mind. 11.

೧. ಪರಿಶುದ್ಧ ಆತ್ಮನೆ,
ನನ್ನ ಹೃದದಾತ್ಮವ
ಪಾಪಶಾಪದಿಂದಲೆ
ಪೂರ್ಣ ಶುದ್ಧ ಮಾಡ ಬಾ!

೨. ಜೀವವುಳ್ಳ ಆತ್ಮನೆ,
ನನಗಾತ್ಮಶಕ್ತಿಯು
ಹೆಚ್ಚ ಮಾಡು! ಪರಕೆ
ಮುಟ್ಟ ವರ ಪಾಲಿಸು!

೩. ತ್ರಾಣವುಳ್ಳ ಆತ್ಮನೆ,
ಪಾಪಬಲ ಮುರಿದು,
ನನ್ನ ಹೃದಸಿದ್ಧಿಗೆ
ಸತ್ಯಗುಣ ಪಾಲಿಸು!

೪. ಜ್ಞಾನವುಳ್ಳ ಆತ್ಮನೆ,
ಜ್ಞಾನವನ್ನು ಮೂಡಿಸ
ನನ್ನ ಹೃದದಿಂದಲೆ
ಹಾರಿಸಂಧಕಾರವ!

೫. ಬುದ್ಧಿಯುಳ್ಳ ಆತ್ಮನೆ,
ದೇವವಾಕ್ಯ ಗ್ರಹಿಸ
ಬುದ್ಧಿಹೀನನೆನಗೆ
ಕೊಡು ತಕ್ಕ ಬುದ್ಧಿಯ!

೬. ಶುದ್ಧ ಅಗ್ನಿಯಾತ್ಮನೆ,
ನೀನು ಸುಡು ಸರ್ವಥಾ
ನನ್ನ ಪಾಪಮೈಲಿಗೆ!
ಬೆಳಗಿಸು ಹೃದವ!

೭. ಪ್ರಾರ್ಥನೆಯ ಆತ್ಮನೆ,
ಜಪ ಧ್ಯಾನ ಕಲಿಸು!
ದಿವ್ಯಭಕ್ತಿಜ್ಯೋತಿಯೆ
ನನ್ನೊಳ್ ತಳತಳಿಸು!

೮. ಸತ್ಯವಾದ ಆತ್ಮನೆ,
ಮಿಥ್ಯದಿಂದ ರಕ್ಷಿಸು!
ಎಲ್ಲಾ ಸತ್ಯಪಥಕೆ
ನೀನು ನಡಿಸೆನ್ನನು!

೯. ಆದರಿಕನಾತ್ಮನೆ,
ಭಯ ಬೇನೆ ಕಷ್ಟದೊಳ್
ಆದರಿಸು ಬಿಡದೆ
ಇಹಲೋಕಯಾತ್ರೆಯೊಳ್!

h. ಮಿಶ್ಯನ್ ಹಬ್ಬ, ಉತ್ಸವಗೀತಗಳು.

೧೮೬.

Mel. Gesang verschönt das Leben.
9.

೧. ಸಂಗೀತವನ್ನು ತರ್ರಿ
ಯೆಹೋವನಾಮಕೆ!
ಉತ್ಸಾಹದಿಂದ ಬರ್ರಿ!
ಹಾಡೋಣ ಕರ್ತಗೆ!

೨. ದಯಾಳು ದೇವರನ್ನು
ಈ ಹಬ್ಬಕಾಗಿಯೇ
ಕೊಂಡಾಡಿರಾತನನ್ನು
ಕೊಂಡಾಡು, ಚೀಯೊನೇ!

೩. ಓ ಹಾಡಿರಿಂಪುರಾಗ!
ಯೆರೂಸಲೇಮಿಗೆ
ಪ್ರಯಾಣ ಮಾಡುವಾಗ
ನಾಂ ಹಾಡ ಬಾರದೆ?

೪. ಅಲ್ಲೆಮ್ಮ ಸ್ವಂತ ದೇಶ,
ಅಲ್ಲೆಮ್ಮ ದ್ರವ್ಯವೇ!
ಆ ಪಟ್ಣದೊಳ್ ಪ್ರವೇಶ
ಮಾಡೋಣ, ಭ್ರಾತ್ರರೇ!

೫. ನಾವಿಲ್ಲಿ ಕೂಡಿದಾಗ
ಮತ್ತಗಲುವೆವು.

ಅಲ್ಲ್ಯಾಗೊ ಸ್ತೋತ್ರರಾಗ
ಎಂದೆಂದು ತೀರದು.

೬. ಸಂತೋಷ ತೀರದಂಥ
ಉತ್ಸಾಹಕಾಲವು,
ಮಾರ್ಪಾಟವಾಗದಂಥ
ಸುವರ್ಷವಿರೊದು.

೭. ಕರ್ತಾ, ಆ ಹಬ್ಬಕಾಗಿ
ನಮ್ಮನ್ನು ಸಿದ್ಧಿಸು!
ನಿನ್ನನ್ನು ನೋಡಲಾಗಿ
ಕಟಾಕ್ಷ ಪಾಲಿಸು!

೧೯೭.

Mel. Es klingt ein hoher Klang.
118.

೧. ಕರ್ತನಿಗೆ ಸ್ತೋತ್ರವಂ
ತಕ್ಕೊಂಡು ಬನ್ನಿರಿ!
ಉತ್ಸಾಹಗೀತವಂ
ಹೊಸ್ತಾಗಿ ಹಾಡಿರಿ!
ಸುನೀತಿಯುಳ್ಳ ಜಗನ್ನಾಥ,
ಅದ್ಭುತವುಳ್ಳ ದೇವರಾತ.
ಸಂತೋಷಪೂರ್ಣ ಹೃದಯ
ಉಚ್ಚರಿಸಲೀ ಗೀತವ!

೨. ಕೃಪಾಳು ಒಡೆಯ
ಅಯೋಗ್ಯ ನಮಗೆ
ದಿನಾಲು ಮಾಡಿದ
ಅಮಿತ ದಯಕೆ
ನಾವಿಂದು ಸ್ತೋತ್ರ ಮಾಡು
ತೇವೆ,
ಕೃತಜ್ಞರಾಗಿ ಹಾಡುತೇವೆ.
ಎಲ್ಲೆಲ್ಲರೀಗ ಹಾಡುತಾ
ಸಂಕೀರ್ತಿಸಿ! ಹಲ್ಲೆಲೂಯಾ!

೩. ನಮ್ಮಲ್ಲಿ ಆಳ್ವನು
ಸುಪ್ರೀತಿಯರಸ,
ತಾನಾಗಿರುವನು
ಅತ್ಯುತ್ತಮಾಶ್ರಯ.
ಸಮಸ್ತ ನಮ್ಮ ಕ್ರೈಸ್ತಗೋತ್ರ
ಸುಧ್ವನಿ ಎತ್ತಿ, ಶ್ರೇಷ್ಠ ಸ್ತೋತ್ರ
ಕ್ರಿಸ್ತ್ಯೇಸುವಿಗೆ ಹಾಡುವಾ!
ಸುಶುಭವು! ಹೊಸೀಯನ್ನಾ!

೪. ಇನ್ನೊಬ್ಬ ವೈರಿಯೆ
ನಮ್ಮೊಡ ಹೋರಲು,
ಮೆಷೀಯನೆಮಗೆ
ಸೈನ್ಯಾಧಿಪತಿಯು.
ಉಂಟಾತನಲ್ಲಿ ದುರ್ಗಸ್ಥಾನ;
ತಾನಾರಿಸುತ್ತಾನಗ್ನಿಬಾಣ.
ಈ ಸೈನ್ಯಪತಿಗ್ಹಾಡುವಾ!
ವಿಜಯವೇ, ವಿಕ್ತೋರಿಯಾ!

೫. ಹೀಗಿರ ಬೇಕಲ್ಲೋ
ನಮ್ಮಲ್ಲಿ ಹರುಷ?
ನಮ್ಮೊಳಗುಂಟಿಗೋ
ಸರ್ವಾರ್ಥಸಿದ್ಧಕ.
ದೇಹಾತ್ಮ ಪ್ರಾಣಕ್ಕಿಹ ಸುಖ;
ಆ ಲೋಕಕಿನ್ನು ಯಾವ ದುಃಖ?
ಹೆಚ್ಚೇಳಲಿ ಹಲ್ಲೆಲೂಯಾ!
ಹೊಸೀಯನ್ನ! ವಿಕ್ಟೋರಿಯಾ!

IV. ಸಭೆಯ ಆಚರಣೆಗಳಿಗೆ ತಕ್ಕ ಗೀತಗಳು, ಕೃಪಾಕರಣಗಳು.

a. ಸುವಾರ್ತೆಯ ಪ್ರಸಂಗ.

1. ದೇವರ ವಾಕ್ಯ.

೧೯೮.

Holy Bible, book divine. 65.

೧. ಶುದ್ಧ ದಿವ್ಯ ಗ್ರಂಥವೆ
ಶ್ರೇಷ್ಠ ದ್ರವ್ಯವೆನಗೆ!
ತೋರಿಸೆನ್ನ ಸ್ಥಿತಿಯ,
ಬೋಧಿಸೆಂಗೆ ಮಿತಿಯ!
ಶುದ್ಧ ದಿವ್ಯ ಗ್ರಂಥವೆ
ಶ್ರೇಷ್ಠ ದ್ರವ್ಯವೆನಗೆ.

೨. ನೀನೆ ನಡಿಸೆನ್ನನ!
ತೋರಿಸೆನ್ನ ಪಾಪವ!
ನೀನೆ ನನ್ನ ರಕ್ಷಣೆ,
ನನ್ನ ಜೀವಮಾರ್ಗವೆ.
ಶುದ್ಧ ದಿವ್ಯ ಗ್ರಂಥವೆ
ಶ್ರೇಷ್ಠ ದ್ರವ್ಯವೆನಗೆ.

೩. ಮೋಕ್ಷಲೋಕದಾನಂದ
ಮಾಡೆನ್ನಲ್ಲಿ ಖಚಿತ!
ಮರಣಾಂಧಕಾರದಿ
ನಂಬಲಿಕ್ಕೆ ಧೈರ್ಯದಿ,
ಶುದ್ಧ ದಿವ್ಯ ಗ್ರಂಥವೆ,
ನೀನೆ ಬೋಧಿಸೆನಗೆ!

೪. ನಾನು ಸತ್ತು ಏಳಲು,
ಮಹಿಮಾಕಿರೀಟವು
ದೇವರಿಂದ ಹೊಂದುವ
ಮಾರ್ಗ ಬುದ್ಧಿ ಶಕ್ತಿಯ
ನೀನು ಬೋಧಿಸೆನಗೆ,
ಶುದ್ಧ ದಿವ್ಯ ಗ್ರಂಥವೆ!

2. ಸಭೆಯೂ ಪರಿಶುದ್ಧರ ಅನ್ಯೋನ್ಯವೂ.

೧೯೯.

Auf den Bergen, auf den Heiden.
139.

೧. ಗುಡ್ಡದಲ್ಲಿ, ಕಾಡಿನಲ್ಲೆ
ದಣಿದ,
ಹಸಿವ
ಲಕ್ಷ ಕುರಿ ಬಲ್ಲೆ.
ಅಯ್ಯೋ! ತಪ್ಪಿ ಹೋಗಿದ್ದಾವೆ;
ಸಾಕುವ
ಕುರುಬ
ಇಲ್ಲದಿರುತಾವೆ.

೨. ಯೇಸು ಕ್ರಿಸ್ತನ್ ಅಹೋರಾತ್ರ
ಕಾಯಿಯೋ,
ನಡಿಸೋ
ಮಂದೆ ಒಂದು ಮಾತ್ರ.
ಒಂದನ್ ಆದುಕೊಂಡಿದ್ದಾನೆ;
ಅದನೆ,
ಮುಂದಕೆ
ಹೋಗಿ ಮೇಯ್ಸುತಾನೆ.

೩. ನಮ್ಮ ನಾಮ ಸಹ ಬಲ್ಲ;
ನಮ್ಮನು
ನಿತ್ಯಕು
ಸಾಕುತಾನೆ ಅಲ್ಲ?
ಆತ ನಮ್ಮ ಕರಿಯೋಣ,
ಕ್ಷೇಮವು
ಹುಟ್ಟಿತು!
ಹಾಡಿ ಹರಸೋಣ!

೪. ಯೇಸು, ನಮ್ಮ ಯಜಮಾನ,
ನಮಗೆ
ಬಿಡದೆ
ಕೊಡು ಸಮಾಧಾನ!
ಅಂತ್ಯದಲ್ಲಿ ನಿನ್ನ ಪ್ರಭೆ
ತೋಚುವ
ತನಕ,
ಕಾಯಿ ನಿನ್ನ ಸಭೆ!

೨೦೦.

Mel. Gott sei Dank in aller Welt.
10.

೧. ದೇವರ ಕುಮಾರರು
ಘನವುಳ್ಳ ಕೂಟವು;
ಒಂದೆ ಶುದ್ಧ ಸಭೆಯು
ಸದ್ವಿಶ್ವಾಸಭಕ್ತರು.

೨. ಯೇಸು ಕ್ರಿಸ್ತನೀತಿಯು
ಅವರಲಂಕಾರವು;
ಯೇಸುಕ್ರೂಜಿಶ್ರಮೆಯು
ಅವರಾತ್ಮಸುಖವು.

೩. ಎಲ್ಲ ಕುಲ ಪ್ರಜೆಯೊಳ್,
ಎಲ್ಲ ಪ್ರಾಂತ್ಯ ದೇಶದೊಳ್
ಮಿತ್ರರನ್ನು ಮಿತ್ರರು
ನೋಡಿಕೊಳ್ಳಲಾಗದು.

೪. ಆದರಿವರೆಲ್ಲರು
ಕ್ರಿಸ್ತನೊಂದೆ ಸಭೆಯು,
ಆತನಲ್ಲಿ ಭ್ರಾತ್ರರು,
ದೇವರೊಳ್ಳೆ ಮಕ್ಕಳು.

೫. ತನ್ನ ಮಂದೆ ಯೇಸುವು
ತಿಳುಕೊಳ್ಳುವವನು;
ನಿತ್ಯದಲ್ಲಿ ಇವರು
ನಾಶವಾಗ ಕೂಡದು.

೬. ನಿನ್ನ ಪ್ರೇಮದಗ್ನಿಯೆ
ನಮ್ಮಲುರಿಗೊಂಡರೆ,
ನಾವು ನಿನ್ನ ಮಂದೆಯು
ಎಂದು ಲೋಕ ನಂಬೊದು.

3. ಸಬ್ಬತ್ ದಿವಸವು.

೨೦೧.

Heut' ist's Sonntag. 66.

೧. ಇಂದು ಸಬ್ಬತಾಗಿದೆ,
ಹರ್ಷಕರ ದಿನವೆ!
ಇಂದು ನಾನೇಕಾಂತದಲ್ಲಿ,
ಲೋಕಗದ್ದಲಿಲ್ಲದೆ,
ದೇವಧ್ಯಾನ ಮಾಡುವೆ,
ಸೇರಿ ದೇವರೈಕ್ಯದಲ್ಲಿ—
ಐಕ್ಯದಲ್ಲಿ.

೨. ಇಂದು ಸಬ್ಬತಾಗಿದೆ,
ಹರ್ಷಕರ ದಿನವೆ!
ಹುಡುಕೋಣ ಕೃಪಾಸ್ಥಾನ,
ಮೇಲಕೆತ್ತಿ ಹೃದಯ!
ಇಲ್ಲಿ ದೇವರಾಲಯ,
ಪರಿಶುದ್ಧ |: ಸನ್ನಿಧಾನ. :|

೩. ಇಂದು ಸಬ್ಬತಾಗಿದೆ,
ಹರ್ಷಕರ ದಿನವೆ!
ಪರಿಶುದ್ಧ ವಾಕ್ಯವನ್ನು
ಮನ ಕೊಟ್ಟು ಓದುವಾ!
ಅದರಿಂದ ಹೊಂದುವಾ
ದಿವ್ಯ ಆತ್ಮತ್ರಾಣವನ್ನು—
ತ್ರಾಣವನ್ನು!

೪. ಇಂದು ಸಬ್ಬತಾಗಿದೆ,
ಹರ್ಷಕರ ದಿನವೆ!
ಸೇರಿ ದೇವಗೃಹದಲ್ಲಿ,
ಸರ್ವಭಕ್ತರೊಂದಿಗೆ
ಆತನನ್ನು ಬೇಡಲೆ,
ತೃಪ್ತಿ ಅಹುದೆದೆಯಲ್ಲಿ—
ಎದೆಯಲ್ಲಿ.

೫. ಇಂದು ಸಬ್ಬತಾಗಿದೆ,
ಹರ್ಷಕರ ದಿನವೆ!
ದೇವಸ್ತೋತ್ರ ಆದ ಮೇಲೆ
ಕೂಡಿಕೊಂಡು, ಕೇಳಿದ
ವಾಕ್ಯದಭಿಪ್ರಾಯವ
ಹೇಳ್ವದೆಷ್ಟೊ ರಮ್ಯ ವೇಳೆ—
ರಮ್ಯ ವೇಳೆ!

೬. ಇಂದು ಸಬ್ಬತಾಗಿದೆ,
ಹರ್ಷಕರ ದಿನವೆ!
ಭಾಗ್ಯವಂತರಾಗಿದ್ಧೇವೆ;
ದೇವರೊಲ್ಮೆಧ್ಯಾನದಿ
ಲೋಕಚಿಂತೆ ತ್ಯಜಿಸಿ,
ಹೃತ್ಸಂತೋಷ |: ಪಡುತ್ತೇವೆ. :|

4. ಕ್ರೈಸ್ತ ದೇವಾರಾಧನೆ.

೨೦೨.

Mel. Alle Menschen müssen sterben. 159.

೧. ವಾಕ್ಯವನ್ನು ಬಲದಿಂದ
ಈಗ ಸಾರಗೊಡಿಸು!
ಹೃದದಲ್ಲಿ ಆತ್ಮನಿಂದ
ವಾಕ್ಯಬಾಣ ನಾಟಿಸು!
ವಾಕ್ಯ ಸಾರುವಾಳಿನಲ್ಲಿ
ಅದನುರಿಸಾತ್ಮನಲ್ಲಿ.
ಸಾರೊ ಬಾಯ ಸಂಗಡ
ನೀನೆ ಇರು, ಒಡೆಯ!

೨. ನಿನ್ನ ವಾಕ್ಯ ಸುತ್ತಿಯಾಗಿ
ಕೊಟ್ಟು, ಹೃದ ಒಡೆಯು;
ಮಾಡಿ ದಿವ್ಯ ಬೆಂಕಿಯಾಗಿ,
ಹೃದಜ್ವಾಲೆ ಹೊತ್ತಿಸು!
ಕಠಿಣದ ಮನಸನ್ನು
ಕರಗಿಸಿ, ಗರ್ವವನ್ನು
ಮುರಿದು, ಸುಧಾರಿಸು
ಕರಗಿದ ಮನಸು!

Jer. 23, 29.

೩. ಯಾರೊ ಪಾಪನಿದ್ರೆಯ
ಲ್ಲಿ
ಬಿದ್ದು, ದೇವರಿಲ್ಲದೆ
ಇದ್ದರೆ, ಈ ದಿನದಲ್ಲಿ
ಕರುಣಿಸು, ಕರ್ತನೆ!
ಎಚ್ಚರಿಸು ಅವನನ್ನು!

ನರಕದ ಭಯವನ್ನು
ಕಣ್ಣ ಮುಂದೆ ತೋರಿಸು,
ನಿದ್ರೆಯಿಂದ ತಪ್ಪಿಸು!

೪. ಕೃಪೆಯಾಶಿಸುವ ಹೃದ
ನಿಂಗೆ ಬಯಸುತ್ತದೋ?
ಅಂಥ ಮನಸಿಗೆ ಹತ್ರ
ನೀನು ಬಂದು ಸೇರಿಕೋ!
ಜಜ್ಜಿ ಹೋದ ಮನಸನ್ನು,
ನಲಗಿದ ಗಲಗನ್ನು Mt. 12, 20.
ನೀನು ಮುರಿದ್ಹಾಕದೆ
ಮಾಡು ಒಳ್ಳೆ ಆರೈಕೆ!

೫. ಮತ್ತು ಶಿಷ್ಯರೆಲ್ಲರನ್ನು
ಆತ್ಮನಿಂದ ತುಂಬಿಸು!
ನಿನ್ನ ವಾಕ್ಯವಾಸಿಯನ್ನು
ನಮ್ಮ ಮೇಲೆ ತೋರಿಸು!
ನೋಡು! ನಾವು ಬಂದಿದ್ಧೇವೆ,
ನಿನ್ನನೀಗ ಕಾಯುತೇವೆ.
ನಮ್ಮನಾಶೀರ್ವದಿಸು,
ಆತ್ಮ ದಯಪಾಲಿಸು!

5. ಪ್ರೇಷಿತ ಕಾರ್ಯ, ಮಿಶ್ಯನ್ ಗೀತಗಳು.

೨೦೩.

Ps. 67.

Es woll' uns Gott genädig sein.
174.

೧. ಓ ದೇವರೆಮಗೊಲಿಯು!
ಕೊಡಾಶೀರ್ವಾದವಿನ್ನು!
ಶ್ರೀಮುಖದ ಸುಕಾಂತಿಯು
ಪ್ರಕಾಶಿಸಲೆಮ್ಮನ್ನು!
ಭೂಚಕ್ರ ನಿನ್ನ ಮಾರ್ಗವಂ,
ಜನಾಂಗಗಳ ದೇಶ
ಹೊಸ್ತಾದ ನಿನ್ನ ರಕ್ಷಣಂ
ಕಣ್ಣಾರೆ ನೋಡಲೀಶ!
ಆಶ್ಚರ್ಯ ನಿನ್ನ ನ್ಯಾಯ!

೨. ಕೊಂಡಾಡಲೀಶಂ ಪ್ರಜೆ
ಯು!
ಕೊಂಡಾಡು, ಪ್ರಜೆಯೆಲ್ಲ!
ಸಂತೋಷದಲ್ಲಿ ಹರ್ಷಿಸು
ಇಂಪಾಗಿ, ಲೋಕವೆಲ್ಲ!
ಸತ್‌ನ್ಯಾಯತೀರ್ಪು ಮಾಡು
ತಿ
ಎಲ್ಲೆಲ್ಲ ರಾಜ್ಯದಲ್ಲಿ;
ಪರಾಂಬರಿಸಿ ಆಳುತಿ
ಸಮಸ್ತ ನರರಲ್ಲಿ,
ದಯಾಪ್ರಸಿದ್ಧರಾಜ!

೩. ಕೊಂಡಾಡಲೀಶಂ ಪ್ರಜೆ
ಯು!
ಕೊಂಡಾಡು ಪ್ರಜೆಯೆಲ್ಲ!
ದಿವ್ಯೊಲ್ಮೆಯಿಂದ ಭೂಮಿಯು
ಸಫಲವಾಗುತಲ್ಲ?
ಓ ಸರ್ವತ್ರಾಣಿ ದೇವರೇ!
ನಿನ್ನಾಶೀರ್ವಾದ ಕೊಡು!
ದಿಗ್ಮಂಡಲದ ಪ್ರಜೆಯೇ,
ದೇವ್ರಿಂಗೆ ಭಯ ಪಡು!
ಇಂತಾಮೆನನ್ನಿರ್! ಆಮೆನ್!

೨೦೪.

Die Sach' ist dein. 179.

೧. ಈ ಕಾರ್ಯ, ಕ್ರಿಸ್ತ,
ನಿನ್ನದು,
ನಾವಿರ್ವ ಕಾರ್ಯವೆ!
ವಿನಾಶವಾಗದೆಂದಿಗು
ನೀನಾಳ್ವ ಕಾರ್ಯಕೆ!
ನಿಂಗಿಪ್ಪ ಪ್ರತಿ ಸೇವಕ
ಭೂಗರ್ಭಬೀಜಗೋಧಿಯ
ಹಾಗಿದ್ದು, ಸತ್ತು, ಫಲವ
ತಂದೀವನಿದು ನೇಮಕ!
ಬಾ, ಮರಣ!
ಬಾ, ಸ್ವೇಚ್ಛೆ ಮರಣ!

೨. ನೀ ಹೋದ ಶ್ರಮಮಾ
ರ್ಗದಿ,
ಓ ರಾಜ, ನಮ್ಮನು
ವಿಶ್ರಾಂತಿವಾಸಕೊಯ್ಯುತಿ;
ನಿನ್ನಂತೆ ಶಿಷ್ಯರು!
ಹಾ, ಶ್ರಮ ಜಯ ಎರಡು
ನಮ್ಮೆಲ್ಲರಿಂಗೆ ಪಾಲಿಸು!
ನಿನ್ ಕಾರ್ಯದೊಡ ನಮ್ಮನು
ನೀನಿರುವೋಜಕೇರಿಸು!
ನಿನ್ನೋಜಕೆ,
ನಿನ್ನೋಜಸ್ಥಾನಕ್ಕೆ!

೩. ನೀ ಗೋಧಿಬೀಜದಂತೆ
ಯೆ
ಭೂಗರ್ಭಕಿಳಿದು,
ಭೂರಾಜನಾಗಿ ಏರಿದೆ;
ಭೂರಾಜ್ಯ ಪಾಲಿಸು!
ಓ ಕಳುಹಯ್ಯ ಆಳ್ಗಳ!
ನಿನ್ನತಿ ಶುಭನಾಮವ
ಒಂದೊಂದು ದೇಶದೊಳಗು
ಸಂಕೀರ್ತಿಯನ್ನು ಪಡಿಸು!
ನಮ್ಮಿಂದಲು
ಸಂಕೀರ್ತಿ ಪಡಿಸು!

೨೦೫.

Der du in Todesnächten. 132.

೧. ಕಠೋರ ಶ್ರಮ ತಾಳಿ,
ನರಾರಿಯೊಡನೆ
ಹೋರಾಡಿ, ಜಯಶಾಲಿ
ಉತ್ಸಾಹದೊಂದಿಗೆ
ಮಹೋಚ್ಚ ಸ್ಥಾನದಲ್ಲಿ
ಸೇರಿರ್ಪ ರಕ್ಷಕಾ!
ನೀ ದಯದಿಂದೆಮ್ಮಲ್ಲಿ
ಬಂದಿರು ಸರ್ವದಾ!

೨. ಭೂಪರಲೋಕದಲ್ಲಿ
ಸರ್ವಾಧಿಕಾರವಂ
ನೀ ಹೊಂದಿ, ಪ್ರಭೆಯಲ್ಲಿ
ವಿಜಯರಾಜ್ಯವಂ
ನೀ ಬೇಗ ಬರ ಮಾಡು,
ರಾಜಾಧಿರಾಜನೇ!
ನಿನ್ನಾಳ್ಗಳಂ ಕಾಪಾಡು,
ಸಂಸ್ತುತ್ಯ ಪ್ರಭುವೇ!

೨೦೬.

Mel. Himmelan, nur himmelan. 123.

೧. ಪ್ರೀತಿ ಮಾಡಿ ಲೋಕಕಕೆ,
ಏಕ ಮಗನ
ದೇವರಿತ್ತನೆಮಗೆ
ಲೋಕರಕ್ಷಕ.
ಕೆಟ್ಟೋಗದೆ,
ಆತನಲ್ಲಿ ನಂಬುವ
ಪ್ರತಿಯೊಬ್ಬ ಹೊಂದುವ
ಸಜ್ಜೀವವೆ.

೨. ಹೃದಕೆ ನೀ ತಂದುಕೋ
ದೇವಪ್ರೀತಿಯ!
ನಿನಗಾಗುತದಿಗೋ
ದೊಡ್ಡ ಹರುಷ.
ಈ ಪ್ರೀತಿಯು
ಆಗಿದೆ ತ್ರಿಲೋಕದಿ
ದೂತನರಗೋತ್ರದಿ
ಈಡಿಲ್ಲದು.

೩. ಅಂಥ ಪ್ರೀತಿ ಜೈಸಲಿ
ನನ್ನ ಹೃದಯ!
ವಶ ಮಾಡಿಕೊಳ್ಳಲಿ
ಸರ್ವ ಲೋಕವ!
ಈ ವಾರ್ತೆಯು
ಮೃತ್ಯುವನ್ನು ಜಯಿಸಿ,
ಬಲವಾಗಿ ಓಡಲಿ
ಎಲ್ಲೆಲ್ಲಿಯು!

೨೦೭.

Mel. Es klingt ein hoher Klang. 118.

೧. ತುತೂರಿ ಊದಿರಿ
ಘಟ್ಟ್ಯಾದ ಶಬ್ದದಿಂ! Is. 58, 1.

ಸುವಾರ್ತೆ ಸಾರಿರಿ
ಮಹಾ ಸಂತೋಷದಿಂ!
ಚೀಯೋನಿನಲ್ಲಿ ಆಳುತಾನೆ
ಯೆಹೋವ ಜಗದೀಶ ತಾನೆ.
ಎದ್ದೇರು ನಿನ್ನ ಗೋಪುರ,
ಓ ಚೀಯೋನೇ, ಸುವಾರ್ತಿಕ!
Is. 40, 9; 21, 8.

೨. ತುತೂರಿ ಧ್ವನಿಯು
ನಮ್ಮಲ್ಲಿ ಇರಲಿ!
ಸೈನ್ಯಾಧಿಪತಿಯು
ಉಂಟೆಮ್ಮ ಮಧ್ಯದಿ.
Num. 23, 21.
ಈ ಅರಸನ ಸೈನ್ಯ ನಾವು,
ಸೋತ್ತೋಗ ಬೇಕು ರೋಗ
ಸಾವು.
ಈ ಜೀವರಾಜಜನರು
ಸತ್ತೋದರೂ ಸೋತ್ತೋಗರು.

೩. ವಿಜಯ ಜಯವೆ
ರಾಜಾಧಿರಾಜಗೆ!
ನಿರ್ಭಯ ಧೈರ್ಯವೆ
ಸ್ವಕೀಯ ಪ್ರಜೆಗೆ!
ತ್ರಿಲೋಕರಾಜನಧಿಕಾರ
ಯಾರಾರು ಮಾಡನಪಹಾರ.
ವೈರಾಳಿಗಪಜಯವು,
ವಿನಾಶ ಕೇಡು ನಿಜವು!

೪. ಭೂಲೋಕ ಜನರು
ಸುವಾರ್ತೆ ಕೇಳಲಿ!
ಕ್ರಿಸ್ತ್ಯೇಸುಶಿಷ್ಯರು
ಚನ್ನಾಗಿ ಸಾರಲಿ!
ನಮ್ಮರಸನ ನಾಮವನ್ನು
ಕೊಂಡಾಡಿ, ಶ್ರೇಷ್ಠ ಸ್ತೋತ್ರ
ವನ್ನು
ಮಾಡ್ಯೆಲ್ಲ ಲೋಕಜನರ
ಸಮೂಹ ಕರಕೊಳ್ಳುವ!

೫. ಬಾಯ್ ತೆರೆದಿರುವ
ಘಟ್ಟ್ಯದ ಶಬ್ದದಿಂ!
ಪ್ರಸರಿಸಿರುವ
ಸುವಾರ್ತೆ ಧೈರ್ಯದಿಂ!
ಉದಯದಿಂದಾರಂಭವಾಗಿ
ಸೂರ್ಯಾಸ್ತಮಾನಮಟ್ಟಿಗಾಗಿ
ಸುವಾರ್ತಾಘೋಷ ಕೇಳಲಿ!
ಕೊಂಡಾಡೊ ಶಬ್ದ ಏಳಲಿ!

೬. ಕಾದಾಳ ಸೈನ್ಯವು
ಬೇಕೆಮ್ಮ ರಾಜಗೆ.
ಎಲ್ಲುಂಟು ಧೈರ್ಯವು
ಈ ದೊಡ್ಡ ಕಾರ್ಯಕೆ?
ನಾವೆಲ್ಲರಾತಗೆ ಪ್ರಮಾಣ
ಮಾಡೋಣ! ನಮ್ಮ ಎಲ್ಲ ತ್ರಾಣ
ಮನೋವಾಕ್ಕಾಯವೆಲ್ಲವ
ಈ ಸೇವೆಗೊಪ್ಪಿಸೀಯುವ!

೭. ಸುಸೇವೆ ಮಾಡುವ
ಕ್ರಿಸ್ತ್ಯೇಸುನಾಥಗೆ!
ಈ ಸೇವೆ ಹರುಷ,
ಸಂತೋಷವಾಗಿದೆ.
ಸಾಮ್ರಾಜ್ಯ ಆತಗಿರಲಾಗಿ,
ಭೂಪರಲೋಕ ಆಳಲಾಗಿ,
ಈ ರಾಜಸೇವೆ ಮಾಡೊದು
ಉಂಟೆಮ್ಮ ಶ್ರೇಷ್ಠ ಬಿರುದು.

೮. ನಿನ್ನಾರ್ಯ ಸೇವೆಗೆ
ಅಯೋಗ್ಯರಾದೆವು;
ಆದಾಗ್ಯು ನಿನಗೆ
ಸೇರಿರ ಬಂದೆವು.
ನಿನ್ನಾತ್ಮಜೀವಬಲದಿಂದ
ನಾವಿನ್ನು ಎದ್ದು ಸಾವಿನಿಂದ,
ಬಲಿಷ್ಠರಾಗಿ ಗೆದ್ದೇವು,
ಸುಯೋಗ್ಯ ದಾಸರಾದೇವು.

೯. ಕಟಾಕ್ಷದಿಂದಲೇ
ನಮ್ಮನ್ನು ದೃಷ್ಟಿಸು!
ಕೆಟ್ಟೋದ ನಮ್ಮನೇ
ಹೊಸ್ತಾಗಿ ಸೃಷ್ಟಿಸು!
ನಿನ್ನತಿ ಶ್ರೇಷ್ಠ ಸೇವೆಗಾಗಿ
ಬೇಕಾದ ವರ ಹೇರ್ಳವಾಗಿ
ಈ ಪ್ರಜೆ ಮೇಲೆ ಸುರಿಸು!
ನಿನ್ನಾತ್ಮನನ್ನುದಾರಿಸು!

೨೦೮.

Mel. Freiheit, die ich meine. 115.

೧. ಸುವಿಶೇಷ* ಘೋಷ
ಎಲ್ಲ ಲೋಕಕೆ
ಹಬ್ಬಿಸೋ ಸಂತೋಷ
ದೊಡ್ಡದಾಗಿದೆ.
ದುಷ್ಟ ರಾಜಬಲ
ಮುರಿಧಾಕುವ!
|: ಲೋಕದೆಲ್ಲ ಸ್ಥಲ
ವಶ ಮಾಡುವ! :|

೨. ಅತಿ ಶ್ರೇಷ್ಠ ಪ್ರೀತಿ
ಗೊತ್ತು ಮಾಡಿರಿ!
ಪರಿಶುದ್ಧ ನೀತಿ
ಸಾರಿ ಹೇಳಿರಿ!
ಕೇಳಲಿ ಅಲ್ಲಲ್ಲಿ
ಈ ಭೂಮಂಡಲ,
|: ಎಲ್ಲ ಸೀಮೆಯಲ್ಲಿ
ಈ ಸದ್ಮಂಗಳ! :|

೩. ಇರಲಿ ಸಮುದ್ರ,
ಭೂವಿಸ್ತೀರ್ಣತ್ವ!
ದೂರ ದಕ್ಷಿಣೋತ್ರ,
ಪೂರ್ವ ಪಶ್ಚಿಮ,

* ಅಥವಾ "ಶುಭವಾರ್ತೆ".

ಎಲ್ಲ ದಿಕ್ಕಿಗ್ಹೋಗಿ,
ಮಾಡಿ ಪಯಣ,
|: ಈ ಸುವಾರ್ತೆಗಾಗಿ
ಜಗ್ಗ ನೋಡುವ! :|

೪. ಬರಲೆಲ್ಲ ಕಷ್ಟ,
ಬರಲುಪದ್ರ,—
ಯೇಸುಸೇವೆ ನಷ್ಟ
ಅಲ್ಲ ಸರ್ವತ್ರ.
ಹೊರ ಕ್ರೂಜೆಯನ್ನು
ಮಾನವಲ್ಲವೋ?
|: ನಮ್ಮ ಸೇವೆಯನ್ನು
ಕರ್ತ, ಈಸಿಕೋ! :|

೫. ಈ ಸುವಾರ್ತೆಯನ್ನು
ಯಾರು ಸಾರುತಾ,
ತನ್ನ ಬಲವನ್ನು
ಕೊಟ್ಟಾನುರ್‍ಯ್ಯತಾ?
ಯಾಕೆ ಮನೆಯಲ್ಲಿ
ಸುಮ್ಮನಿರುತಿ?
|: ಪೇಟೆಬೀದಿಯಲ್ಲಿ
ವ್ಯರ್ಥ ನಿಲ್ಲುತಿ? :| Mt. 20, 3. 6.

೬. ಯಾವನನ್ನು ನಾನು
ಕಳುಹಿಸಲಿ? Is. 6, 8.
ಯಾವನು ಮಾಡ್ಯಾನು
ನಮ್ಮ ಚಾಕರಿ?
ಎಂದು, ಯಾರಿದ್ದಾನು?
ನೀನು ಕೇಳಲು,
|: ಕರ್ತ, ಇಗೊ, ನಾನು,
ನನ್ನ ಕಳುಹು! :|

೭. ಕರ್ತ, ಕಾಯುತೇನೆ,
ನೀನು ಮಾತಾಡು! 1 Sam. 3, 10.
ನಾನು ಕೇಳುತೇನೆ,
ನಿನ್ನ ದಾಸನು.
ಯುದ್ಧಕೆ ನೀ ತಂಡ
ಕರದೆತ್ತುತಿ.
|: ನಾನು ನಿನ್ನ ಬಂಟ
ತಿರು ಯುದ್ಧದಿ! :|

೮. ಯಾರು ಯೇಸುವನ್ನು
ಅರಿತಿದ್ದಾನೋ,
ಈ ಸುವಾರ್ತೆಯನ್ನು
ಮರೆ ಇಟ್ಟಾನೋ?
ಪಾಪಪರಿಹಾರ
ಹೊಂದಿದವನು
|: ಶುಭಸಮಾಚಾರ
ಸಾರದಿರನು! :|

೯. ಸಾರುವಂಥ ತ್ರಾಣ
ಉಳಿದಿರಲು,
ಉಸುರುವ ಪ್ರಾಣ
ನನ್ನಲಿರಲು,

ವಾಕ್ಯವನ್ನು ಸಾರ
ನನ್ನ ಆಶೆಯು.
|: ನನ್ನ ಇಷ್ಟಾಹಾರ
ಯೇಸುಸೇವೆಯು! :|

೧೦. ಯೋಗ್ಯನಾರಿದ್ದಾನು
ಅಂಥ ಕಾರ್ಯಕೆ? 2 Cor. 2, 16.
ರಾಜನು ಮೆಚ್ಚಾನು
ಯಾವ ಗುಣಕೆ?
ಈ ರಾಜಾಧಿರಾಜ
ರಾಜ್ಯಕಾರ್ಯದಿ
|: ರಾಯಭಾರಿಯಾಗ
ದೊಡ್ಡ ಸಂಗತಿ! :| 2 Cor. 5, 20.

೧೧. ಮಾಡು ಕೃಪೆಯಿಂದ
ಸಿದ್ಧ ನಮ್ಮನು!
ಎಲ್ಲ ದೋಷದಿಂದ
ಗುಣ ಪಡಿಸು!
ನಿನ್ನ ಆತ್ಮಸ್ನಾನ
ನೀನುದಾರಿಸು!
|: ಸೇವೆಗೊಳ್ಳೆ ದಾನ
ದಯಪಾಲಿಸು! :|

೧೨. ನಿನ್ನ ಕಾರ್ಯವನ್ನು
ಸಾಧಿಸುವರೆ,
ಮಾಡು ಮಾರ್ಗವನ್ನು,
ಯಜಮಾನನೆ!
ದ್ರಾಕ್ಷೆತೋಟಕಾಗಿ
ಯೋಗ್ಯ ಜನರ
|: ದೊಡ್ಡ ಸಂಖ್ಯೆಯಾಗಿ
ಕರೆಯೊಡೆಯಾ! :|

೧೩. ನಿಜ ಮನಸ್ಸಿಂದ
ಪೂರ್ಣ ಹೃದಯ
ಉರಿಚುರುಕಿಂದ
ಒಪ್ಪಿಸೀಯುವ
ಆಳ್ಗಳನ್ನು ಕೊಡು
ನಿನ್ನ ಬೆಳೆಗೆ!
|: ಅವರಲ್ಲಿ ಇಡು
ನಿನ್ನ ಮಹಿಮೆ! :| Num. 27, 20.

೧೪. ಲೋಕಾರಿಷ್ಟವನ್ನು,
ಕರ್ತ, ದೃಷ್ಟಿಸು!
ಶಾಂತಿರಾಜ್ಯವನ್ನು
ಬಂದು ಸ್ಥಾಪಿಸು!
ನರಮನಸ್ಸನ್ನು
ತಿರುಗಿಸಯ್ಯಾ!
|: ಸೇರಿಸೆಲ್ಲರನ್ನು,
ರಕ್ಷಿಸೊಡೆಯಾ! :|

೨೦೯.

Mel. Es braust ein Ruf wie Donnerhall. 165.

೧. ನಮ್ಮೆದುರಾಗಿ ಎದ್ದರು
ನೂರಾರು ವೈರಿ ಜನರು.
ನಾವೊಂದು ಚಿಕ್ಕ ಮಂದೆಯು,
ವಿರೋಧ ನಿಲ್ಲಲಾರೆವು.
ಓ ಚಿಕ್ಕ ಮಂದೆ, ಧೈರ್ಯಕೋ!
ಓ ಚಿಕ್ಕ ಮಂದೆ, ಧೈರ್ಯಕೋ!
ಇಮ್ಮಾನುವೇಲ್ ಇದ್ದಾನಿದ್ದಾನಿಗೋ! Is. 8, 10.
ಇಮ್ಮಾನುವೇಲ್ ಇದ್ದಾನಿದ್ದಾನಿಗೋ! Mt. 1, 22.

೨. ನಮ್ಮೆಲ್ಲ ತ್ರಾಣ ಸುಮ್ಮನೆ,
ಪ್ರಯತ್ನ ಫಲವಿಲ್ಲದೆ!
ಈ ಮೂಢಭಕ್ತಿಪರ್ವತ
ಕಿತ್ತಾಕಿ ಯಾರು ಬಿಡುವ?
|: ಓ ಚಿಕ್ಕ ಮಂದೆ, ಧೈರ್ಯಕೋ! :|
|: ಇಮ್ಮಾನುವೇಲ್ ಇದ್ದಾನಿದ್ದಾನಿಗೋ! :|

೩. ಸುವಾರ್ತೆ ಕೇಳಲೊಲ್ಲರು,
ಕರ್ತಂಗೆ ಸೇರಿಕೊಳ್ಳರು.
ಕಾರ್ಗಲ್ಲಿನಂಥ ಹೃದಯ
ಯಾರೊಡೆದ್ದಾಕಿ ಕೊಡುವ?
|: ಓ ಚಿಕ್ಕ ಮಂದೆ, ಧೈರ್ಯಕೋ! :|
|: ಇಮ್ಮಾನುವೇಲ್ ಇದ್ದಾನಿದ್ದಾನಿಗೋ! :|

೪. ಕುಯುಕ್ತಿಮೋಸತಂತ್ರದಿ
ಹೋರಾಡುವರಾ ಸೈನ್ಯದಿ.
ಅದೆಮ್ಮ ಮೇಲೆ ಬಿದ್ದರೆ,
ಕೆಟ್ಟೋದೆವಲ್ಲೊ ಬೇಗನೆ?
|: ಓ ಚಿಕ್ಕ ಮಂದೆ, ಧೈರ್ಯಕೋ! :|
|: ಇಮ್ಮಾನುವೇಲ್ ಇದ್ದಾನಿದ್ದಾನಿಗೋ! :|

೫. ನಾವೀಗ ಅಂಜಲೊಲ್ಲೆವು,
ನಮ್ಮಾಶನನ್ನು ಬಲ್ಲೆವು.
ಇಮ್ಮಾನುವೇಲನಾತನು,
ನಮ್ಮೊಡನೇ ಶ್ರೀದೇವರು.
|: ಓ ಚಿಕ್ಕ ಮಂದೆ, ಧೈರ್ಯಕೋ! :|
|: ಇಮ್ಮಾನುವೇಲ್ ಇದ್ದಾನಿದ್ದಾನಿಗೋ! :|

೬. ಈ ಪತಿಯಲ್ಲಿ ಹೋರುವ!
ಸಂತೋಷವಾಗಿ ಗೆಲ್ಲುವ!
ವೈರಾಳು ರಾಶಿ ಇದ್ದಾಗ್ಯೂ,
ವಿಜಯ ತಪ್ಪದೆಂದಿಗೂ.
|: ಓ ಚಿಕ್ಕ ಮಂದೆ, ಧೈರ್ಯಕೋ! :|
|: ಇಮ್ಮಾನುವೇಲ್ ಇದ್ದಾನಿದ್ದಾನಿಗೋ! :|

೭. ಕಡೇಲಿ ಪೂರ್ಣ ಜಯವು
ಉಂಟಾಗೊದೆಮ್ಮ ಸುತ್ತಲು;
ಆ ಶತ್ರುವಿನ ದುರ್ಗವು
ಹಾಳಾಗಿ ಬಿದ್ದು ಹೋಗೊದು.
|: ಓ ಚಿಕ್ಕ ಮಂದೆ, ಧೈರ್ಯಕೋ!:|
|: ಇಮ್ಮಾನುವೇಲ್ ಇದ್ದಾನಿದ್ದಾ
ನಿಗೋ! :|

೮. ಈ ದೊಡ್ಡ ಮೂರ್ತಿಸ್ಥಾ
ನವು
ಸೈತಾನಬಲದುರ್ಗವು.
ಅದೆಮ್ಮ ಕ್ರಿಸ್ತನಾಲಯ
ಉಂಟಾಗೊದೊಂದು ಸಮಯ.
|: ಓ ಚಿಕ್ಕ ಮಂದೆ, ಧೈರ್ಯಕೋ!:|
|: ಇಮ್ಮಾನುವೇಲ್ ಇದ್ದಾನಿದ್ದಾ
ನಿಗೋ! :|

೯. ಅಪಾರವಾದ ರಥವು
ಆ ಬೊಂಬೆಗೆ ವಿಮಾನವು.
ಈ ತೇರು ಹುಳ ಕೊರೆದು,
ಚೂರಾಗಿ, ಸುಟ್ಟುಹೋಗೊದು.
|: ಓ ಚಿಕ್ಕ ಮಂದೆ, ಧೈರ್ಯಕೋ!:|
|: ಇಮ್ಮಾನುವೇಲ್ ಇದ್ದಾನಿದ್ದಾ
ನಿಗೋ! :|

೧೦. ಭಂಗಾರ ಬೆಳ್ಳಿ ಮೂರ್ತಿ
ಯು
ಕೆಟ್ಟೋಗಿ ಲಯವಾಗೊದು,
ಸರ್ಪಾದಿ ಕ್ರಿಮಿ ಬಿಲದಿ
ಬಿಸಾಡೊರಿನ್ನು ಹಾಸ್ಯದಿ.
Is. 2, 20.
|: ಓ ಚಿಕ್ಕ ಮಂದೆ, ಧೈರ್ಯಕೋ!:|
|: ಇಮ್ಮಾನುವೇಲ್ ಇದ್ದಾನಿದ್ದಾ
ನಿಗೋ! :|

೧೧. ಈ ಸೀಮೆಯಲ್ಲಿ ಯೇ
ಸುವು
ಸಮ್ರಾಜನಾಗಿ ಆಳ್ವನು.
ಭೂಲೋಕದೆಲ್ಲ ರಾಜರು
ಸಾಷ್ಟಾಂಗವಾಗಿ ಬೀಳ್ವರು.
|: ಓ ಚಿಕ್ಕ ಮಂದೆ, ಧೈರ್ಯಕೋ!:|
|: ಇಮ್ಮಾನುವೇಲ್ ಇದ್ದಾನಿದ್ದಾ
ನಿಗೋ! :|

೧೨. ಈ ಕಾಲ ಬೇಗ ಬರಲಿ!
ಎಂದಾಶಿಸುತ್ತೇವೆಮ್ಮಲಿ.
ಇನ್ನುಂಟು ಬಹು ದೂರವೋ?
ಬಂದಾಯ್ತು ಹತ್ರ ಕಾಲವೋ?
|: ಓ ಚಿಕ್ಕ ಮಂದೆ, ಧೈರ್ಯಕೋ!:|
|: ಇಮ್ಮಾನುವೇಲ್ ಇದ್ದಾನಿದ್ದಾ
ನಿಗೋ! :|

೨೧೦.

Mel. Ein' feste Burg. 172.

೧. ಹೋರಾಡಲಿಕ್ಕೆ ಬಂದೆವು
ನಮ್ಮಿಶನಾಮದಲ್ಲಿ,
ವೈರಾಳುಗುಂಪಿಗೆದುರು
ಹೋಗೋಣ ಧೈರ್ಯದಲ್ಲಿ!
ಎಂದೂ ಹೋರುತಾ,
ಯತ್ನಾ ಮಾಡುತಾ,
ಸದ್ವಿಶ್ವಾಸವೆ,
ಸುಶಾಂತಿ ಪ್ರಾರ್ಥನೆ,
ಹೀಗಾಗಿದೆಮ್ಮ ಶಸ್ತ್ರ.

೨. ಸೈತಾನದುರ್ಗ ದೊಡ್ಡದು
ಈ ಹಿಂದುಸ್ಥಾನದಲ್ಲಿ.
ಹ್ಯಾಗಾದಿತೆಮ್ಮ ವಶವು?
ಗೆದ್ದೇವೊ ಯುದ್ಧದಲ್ಲಿ?
ಇಗೋ, ಕ್ರಿಸ್ತನು,
ಸದಾಶೂರನು,
ಸೈನ್ಯಾಧೀಶನು
ನಮ್ಮಲ್ಲಿ ಬಂದನು.
ಹೀಗುಂಟು ನಿಜ ಜಯ.

೩. ಉಂಟೀಗ ದೊಡ್ಡ ಯುದ್ಧವು
ಸಮಸ್ತ ಕಡೆಯಲ್ಲಿ.
ಬಂತೆಮ್ಮ ಮೇಲೆ ಶತ್ರುವು
ಉದ್ರೇಕದುರಿಯಲ್ಲಿ,
ಕುಯುಕ್ತೀಶನು,
ಮಹಾ ಕ್ರೂರನು!—
ನಮ್ಮನೆಲ್ಲರ
ಈ ಲೋಕದೊಡೆಯ
ಕೊಂದ್ಹಾಕ ಬಂದಿದ್ದಾನೆ.

೪. ಜನಾಂಗ ಘೋಷಿಸುತ್ತದೆ
ಸಮುದ್ರದಂದದಲ್ಲಿ.
ಈ ಮಾನ ಸಲ್ಲಿಸುತ್ತದೆ
ನಿರ್ಜೀವ ಮೂರ್ತಿಯಲ್ಲಿ.
ಇಂಥಾಸಕ್ತಿಯೂ
ಎಲ್ಲಾ ಭಕ್ತಿಯೂ
ನಿಷ್ಪ್ರಯೋಜಕ!
ಸುಳ್ಳಾದ ದೇವರ
ನಂಬಿದ್ದು ಕೆಟ್ಟಿದ್ದಾರೆ.

೫. ಆದಾಗ್ಯು ಸ್ಥಿರ ನಿಲ್ಲುವ
ಗುಬಾರ ಮಧ್ಯದಲ್ಲಿ!
ಸುವಾರ್ತೆ ಇನ್ನು ಸಾರುವ
ಸಂತೋಷ ಧೈರ್ಯದಲ್ಲಿ!
ಪರಾಕ್ರಮದಿ,
ಸರ್ವಾಂಗಾಸ್ತ್ರದಿ
ಕಾದಾಡೋಣಕೆ
ಹೋಗೋಣ ರಣಕೆ!
ಕಡೇಲಿ ಗೆಲ್ಲುತೇವೆ.

೨೧೧.

Luk. 19, 41—44.
Jerusalem, Jerusalem. 145.

೧. ಯೆರೂಸಲೆಮ್, ಯೆರೂ
ಸಲೆಮ್!
ಸಂಘನವಿರಲು,
ಯೆಹೋವನತಿಕಾಂತಿಯು
ನಿನ್ನಲ್ಲಿ ಕಂಡಿತು.
ಈಗೆಲ್ಲ ಕುಂದಿ ಹೋಯ್ತುಯೋ,
ನೀ ಶಾಪವುಳ್ಳದೇ!
ಯೆರೂಸಲೆಮ್, ಯೆರೂಸಲೆ
ಮ್,
ನಿಂಗಾಗಿ ಅಳುವೆ!

೨. ಯೆಹೋವನೂರ್ಧ್ವ ಕೀ
ರ್ತಿಯು
ಪ್ರಕಾಶಿಸಿದ್ದಲಿ,
ಕೂತಾರೆ ನಿನ್ನ ಮಕ್ಕಳು
ಅಗಾಧ ದುಃಖದಿ.
ಧೂಳಲ್ಲಿ ನಿನ್ನ ವಾಸವು,
ನೀ ಶಾಪವುಳ್ಳದೇ!
ಯೆರೂಸಲೆಮ್, ಯೆರೂಸಲೆ
ಮ್,
ನಿಂಗಾಗಿ ಅಳುವೆ!

೩. ಯೆರೂಸಲೆಮ್, ಯೆರೂ
ಸಲೆಮ್!
ಸಾಕಾಯಿತೆದ್ದುಕೋ!
ನೀ ಕೊಂದು ಹಾಕಿದವನು
ನಿನ್ ಜೀವವಲ್ಲವೋ?
ನೀ ಯೇಸು ಕ್ರಿಸ್ತಗೆರಗಿ
ಕೊಂಡಾಡುವನಕ, [ಮ್,
ಯೆರೂಸಲೆಮ್, ಯೆರೂಸಲೆ
ನಿಂಗಾಗಿ ಅಳುವೆ!

6. ಸುವಾರ್ತಿಕರ ಉದ್ಯೋಗವೂ ಹಸ್ತಾರ್ಪಣವೂ.

೨೧೨.

Mel. Komm, lieber Heiland. 155.

೧. ನಿನ್ನ ಮುಂದೆ ಬರುತೇವೆ,
ಆಶೀರ್ವಾದ ಬೇಡುತಾ;
ನಿನ್ನ ದಾಸರಾಗುತೇವೆ
ಜೀವದಂತ್ಯ ತನಕ.
ನಿನ್ನ ಸೇವೆ ಮಾಡ ಬೇಕು
ಎಂದು ನೀನು ಕರ್‍ಯಲು,
ನಿನ್ನ ಸೇವೆ ಮಾಡ ಬೇಕು
ಎಂದು ನಮ್ಮ ಮನಸು.

೨. ಕ್ರಿಸ್ತನ ಉದ್ಯೋಗದಲ್ಲಿ
ನಾವು ನಂಬಿಗಸ್ತರು
ಇದ್ದು, ತಿರುಸೇವೆಯಲ್ಲಿ
ಹ್ಯಾಗಾದೇವು ಯೋಗ್ಯರು?
ಫಲವಿಲ್ಲದೆ ಆದೇವೊ,
ಎಲೆ ಮಾತ್ರ ತೋರುತಾ?
ಒಳ್ಳೆ ಮರವಾಗಿದ್ದೇವೊ,
ಬಹು ಫಲ ಕೊಡುತಾ?

೩. ನಾವು ಒಬ್ಬರಾಗಿದ್ದೇವೊ,
ನಿನ್ನ ಮುಂದೆ ಬರಲು? Is. 6, 8.
"ಇಗೊ ನಾನೂ," ಎಂಥೇಳೇವೊ,
"ನೀನು ಕೊಟ್ಟ ಮಕ್ಕಳೂ"?
ಬುದ್ಧಿಹೀನಗೆ ವಿವೇಕ
ಕೊಡುವ ಉಪಾಧ್ಯರೋ,
ನೀತಿಬೋಧಕರನೇಕ Dan. 12, 3.
ಪಾಪಜನಕಾದೇವೋ?

೪. ನಮ್ಮ ಸೇವೆಗಾತ ಮೆಚ್ಚಿ
ಕೊಟ್ಟಾನೊಳ್ಳೆ ಬಿರುದು?
ಸ್ವರ್ಗದಲ್ಲಿ, ಕೃಪೆ ಹೆಚ್ಚಿ,
ಸೇರಿಸ್ಯಾನೊ ಒಲಿದು?
ನಮ್ಮನಾತ ದುರುದ್ಯೋಗ-
ದಾಸರಾಗಿ ಎಣಿಸಿ,
ಮುಖದಿಂದ ದೂರ ಹೋಗ
ಮಾಡ್ಯಾನೋ ಆ ದಿನದಿ?

೫. ಬೇಕು ಇಂಥ ಸೇವೆಯಲ್ಲಿ
ಎಷ್ಟೊ ದೊಡ್ಡ ಸಾಮರ್ಥ್ಯ!
ಕಾರ್ಯ ಸಾಧಿಸೋದಕೆಲ್ಲಿ
ಕಂಡೀತೊಳ್ಳೆ ಚಾತುರ್ಯ?
ಪರಲೋಕತ್ರಾಸಿನಲ್ಲಿ
ಅರ್ಧ ತೂಕ ಸಾಲದು.
ಇಂಥ ಕಾರ್ಯಕೆಲ್ಲರಲ್ಲಿ
ಯಾರು, ಯಾರು ಯೋಗ್ಯನು?

೬. ಬಳಲ್ದವರಾದರಿಸ
ಸುವಿದ್ವಾಂಸನಾಲಿಗೆ; Is. 50, 4. 5.
ದಿನ ದಿನಕೆಚ್ಚರಿಸ
ತೆರೆದಿರೊ ಕಿವಿಯೆ;
ಹೆಣದಲ್ಲಿ ಜೀವಬಲ
ಉಂಟು ಮಾಡೊ ಶಬ್ದವು;
ಬಂಡೆಯಿಂದ ಜೀವಜಲ
ತರುವಂಥ ತ್ರಾಣವು!

೭. ಆಶೆಯೆಲ್ಲ ಹೋಗುವಲ್ಲಿ
ಇನ್ನು ಆಶೆ ಪಡೊದು;
ಹಾಸ್ಯ ಮಾಡೊ ಜನರಲ್ಲಿ
ಇನ್ನು ಪ್ರೀತಿ ಇಡೊದು;
ಕಷ್ಟ ವ್ಯರ್ಥ ಹೋಗುವಾಗೆ,

ಇನ್ನು ಬೇಸರಿಲ್ಲದೆ,
ಹೊಸ ಕಷ್ಟ ಮಾಡೊ ಹಾಗೆ
ಸ್ಥಿರ ತಾಳ್ಮೆ ಜಾಗ್ರತೆ!

೮. ಕುರಿಮಂದೆಗೊಳ್ಳೆ ಪೋಷ
ಇಕ್ಕುವಂಥ ಕುರುಬ;
ಅವು ಪಡದಂತೆ ದೋಷ,
ಕಾಯೊ ಪ್ರಾಣಪಾಲಕ;
ಆಡುಜಾತಿ ದುಷ್ಟ ರಾಶಿ
ಮೋಸ ಮಾಡಗೊಡದೆ,
ಧೈರ್ಯದಿಂದ ಕೇಡು ವಾಸಿ
ಮಾಡುವಂಥ ಖಂಡನೆ!

೯. ನಡಕೊಂಡು ಭಯದಲ್ಲಿ,
ತಾನು ಒಳ್ಳೆ ಮಾದರಿ
ತೋರಿಸೆಲ್ಲ ಜನರಲ್ಲಿ
ದಿನಚರ್ಯೆ ಸತ್ಯದಿ!—
ಈ ಮುಂತಾದ ಗುಣದಿಂದ
ಒಪ್ಪುತದುದ್ಯೋಗವು.
ನಾನು ಸ್ವಂತ ಬುದ್ಧಿಯಿಂದ
ಇದನುಂಟು ಮಾಡೆನು.

೧೦. ನಿನ್ನ ಆದಿಶಿಷ್ಯರನ್ನು
ಬರಿದಾಗಿ ಬಿಡದೆ, Joh. 14, 18.
ಕೊಟ್ಟು ಶ್ರೇಷ್ಠ ವರವನ್ನು,
ಇದ್ದಿ ಅವರೊಂದಿಗೆ.
ನಾವೊ, ನೀನು ಇರದಲ್ಲಿ,
ಕೃಪಾವರವಿಲ್ಲದೆ,
ಸೇರಲೋ ಈ ಕಾರ್ಯದಲ್ಲಿ,
ಯುದ್ಧ ಮಾಡಿ ಗೆಲ್ಲದೆ?

೧೧. ನಮ್ಮ ಕೈಗೆ ಇರೊ ಕತ್ತಿ
ಬರೆ ಮಂದವಾಗಲೋ?
ನಾವು ವಾಕ್ಯ ಹೇಳ ಹತ್ತಿ,
ಒಣ ಮಾತು ಸಾರಲೋ?
ಇಂಥ ದೊಡ್ಡ ಕಾರ್ಯವನ್ನು
ಸಾಗಿಸೋದಕೆಮಗೆ
ಆಜ್ಞೆ ಕೊಟ್ಟು, ಬಲವನ್ನು
ಕೊಡು ಆಜ್ಞೆಯೊಂದಿಗೆ!

೧೨. ನಂಬಿಗಸ್ತ ಗುಣವನ್ನು
ಅಂತ್ಯ ವರೆಗೆಮ್ಮಲಿ
ಉಳಿಸೆಮ್ಮ ಹೃದವನ್ನು
ಸ್ಥಾಪಿಸೆಂದು ನಿನ್ನಲಿ!
ಶೋಧನಾದಿ ಕಾಲದಲ್ಲಿ
ಭದ್ರವಿಡು ನಮ್ಮನ್ನು!
ಕಾಲು ಜಾರಿ ಹೋಗುವಲ್ಲಿ
ನೀನೆಮ್ಮನ್ನು ಹಿಡಿಯು!

೧೩. ಹದವಾದ ಕತ್ತಿಯನ್ನು
ದಿನಂಪ್ರತಿ ಮಸೆದು,
ಅಸ್ತ್ರಶಾಲೆಯಿಂದದನ್ನು
ನಮ್ಮ ಕೈಗೆ ಪಾಲಿಸು!

ಉರಿಕೆಂಡ ಹೃದದಲ್ಲಿ
ಕೊಡು ಬಲಿಪೀಠದಿಂ! Is. 6, 6. 7.
ಉರಿಮಾತು ತುಟಿಯಲ್ಲಿ
ಕೊಡು ನಿನ್ನ ಆತ್ಮನಿಂ!

೧೪. ವಾಕ್ಯವನ್ನು ಬಲವಾಗಿ
ಸಾರುವಂಥ ಸಾಮರ್ಥ್ಯ,
ಜನ ನಡಿಸೋದಕಾಗಿ
ಬುದ್ಧಿಯ ವಿಶೇಷತ್ವ,
ಜ್ಞಾನದ ವಿವೇಕವರ,
ಭೇದಾಭೇದ ತಿಳಿಯೋ
ದೇವವಿದ್ಯೆ ಶ್ರೇಷ್ಠ ತರ,
ಕರ್ತ, ದಯೆಪಾಲಿಸೋ!

೧೫. ದಿವ್ಯ ಆತ್ಮನಭಿಷೇಕ
ಇರಲೆಮ್ಮ ಪ್ರತಿಷ್ಠೆ!
ಇಂದು, ಕರ್ತ, ಈ ಪ್ರತ್ಯೇಕ
ದಾನ ಪ್ರಾಪ್ತಿಸೆಮಗೆ!
ನಿನ್ನ ವರಶ್ರೇಷ್ಠವನ್ನು
ಬೇಡುತಾರೆ ದಾಸರು.
ಪರಿಶುದ್ಧ ಆತ್ಮನನ್ನು
ಹೊಯ್ದು ದಯೆಪಾಲಿಸು!

7. ದೇವಾಲಯದ ಪ್ರತಿಷ್ಠೆ.

೨೧೩.

Mel. Wachet auf! ruft uns die Stimme. 195.

೧. ಕರ್ತ, ನಿನ್ನ ಮಾನಕಾಗಿ,
ಪವಿತ್ರನಾಮಕೀರ್ತಿಗಾಗಿ
ಈ ಮನೆ ಉಂಟಾಯ್ತಲ್ಲವೋ?
ನಮ್ಮಲೀಗ ಸೇರ ಬಂದು,
ನಿನ್ನಾಶೀರ್ವಾದವರ ತಂದು,
ಸ್ವೀಕಾರವನ್ನು ಮಾಡಿಕೋ!
ಈ ಸಭೆ ಮಧ್ಯದಿ
ಎಂದೆಂದಿಗಿರಲಿ
ನಿನ್ನ ವಾಸ!
ಹೀಗೆಮ್ಮೊಳು
ನೀನಿರಲು,
ಇಲ್ಲುಂಟು ಸ್ವರ್ಗಬಾಗಲು.

೨. ಇಲ್ಲಿ ವಾರ ವಾರಕಾಗಿ
ಸ್ವಕೀಯ ನಿನ್ನ ಪ್ರಜೆಯಾಗಿ
ಈ ಸಭೆ ಕೂಡಿ ಬರಲು,
ನೀನು ಬಂದು ಮಧ್ಯದಲ್ಲಿ,
ನಿನ್ನಾತ್ಮ ನಮ್ಮ ಮೇಲೆ ಚಲ್ಲಿ,
ಈ ಸಭೆಯಲ್ಲಿ ವ್ಯಾಪಿಸು!

ಒಂದೊಂದು ಹೃದಯ
ಪವಿತ್ರ ಆಲಯ,
ಯೇಸು ಕ್ರಿಸ್ತ,
ನಿಂಗಿರಲಿ!
ನೀ ದಯದಿ
ಸೇರದರೊಳು ವಾಸಿಸಿ!

೩. ಮತ್ತು ನಮ್ಮ ಸಭೆಯಲ್ಲಿ
ಪ್ರತ್ಯೊಂದು ಕ್ರೈಸ್ತಮನೆಯಲ್ಲಿ
ಸುಗಂಧಧೂಪ ಏರಲಿ!
ದೀಪ ದಿವ್ಯ ಎಣ್ಣೆಯಿಂದ
ಪವಿತ್ರ ದೀಪಸ್ತಂಭದಿಂದ
ಇನ್ನುರಿಯುತ್ತ ಇರಲಿ!
ಒಂದೊಂದು ಗೃಹದಿ
ಗೃಹಸ್ಥ ನಿಡಲಿ
ಧೂಪಪೀಠ!
ನಮ್ಮೊಳಗೆ
ನಿಂತ್ಹೋಗದೆ,
ನಿಂಗೇರ ಬೇಕು ಪ್ರಾರ್ಥನೆ!

b. ಸ್ನಾನವು.

೨೧೪.

Mel. Herr Gott, dich loben alle wir. 35.

೧. ನನ್ನಾಶೀರ್ವಾದ ಹೊಂದಲು
ಬಾಲರು ಬರ ಬಹುದು!
ಹೀಗಂದು, ಪ್ರಿಯ ಕರ್ತನೇ,
ನೀನಾಜ್ಞೆ ಕೊಟ್ಟೆಯಲ್ಲವೇ?

೨. ನಾವೀಗ ತಂದ ಮಗುವು,
ಕಟಾಕ್ಷವಿಟ್ಟು, ದೃಷ್ಟಿಸು!
ಪವಿತ್ರ ಆತ್ಮಸ್ನಾನವೇ
ನೀನೀಗ ಕೊಡು, ಕರ್ತನೇ!

೩. ಈ ಮಗುವನ್ನು, ದೇವರೇ,
ತಕ್ಕೋ ನಿನ್ನಂಗವಾಗಿಯೇ!
ಅದನ್ನು ಇಲ್ಲಿ ಕಾದಿದ್ದು,
ಆ ಲೋಕದಲ್ಲಿ ಏರಿಸು!

೨೧೫.

Mel. Wachet auf! ruft uns die Stimme. 195.

ದಿವ್ಯ ಆಶೀರ್ವಾದಕಾಗಿ
ಈ ಶಿಶುವನ್ನು ತರಲಾಗಿ,
ನೀ ಪಾಲಿಸು, ಯೆಹೋವನೇ!

ನಿನ್ನ ದೇವರಾಗಿದ್ದೇನೆ,
ನಿನ್ನನ್ನು ಮಗುವೆನ್ನುತೇನೆ,
ಎಂಥೇಳಿಕೊಂಡಿಯಲ್ಲವೆ?
ನವೀಕರಿಸಪ್ಪಾ!
ಪ್ರಸನ್ನನಾಗಪ್ಪಾ!
ಹೊಸಿಯನ್ನಾ!
ವಿಶ್ವಾಸಿಗೆ
ಈಯ್, ಕ್ರಿಸ್ತನೆ,
ನಿನ್ನಾತ್ಮವೆಂಬ ಒಡವೆ!

೨೧೬.

Mel. To bless Thy chosen race.
4.

೧. ಓ ತಂದೆ ದೇವರೇ,
ನೀ ಪ್ರೀತಿಯಬ್ಧಿಯೇ!
ನೀನೆಲ್ಲ ಉಂಟು ಮಾಡಿದೆ
ಸಂಪ್ರೀತಿಯಿಂದಲೆ.

೨. ಈ ಕೂಸಿಗೀಗಲು
ಕಟಾಕ್ಷ ತೋರಿಸು!
ಸದ್ಭಕ್ತಿಯಲ್ಲಿ ಬೆಳಿಸು,
ಓ ಆಶೀರ್ವದಿಸು!

೩. ಓ ಯೇಸು ಒಡೆಯ,
ನೀನೊಳ್ಳೆ ಕುರುಬ!
ನಿನ್ ಮಂದೆಗೀಗ ಸೇರಿಸು
ಈ ನಮ್ಮ ಕೂಸನು!

೪. ನಿನ್ನಲ್ಲಿ ಬೆಳದು,
ನಿಂಗಾಗಿ ಬಾಳಲಿ!
ಈ ಜೀವಯಾತ್ರೆ ಮಾಡಲು,
ಓ ಕರ್ತ, ಸಲಹು!

೫. ಪವಿತ್ರ ಆತ್ಮನೇ,
ನೀ ದಿವ್ಯ ಜೀವವೇ!
ಅನಂತ ಜೀವ ಪಾಲಿಸು
ಈ ಪ್ರಿಯ ಕೂಸಿಗು!

೬. ಕಳಂಕವೆಲ್ಲವಂ
ನೀ ತೊಳೆ! ಕಾಂತಿಯಂ
ಪ್ರಕಾಶಿಸು, ತ್ರಿಯೇಕನೆ!
ಸಂಸ್ತುತಿ ನಿನಗೆ!

c. ಮತಸ್ಥಾಪನೆಯು, ದೃಢೀಕರಣವು.

೨೧೭.

Mel. Wer ist wohl wie du. 56.

೧. ನೀವು ಈಹೊತ್ತು
ಇಲ್ಲಿ ಸುತ್ತಲು
ನಿಂತುಕೊಂಡು, ಮಾತು ಕೊ
ಟ್ಟು,
ದೇವ್ರ ಕೃಪಾವರ ಪಟ್ಟು
ಆದ ಸಂಗತಿ
ಮರ್ಯ ಬೇಡಿರಿ!

೨. "ನಾನು ನಿನ್ನವ"
ಎಂದು ದೇವರ
ಮುಖದಲ್ಲಿ ಮಾತು ಕೊಟ್ಟೆ,
ಅದನ್ನೆ ಪ್ರಮಾಣ ಇಟ್ಟೆ.
ಹೀಗೆ ಆಗಲಿ!
ಆಮೆನಿರಲಿ!

೩. ನಿನ್ನ ಹೃದಯ,
ಕೃಪಾಸಮಯ
ಇನ್ನು ಇರುವಷ್ಟರಲ್ಲಿ,
ರಮ್ಯ ಯುವಪ್ರಾಯದಲ್ಲಿ
ಯೇಸುನಾಥಗೆ
ಒಪ್ಪಿಸೀಗಲೆ!

೪. ಬಿಡು ಪಾಪವ!
ಅದು ಶಾಪವ
ಮಾತ್ರ ನಿನ್ನ ಮೇಲೆ ತಂತು.
ಯೇಸು ಕ್ರಿಸ್ತನಲ್ಲಿ ಬಂತು
ಸತ್ಸಂತೋಷವು;
ಇದನರಸು!

೫. ಪಾಪಸೇವೆಯು
ಸುಳ್ಳು ಮಾಯೆಯು.
ಫಲವೇನು? ನಷ್ಟ ದುಃಖ!
ಕ್ರಿಸ್ತಸೇವೆಯಲ್ಲಿ ಸುಖ
ಶರೀರಾತ್ಮಕೆ
ಉಂಟು ನಿತ್ಯಕೆ!

೬. ನನ್ನ ಹತ್ರ ಬಾ!
ಎಂದು ಕುರುಬ
ದೊಡ್ಡ ಪ್ರೀತಿಯಿಂದ ಅಂದ;
ನಿನ್ನ ಹಿಂದೆ ಓಡಿ ಬಂದ,
ನಿಂಗೆ ಕೂಗುತಾ.
ಯೇಸು ಹತ್ರ ಬಾ!

೭. ನೀನು ಸುಮ್ಮನೆ
ಕೆಡೊದೇತಕೆ?
ಯಾಕೆ ಬುದ್ಧಿಹೀನನಾಗಿ,

ವ್ಯರ್ಥ ಭ್ರಮೆಗೊಳಗಾಗಿ
ಅಲೆದಾಡುವಿ
ಕಾಮಾರಣ್ಯದಿ?

೮. "ನಾಳೆ ಬರಲಿ!
ಈಹೊತ್ತಿರಲಿ!
ಮುದಿಪ್ರಾಯ ಬಂದ ಮೇಲೆ
ಗುಣ ಪಟ್ಟೇನೊಂದು ವೇಳೆ"
ಎಂಬ ಮರುಳು
ಇರ ಬಾರದು.

೯. "ಲೋಕಭೋಗವ
ಸ್ವಲ್ಪ ಮಾಡುವ!
ತೃಪ್ತಿಯಾದ ತರುವಾಯ
ಬೇಗ ಬೇಡುವಾ ಸಹಾಯ!"
ಎಂದು ಹುಚ್ಚನು
ಮಾತ್ರ ಹೇಳ್ವನು.

೧೦. ನಾಳೆ ತಪ್ಪೀತು,
ಸಾವು ಬಂದೀತು!
ಪಶ್ಚಾತ್ತಾಪವಿಲ್ಲದಾಗಿ,
ಕೋಪಕೆ ನೀ ಗುರಿಯಾಗಿ
ಬೇಗ ಸತ್ತರೆ,
ಎಂಥ ಗತಿಯೆ!

೧೧. ಯೇಸುನಾಮದಿ,
ಆತನೈಕ್ಯದಿ
ಪೂರ್ಣ ಜೀವಕಾಲವನ್ನು,
ಬಾಲ ಮುದಿ ಪ್ರಾಯ್ಗಳನ್ನು
ಕಳಕೊಂಡರೆ,
ಎಂಥ ಭಾಗ್ಯವೆ!

೧೨. ಯೇಸು, ನನ್ನನು
ಈಗ ಸೇರಿಸು
ನಿನ್ನ ಸ್ವಂತ ಪ್ರಜೆಯಲ್ಲಿ!
ಜೀವ ಇರುವಷ್ಟರಲ್ಲಿ
ನಾನು ನಿನ್ನವ,
ನಿನ್ನ ಯುದ್ಧಸ್ಥ!

೧೩. ನನ್ನ ವಾಕ್ಯವ
ಕೇಳು, ಒಡೆಯ!
ನಾನು ಬಡ ಬಲಹೀನ,
ಕೃಪೆಯಲ್ಲಿ ನೀ ಪ್ರವೀಣ.
ಸ್ಥಿರ ಪಡಿಸು
ನನ್ನ ಮನಸು!

೧೪. ನಾನು ಗುರಿಗೆ,
ಮಾರ್ಗ ತಪ್ಪದೆ,
ನೆಟ್ಟಗಾಗಿ ಓಡೊ ಹಾಗೆ,
ಕಡೆಯಲ್ಲಾ ಪಟ್ಣದಾಗೆ
ಸೇರುವನಕಾ,
ನೀ ಸಹಾಯ ತಾ!

೨೧೮.

Jesu, dir leb' ich. 53.

೧. ಬಾಳುವೆ, ಯೇಸು,
ಸಾಯುವೆ, ಯೇಸು,
ನಿನ್ನವನಾಗಿ
ನಿತ್ಯನಿರಂತ್ರ.
ರಕ್ಷಿಸೆನ್ನನು, ಓ ಯೇಸು!

೨. ಪ್ರಾಣವು, ಯೇಸು,
ಆಶೆಯು, ಯೇಸು,
ನೀನೊಬ್ಬನಾಗಿ
ನನಗೆ ಇದ್ಧಿ.
ರಕ್ಷಿಸೆನ್ನನು, ಓ ಯೇಸು!

೩. ಕೈ ಹಿಡಿ, ಯೇಸು!
ನಡಿಸು, ಯೇಸು!
ಹೋರಾಟದಲ್ಲಿ
ಜೀವ ಕಾಪಾಡು!
ರಕ್ಷಿಸೆನ್ನನು, ಓ ಯೇಸು!

೪. ಜಯವು, ಯೇಸು,
ಹರುಷ, ಯೇಸು,
ನಿತ್ಯ ನಿನ್ನಲ್ಲಿ
ತಪ್ಪದು ನಿಜ,
ರಕ್ಷಿಸೆನ್ನನು, ಓ ಯೇಸು!

೨೧೯.

Bei dir, Jesu, will ich bleiben. 154.

೧. ನಿನ್ನ ಹತ್ರ ನಿಲ್ಲುತೇನೆ!
ಎಂದು ಬಿಟ್ಟು ಬಿಡದೆ
ನಿನ್ನ ದಾಸನಾಗಿದ್ಧೇನೆ,
ಅತಿ ಪ್ರಿಯ ಯೇಸುವೆ!
ನೀನು ನನ್ನ ಅಂತಃಪ್ರಾಣ,
ನನ್ನ ಜೀವಬಲವೆ;
ಗಿಡ ಕೊಂಬೆಗೆಲ್ಲ ತ್ರಾಣ
ಕೊಡುತಿರ್ವ ಹಾಗೆಯೆ.

೨. ನಿನ್ನ ಹಾಗೆ ಮಿತ್ರನೆಲ್ಲಿ,
ಪ್ರೇಮದಬ್ಧಿ ದೇವರೆ?
ಸ್ವಂತ ಜೀವರಕ್ತ ಚೆಲ್ಲಿ,
ಕ್ಷೇಮ ಕೊಟ್ಟೆ ನನಗೆ.
ನೀನು ಭದ್ರದುರ್ಗಸ್ಥಲ
ಧೈರ್ಯಭ್ರಷ್ಟ ಪಾಪಿಗೆ;
ಸರ್ವಲೋಕರಾಜ್ಯ ಬಲ
ಅಧಿಕಾರ ನಿನ್ನದೆ.

೩. ನಿನ್ನ ಹತ್ರ ನಿಲ್ಲುತೇನೆ
ಸುಖದುಃಖದೊಳಗೆ;
ನಿನ್ನ ದಾಸನಾಗಿದ್ಧೇನೆ
ಇಹಪರದಲ್ಲಿಯೆ.
ಇಹದಲ್ಲಿ ಭಕ್ತರನ್ನು
ಕೃಪೆಯಿಂದ ಸುತ್ತುತಿ;

ಅಂತ್ಯದಲ್ಲಿ ಕ್ಷೇಮವನ್ನು
ಸ್ವರ್ಗದಲ್ಲಿ ಕೊಡುವಿ.

೪. ನನ್ನ ಹತ್ರ ನಿಲ್ಲು, ಯೇಸು,
ಜೀವದಂತ್ಯದಲ್ಲಿಯೆ!
ಇಹ ರಾತ್ರಿ,—ಮೇಲೆ ಲೇಸು;
ಸೂರ್ಯನಾಗು ನನಗೆ!
ಸಾಯುವಂಥ ಕಷ್ಟದಲ್ಲಿ
ಕಣ್ಣು ಮೊಬ್ಬಾದಾಗಲೆ,
ನಿತ್ಯಜೀವಗತಿಯಲ್ಲಿ,
ಯೇಸು, ಸೇರಿಸೆನ್ನನೆ!

d. ರಾತ್ರಿಭೋಜನವು.

೨೨೦.

Mel. Gott ist gegenwärtig. 178.

೧. ದೇವಾಹಾರವನ್ನು
ನಾವು ಭಕ್ಷಿಸೋಣ,
ಬಾವಿಯಿಂದ ಕುಡಿಯೋಣ!
ಯೇಸು ಬಂದಿದ್ಧಾನೆ;
ಮಾಸಲೂಟ ಪಾನ
ಈಸುತಾನೆ ಯಜಮಾನ.
ಆತನು
ದಾತನು,
ಆತಿಥೇಯ ತಾನೆ;
ತಾತನಂತಿದ್ಧಾನೆ.

೨. ಪರಲೋಕದಾನ
ನರಲೋಕದಲ್ಲಿ
ತರುತಾನೆ ಪ್ರೀತಿಯಲ್ಲಿ.
ಪರಿಶುದ್ಧ ಪಾನ
ಮರಣಾಬ್ಧಿಯಲ್ಲಿ
ಹರಿಯುತ್ತೆ ಯೇಸುವಲ್ಲಿ.
ಅನ್ನವ,
ಮನ್ನವ
ತಿನ್ನ ಕರ್ಯುತಾನೆ;
ತನ್ನ ನೀಡುತಾನೆ.

೩. ನಾನು ತಿನ್ನ ಬಂದೆ;
ಏನು ತರಲಿಲ್ಲ;
ನೀನು ಖಾಲಿ ಬಿಡೊದಿಲ್ಲ.
ದೆಸೆಗೆಟ್ಟ ನಾನು
ಹಸಿದಾಗಿದ್ಧೇನೆ,
ನಶಿಸಿದ್ದು ಸಾಯುತೇನೆ.
ತುಷ್ಟಿಯ
ರೊಟ್ಟಿಯ

ಕೊಟ್ಟು, ಸಾಕು ನನ್ನ,
ಇಟ್ಟು ಕೃಪೆಯನ್ನ!

೪. ನನ್ನ ಪಾಪಮಲ,
ತನ್ನ ರಕ್ತವಿಟ್ಟು,
ಚನ್ನ ತೊಳೆದ್ಹಾಕಿ ಬಿಟ್ಟು,
ಮರಣಾದಿ ರೋಗ,
ವರ ಕೊಟ್ಟು ಶಾನೆ,
ಪರಿಹಾರ ಮಾಡಿದಾನೆ.
ಸ್ತೋತ್ರವು
ಮಾತ್ರವು
ಪಾತ್ರವಾತಗನ್ನಿ!
ಸ್ತೋತ್ರವನ್ನು ತನ್ನಿ!

೫. ಇನ್ನು ಮುಂದೆ, ಕರ್ತ,
ನಿನ್ನ ಸೇವೆಯಲ್ಲಿ
ನನ್ನನಿಡು ನಿತ್ಯದಲ್ಲಿ!
ಅತ್ಯಮೂಲ್ಯ ನೀನು
ನಿತ್ಯವಾಗಿ ಇರು,
ಸತ್ಯವಾದ ನನ್ನ ಗುರು!
ಬಿಡದೆ
ಹಿಡಿದೆ
ಇಡಿ ನಾನು ನಿನ್ನ!
ನುಡಿ ಆಮೆನ್! ಆಮೆನ್!

೨೨೧.

Mel. Eins ist not. 162.

೧. ಹಸಿದವನಾಗಿ ಬಂದೆ
ನಿನ್ನ ದಿವ್ಯ ಮೇಜಿಗೆ;
ನನ್ನ ಪಾಪಹೊರೆ ತಂದೆ
ನಿನ್ನ ಕ್ರೂಜೆಯಡಿಗೆ.
ಈ ರೊಟ್ಟಿಯಲುಂಟು ಸಂತೃಪ್ತಿ
ಯ ದಾನ;
ಶಿಲುಬೆಯಿಂ ಹುಟ್ಟಿತು ಜೀವದ
ಪಾನ;
ಉತ್ಥಾನದ ರಸವು ಹರಿಯುತೆ;
ಶರೀರಕು ಆತ್ಮಕು ದೊರಕುತೆ.

೨. ನಿನ್ನ ಮೇಲೆ, ಪ್ರಿಯ
ಯೇಸು,
ನನ್ನ ಪೂರ್ಣ ಬಯಕೆ.
ದಿವ್ಯ ಮೇವನೀಗ ಮೇಸು
ನಿನ್ನ ಬಡ ಕುರಿಗೆ!
ನೀನೆನ್ನನು ಮೇಜಿಗೆ ಕುಂಡ್ರಿಸು
ವಾಗ,
ನಿನ್ನಾಹಾರದಿಂದಲೆ ಪೋಷಿಸು
ವಾಗ,
ನಾ ಸಂಕಟವೆಲ್ಲವ ಮರೆಯು
ವೆ,
ಸಂತೋಷಸಮುದ್ರದಿ ಮುಣು
ಗುವೆ.

೩. ಆದರೀಗ ನೋಡು, ಕರ್ತ,
ಶೋಧಿಸೆನ್ನ ಹೃದಯ!
ಉಂಟೊ ಅಲ್ಲಿ ಸುಳ್ಳು ಅರ್ಥ?
ಉಂಟೊ ಕೆಟ್ಟ ಕಪಟ?
ನಾ ವಂಚಕನಾಗಿ ಸಮೀಪಿಸಲಾರೆ.
ನಾ ನಡೆದ ಮಾರ್ಗವು ಇದ್ದರೆ ವಾರೆ,
ಓ ಯೇಸುವೆ, ಗುಣವ ಪಡಿಸ ಬಾ!
ನಾ ನೆಟ್ಟಗೆ ಆಗುವ ತ್ರಾಣವ ತಾ!

೪. ನನ್ನ ದೊಡ್ಡ ಭಾರವನ್ನು
ತೆಗದ್ಹಾಕು, ಕ್ರಿಸ್ತನೇ!
ಪಾಪಪರಿಹಾರವನ್ನು
ದಯಪಾಲಿಸೀಶನೇ!
ಅಸಹ್ಯದ ದ್ರೋಹದ ಕಲ್ಮಷದಿಂದ,
ಭಯಂಕರ ನರಕಬಾಧೆಯೊಳಿಂದ
ವಿಮೋಚಿಸಿ ಶುಚಿಸಿ ಉದ್ಧರಿಸು!
ನನ್ನಾತ್ಮದಲೆನ್ನ ನವೀಕರಿಸು!

೫. ನಿನ್ನ ದಿವ್ಯ ಆಶೀರ್ವಾದ,
ಸಮಾಧಾನದಾನಂದ
ನನಗಾಗಲಿ ಪ್ರಸಾದ,
ಆಳಲೆನ್ನ ಹೃದಯ!
ಧಾರಾಳದ ಕೃಪೆಯ ಬಾಹುಲ್ಯವನ್ನು
ನೀ ಸುರಿಸಿ, ಜೀವಿಸು ಹೃದಯವನ್ನು!
ದೇಹಾತ್ಮವ ನಿನ್ನಲಿ ಬದುಕಿಸು!
ಅಲ್ಲಾಡದ ದೃಢದಲುಲ್ಲಾಸಿಸು!

೬. ನನ್ನ ಆತ್ಮ, ಸ್ತೋತ್ರ ಮಾಡು
ದೇವಕುರಿಮರಿಗೆ!
ಹೊಸ ಗೀತವನ್ನು ಹಾಡು
ದಿವ್ಯ ರಕ್ಷಾಪ್ರೀತಿಗೆ!
ನಿರ್ಮೂಲಿಸಿ ಪಾಪದ ರಾಶಿಗಳನ್ನು,
ಕೊಟ್ಟಿಹನು ಆರೋಗ್ಯ ವಾಸಿಗಳನ್ನು!
ನನ್ನಿಂದ್ರಿಯವಾತಗೆ ಹರ್ಷಿಸುತೆ,
ನನ್ನಂತರ್ಯವಾತಗೆ ಕೀರ್ತಿಸುತೆ.

e. ಮದುವೆಯು.

೨೨೨.

Mel. One thing is needful. 38.

೧. ಆ ಕಾನದಲ್ಲಿ ಮದಿವೆ
ಉಂಟಾಗಲಾಗಿ ಪ್ರಸ್ತುಕೆ
ಕ್ರಿಸ್ತ್ಯೇಸು ತಾನೆ ಹೋದನು,
ತನ್ನಾಶೀರ್ವಾದ ಕೊಟ್ಟನು.

೨. ಅದೇ ಪ್ರಕಾರ ಈಗಲೆ
ನಮ್ಮೊಂದಿಗಿರು, ಯೇಸುವೆ!
ಈಗಾಗುವಂಥ ಮದಿವೆ
ನೀ ಶುಭ ಮಾಡು, ಕರ್ತನೆ!

೩. ವಿಶ್ವಾಸ ದೇವಭಕ್ತಿಯು
ಈ ಇಬ್ಬರೊಳಗಿಳಿಸು!
ತಮ್ಮೊಳಗಿರುವೈಕ್ಯದಿ
ಸಂತೋಷವಾಗಿ ಬಾಳಲಿ!

೪. ಓ ಕರ್ತ, ನೀನು ಎಂದಿಗು
ಈ ಇಬ್ಬರನ್ನು ನಡಿಸು!
ಈ ಲೋಕ ಬಿಡುವಾಗಲು
ನೀನಿರುವಲ್ಲಿ ಸೇರಿಸು!

V. ರಕ್ಷಣೆಯ ಕ್ರಮಕ್ಕೆ ತಕ್ಕ ಗೀತಗಳು.

a. ಮಾನಸಾಂತರವು.

1. ತಿರುಗಿಕೊಳ್ಳಿರೆಂಬ ಎಚ್ಚರಿಕೆ.

೨೨೩.

Heb. 4, 7–13. 2 Cor. 6, 2.
Mel. Rock of Ages. 63.

೧. ಈಹೊತ್ತೆಂಬ ದಿನದೊಳ್
ದೇವ್ರ ಶಬ್ದ ಕಿವಿಯೊಳ್
ಬೀಳುವಾಗ, ಎಚ್ಚರು!
ತೆರೆ ನಿನ್ನ ಹೃದವು!
ಆತ ಕರ್ಯುತಾನಲ್ಲೋ?
ದೇವ್ರ ಹತ್ರ ಓಡಿಕೋ!

೨. ನಾಳೆ ಹೃದ ಕಠಿಣ-
ವಾಗಿ ಹೋದೀತಕಟ!
ಸ್ಥಿರವಲ್ಲ ಜೀವವು,

ಕೃಪಾಕಾಲ ತೀರ್ವದು,
ನಾಳೆ ನ್ಯಾಯತೀರ್ಪಿನ
ಕಾಲ ಬಂತು ಹತ್ತರ.

೩. ಇಂದು ಕೃಪಾಸಮಯ
ಇನ್ನು ಇರುವನಕ,
ನಿನ್ನ ಪ್ರಾಣಕಾಗಿಯೆ
ತಪ್ಪಿಕೊಳ್ಳು ಕೇಡಿಗೆ! Gen. 19, 17.
ಇಂದು ಹೊಗು ಶರಣ!
ದೇವ್ರ ಶಬ್ದ ಕೇಳಿ ಬಾ!

೨೨೪.

To-day the Saviour calls. 3.

೧. ಕ್ರಿಸ್ತ್ಯೇಸು ಕರೆದ,
ಪಾಪಾತ್ಮನೇ!
ಈಗೀಗ ಕರೆದ;
ಕೇಳ್, ಪಾಪಿಯೇ!

೨. ಈಹೊತ್ತು ಕರೆದ,
ಓಡ್ಯೋಡಿ ಬಾ!
ಬಿಟ್ಟೋಗು ಮೂರ್ಖರ
ದುರ್ಮಾರ್ಗವ!

೩. ಈಹೊತ್ತು ಕರೆದ
ನಿನ್ನೊಡೆಯ!
ಕೇಳಾತ ನಿನ್ನನು
ಕಾಪಾಡುವ.

೪. ಈಹೊತ್ತು ಕರೆದ
ಕಾರುಣ್ಯದಿ!
ನೀ ಕೇಳದಿದ್ದರೆ,
ಕೆಟ್ಟೋಗುತಿ.

೫. ಈಹೊತ್ತು ಕರೆದ,
ನಾ ಕೇಳಿದೆ.
ನನ್ನನ್ನು ರಕ್ಷಿಸು,
ಕ್ರಿಸ್ತ್ಯೇಸುವೆ!

೨೨೫.

We're travelling to heaven above.
141. 142.

೧. ಮೇಲಾದ ಮೋಕ್ಷಕ್ಕೋ
ಗುವಾ!—|: ಬಂದೀಯಾ? :|
ನಮ್ಮಾಶನನ್ನು ನೋಡುವಾ!—
|: ಬಂದೀಯಾ? :|
ನೂರಾರ್ವರು ಆ ಭಾಗ್ಯದಿ
ಸೇರಿರುತಾರೆ ಹರ್ಷದಿ.
ಇನ್ನುಂಟು ಜಾಗ ಸ್ವರ್ಗದಿ.—
|: ಬಂದೀಯಾ? :|

೨. ಈ ಸ್ವರ್ಗಮಾರ್ಗ ಚಲೊ
ದು!— |: ಬಂದೀಯಾ? :|
ಬಿಟ್ಟಾಕಿ ಪಾಪ, ನಂಬೊದು!—
|: ಬಂದೀಯಾ? :|
ಕ್ರಿಸ್ತ್ಯೇಸು ಕರ್ಯುತಾನೆಲಾ,
"ನೀನೆನ್ನ ಬೆನ್ನು ಹತ್ತಿ ಬಾ,
ಶಿಲುಬೆ ಹೊತ್ತುಕೊಳ್ಳುತಾ!"—
|: ಬಂದೀಯಾ? :|

೩. ವಿಮುಕ್ತಿ ಅಲ್ಲಿ ಸಿಕ್ಕೊ
ದು!— |:ಬಂದೀಯಾ? :|
ಉಲ್ಲಾಸ ಮಿಗಿಮಿಗೊದು!—
|: ಬಂದೀಯಾ? :|
ಪ್ರಪಂಚ ನಿಂಗೆ ಸಾಲದು,
ಸಂತೃಪ್ತಿ ಎಂದಿಗಾಗದು,
ಪಾಪಾತ್ಮಗಾಜ್ಞೆ ತಪ್ಪದು.—
|: ಬಂದೀಯಾ? :|

೪. ಈಗೀಗ ಹೀಗೆ ಹೇಳಿರಿ—
|: ಬಂದೆನು. :|
"ಸಂಗಡ್ಡಿ ಮಾಡ ಬೇಡಿರಿ!—
|: ಹೋದೆನು. :|
ನಿಮ್ಮೊಡನೆ, ನನ್ನಾಪ್ತರೆ,
ನಾನಿನ್ನು ಹೋಗೆ ನಾಶಕೆ!
ನನ್ನಾಸರ ನೀ, ಯೇಸುವೆ!"—
|: ಬಂದೆನು. :|

2. ಮಾನಸಾಂತರ, ಮನಃಕ್ಲೇಶ.

೧೧೬.

Mel. Du mein einzig Licht. 57.

(ನನ್ನ ಪಾಪದರಿಕೆ.)

೧. ಪರಿಶುದ್ಧನೇ,
ನಿತ್ಯ ದೇವರೇ!
ನಿನ್ನ ಮುಂದೆ ನಾನು ಬಂದೆ,
ನನ್ನ ಪಾಪಭಾರ ತಂದೆ;
ನಾನಯೋಗ್ಯನು,
ಕೆಟ್ಟ ದಾಸನು.

೨. ನನ್ನ ಪಾಪವು
ಬಹು ದೊಡ್ಡದು;
ಪಾಪದಲ್ಲಿ ಬಿದ್ದಿದ್ದೇನೆ,
ಶಾಪದಲ್ಲಿ ಕೆಡುತ್ತೇನೆ;
ಒಳ್ಳೆ ಗುಣವು
ನನ್ನಲಿರದು.

೩. ಇಷ್ಟು ವರುಷ,
ಇಷ್ಟು ಬಹುಶ
ನಾನು ನಿನ್ನಸಡ್ಡೆ ಮಾಡಿ,

ಪಾಪದಲ್ಲಿ ಹೊರಳಾಡಿ,
ಭ್ರಷ್ಟನಾದೆನು,
ಬಿಟ್ಟು ನಿನ್ನನು.

೪. ಕೇಳು, ದೇವರೆ,
ನನ್ನ ಅರಿಕೆ!
ನನ್ನ ಕೆಟ್ಟ ಅಪರಾಧ,
ನನ್ನ ಎಲ್ಲ ದ್ರೋಹ ಘಾತ
ನಾನು ಬಲ್ಲೆನು,
ಮುಚ್ಚಲೊಲ್ಲೆನು.

೫. ನುಡಿ ನಡೆಯು,
ಇಚ್ಛೆಯಾಶೆಯು
ಎಲ್ಲ ಕೇಡಿಗೊಳಗಾಗಿ,
ಬರೆ ಪಾಪಮಯವಾಗಿ,
ನಿನ್ನ ಹತ್ರವು
ಸಲ್ಲಲಾರವು.

೬. ನನ್ನ ಮನಸು
ಬರೆ ಕತ್ತಲು;
ಅದರಲ್ಲಿ ದೇವಪ್ರೀತಿ,
ಚೊಕ್ಕ ಗುಣ, ನ್ಯಾಯ, ನೀತಿ
ಕಾಣಲೊಲ್ಲವು,—
ಬರೇ ಸ್ವೇಚ್ಛೆಯು.

೭. ಸುಳ್ಳು, ಕಪಟ,
ಕಾಮದಾತುರ,
ಕೋಪ, ಗರ್ವ, ಅಹಂಕಾರ,
ಉಪಕಾರಕಪಕಾರ,
ಮೋಸ, ಕಳವು
ನನ್ನಲಿರೊದು.

೮. ದ್ವೇಷ, ಹಗೆಯು,
ಚಾಡಿ, ಬೈಗಳು,
ಹೊಟ್ಟೆಕಿಚ್ಚು, ಡಂಭಾಚಾರ,
ಉದಾಸೀನ, ಕಾಲಹಾರ,
ಲೆಕ್ಕವಿಲ್ಲದೆ
ಪಾಪ ಮಾಡಿದೆ.

೯. ತಲೆಕೂದಲು,
ಕಡಲುಸುಬು,
ಯಾರು ಲೆಕ್ಕ ಮಾಡಲಾರ;
ಅದರಷ್ಟು ಅಪಕಾರ
ನಾನು ಮಾಡಿದೆ,
ಕರ್ತ, ದೇವರೆ!

೧೦. ಇಷ್ಟನೀತಿಯು
ನಾನು ಗೈದೆನು;
ಇಷ್ಟು ಪಾಪ ನಿನ್ನ ಮುಂದೆ
ನಾನು ಮಾಡಿ, ದಿವ್ಯ ತಂದೆ!
ನಿನ್ನ ಮಗನು — Luk. 15, 21.
ಇರಲಾರೆನು.

೧೧. ನೋಡು ನನ್ನನು!
ನಾಸರಿಷ್ಟನು,
ಧೂಳಿಗಂಟಿಕೊಂಡಿದ್ದೇನೆ; Ps. 44, 25.
ನನ್ನ ಹೇಸಿಕೊಳ್ಳುತ್ತೇನೆ.
ಪಾಪ ನನಗೆ
ಉಂಟು ರೋಸಿಕೆ.

೨೨೭*.

Mel. Du mein einzig Licht. 57.

(ದೇವರ ಶಾಪದನುಭವ.)

೧. ದೇವ್ರ ಶಾಪವು
ಎಷ್ಟಘೋರವು!
ಎನಗಾಯ್ತು ದೊಡ್ಡ ಪಾರೆ;
ಭಾರವನ್ನು ತಾಳಲಾರೆ.
ಎಲ್ಲಿ ಹೋದರು
ಶಾಪ ತಪ್ಪದು.

೨. ನನ್ನ ರೋಗವು
ಸಾಧ್ಯವಲ್ಲದು.
ಅದಕೆಲ್ಲ ಮದ್ದು ಮಾಯ;
ಅಂಥ ರಕ್ತಮಯ ಗಾಯ
ಯಾವ ವೈದ್ಯನು Ps. 38, 6.
ವಾಸಿ ಮಾಡೊನು?

೩. ದೇವ್ರ ಬಾಣವು Ps. 38, 2.
ಎಂಗೆ ನಾಟಿತು,
ತಿವಿದೆನ್ನ ಆತ್ಮದಲ್ಲಿ.
ಈಗ ಸುಖಕ್ಷೇಮವೆಲ್ಲಿ
ಅಂಬುಪೆಟ್ಟಿಗೆ
ಸಿಕ್ಕೀತೆನಗೆ?

೪. ಸಮಾಧಾನವು
ಬರಲೊಲ್ಲದು;
ಮನಸಲ್ಲಿ ತೀಕ್ಷ್ಣ ಭಯ,
ಶರೀರಾತ್ಮಕಾಗೊದ್ ಕ್ಷಯ,
ಎಂಗೆ ತಾಗಲು Ps. 38, 8.
ನಿನ್ನ ಬೆತ್ತವು.

೫. ನರಕಾಗ್ನಿಗು
ನಾನು ಪಾತ್ರನು;
ನಿತ್ಯ ಮೃತಿಗಾದೆ ಗುರಿ.
ನರಕದನಂತ ಉರಿ
ದಹಿಸುತ್ತದೆ,
ಶಾಂತಿ ಕೊಡದೆ.

೬. ಎಲ್ಲಿ ಹೋಗಲಿ?
ಯಾರು ಮಾಡಲಿ
ಕೆಟ್ಟ ಪಾಪಿಗೆ ಸಹಾಯ?
ಈ ತ್ರಿಲೋಕದಲ್ಲುಪಾಯ
ಅಂಥ ಕೇಡಿಗೆ
ಇನ್ನು ಆದೀತೆ?

---

* ಹಿಂದಿನ ೨೨೬ನೇ ಗೀತದಿಂದ ಮುಂದೆ ಸಾಗಿಸಿದ್ದು.

೨೨೮*.

Mel. Du mein einzig Licht. 57.

(ರಕ್ಷಣಾಪೇಕ್ಷೆ.)

೧. ಯೇಸು ಕ್ರಿಸ್ತನೇ!
ನೀ ಮಧ್ಯಸ್ಥನೇ;
ನೀನು ತಾಳಿ ನನ್ನ ಶಾಪ,
ಹೊತ್ತುಕೊಂಡು ನನ್ನ ಪಾಪ,
ಪ್ರಾಯಶ್ಚಿತ್ತವ
ಕೊಟ್ಟಿ, ರಕ್ಷಕ!

೨. ನಿನ್ನ ಮೇಲೆಯೇ
ನನ್ನ ಆಶೆಯೇ;
ನಿನ್ನ ಹೊರ್ತು ಗತಿಯಿಲ್ಲ,
ನೀನೆನ್ನನ್ನು ಬಿಡೊದಿಲ್ಲ.
ನಿನ್ನ ರಕ್ತವು
ನನ್ನ ಗತಿಯು.

೩. ನನ್ನ ಸಾಲವು
ತೆರಲಾರೆನು.
ನೀನು ಹೊಣೆಗಾರನಾಗಿ
ನೀಚ ನನ್ನ ಬದಲಾಗಿ
ತೆತ್ತು ಸಾಲವ,
ಕೊಡು ಐಶ್ವರ್ಯ!

* ಹಿಂದಿನ ೨೨೬, ೨೨೭ನೇ ಗೀತಗಳಿಂದ ಮುಂದೆ ಸಾಗಿಸಿದ್ದು.

೪. ಚಾಚಿ ಕೈಯನು,
ತಪ್ಪಿಸೆನ್ನನು
ನರಕದ ಬೆಂಕಿಯಿಂದ!
ಮೃತಿಕರ ರೋಗದಿಂದ
ಗುಣ ಪಡಿಸು!
ನೀನೆ ವೈದ್ಯನು.

೫. ನಾನು ಹೇಸುವ
ಹೊಲೆ ವಸ್ತ್ರವ,
ಯೇಸುವೆ, ನನ್ನಿಂದ ತೆಗೆ!
ನಿನ್ನ ರಕ್ತದಲ್ಲಿ ಒಗೆ
ನನ್ನ ಮಲವ! Ps. 51, 9.
ಬಿಳಿ ವಸ್ತ್ರ ತಾ!

೬. ದಿವ್ಯ ಕೋಪದ
ತೀಕ್ಷ್ಣ ಉರಿಯ
ತಾಳಿಕೊಂಡು ಜಾಮೀನಾಗಿ,
ಆರಿಸಿನ್ನು ಕೃಪೆಯಾಗಿ!
ನಿತ್ಯ ಬೆಂಕಿಗೆ
ತಪ್ಪಿಸೆನ್ನನೆ!

೨೨೯.

Gott, der du allen gütig. 195.

೧. ದೇವರೇ! ಕಟಾಕ್ಷವುಳ್ಳ
ಕಾರುಣ್ಯ ತಾಳ್ಮೆಕ್ಷಮೆಯುಳ್ಳ,

ಕೃಪಾಳು ಪ್ರೀತಿಯಬ್ಧಿಯೇ!
ಘೋರ ಪಾಪಮಲಕಾಗಿ,
ಅಸಂಖ್ಯ ಕರ್ಮರಾಶಿಗಾಗಿ
ನಾ ಸುಯ್ಯುತೇನೆ, ಆಳ್ಮನೇ!
ನಾ ಪಾಪಿಯೆ, ಅಯ್ಯೋ!
ಓ ಕರ್ತ, ದೃಷ್ಟಿಸೋ!
ನಿನ್ನ ದಯ
ನಾ ತಳ್ಳಿದೆ,
ಓ ಕರ್ತನೆ!
ನಿನ್ನನ್ನಸಡ್ಡೆ ಮಾಡಿದೆ.

೨. ಕ್ಷಮಿಸು ಈ ಕರ್ಮವನ್ನು!
ನೀ, ಕರ್ತ, ಮಾಡಲುಗ್ರವನ್ನು,
ಯಾರುಳಿದಾರು ಲೋಕದಿ?
ನಿನ್ನ ಪ್ರೀತಿ ಎಳವನ್ನು
ಅಲಕ್ಷ್ಯ ಮಾಡೊ ಮನಸನ್ನು
ಅಂಧತ್ವಕೊಪ್ಪಿಸೀಯುವಿ.
ಓ ತಂದೆ, ಕ್ಷಮಿಸು!
ಭಯಾತ್ಮಗುಳಿಸು
ನಿನ್ನ ದಯ!
ಹೃತ್ಪೀಡೆಯಿಂ,
ವಿನಾಶದಿಂ
ಕಾಪಾಡೆನ್ನನ್ನು ಕೃಪೆಯಿಂ!

೩. ಇರ್ಪೆನಂಧಕಾರದಲ್ಲಿ,
ನೀನೆನ್ನ ಎದೆಗುಂಡಿಯಲ್ಲಿ
ಪ್ರಕಾಶ ಮಾಡದಿದ್ದರೆ.
ಪಾಪಭ್ರಮೆ ಬಿಡೊದಿಲ್ಲ;
ನವಾತ್ಮನೆನ್ನೊಳ್ ಹುಟ್ಟೊದಿಲ್ಲ,
ನಿನ್ನಾತ್ಮ ಗೈಯದಿದ್ದರೆ.
ನನ್ನಪ್ಪ, ನಡಿಸು!
ಕೈ ಬಿಡ ಬಾರದು!
ಯೇಸುದಯ
ಸುಬೋಧನೆ
ಕೊಟ್ಟೆನಗೆ,
ಅಂಧತ್ವ ಹಾರಿಸುತ್ತದೆ.

೪. ದಯ ಹೊಂದದಿರುವಾಗ,
ದುರ್ಮಾರ್ಗದಲ್ಲಿ ಹೋಗುವಾ
ಗ,
ನಾ ಪಾಪಗ್ರಸ್ತನಿರುವೆ.
ಜೀವ ಸತ್ವ ಆತ್ಮ ಜ್ಞಾನ
ಅದೆಲ್ಲ, ಕರ್ತ, ನಿನ್ನ ದಾನ;
ಅದಿಲ್ಲದಿರೆ ಸಾಯುವೆ.
ನನ್ನಾತ್ಮ ಕುಂದುತೆ;
ದಯಾಳು ದೇವರೆ,
ಮಾಡು ದಯ!
ಓ ವೈದ್ಯನೆ,
ನಾ ರೋಗಿಯೆ;
ನಿನ್ನಿಂದ ವಾಸಿಯಾಗುವೆ.

೫. ದಯದಿಂದೆನ್ನಂತಃಪ್ರಾಣ,
ಎನ್ನುಡಿ ನಡೆ ಶಕ್ತಿ ತ್ರಾಣ,

ಓ ಕರ್ತ, ಶುಚಿ ಪಡಿಸು!
ಇಚ್ಛೆ ಭ್ರಮೆ ಕರ್ಮವನ್ನು
ಹುಟ್ಟಿಸೊ ಸ್ವಂತ ಬುದ್ಧಿಯನ್ನು
ಕಿತ್ತಾಕು ಬೇಗ ಎನ್ನೊಳು!
ಸದ್ಭಕ್ತಿಕಾರ್ಯಕೆ
ಕೊಡೆನ್ನ ಹೃದಕೆ
ದಯವರ!
ಸ್ವಮಾಂಸವು,
ಸ್ವರಕ್ತವು
ಸದ್ಗುಣ ತರ ಕೂಡದು.

೬. ಕರ್ತನೇ, ವಿಶ್ವಾಸಬಲ,
ನಿರೀಕ್ಷಾಧಾರ, ಪ್ರೀತಿಜಲ
ಉಚಿತ ನಿನ್ನ ವರವೆ!
ಸಮಾಧಾನ, ಹೃತ್ಸಂತೋಷ,
ವಿಶ್ರಾಂತಿ, ಆತ್ಮಜೀವಪೋಷ
ಉದಾರ ನಿನ್ನ ದಯವೆ!
ಕಟಾಕ್ಷವಿದ್ದರೆ,
ಸಾಕಾಯ್ತು ನನಗೆ.
ನಿನ್ನ ದಯ
ಒಂದಾದರು
ಎಂದೆಂದಿಗು
ಆಧಾರ ಗತಿ ಇರೊದು.

೭. ಕರ್ತ, ನೀನು ಕೃಪಾ
ಕರ!
ನೀ ಗುಣದಾತ, ನ್ಯೂನಹರ,
ಕಟಾಕ್ಷ ಧರ್ಮಮೂಲವೇ!
ಶ್ರಮೆಯಲ್ಲಿ ತಾಳ್ಮೆ ಪ್ರಾಣ,
ಸತ್ಕ್ರಿಯೆಯಲ್ಲಿ ಗೈವ ತ್ರಾಣ,
ವಿಶ್ವಾಸ ಧ್ಯಾನದುರಿಯೇ,
ಪವಿತ್ರ ಬಾಳಿಕೆ,
ಇದೆಲ್ಲವಾಗಿದೆ
ದಯಾಫಲ;
ಅದಿರದೆ
ಹೃತ್ಪೀಡೆಯೇ!
ಅದಿರೆ ನಿತ್ಯ ಮೋಕ್ಷವೇ!

೮. ನಾವೆ ಗಟ್ಟಿ ಲಂಗರಲ್ಲಿ
ಹತ್ತಿರುವಂತೆ, ದಯದಲ್ಲಿ
ನೀ ದೃಢ ಪಡಿಸೆನ್ನನು!
ಇಹಲೋಕತಾಪತ್ರಯ
ಬಂದಾಗ್ಯು, ನಿನಗೆನ್ನ ದಯ
ಸಾಕೆಂದು ಧೈರ್ಯಗೊಳ್ಳಿಸು!
ಕಹ್ಯಾದ ಕಷ್ಟವು
ಸೀ ಹೌರವಹುದು,
ಕ್ರಿಸ್ತದಯ
ಕೈಕೊಡಲು.
ನಾ ತೃಪ್ತನು,
ನನ್ನನ್ನು ದಯ ಅಪ್ಪಲು.

೯. ಹೋಗುವೆಲ್ಲಾ ಸ್ಥಳದಲ್ಲಿ,
ನಾ ಕೂತು ನಿಂತುಕೊಳ್ಳುವಲ್ಲಿ,

ದಿನಾಲು ಹಗಲಿರುಳು,
ಜೀವದಲ್ಲು ಮೃತಿಯಲ್ಲು,
ನನ್ನನ್ನು ಇಹಪರದಲ್ಲು
ಕಟಾಕ್ಷ ಹಿಂದಟ್ಟಿಪುದು.
ನನ್ನಾಶಾಬಂಧವೂ
ನನ್ನೊಂದೆ ಗತಿಯೂ
ದಯ ಮಾತ್ರ!
ನಾ ತೀರುವೆ
ನಿನ್ನಲ್ಲಿಯೆ,
ಓ ದಯಾಮೂಲ ಯೇಸುವೆ!

b. ನೀತಿನಿರ್ಣಯವೂ ಪುನರ್ಜನ್ಮವೂ.

1. ರಕ್ಷಣಾರ್ಥ ವಿಶ್ವಾಸವು.

೨೩೦.

Mel. Ringe recht, wenn Gottes Gnade. 27.

೧. ದಿವ್ಯ ಗುಣ ಶಕ್ತಿಯಾದ
ಸದ್ವಿಶ್ವಾಸವೇನದೆ?
ಅಂಥ ದೇವರ ಪ್ರಸಾದ
ಹ್ಯಾಗೆ ಪ್ರಾಪ್ತಿಯಾಗುತೆ?

೨. ನೋಡು! ನೋಡು! ಕ್ರಿಸ್ತನಲ್ಲಿ
ಬಿಡುಗಡೆ ಪಾಪಿಗೆ.
ಹಿಡಿ, ಹಿಡಿ ಕ್ರೂಜೆಯಲ್ಲಿ
ಲೋಕದ ವಿಮೋಚನೆ!

೩. ಕ್ರೂಜೆ ಸ್ಥಿರವಾಗಿ ನೋಡಿ,
ಇದನ್ನಾತುಕೊಂಬೊದು,
ಆಸರವೆಂತಲ್ಲಿಗೋಡಿ-
ಕೊಂಬೊದೇ ವಿಶ್ವಾಸವು.

೪. ಕೋಪಕೆ ನಾ ಪಾತ್ರನಂತ
ಕೃಪೆಯನ್ನು ಬೇಡೊದು,
ಅದಕಾಗಿ ಹಸಿಪಂಥ
ಗುಣವೇ—ವಿಶ್ವಾಸವು.

೫. ಜೀವರಾಜರಕ್ತದಲ್ಲಿ
ನನ್ನ ಸಾವು ಸತ್ತಿತು,
ನಿತ್ಯ ತೃಪ್ತಿಯೆನಗಲ್ಲಿ
ಎಂಬುದೇ—ವಿಶ್ವಾಸವು.

೬. ತಂದೆ ಪರಲೋಕದಿಂದ
ಕೊಟ್ಟ ಯೇಸು ಕ್ರಿಸ್ತನಂ

ಹೊಂದಿಕೊಂಡು ಪ್ರೀತಿಯಿಂದ,
ತೋರಿಸು ವಿಶ್ವಾಸವಂ!

೭. ಆತ ಪಾಪಿಗತಿದಯ
ಮಾಡುತಾನೆಯಲ್ಲವೇ?
ಎಂದು, ಬಿಟ್ಟು ಲಜ್ಜೆ ಭಯ,
ಬಾಳೊದು—ವಿಶ್ವಾಸವೇ.

೮. ಕೇಳಿ ಭರವಸದಿಂದ
ಆತ ಕೊಟ್ಟ ವಚನ,
ಧೈರ್ಯಗೊಂಡು ವಾಕ್ಯದಿಂದ,
ತೋರು ಸದ್ವಿಶ್ವಾಸವ!

೯. ಹೀಗೆ ಮೂಡೆ ಕೃಪಾಮಯ
ಸೂರ್ಯನಂತರಂಗದಿ,—
ಕಿತ್ತು ಪಾಪ ಚಿಂತೆ ಭಯ,
ಗೆಲ್ಲುತಿ ವಿಶ್ವಾಸದಿ.

೧೦. ಹೌದು, ಪಾಪಪರಿಹಾರ,
ಪಾಪ ತೊಳೆಯೋಣವು,
ಆತ್ಮನೆಂಬ ಸಂಚಕಾರ
ಹೊಂದೊದೀ ವಿಶ್ವಾಸವು.

೧೧. ನಂಬಿ! ಬೇಡಿ ಸ್ಥಿರವಾಗಿ
ಸದ್ವಿಶ್ವಾಸಕಾಗಿಯೇ!
ಶತ್ರು ನಿಮ್ಮ ನಾಶಕಾಗಿ
ಹೋರುತಾನೆ ನಿತ್ಯವೇ.

೧೨. ನಮ್ಮಮೇಲೆ ಗೆಲ್ಲಲಾರ,
ಕೃಪೆ ಮೋಕ್ಷ ನಮ್ಮದು!
ಎಂಬ ಭದ್ರ ಅಸ್ತಿವಾರ
ಊರಿಕೊಳ್ಳ ಪ್ರಾರ್ಥಿಸು!

೧೩. ಆಗ ಸತ್ತು, ಅಂಧಕಾರ
ಬಂಧದಿಹ ಮನಸು
ಬೇಗವಾಗೊದ್ ಪರಿಹಾರ;
ಪ್ರೀತಿಜ್ವಾಲೆ ಏರ್ವದು.

೧೪. ಮುಂಚೆ ಎಷ್ಟೊ ಕಷ್ಟವಿತ್ತು;
ಮುಂಚೆ ಮಾಡಲಾಗದು.
ಈಗ ಬಹು ಹೌರ ಬಿತ್ತು,
ಈಗ ಹಗುರಾಯಿತು.

೧೫. ಯಾಕೆ ಅದು? ಸ್ವಂತ ಭಕ್ತಿ
ಹೋರುವಾಗ ಸೋತಿತು;
ಈಗ ದೇವರಿಂದ ಶಕ್ತಿ
ಬಂದು, ಬೇಗ ಗೆದ್ದಿತು.

೧೬. ಬನ್ನಿರೀಗ! ಎಲ್ಲೊ ಬಂದು,
ಹೊಂದಿರಿ ವಿಶ್ವಾಸವಂ!
ಸ್ವಂತ ಪುಣ್ಯ ಹೀನವಂದು
ಹೇಳಿ, ಹೊಂದಿ ಕ್ರಿಸ್ತನಂ!

೧೭. ಕೂಸು ತನ್ನ ತಾಯಿಯನ್ನು
ಹ್ಯಾಗೆ ನಂಬುತಿಹುದೋ,
ಹಾಗೆ ನೀನು ಯೇಸುವನ್ನು
ಬಾಲನಂತೆ ಅಪ್ಪಿಕೋ!

೧೮. ನಿನ್ನ ಪಾಪ ಲಾಖಿಬಣ್ಣ?
ರಕ್ತದಪರಾಧವೇ? Is. 1, 18.
ಯೇಸು ಕ್ರಿಸ್ತನೊಂದು ಕ್ಷಣ
ಮಾಳ್ಪನೆಲ್ಲ ಬಿಳುಪೇ.

೧೯. ಆತಗುಂಟು ಸರ್ವತ್ರಾಣ;
ಆತ ಪ್ರೀತಿಸಾಗರ;
ಆತ ನೀತಿಯಜಮಾನ;
ಆತನೇ ವಿಮೋಚಕ!

೨೦. ಆತನದನೆಲ್ಲವನ್ನು
ಕೊಡುತಾನೆ ನಿನಗೆ.
ಚಾಚು ಹೊಂದಲಿಕ್ಕದನ್ನು
ಸದ್ವಿಶ್ವಾಸಕೈಯನೆ.

೨೧. ಎಂಥ ಮೈಮೆಯುಳ್ಳ ಶಕ್ತಿ
ಉಂಟು ಸದ್ವಿಶ್ವಾಸಕೆ!
ಎಂಥ ಉರಿ, ಎಂಥ ಭಕ್ತಿ
ಉಂಟೀ ದಿವ್ಯ ಜ್ವಾಲೆಗೆ!

೨೩೧.

Mel. Sollt' es gleich bisweilen scheinen. 33.

೧. ದೃಢದ ವಿಶ್ವಾಸವನ್ನು,
ಗಟ್ಟಿಯಾದ ಧೈರ್ಯವನ್ನು,
ಪೂರ್ಣವಾದ ನಂಬಿಗೆ,
ಅಪ್ಪ, ಕೊಡು ನನಗೆ!

೨. ಕ್ರೂರ ಬಿರುಗಾಳಿಯಲ್ಲಿ,
ಘೋರ ಬೆಂಕಿಯುರಿಯಲ್ಲಿ
ಅಪಧೈರ್ಯ ಮಾಡದೆ,
ನಿಲ್ಲುವೆ ಅಲ್ಲಾಡದೆ.

೩. ಕಡಲೇರೆ, ಭದ್ರ ಅಂಡೆ
ಕೊಡು, ಕದಲದ ಬಂಡೆ!
ಹೊಕ್ಕು ನಿನ್ನ ಶರಣ,
ಉಳಿಸೇನು ಹರಣ.

೪. ಘೋರ ತೆರೆ ನೊರೆ ಸೂರಿ
ಬೀಳೆ, ಬಲ ಬಂಡೆಯೂರಿ
ನಾನು ನಿಂತು ಭದ್ರದಿ,
ಮುಣುಗೆ ಸಮುದ್ರದಿ.

೫. ದುಸ್ಸಂದೇಹ ಪ್ರಾಣವನ್ನು,
ದುಷ್ಟ ಚಂಚಲಾತ್ಮವನ್ನು
ನನ್ನೊಳಿಂದ ತೆಗಿಯು,
ದೃಢ ಹೃದ ಸೃಷ್ಟಿಸು!

---

2. ನೀತಿನಿರ್ಣಯವು.

೨೩೨.

Mel. Ringe recht, wenn Gottes Gnade. 27.

೧. ಕ್ರೂಜೆ ಹತ್ರ ಹೋಗಲಾಗಿ
ಸಿಕ್ಕುತಾಶೀರ್ವಾದವು.
ಯೇಸುವನ್ನು ಬೇಡಲಾಗಿ
ಜೀವಕಾಂತಿ ತಪ್ಪದು.

೨. ಅಲ್ಲೆ ನಿಂತು ನೋಡು
ತೇನೆ
ಪ್ರಿಯ ರಕ್ತಧಾರೆಯಂ;
ನಾನು ಬೇಡಿ ಹೊಂದಿದ್ದೇನೆ
ಆತ್ಮಕಿಂಪು ಶಾಂತಿಯಂ.

೩. ಅಲ್ಲೆ ನಿಲ್ಲೊದೆಂಥ ಭಾಗ್ಯ!
ಯೇಸು ಕಾಣ್ಬನೆನ್ನನು.
ಆತನಿಂದಲೇ ಸೌಭಾಗ್ಯ
ನನಗಲ್ಲಿ ಸಿಕ್ಕಿತು.

೪. ನಿನ್ನ ಮೇಲೆ ನನ್ನ ಧ್ಯಾನ
ಸ್ಥಿರ ಮಾಡು, ರಕ್ಷಕಾ!
ನಿತ್ಯ ರಕ್ಷೆ ಸಮಾಧಾನ
ಕಾಣ ಮಾಡು, ಅರಸಾ!

೨೩೩.

Mir ist Erbarmung widerfahren. 90.

೧. ಕಟಾಕ್ಷ ನಾನು ಹೊಂದಿ
ದ್ದೇನೆ;
ಇದೇನು ನನ್ನ ಪುಣ್ಯವೋ?
ಆಶ್ಚರ್ಯವೆಂದು ಹೇಳುತೇನೆ;
ನಾ ಕೃಪೆಯಾಶಿಸಿದೆನೋ?
ಕಟಾಕ್ಷವನ್ನು ತಿಳಿದು,
ಕೊಂಡಾಡುತೇನೆ ನಿತ್ಯಕು.

೨. ನಾ ದೇವಕೋಪಪಾತ್ರ
ನಾಗಿ
ಪಾತಾಳಪುತ್ರನಾದೆನು;
ಕ್ರಿಸ್ತ್ಯೇಸುರಕ್ತ ನನಗಾಗಿ
"ಕಾರುಣ್ಯ"ವೆಂದು ಕೂಗಿತು.
ಕಟಾಕ್ಷವನ್ನು ತಿಳಿದು,
ಕೊಂಡಾಡುತೇನೆ ನಿತ್ಯಕು.

೩. ಮನುಷ್ಯರೆನ್ನ ಕೇಳುವಾಗ,
ನಾ ದೇವ್ರ ಕೃಪೆ ಸಾರುವೆ;
ಇದೊಂದೆ ನನ್ನ ನಿತ್ಯ ರಾಗ—
"ನಾ ಕೃಪೆಯಿಂದ ಜೈಸಿದೆ."
ಕಟಾಕ್ಷವನ್ನು ತಿಳಿದು,
ಕೊಂಡಾಡುತೇನೆ ನಿತ್ಯಕು.

೪. ಈ ಕೃಪೆ ಸೃಷ್ಟಿಯಧಿಕಾರ
ನನ್ನಿಂದ ತೆಗ್ಯಲಾರದು;
ಇದೆನ್ನ ಪಾಪಪರಿಹಾರ,
ಇದೆನ್ನ ನಿತ್ಯ ಮೋಕ್ಷವು.
ಕಟಾಕ್ಷವನ್ನು ತಿಳಿದು,
ಕೊಂಡಾಡುತ್ತೇನೆ ನಿತ್ಯಕು.

೫. ಓ ಕೃಪೆಯುಳ್ಳ ದಿವ್ಯ ತಂದೆ,
ಕಟಾಕ್ಷ ಬಿಡ ಬೇಡವು!
ಕ್ರಿಸ್ತ್ಯೇಸುನಾಮದಲ್ಲಿ ಬಂದೆ,
ವಿಮುಕ್ತಿ ದಯಪಾಲಿಸು!
ಕಟಾಕ್ಷಪೂರ್ತಿ ಅರಿತು,
ಕೊಂಡಾಡುತ್ತೇನೆ ನಿತ್ಯಕು.

3. ಪುನರ್ಜನ್ಮವು.

೨೩೪.

Mel. Himmelan, nur himmelan. 123.

(ಪುನರ್ಜನ್ಮ ಅವಶ್ಯವದೆ.)

೧. ಪುನರ್ಜನ್ಮವಿಲ್ಲದೆ
ದೇವ್ರ ರಾಜ್ಯಕೆ
ಸೇರೊ ಮಾರ್ಗವಿರದೆ
ನರಜನ್ಮಕೆ,
ಈ ಆಶೆಯು—
"ಹೊಸ ಸೃಷ್ಟಿಯಾಗುವೆ,"—
ಇರಲಿನ್ನು ಶ್ರೇಷ್ಠವೆ
ಯಾವಾಗಲು!

೨. ಕ್ರಿಸ್ತನಲ್ಲಿ ಇದ್ದರೆ
ಕ್ರೈಸ್ತ ಭಕ್ತನು,
ಅವನಲ್ಲಿ ಹುಟ್ಟ್ಯದೆ
ಹೊಸ ಸೃಷ್ಟಿಯು.
ಆ ಹಳೇದು
ಈಗ ತೀರಿ ಹೋಯಿತು.
ಇರುವಂಥಾದೆಲ್ಲವು
ಹೊಸ್ತಾಯಿತು.

೩. ಪಾಪ ಮಾಡಿ ಎಲ್ಲರು
ಭೇದವಿಲ್ಲದೆ,
ಕಳಕೊಂಡು ಬಿಟ್ಟರು
ದೇವ್ರ ಮಹಿಮೆ.
ಪುಣ್ಯಾತ್ಮರು
ನರರಲ್ಲಿ ಸಿಕ್ಕರು.
ತಪ್ಪಿ ಹೋಗಿ, ಆದರು
ಪಾಪಾತ್ಮರು. Rom. 3, 10. 12.

೪. ಮಾಂಸದಿಂದ ಹುಟ್ಟಿದು
ಮಾಂಸವಾಗಿದೆ.
ಸ್ವಚ್ಛ ಗುಣವಿರದು

ಆತ್ಮನಿಲ್ಲದೆ.
ಈ ನುಡಿಯ
ಆಮೆನೆಂಬ ಸಾಕ್ಷಿಯು
ತಾನೆ ಹೇಳಿ ಕೊಟ್ಟನು
ಅಚಂಚಲ.

೫. ತಂದೆ ತಾಯ್ಗಳಿಂದಲೆ
ನರಭಾವವು
ಮಾಂಸವಾಗಿ ಹುಟ್ಟ್ಯದೆ;
ಅದು ಹಳೇದು.
ಓ ದುಃಖವೇ!
ದುಸ್ವಭಾವ ಮಿಗಿತು,
ನನ್ನಲೀಗ ಪುಣ್ಯಾವು
ಅಸಾಧ್ಯವೇ.

೬. ನೀನು ಸಹ ತಿಳಕೋ
ನಿನ್ನ ಹೃದಯ!
ಅಲ್ಲಿ ನೋಡೀಯಲ್ಲವೋ
ದುಸ್ಸಮೂಹವ?
ಷಡ್ವೈರಿಯೆ—
ಕಾಮ ಕ್ರೋಧ ಲೋಭವ
ಮೋಹ ಮದ ಮತ್ಸರ—
ನೋಡೊಳಗೆ!

೨೩೫*.

Mel. Himmelan, nur himmelan.
123.

(ಯೇಸುವಿನೊಡನೆ ಸಾಯುವದು.)

೧. ಸತ್ತ ನನ್ನವಸ್ಥೆಯ
Rom. 7, 10.
ಕರ್ತ, ದೃಷ್ಟಿಸು!
ನನ್ನ ಸ್ವಂತ ಯತನ
ಫಲವಾಗದು.
ಓ ಯೇಸುವೇ!
ನೀನು ಸತ್ತಿಯಲ್ಲವೋ?
ಸಾವಿನಿಂದ ಕೊಂಡುಕೋ
ನಿನ್ನಾಳನೇ!

೨. ಯೇಸು ಸಾಯ ಮಾಡಲಿ
ಹಳೆ ಗುಣವ!
ಹೌದು, ಸುಟ್ಟು ಬಿಡಲಿ
ಅಹಂಕಾರವ!
ಈ ಮರಣ
ಕ್ಷೇಮಕರವಾಗೊದು;
ಅದರಿಂದ ಹುಟ್ಟೊದು
ಸಜ್ಜೀವನ.

೩. ಆಗ ಸತ್ತ ನನ್ನಲಿ
ಜೀವರಸವು

* ಹಿಂದಿನ ೨೩೪ನೇ ಗೀತದಿಂದ ಮುಂದೆ ಸಾಗಿಸಿದ್ದು.

ಮೇಲಿನಿಂದ ಸೇರಲಿ,
ಹೊಸ ಪ್ರಾಣವು!
ದಿವ್ಯಾತ್ಮನು
ದೇವರಿಂದ ಬಂದರೆ,
ನನ್ನೊಳ್ ವಾಸವಾದರೆ,
ನಾ ಬಾಳ್ವೆನು.

೪. ಆಗೊದು ಈ ಬಾಳಿಕೆ
ಇನ್ನು ಮುಂದೆಯು,
ನನ್ನ ಸ್ವಂತವಾಗದೆ,
ಯೇಸು ಸೇವೆಯು.
ನಾನಲ್ಲವು, Gal. 2, 19.
ಯೇಸು ಕ್ರಿಸ್ತ ನನ್ನಲಿ
ಬಾಳ ಬೇಕು ನಿತ್ಯದಿ.
ನಾ ಸತ್ತೆನು. Gal. 2, 20.

೫. ಲೋಕಕೆ ನಾ ಸತ್ತೆನು,
ಮಾಂಸದಾಶೆಗೆ.
ನಾನು ಶತ್ರುವಾದೆನು
ಸ್ವಂತ ನೀತಿಗೆ.
ದುರಾಶೆಯು
ಇನ್ನು ಆಳಲಾರದು.
ಇನ್ನು ಇರ ಬಾರದು
ಸ್ವಪ್ರೀತಿಯು.

೬. ಯೇಸುವಿನ ಕ್ರೂಜೆಗೆ
ನಾನು ಹಾಕಿದೆ
ಪಾಪದಿಚ್ಛೆಯಾಶೆಯೆ,
ಬೇಸರಿಲ್ಲದೆ.
ಅಲ್ಲಿರಲಿ!
ಹೊಸ ಪಾಪ ಎದ್ದರೆ, Rom. 6, 12.
ಹಾಕುತೇನೆ ಕ್ರೂಜೆಗೆ;
ಸತ್ತೋಗಲಿ!

೨೩೬*.

Mel. Himmelan, nur himmelan. 123.

(ಯೇಸುವಿನೊಡನೆ ಜೀವಿಸುವದು.)

೧. ಬಂದನೀಗ ಯೇಸುವೇ!
ನನ್ನಲಿರುತಾ,
"ನೀನು ದೇವ್ರ ಮಗುವೇ"
ಎಂದು ಹೇಳುತಾ.
ಓ ಭಾಗ್ಯವೇ!
ಯೇಸು ಕ್ರಿಸ್ತನಿರಲು,
ಭಯ ದುಃಖ ಪಾಪವು
ಇನ್ನಿದ್ದೀತೇ?

೨. ನನ್ನ ಮನಸು ಸಹ
ಆಯ್ತು ಹೊಸದು,
ಹಳೆ ಗುಣಲಕ್ಷಣ

* ಹಿಂದಿನ ೨೩೪, ೨೩೫ನೇ ಗೀತಗಳಿಂದ ಮುಂದೆ ಸಾಗಿಸಿದ್ದು.

ಈಗ ಇರದು.
ದುಶ್ಶೀಲವ Rom. 8, 1.
ದೇವರೆಲ್ಲ ತೆಗೆದ;
ನನ್ನಲುಂಟುಮಾಡಿದ
ಸುನೀತಿಯ.

೩. ಆತ್ಮನ ಪ್ರಮಾಣವು
ನನ್ನಲಾಳುತೆ. Rom. 8, 2. 3.
ಮಾಂಸಕೆ ಅಸಾಧ್ಯವು
ಈಗ ಆಗುತೆ.
ಈ ಪ್ರೇರಣೆ
ನನ್ನೊಳ್ ವ್ಯಾಪಿಸಿದರೆ,
ಖುಷಿಯಿಂದ ಓಡುವೆ
ಸನ್ಮಾರ್ಗವೆ.

೪. ದೇವರ ಸದಾತ್ಮನು
ಸಮಾಧಾನವ
ಕೊಟ್ಟು, ತಾನೆ ಬಂದನು
ವಾಸವಾಗುತಾ.
ಸಂತೋಷವು
ಆತ್ಮನಿಂದ ಹುಟ್ಟುತಾ,
ಮನದಲ್ಲಿ ತುಂಬುತಾ,
ಬಂದಿರ್ವದು.

೫. ತಂದೆ ಮಗನಾತ್ಮರು
ಮಾಡಿ ವಾಸವ,
ಈ ಶರೀರವಾಯಿತು
ದೇವರಾಲಯ. 1 Cor. 6, 19.
ತ್ರಿಯೇಕನು
ಇರುವಾಗ, ಕತ್ತಲು
ಪಾಪಪ್ರೀತಿಮಲವು
ಹ್ಯಾಗಿರ್ವದು?

೬. ಈ ಮಹಾ ಸಂತೋಷಕೆ
ಯೇಸು ನಿನ್ನನು
ಕರೆದಿದ್ದಾನೀಗಲೆ;
ಕೊಡು ಮನಸು!
ಈ ಸುಖವು
ಉಂಟು ನಿನಗಾಗಿಯೇ!
ನಿನಗಿದು ಪ್ರಾಪ್ತಿಯೇ
ಯಾಕಾಗದು?

೧೩೭*.

Mel. Himmelan, nur himmelan.
123.

(ಹೊಸ ಹೃದಯಕ್ಕಾಗಿ ಪ್ರಾರ್ಥನೆ.)

೧. ಪ್ರಿಯ ಯೇಸು ಕ್ರಿಸ್ತನೆ!
ಹೊಸ ಹೃದಯ Ez. 36, 26.
ನಿನ್ನ ಬಡ ಬಾಲಗೆ
ಕೃಪೆಯಿಂದ ತಾ!

* ಹಿಂದಿನ ೧೩೪, ೧೩೫, ೧೩೬ನೇ ಗೀತಗಳಿಂದ ಮುಂದೆ ಸಾಗಿಸಿದ್ದು.

ವಿಮೋಚಕ!
ಕಿತ್ತು ಪಾಪಬೇರನು,
ಹೊಸದಾಗಿ ಸೃಷ್ಟಿಸು
ನನ್ನಾತ್ಮವ!

೨. ನಿನ್ನ ಆತ್ಮ ನನಗೆ
ದಯಪಾಲಿಸು!
ಕೊಡು ನನ್ನ ಹೃದಕೆ
ಸಮಾಧಾನವು!
ಓ ಆತ್ಮನೆ!
ನೀನು ಜಯ ಕೊಟ್ಟರೆ,
ಎಂದಿಗೂ ನಾ ಹಾಡುವೆ
ಹಲ್ಲೆಲೂಯಾ!

c. ಕ್ರೈಸ್ತ ಜೀವಿಕೆ, ಪರಿಶುದ್ಧತ್ವವು.

1. ಸದ್ಭಕ್ತಿಯ ಸ್ಥಿತಿಯೂ ಮನಸ್ಸೂ.

೨೩೮.

Christen sind ein göttlich Volk.
136.

೧. ದೇವಪ್ರಜೆ ಕ್ರೈಸ್ತರೇ!
ದಿವ್ಯ ಆತ್ಮಜನ್ಮದಲ್ಲಿ—ಅವರಲ್ಲಿ
ಹೊಸ ಜೀವವಾಯಿತು.
ಕರ್ತನು
ಅವರರಸಾಗಿದ್ದಾನೆ,
ಅವರನ್ನು ನೋಡುತ್ತಾನೆ,
ಆತನಲ್ಲಿ ಬಾಳೊರು.

೨. ನನ್ನ ಪ್ರಿಯ ಕರ್ತನೇ,
ನೀನೆನ್ನನ್ನು ಪ್ರೀತಿಯಿಂದ
ಲೋಕದಿಂದ
ಕೊಂಡುಕೊಂಡಿ. ನಿನಗೆ,
ಯೇಸುವೆ,
ನಾನು ಬಡ ಪಾಪಿಯಾಗಿ
ನಿನ್ನ ದೊಡ್ಡ ಪ್ರೀತಿಗಾಗಿ
ಎಂದು ಸ್ತೋತ್ರ ಮಾಡುವೆ.

೩. ನೀನು ಅಲ್ಲಿಗ್ಹೋಗಿದ್ಧಿ,
ಕೂತುಕೊಂಡಿ ಪೀಠದಲ್ಲು.
ಭೂಮಿಯಲ್ಲು
ಎಲ್ಲವನ್ನು ಆಳುತಿ.
ನಮ್ಮಲಿ
ನಿನ್ನ ಕಾರ್ಯ ತೀವ್ರವಾಗಿ
ನಿನ್ನ ಕೀರ್ತಿ ಘನಕಾಗಿ
ಅಭಿವೃದ್ಧಿಯಾಗಲಿ!

೪. ಈ ಪ್ರಪಂಚ ಹೋಗಲಿ!
ಹೋಗಲೆಲ್ಲ ಮಾಂಸಪೋಷ!
ಈ ಸಂತೋಷ

ಕ್ರೈಸ್ತರಿಂಗೆ ಆಗದು.
  ಮೋಕ್ಷವು
ಇಂಥ ಮಾಂಸಭೋಗದಲ್ಲಿ
ಸಿಕ್ಕೊದಿಲ್ಲ; ನಮಗಲ್ಲಿ
ತೃಪ್ತಿ ತಪ್ಪ ಬಾರದು!

೫. ನಿನ್ನ ಆತ್ಮ ನಮಗೆ
ಕೊಡು! ಆದರಿಕನಾಗಿ
  ನಿತ್ಯವಾಗಿ
ವಾಸ ಮಾಡಲೆಮ್ಮಲಿ!
  ಕ್ರಿಸ್ತನೆ,
ನಾವು ನಿನ್ನ ಪಾದಸೇವೆ
ಪ್ರೀತಿಯಿಂದ ಮಾಡುತೇವೆ,
ಜೀವವಿರೊ ವರೆಗೆ.

೬. ಕ್ರಿಸ್ತ, ತಂದೆಮನೆಗೆ
ಸೇರಲಾಶೆ ಮಾಡುತೇವೆ.
  ಶುದ್ಧ ಸೇವೆ
ಆಗಲಲ್ಲಿ ನಿನಗೆ
  ನಿತ್ಯಕೆ!
ದಿವ್ಯ ಭಾಗ್ಯದತಿಶಯ,
ಸಮಾಧಾನರಾಜ್ಯ, ಜಯ
ತೋರ ಮಾಡು, ಕರ್ತನೆ!

೨೩೯.

Mir nach! spricht Christus. 82.

೧. ಕೇಳೆಮ್ಮ ಗುರು ಯೇಸು
  ವು
ಒಬ್ಬೊಬ್ಬ ಭಕ್ತನನ್ನು—
"ನಿನ್ನನ್ನು ಅಲ್ಲಗಳದು,
ನೀ ತಾಳು ಕ್ರೂಜೆಯನ್ನು!
ಹೀಗೆನ್ನ ಬೆನ್ನು ಹತ್ತ ಬಾ!"
ಎಂದೆಚ್ಚರಿಸಿ ಕರೆದ.

೨. "ನಾ ಬೆಳಕೇ, ಈ ಲೋ
  ಕವು
ಕಾರ್ಗತ್ತಲ್; ಇಲ್ಲಿ ಭ್ರಾಂತಿ
ನಿನ್ನನ್ನು ಹಿಡಿದಿರಲು,
ನಾ ಕೊಡುತೇನೆ ಶಾಂತಿ.
ನೀನೆನ್ನ ಬೆನ್ನು ಹತ್ತ ಬಾ!"
ಎಂದ್ಹೇಳಿ ಯೇಸು ಕರೆದ.

೩. "ನಾ ಮಾರ್ಗ, ಸತ್ಯ,
  ಜೀವವು,
ನನ್ ಹೊರ್ತು ತಂದೆ ಹತ್ರ
ಯಾರೊಬ್ಬ ಬರಲಾರನು;
ಉದ್ಧಾರ ನಾನೆ ಮಾತ್ರ
ವಿಶ್ವಾಸಿಗಿನ್ನು ಮಾಡುವೆ;
ಓ ಬನ್ನಿ, ಬನ್ನಿರೆಲ್ಲರೆ!"

೪. ಈ ನಿನ್ನ ಮಾತು ಕೇಳಿದೆ,
ನನ್ನತಿ ಪ್ರಿಯ ಯೇಸು!
ನಾ ನಿನ್ನ ಬೆನ್ನು ಹತ್ತುವೆ;
ಸಂಗಿನ್ನು ಕ್ರೂಜೆ ಲೇಸು.
ನನ್ನನ್ನು ತಂದೆಮನೆಗೆ
ವೈ, ನನ್ನ ಗುರು ಯೇಸುವೆ!

೨೪೦.

Mel. Rock of Ages. 64.

೧. ನಾಳೆಯೆಂತ ಎಂದಿಗು
ಉದಾಸೀನ ಹೇಳೊದು!
ಈಹೊತ್ತನುಕೂಲವು
ನನಗಾಗಲೊಲ್ಲದು
ಅನ್ನುವಾಗ, ಈಹೊತ್ತು
ಹೋಗಿ, ನಾಳೆ ಬಾರದು.

೨. "ನಾಳೆ ಪಾಪಕೋಸ್ಕರ
ಪಶ್ಚಾತ್ತಾಪ ಪಡುವ!
ನಾಳೆ ಯೇಸು ಕ್ರಿಸ್ತನ
ನಂಬಿ ಕ್ಷೇಮ ಹೊಂದುವ!"
ಅಷ್ಟರಲ್ಲಿ ಜೀವವು
ಹೋಗಿ, ಸಾವು ಬಪ್ಪದು.

೩. ಯಾಕೆ ಈಹೊತ್ತಿಲ್ಲಯ್ಯಾ?
ಎಂದು ಕೇಳಿ ನೋಡುವಾ!
ಈಗ ಒಳ್ಳೆ ದಿನವು;
ಈಗ ಕಾರ್ಯ ತೀರಿಸು!
ನಾಳೆ ದಿನದಾಶೆಯು
ವ್ಯರ್ಥವಾಗ ಬಹುದು.

೪. ನಿಂತು ಹಿಂದೆ ಬೀಳೊದು
ನಮ್ಮ ಪ್ರಾಣನಷ್ಟವು.
ಅದರಿಂದ, ಪ್ರಿಯರೆ,
ಉದಾಸೀನ ಮಾಡದೆ,
ದಿನವಿರುವನಕ
ಮುಂದೆ, ಮುಂದೆ ಹೋಗುವ!

2. ಆತ್ಮದಲ್ಲಿ ಬೆಳೆಯುವದು. ದಿನಾಲಿನ ಮಾನಸಾಂತರ.

೨೪೧.

Mel. Warum sind der Tränen.
114.

(ಆತ್ಮದಲ್ಲಿ ಬೆಳೆಯ ಬೇಕು.)

೧. ನೀನು ಆತ್ಮದಲ್ಲಿ
ಬಲಹೀನನು
ಇನ್ನು ಇರುವಲ್ಲಿ,
ನೀ ಪರೀಕ್ಷಿಸು
ನಿನ್ನ ಸ್ಥಿತಿಯನ್ನು!
ತಪ್ಪು ಏನದೆ?
ದಿವ್ಯ ಶಕ್ತಿಯನ್ನು
ಹೊಂದುತಿದ್ದೀಯೆ?

೨. ನೀನು ಕ್ರೈಸ್ತನಾಗಿ
ಬಹು ವರುಷ
ಇರುತಿರಲಾಗಿ,
ಈಗ ಪುರುಷ-
ಪ್ರಾಯಕೆ ಬಂದಾಗ,
ಗಂಡು ಗಾತ್ರವು,
ಪುಷ್ಟಿಯ ಸರ್ವಾಂಗ
ಇರ ಯೋಗ್ಯವು.

೩. ಕ್ರಿಸ್ತನ ವಿರಾಗ,
ನಮ್ರ ತಾಳ್ಮೆಯು Phil. 2, 5.
ಅಭಿವೃದ್ಧಿಯಾಗ
ಬೇಕು ನಿನ್ನಲು.
ದುಷ್ಟ ಬೈಯ ನುಡಿ
ತಾಳಿಕೊಂಡನು;
ಯೇಸುಹೆಜ್ಜೆ ಹಿಡಿ.
ಆತನಂತಿರು!

೪. ಯೇಸುವಿನ ಭಕ್ತಿ
ಮಿಗೆ ಮಿಗುತಾ,
ಧ್ಯಾನಸ್ಥಿರಶಕ್ತಿ
ಕ್ರಿಸ್ತ ನೋಡುತಾ,
ಹೀಗೆ ನಿಜ ಯೋಗ,
ದೇವರಲ್ಲಿಯೇ
ಹೆಚ್ಚೆಚ್ಚನುಭೋಗ
ಹೊಂದ ತಕ್ಕದೇ.

೫. ತೀವ್ರವಾದಾಸಕ್ತಿ
ದೇವ್ರ ಮಾನಕೆ,
ದಿವ್ಯ ಭಲಶಕ್ತಿ
ರಕ್ಷಾಕಾರ್ಯಕೆ
ಉರಿಯುತ್ತಲಿರ
ಬೇಕು ನಿನ್ನಲಿ.
ಆತ್ಮನಲ್ಲಿ ಸ್ಥಿರ
ಚುರುಕಿರಲಿ!

೨೪೨*.

Mel. Warum sind der Tränen. 114.

(ಬೆಳೆಯುವಿಕೆಯ ಸಾಧನಗಳು.)

೧. ನೀನು ಬೆಳ್ಯಲಾರಿ
ಮಳೆಯಿಲ್ಲದೆ!
ದಿವ್ಯ ರಸವಾರಿ
ಹೋಗುತಿದ್ದರೆ,
ಹೊಂದು ಮೇಲಿನಿಂದ
ದಿವ್ಯ ಮಳೆಯ.
ನಿತ್ಯ ಬುಗ್ಗೆಯಿಂದ
ಆತ್ಮಜಲವ!

೨. ಬಿಟ್ಟು ಲೋಕಭ್ರಾಂತ,
ಮರುಳಾಡಿಕೆ,
ಸೇರಿಕೋ ಏಕಾಂತ
ದೇವರೊಂದಿಗೆ!
ನಿನಗೆ ಶ್ರೀಮುಖ
ಸಿಕ್ಕುವನಕಾ
ನಿಲ್ಲು, ಸುಖ ದುಃಖ
ಬಿಟ್ಟು, ಕಾಯುತಾ!

೩. ದೇವಸಹವಾಸ
ನಿಂಗೆ ಜೀವವು.
ಯಾರು ಈ ಅಭ್ಯಾಸ
ಹಗಲಿರುಳು
ಮಾಡುತಾನೊ, ಅವ
ಕುಂದಿ ಬೀಳನು.
ಆತ್ಮನಲ್ಲಿ ನವ
ತ್ರಾಣಗೊಂಬನು.

೪. ಸೂರ್ಯಬಿಸಿಲಿಂದ
ಶೋಭೆ ದೇಹಕೆ;
ಶ್ರೀಸನ್ನಿಧಿಯಿಂದ
ಕಾಂತಿ ಆತ್ಮಕೆ.
ಆದಿತೇಜಸಲ್ಲಿ
ನಿಂತುಕೊಳ್ಳುವ!
ಪ್ರೀತಿಕಡಲಲ್ಲಿ
ಮುಣುಗಿರುವ!

೫. ಆತನೈಕ್ಯದಲ್ಲಿ
ಒಂದು ಘಳಿಗೆ
ಅತಿಪ್ರಭೆಯಲ್ಲಿ
ಮೆರೆಯುತದೆ.
ನೂರು ವರ್ಷ ಲೋಕ Ps. 84, 10.
ಭೋಗವಿದ್ದರು,
ಅದಕೀ ಸದ್ಭೋಗ
ಮಿಗಿಮಿಗಲು.

---

* ಹಿಂದಿನ ೨೪೧ನೇ ಗೀತದಿಂದ ಮುಂದೆ ಸಾಗಿಸಿದ್ದು.

೨೪೩*.

Mel. Warum sind der Tränen. 114.

(ಬೆಳಕಿನಲ್ಲಿಯುಣ ನಡತೆ.)

೧. ಆದರೀ ವಿಶೇಷ
ಕಾರ್ಯ ಸೂಚಿಸು—
ದೇವ್ರ ಮುಂದೆ ವೇಷ
ಹಾಕ ಬಾರದು!
ಉರಿಕೆಂಡಕಣ್ಣು Rev. 2, 18.
ಆತಗಿರಲು,
ಸ್ವರ್ಣವೆಂದು ಮಣ್ಣು
ತರ ಕೂಡದು.

೨. ಹುಳ ಕೊರೆದಾಗ,
ಮರ ಬಾಳದು.
ಕಪಟಸ್ಥನಾಗ
ಬೆಳ್ಯ ಕೂಡದು.
ನಿನ್ನ ಹೃದವನ್ನು
ಸೆರೆ ಹಿಡಿದು
ಬಂಧಿಸಿರೊದನ್ನು
ಹೋಗಲಾಡಿಸು! Ps. 84, 10.

೩. ಆಗ ಬಾರದೆಂದು
ನೀ ಸ್ವವಂಚಕ!
ನಿನಗಿದ್ದಾನಿಂದು
ಈ ವಿಮೋಚಕ.
ಬೆಂಕಿಕಣ್ಣು ಮುಂದು
ನೀನು ನಿಂತಿರು!
ಕಳೆ ದೋಷ ಕುಂದು
ಬೈಲು ಪಡಿಸು!

೪. ನಿನ್ನ ಹೃದವನ್ನು
ಮರೆ ಮಾಡದೆ,
ಅಂತರಂಗವನ್ನು
ಬಿಚ್ಚು ಆತಗೆ!
ಕಪಟವನೆಲ್ಲ,
ಸುಳ್ಳು ಭಾವವ
ನಿನ್ನಲಾತ ಗೆಲ್ಲ
ಪ್ರಾರ್ಥಿಸಾತನ!

೫. ನೀನು ಬೆಳಕಲ್ಲಿ
ನಡೆಯುತ್ತಿರೆ,
ಯೇಸುಕಣ್ಣಿನಲ್ಲಿ
ಎಲ್ಲ ತೋರಿಸೆ,
ಯೇಸುರಕ್ತದಲ್ಲಿ
ಪಾಪ ತೊಳೆಸಿ-
ಕೊಂಡು, ಆತನಲ್ಲಿ
ನಿತ್ಯ ಬಾಳುವಿ.

---

* ಹಿಂದಿನ ೨೪೧, ೨೪೨ನೇ ಗೀತಗಳಿಂದ ಮುಂದೆ ಸಾಗಿಸಿದ್ದು.

೬. ಹೀಗೆ ಬೇರು ಸಲೆ
ಊರಿಕೊಳ್ಳಲು,
ದಿವದಿಂದ ಮಳೆ
ಸುರಿಯುತ್ತಲು,
ಆತ್ಮಕೆ ಆಹಾರ
ದೊರಕುತ್ತಲು,
ಆಗ ಬೇಕು ಭಾರ
ಫಲ ಸುತ್ತಲು.

3. ತಿರುಗಿ ಬೀಳದ ಹಾಗೆ ಎಚ್ಚರಿಕೆ. ಸ್ಥಿರತ್ವ.

೨೪೪.

Mel. The heavenly Kanaan. 144.

(ಹಿಂಜರಿದು ಹೋದೇನೋ?)

೧. ಓ ಕರ್ತ, ನಾ ಹಿಂಜರಿ
ದು Hebr. 4, 1; 12, 15.
ಅಪಾತ್ರನಾದೇನೋ?
ಹಿಂಜರಿದ ಅವಸ್ಥೆಯು
ಭಯಂಕರವಲ್ಲೋ?
ನೀನೆನ್ನ ಕೈಯ ಹಿಡಿದು,
ನನ್ನನ್ನು ನಡಿಸಿ,
ಆ ಗುರಿಗೆನ್ನ ಮುಟ್ಟಿಸು,
ಕೇಡಾಗದಂದದಿ!

೨. ಓ ಕರ್ತ, ನನ್ನ ಪ್ರೀತಿ
ಯು Rev. 2, 4.
ತಂಪಾಗಿ ಹೋದೀತೋ?
ನನ್ನಾತ್ಮನಲ್ಲಿ ಉರಿಯು
ಕುಂದ್ಹೋಗಿ ಆರೀತೋ?
ತಂಪಾಗಿ ಹೋದ ಸ್ಥಿತಿಗೆ Rev. 3, 16.
ನೀ ಹೇಸಿಕೊಳ್ಳುತಿ.
ನೀನಿಂಥ ಸಪ್ಪೆ ಜನಕೆ
ಛೀ ಎಂದು, ಕಾರುತಿ.

೩. ನಾನೀಗ ನಿನ್ನ ದಾಸನು,
ಕಾದಾಳು ಇರುವ
ಪ್ರಮಾಣ ಮಾಡಿಕೊಂಡೆನು;
ಇದೆನ್ನ ಹರುಷ!
ಆದಾಗ್ಯು ಕಡೆ ವರೆಗೆ
ಈ ಮಾತು ನಿಲ್ವದೋ?
ಮುಂದಾಗಿ ನನ್ನ ಹರಿಕೆ
ಆದೀತು ಭಂಗವೋ?

೪. ಈಗಾದರೊಳ್ಳೆ ಬಿಸಿಯು
ನನ್ನಲ್ಲಿ ಇರುತಾ,
ಹೆಚ್ಚಾಗಿ ಸದಾಸಕ್ತಿಯು

ಉಂಟಿನ್ನು ಉರ್ಯುತಾ.
ಆದಾಗ್ಯು ಎಷ್ಟೊ ಚಳಿಯು
ಉಂಟಿನ್ನ ಸುತ್ತಲು!
ಅದಾರಿಸಿ ನನ್ನುರಿಯು
ಬಿಟ್ಟೀತೊ ಮುಂದೆಯು?

೫. ನೂರಾರು ಜನ ಮೊದಲು
ವಾಗ್ದಾನ ನುಡಿದು,
ಆ ಮೇಲೆ ಮರ್ತು ಬಿಡಲು,
ನಿನ್ನಿಂದ ಜರಿದು,
ದುರ್ಜನ ಗುಂಪು ಸೇರಿದ್ದು
ನಾ ನೋಡುತೇನಲ್ಲೋ!
ಆ ಮೇಲೆ ನನ್ನ ಗತಿಯು
ಹೀಗಾಗಿ ಹೋದೀತೋ?

೬. ಆ ಯೂದ ತನ್ನ ಕರ್ತನ
ದುರ್ಜನಕೊಪ್ಪಿಸಿ;
ಆ ದೇಮ ಬಿಟ್ಟು ಗುರುವ,
2 Tim. 4, 10.
ಈ ಲೋಕ ಪ್ರೀತಿಸಿ;
ಯೋವಾಜ ಗಿದ್ಯೋನ್ ಸೌಲರು
ಬಿದ್ಹೋದರಲ್ಲವೋ?
ತಮ್ಮಾದಿಪ್ರೀತಿ ಬಿಟ್ಟರು;
ನಾನಿವರಂತೆಯೋ?

೨೪೫*.

Mel. The heavenly Kanaan, 144.

(ತಿರುಗಿ ಬೀಳುವಿಕೆಯ ಬೀಜ.)

೧. ನನ್ನಲ್ಲಿ ಪಾಪಬೀಜವು
ಹೆಚ್ಚಾಗಿ ಉಂಟಲ್ಲೋ?
ಕಾಮಾದಿ ಕೆಟ್ಟ ಗುಣವು
ನನ್ನಲ್ಲಿ ಇಲ್ಲವೋ?
ನಾ ನಿದ್ರೆ ಮಾಡಿ, ಕಾಯದೆ,
ಮೈಮರೆತಿರಲು,
ಅದ್ಹೊಸದಾಗಿ ಮೊಳಿಕೆ
ಉಂಟಾಗ ಬಂದೀತು.

೨. ನನ್ನಲ್ಲಿ ಲೋಕಮೋಹವು
ಸತ್ಹೋಗಲಿಲ್ಲವು;
ಸ್ವಪ್ರೀತಿ ಅಹಂಕಾರವು
ಉಂಟೆಂದು ನಿಜವು.
ದುರ್ಬೀಜ ಮುಂದೆ ಚಿಗುರಿ,
ಹೆಚ್ಚಾಗಿ ಹೋಗುತಾ,
ಸದ್ಬೀಜವೆಲ್ಲ ಅಣಗಿ
ಹೋದೀತು ಅಕಟಾ!

೩. ಸಂಗಾತಿ ಜನರೆಲ್ಲರು
ಕೊಂಡಾಡಿ ನನ್ನನು,

* ಹಿಂದಿನ ೨೪೪ನೇ ಗೀತದಿಂದ ಮುಂದೆ ಸಾಗಿಸಿದ್ದು.

ನಾ ಶ್ರೇಷ್ಠ ಕ್ರೈಸ್ತನಂದರು,
ಅದೆಲ್ಲ ಸಲ್ಲದು.
ನೀ ಮಾತ್ರ ಬೆಲೆ ಕಟ್ಟುತಿ.
ನಾ ಹಿಂದೆ ಜರಿಯೋ
ಪತಿತನೆಂದು ತೀರಿಸಿ
ನೀನಿದ್ದರೆ ಅಯ್ಯೋ!

೪. ಸನ್ಮಾರ್ಗದಿಂದ ತೊಲಗಿ
ಕೆಟ್ಟೋದೇನೆಂಬುವ
ಅಪಾರ ಭಯ ನನ್ನಲಿ
ಇನ್ನುಂಟು ಬಹಳ.
ಹೇಳಿರುತೇನೆ ನಿನಗೆ
ಈ ದೊಡ್ಡ ಚಿಂತೆಯ—
"ಕೈಕೊಟ್ಟು ಓಲೈಸೆನಗೆ!
ನೀನೆನ್ನ ಆಶ್ರಯ."

೨೪೬*.

Mel. The heavenly Kanaan. 144.

(ಓ ಕರ್ತ, ಕಾಪಾಡು! ಎಂಬ ಪ್ರಾರ್ಥನೆ.)

೧. ಹಣ್ಣಿಲ್ಲದಂಥ ಮರವು
ನಾನಾಗಲೊಲ್ಲೆನು.
ತಂಪುಳ್ಳ ಚಳಿಪ್ರಾಣವು
ಎಂಗಿರ ಬಾರದು.
ನಿಶ್ಚಿಂತೆಯುಳ್ಳ ಮನಸು
ನಿನ್ನನ್ನು ಮರೆತು,
ಅನ್ಯಾರ್ಥ ನನ್ನೊಳ್ ಹುಟ್ಟಲು,
ವಿನಾಶ ತಪ್ಪದು.

೨. ನೀನೆನ್ನ ಪ್ರೀತಿಯುರಿಸಿ,
ಹೃದ್ಜ್ವಾಲೆ ಹೊತ್ತಿಸು!
ನನ್ನಲ್ಲಿ ನಿನ್ನ ಕಾರ್ಯದಿ
ವಾತ್ಸಲ್ಯ ಹುಟ್ಟಿಸು!
ಆ ಬೆಂಕಿಯನ್ನು ಮುಸುಕೋ
ಒಂದಾದರಿರಲು,
ಅದೆಲ್ಲ ದೂರ ಹಾಕಿಕೋ!
ಹೆಚ್ಚಾಗಲುರಿಯು!

೩. ನೀನೆನ್ನ ಪ್ರಾಣ ಕಾಪಾಡು
ಜೀವಾಂತ ವರೆಗೆ!
ನನ್ನನ್ನು ಸ್ಥಿರ ಪಡಿಸು
ಸನ್ಮಾರ್ಗದಲ್ಲಿಯೆ!
ಗರ್ವಾದಿ ಪಾಪಬೀಜವ
ನನ್ನಿಂದ ಕಿತ್ತಾಕು!
ರಹಸ್ಯ ಸುಳ್ಳು ಕಪಟ
ನೀ ಗುಣ ಪಡಿಸು!

೪. ನಿನ್ನಾತ್ಮಶಬ್ದ ಕೇಳದೆ
ದುರ್ಬುದ್ಧಿ ಎದ್ದರೆ,

---

* ಹಿಂದಿನ ೨೪೪, ೨೪೫ನೇ ಗೀತಗಳಿಂದ ಮುಂದೆ ಸಾಗಿಸಿದ್ದು.

ಪೆಟ್ಟಿಲ್ಲದೆನ್ನ ಬಿಡದೆ,
ಕೊಡಿನ್ನು ದಂಡನೆ!
ಹೀಗಾಗಿ ಮೋಕ್ಷಸ್ಥಲಕೆ
ತಪ್ಪೋಗಲಾರೆನು.
ಉಂಟೆಲ್ಲ ಸ್ತೋತ್ರ ಕೃಪೆಗೆ!
ಎಂದಲ್ಲಿ ಹಾಡ್ವೆನು.

4. ಕ್ರೈಸ್ತರ ಹೋರಾಟ.

೨೪೭.

Mel. Warum sind der Tränen. 114.

೧. ನಿನ್ನ ಮೇಲೆ ಬಂತು
ಒಂದು ಶೋಧನೆ?
ಅದರಲ್ಲಿ ಅಂತು
ಸೋತು ಹೋಗದೆ,
ಶೂರನಾಗಿ ನಿಲ್ಲು,
ಹೋರನಾಡುತಾ,
ದಿವ್ಯ ಬಲದಲ್ಲು
ಜಯ ಹೊಂದುತಾ!

೨. ನಿನ್ನ ಮೇಲೆ ಕಷ್ಟ
ಭಾರ ಬೀಳಲು,
ಈಗ ಧೈರ್ಯಭ್ರಷ್ಟ
ಆಗ ಬಾರದು!
ಶಕ್ತಿಯುಳ್ಳ ಬೆನ್ನು
ಹೊರೆ ತಾಳೊದು.
ಹೊರುವಲ್ಲಿ ಇನ್ನು
ತ್ರಾಣ ಹೆಚ್ಚೊದು.

೩. ಸೈತಾನ್ ಹಾದಿಯಲ್ಲಿ
ಉರುಲೊಡ್ಡಲು,
ನೀನು ಅದರಲ್ಲಿ
ಬೀಳ ಬಾರದು!
ಮಾಡಲಿ ಅಭ್ಯಂತ್ರ
ಅವನೆಂದಿಗು,
ನಾವಾ ಯುಕ್ತಿ ತಂತ್ರ
ಈಗ ಬಲ್ಲೆವು. 2 Cor. 2, 11.

೨೪೮.

Wer will ein Jünger Jesu sein. 143.

೧. ಯಾರಾರು ಕ್ರಿಸ್ತಸೈನ್ಯದಿ
ಸೇರಿದ್ದು, ಯುದ್ಧವ
ಸುಧೈರ್ಯದಿಂದ ಸಹಿಸಿ

ಹೋರಾಡ ಬರುವ?
ಅಂಥವ ಸೇರಲಿ
ಆ ರಣರಂಗದಿ!
ಚನ್ನಾಗಿ ಲಕ್ಷ್ಯವಿಡಲಿ
ಸೈನ್ಯೇಶವಾಕ್ಯದಿ!

೨*. "ಲೋಕಾನುಭೋಗ
ಸಿಕ್ಕೀತು,
ಈ ಸೈನ್ಯ ಸೇರಲು,"
ಎಂದೆಣಿಸಿದರಾದೀತು
ಅಘೋರ ಮೋಸವು.
ಶರೀರಸುಖವು,
ಪ್ರಖ್ಯಾತ ಹೆಸರು,
ನೂರಾರು ರೂಪಾಯ್ ಸಂಬಳ
ಕೊಟ್ಟಾನೊ ಅರಸ?

೩*. ಮೈಗಳ್ಳನಿರ ಕೂಡದು
ಈ ಘನಸಂಘದಿ!
ಸೋಮಾರಿಯನ್ನು ತೆಗೆದು
ಬಿಟ್ಟಾರು ಹಾಸ್ಯದಿ.
ಹುಶಾರಿ ಎಲ್ಲರು
ಇಲ್ಲಿದ್ದು ಗೈವರು,
ಆಯಾಸ ಬೇಸರಿಲ್ಲದೆ,
ತಮ್ಮೀಶನಪ್ಪಣೆ.

* ಈ ಗುರುತು ಇರುವ ಶ್ಲೋಕಗಳನ್ನು ದೇವಾರಾಧನೆಯ ಸಮಯದಲ್ಲಿ ಹಾಡದೆ ಬಿಟ್ಟರೆ ಒಳ್ಳೇದು.

೪*. ಸಿಕ್ಕೀತು ನಿನಗಾಗಲು
ವಿಶೇಷ ಬಿಲ್ಲೆಯು.
ಅದ್ಹ್ಯಾಗೆ ಎಂದು ಕೇಳಲು,
ನೋಡಾ ಶಿಲುಬೆಯು!
"ಹೊತ್ಕೊಂಡು ಕ್ರೂಜೆಯ,
ನೀ ಬೆನ್ನು ಹತ್ತ ಬಾ!
ಹೀಗಾಗ ಬಹುದೆನಗೆ
ನಿನ್ನಲ್ಲಿ ಮೆಚ್ಚಿಗೆ."

೫*. ನಿಶಾನಿ ಉಂಟೀ ಸೈನ್ಯಕೆ
ಕೆಂಪಾಗಿ ಮೆರ್ಯುತಾ.
ಈ ಧ್ವಜ ಕಡೆಗೆಲ್ಲರು
ಬಂದಿದ್ದಾರೋಡುತಾ.
ಸೈನ್ಯೇಶ ಕ್ರಿಸ್ತನು
ಸ್ವರಕ್ತ ಕೊಟ್ಟನು.
ಈ ರಕ್ತಗುರ್ತು ಎಲ್ರಿಗೆ
ಅವಶ್ಯವಾಗಿದೆ.

೬*. ಪಗಾರ ದೊರಕುತದೆ
ಈ ಶ್ರೇಷ್ಠ ಸೈನ್ಯದಿ.
ದುರ್ಲೋಕ ಹೀನೈಸುತದೆ
ಇಂತೊಂದು ಪದವಿ.
ಅದ್ಯಾವ ಮುದ್ರೆಯು?
ಶಿಲುಬೆಸೌಜ್ಞೆಯು!
ಸಂಕಷ್ಟವೆಂಬ ನಾಣ್ಯಾವು
ಈ ಸೈನ್ಯಹಣವು.

೭*. ಆಹಾರವೇನು ಆದೀತು
ಹೋರಾಡೊ ಕಾಲದಿ?
ಸೀ ಹಾಲು ಸಲೆ ಸಿಕ್ಕೀತು 1 Pet. 2, 2.
ಸುವಾರ್ತಾವಾಕ್ಯದಿ.
ಶರೀರಕಾದರೆ,
ಬೇಡಷ್ಟು ಆರೈಕೆ!
ಅದಕೆ ನೀರು ರೊಟ್ಟಿಯು
ಕೊಟ್ಟಾಗ ಸಾಕಾಯ್ತು.

೮. ಸರ್ವಾಂಗಶಸ್ತ್ರ ಧರಿಸು, Eph. 6, 13—18.
ಓ ಯುದ್ಧಶಾಲಿಯೇ!
ಗುರಾಣಿ, ಶಿರಸ್ತ್ರಾಣವು,
ಇಬ್ಬಾಯಿಕತ್ತಿಯೇ!
ದೈವೋಕ್ತಿರಸವು,
ಪ್ರಸಂಗಚುರುಕು,
ವಿಶ್ವಾಸ, ತಾಳ್ಮೆ, ಪ್ರಾರ್ಥನೆ
ಅತ್ಯುತ್ತಮಾಸ್ತ್ರವೆ.

೯. ಕಾದಾಟಕಾಗಿ ಯುಕ್ತಿಯು
ಬಂದಿರೊ ತನಕ,
ದಿನಾಲು ಮಾಡುತಿರ್ವರು
ಕೈಕತ್ತಿಸಾಧಕ,
ಒಂದೊಂದು ಸಮಯ
ಅಲ್ಲಲ್ಲಿ ಹೋರುವ
ಸಂದರ್ಭವಿರೊ ಮೇರೆಗೆ,
ಅಭ್ಯಾಸ ಹೆಚ್ಚುತೆ.

೧೦*. ಕಾಲಾನುಗತ ಬಂದರೆ,
ಸೈನ್ಯಾಧಿಪತಿಯು
ಆ ಸೈನ್ಯ ದೊಡ್ಡ ಯುದ್ಧಕೆ
ಆಜ್ಞಾಪಿಸುವನು.
ಅಧೈರ್ಯವಿಲ್ಲದೆ,
ಆಯಾಸ ಪಡದೆ,
ವೈರಾಳುಗುಂಪು ಕವಿದು
ಬಂದಲ್ಲಿ, ಹೋರ್ವರು.

೧೧. ದುರ್ವೈರಿಗುಂಪು ದೊಡ್ಡದು,
ಎಷ್ಟೋ ಭಯಂಕರ!
ಸದ್ಭಕ್ತಮುಂದೆ ಸಣ್ಣದು,
ಮಹಾ ಶಾಂತಿಕರ! Luk. 12, 32.
ಪಾತಾಳರಾಜನು,
ಪ್ರಾರಂಭದುಷ್ಟನು Joh. 8, 44.
ನಿನ್ನಾತ್ಮ ಕೊಂದು ಹಾಕುವ
ಪ್ರಯತ್ನ ಮಾಡುವ.

೧೨. ತನ್ನುರಿಬಾಣ ಎಸೆದು Eph. 6, 16.
ನಿನ್ನೆದೆ ಕಡೆಗೆ,
ನೀ ನಿದ್ರೆ ಮಾಡುತಿರಲು,
ಬಂದಾನು ಫಕ್ಕನೆ.

ನೀ ನಿದ್ರೆ ತಿಳಿದು,
ಶೂರಾತ್ಮನಾಗಿದ್ದು,
ಹೋರಾಡಿ ನಿಲ್ಲದಿದ್ದರೆ,
ಸೋತ್ಹೋದಿ ತಪ್ಪದೆ.

೧೩. ಈ ಕೆಟ್ಟ ಲೋಕ ತಂತ್ರದಿ
ಉರ್ಲೊಡ್ಡಿ ಹೊಂಚೊದು;
ನಿನ್ನನ್ನು ಮೋಸಗೊಳಿಸಿ,
ಕೆಟ್ಹೋಗ ಮಾಡೊದು.
ಬೇರೊಂದು ಸಮಯ
ಹಿಂಸಾದಿ ಭಯವ
ಪ್ರಯೋಗ ಮಾಡಿ, ನಿನ್ನನು
ಸ್ವಾಧೀನ ಮಾಡೊದು.

೧೪. ಒಮ್ಮೊಮ್ಮೆ ತಾಪತ್ರಯವು
ನಿನ್ ಮೇಲೆ ಬೀಳೊದು,
ಆಪತ್ತು ಬಡತನವು,
ರೋಗಾದಿ ದುಃಖವು.
ವಿಶ್ವಾಸ ಕುಂದುತಾ,
ಪ್ರೀತ್ಯಗ್ನಿ ನೊಂದುತಾ,
ಸದ್ಭಕ್ತಿ ಹೋಗೆ, ಮರಣ
ಬಂತೆಷ್ಟೊ ಹತ್ತರ!

೧೫. ಉಂಟಿನ್ನು ವೈರಿಪುರುಷ
ನಿನ್ನೆದೆಯೊಳಗೆ;
ಅದಾರು?—ಹಳೆ ಮನುಜ
ದುರ್ಬುದ್ಧಿಯೊಂದಿಗೆ!
ನಿನ್ನಲ್ಲಿ ಹೊಂಚುತಾ,
ಅಲ್ಲಲ್ಲಿ ಕಾಣುತಾ,
ಕುಯುಕ್ತಿಯಿಂದ ನಿನ್ನನು,
ಕೊಂದ್ಹಾಕ ನೋಡ್ವನು.

೧೬*. ಆ ಕೆಟ್ಟ ಮೋಸಗಾರಗೆ
ನೀ ನಂಬ ಬಾರದು!
ಹಾಕವನನ್ನು ಗಲ್ಲಿಗೆ!
ಮತ್ತೊಂದು ಸಾಲದು.
ಆ ಕಳ್ಳಗಕ್ಕರೆ
ಒಂದಿಷ್ಟು ಕೊಟ್ಟರೆ,
ನಿನ್ನಾತ್ಮವನ್ನು ಕವಿದು,
ನಿನ್ನನ್ನು ಕೊಲ್ವನು.

೧೭*. ಈ ಯುದ್ಧದಲ್ಲಿ ಗಾಯವ
ನೀ ಹೊಂದಿದಾಗಲು,
ಮುಲಾಮು ಹಚ್ಚಿ, ಔಷಧ
ಕೊಡೋನು ಕರ್ತನು.
ನೀ ಪಥ್ಯಕೊಳಗೆ,
ದುರ್ಭೋಗ ಮಾಡದೆ,
ಶ್ರೀವೈದ್ಯನಾಜ್ಞೆ ವಹಿಸಿ,
ಸುಕ್ಷೇಮ ಹೊಂದುವಿ.

೧೮. ವಿಶ್ವಾಸದಲ್ಲಿ ನಿಲ್ಲುತಾ,
ಪೌರುಷವಾಗಿರು!
ತ್ರಾಣಾತ್ಮನಾಗಿ ಹೋರುತಾ,
ಎಚ್ಚತ್ತುಕೊಂಡಿರು! 1 Cor. 16, 13.
ನಿನ್ನೀಶ ಬೇಗವೆ
ನಿನ್ನಡಿ ಕೆಳಗೆ
ವೈರಾಳು ಗುಂಪು ಜಜ್ಜೊನು,
ವಿಜಯ ಕೊಡೊನು.

೧೯. ಈ ರಾಜನನ್ನು ಸೇರುವ!
ಈ ಸೇವೆ ಮಹಿಮೆ!
ಹೀಗಾಗಿ ಪೂರ್ಣ ಬಿಡುವ
ಪ್ರಪಂಚಸಲಿಗೆ!
ಕಿರೀಟ ನೋಡಿರು!
ಅಲ್ಲಿರೊ ಫಲವು
ಈ ಸೇವೆಗಧಿಕಾಧಿಕ
ಹೆಚ್ಚಾಗಿ ಇರ್ಪದು.

೨೦. ಪ್ರತ್ಯೊಬ್ಬ ನಂಬಿಗಸ್ತನು
ಹೋರಿದನಂತರ,
ಆ ಲೋಕದಲ್ಲಿ ಹೊಂದ್ವನು
ಅತ್ಯಂತ ಸಂಬಳ. Rev. 3, 21.
ಎಲೋ, ಸುದಾಸನೆ!
ಎಂಧೇಳಿ ಆತಗೆ,
ಭಂಗಾರದ ಕಿರೀಟವ
ಕೊಡೋನೀ ಅರಸ.

೨೧. ಓ ರಾಜ! ನಿನ್ನ ಸೈನ್ಯಕೆ
ನಾ ಸೇರ ಬಂದೆನು.
ಸ್ವಕೀಯ ಪರಿವಾರಕೆ
ನನ್ನನ್ನು ಸೇರಿಸು!
ನಾ ಯುದ್ಧದಲ್ಲಿಯೇ
ಸದ್ನಂಬಿಗಸ್ತನೇ
ಹೋರಾಡಿ, ಜಯ ಹೊಂದಲು,
ಓ ಕರ್ತ, ಸಾಧಿಸು!

VI. ಬಿನ್ನಹದ ಗೀತಗಳು.

೨೪೯.

Herr, habe acht auf mich. 60.

೧. ಓ ಕರ್ತ, ನನ್ನನು
ಕಾಪಾಡಿ ರಕ್ಷಿಸು!
ದುರ್ಮಾರ್ಗದಿಂದ
ನೀ ತಪ್ಪಿಸೆನ್ನನು!
ಕಟ್ಟೆಲ್ಲ ಬಿಡಿಸು
ನನ್ನೊಳಗಿಂದ!

೨. ಓ ಕರ್ತ, ನನ್ನನು
ಕಾಪಾಡಿ ರಕ್ಷಿಸು!
ನಿನ್ನೊಲ್ಮೆಯಿಂದ
ನೀ ಶಾಪ ತೆಗೆದು,
ನನ್ನನ್ನು ಶುಚಿಸು
ನಿನ್ನಾತ್ಮನಿಂದ!

೩. ಓ ಕರ್ತ, ನನ್ನನು
ಕಾಪಾಡಿ ರಕ್ಷಿಸು!
ದುರ್ವೈರಿ ಯುಕ್ತಿ
ನಾ ತಿಳಕೊಳ್ಳೆನು.
ನೀನೆಲ್ಲ ಜಯಿಸು!
ಕೊಡೆಂಗೆ ಮುಕ್ತಿ!

೪. ಓ ಕರ್ತ, ನನ್ನನು
ಕಾಪಾಡಿ ರಕ್ಷಿಸು!
ಪ್ರಪಂಚವೆಲ್ಲ
ಸಂಪೂರ್ಣ ತ್ಯಜಿಸ
ಸಹಾಯ ಮಾಡ ಬಾ!
ನೀ ನಡಿಸೆಲ್ಲ!

೫. ಓ ಕರ್ತ, ನನ್ನನು
ಕಾಪಾಡಿ ರಕ್ಷಿಸು!
ಸ್ವಪ್ರೀತಿಯನ್ನು,
ಕಾಮಾದಿ ಗುಣವ
ಕಿತ್ತಾಕ, ರಕ್ಷಕ,
ಈಯ್ ಬಲವನ್ನು!

೬. ಓ ಕರ್ತ, ನನ್ನನು
ಕಾಪಾಡಿ ರಕ್ಷಿಸು!
ಶರೀರ ಪ್ರಾಣ
ನಿಂಗೊಪ್ಪಿಸಿರುತೆ;
ನಿನ್ನಲ್ಲಿ ಬಾಳುವೆ;
ನೀ ಯಜಮಾನ!

೭. ಓ ಕರ್ತ, ನನ್ನನು
ಕಾಪಾಡಿ ರಕ್ಷಿಸು!

ನಾ ಸಾಯುವಾಗ,
ಇರೆನ್ನ ಹತ್ತರ!
ಕೊಡಲ್ಲಿ ಭಾಗ್ಯದ
ಆನಂದರಾಗ!

೨೫೦.

Mel. Wer nur den lieben Gott lässt walten. 89.

೧. ಓ ಪ್ರಿಯ ಕರ್ತ, ಯೇಸು ಕ್ರಿಸ್ತ,
ನೀನೆನ್ನ ನಿಜ ಕುರುಬ!
ಅಘೋರ ನನ್ನ ಪಾಪಕಷ್ಟ
ನೀ ನೋಡಿ, ಬಿಟ್ಟು ದಿವವ,
ಈ ಭೂಮಿಲೋಕಕಿಳಿದಿ.
ಓ ತಕ್ಕೊ ನನ್ನ ಸಂಸ್ತುತಿ!

೨. ಈ ಪಾಪಲೋಕಕಾಡಿನಲ್ಲಿ
ನಾನಲೆದಾಡುತ್ತಿದ್ದೆನು;
ಸೈತಾನನಿಟ್ಟ ಬಲೆಯಲ್ಲಿ
ಒದ್ದಾಡಿ ಸಾಯುತಿದ್ದೆನು;
ನೀ ನೋಡಿ, ಪಟ್ಟು ಕರುಣ,
ಪೂರಾಗಿ ಬಿಡ್ಸಿದೆನ್ನನ.

೩. ಪ್ರಪಂಚವ್ಯವಹಾರದಲ್ಲಿ
ಓ ಕೊಡು ನಿನ್ನ ಬೆಳಕ!
ಸಮಸ್ತ ನನ್ನ ಮಾರ್ಗದಲ್ಲಿ
ನೀನಾಗು ನನ್ನ ನಾಯಕ!
ನೀ ಕೊಟ್ಟ ವಾಕ್ಯದಂತೆಯೇ
ಇರೆಂದು ನನ್ನ ಹತ್ರವೇ!

೪. ಓ ಕರ್ತ, ಹಣದಾಶೆ ಯನ್ನ
ವಿನಾಶಿಸೆನ್ನ ಮನದೊಳ್!
ನಿನ್ನತಿಶುದ್ಧ ಮನಸನ್ನ
ನೀ ಹುಟ್ಟಿಸೆನ್ನ ಹೃದದೊಳ್!
ಪೂರಾಗಿ ನಾನು ಪಡಲಿ
ಸಂತೃಪ್ತಿ, ಯೇಸು, ನಿನ್ನಲಿ!

೫. ನೀ ಮಾಡಿದ್ಯೆನ್ನ ದೇಹ ವನ್ನ
ಈ ಭೂಮಿಮಣ್ಣಿನಿಂದಲೇ;
ಕುಟುಂಬ ಮಕ್ಕಳೆಲ್ಲರನ್ನ
ನೀ ಕೊಟ್ಟಿ ಕೃಪೆಯಿಂದಲೇ;
ಬೇಕಾದ ಅನ್ನವಸ್ತ್ರವ
ನೀ ಕೊಡ್ವಿ, ಯೇಸು, ಖಚಿತ.

೬. ಎಂದೆಂದು ತಪ್ಪಲಿಲ್ಲವಲ್ಲ
ನೀ ಕೊಟ್ಟ ದಿವ್ಯ ವಚನ;
ನೀನೆಂದು ಬಿಟ್ಟು ಬಿಡಲಿಲ್ಲ
ನಿನ್ನನ್ನ ನಂಬಿದಾತನ;
ಮತ್ತ್ಯಾಕೆ ಧೈರ್ಯ ಬಿಡಲಿ
ಈ ಘೋರ ಕಷ್ಟ ತಗ್ಗೀಲಿ?

೭. ನಿನ್ನಲ್ಲೆ ನಾನು ನಂಬು
ತೇನೆ
ಸಮಸ್ತ ನನ್ನ ಕಷ್ಟದಿ;
ವಿಶ್ವಾಸದಿಂದ ಹಾಕುತೇನೆ,
ಓ ಯೇಸು, ನಿನ್ನ ವಾಕ್ಯದಿ
ನನ್ನಾತ್ಮನಾವೆಲಂಗರ;
ಅಲ್ಲೈನ್ನ ನಿತ್ಯ ಆಸರ.

೮. ನಿಂಗೆನ್ನ ಯೇಸು, ಸ್ತುತಿ
ಸ್ತೋತ್ರ
ಭೂಪರಲೋಕಗಳಲ್ಲಿ!
ನನ್ನಾತ್ಮ ದೇಹ ನಿಂಗೆ ಮಾತ್ರ
ಸಂಪೂರ್ಣ ಹೊಂದಿಕೊಳ್ಳಲಿ!
ನನ್ನಂತ್ಯತಾಸು ಬರಲೆ,
ತಕ್ಕೊೞ ನನ್ನನ್ನು ನಿನ್ನಲೆ!

VII. ಸ್ತೋತ್ರದ ಗೀತಗಳು.

೨೫೧.

Ps. 146.
Lobe den Herren, o meine Seele!
112.

೧. ಕರ್ತನ ಸ್ತುತಿಸೊ, ನನ್ನ
ಪ್ರಾಣ,
ಮೃತಿಯ ವರೆ ಸ್ತುತಿಸು!
ಇಹದಿ ಮಾಡಲು ನನ್ ಪ್ರಯಾ
ಣ,
ಕರ್ತನ ಸ್ತುತಿ ಬಿಡೆನು.
ದೇಹಾತ್ಮ ಕೊಟ್ಟ ಕರ್ತಗೆ
ನಿತ್ಯಕು ಸ್ತುತಿ ಮಾಡುವೆ!
ಹಲ್ಲೆಲೂಯ, ಹಲ್ಲೆಲೂಯ!

೨. ರಾಜರು ಜನಿಸಿ ಸ್ತ್ರೀಯ
ರಿಂದ,
ತಿರಿಗಿ ಧೂಳಿ ಅಹರು;
ಆಗಲು ಅವರು ಬುದ್ಧಿಯಿಂದ
ನಡಿಸಿದೆಲ್ಲ ಕೆಡೊದು.
ನರಸಹಾಯ ಸಾಲದು;
ದೇವರದನ್ನು ಹುಡುಕು!
ಹಲ್ಲೆಲೂಯ, ಹಲ್ಲೆಲೂಯ!

೩. ಯಾವನು ಯಾಕೋಬ
ನೀಶನಲ್ಲಿ
ತನ್ನ ಸಹಾಯ ಕಂಡನೋ,
ಯಾವನು ಧೈರ್ಯದಿ ಯೇಸು
ವಲ್ಲಿ
ನಂಬಿಕೆ ಇಟ್ಟುಕೊಂಬನೋ,
ಅವನು ಸರ್ವ ಕಾಲಕು
ಹರ್ಷಿಸೊ ಭಾಗ್ಯವಂತನು.
ಹಲ್ಲೆಲೂಯ, ಹಲ್ಲೆಲೂಯ!

೪. ದೇವರು ಭೂಪರಲೋಕ
ವನ್ನು
ನುಡಿದು ಉಂಟು ಮಾಡಿದ;
ನಮಗೆ ಹೇಳಿದ ವಾಗ್ಗಳನ್ನು
ತಪ್ಪದೆ ನೆರವೇರ್ಚುವ;
ಭರವಸಸ್ಥನಾತನು
ಆಗಿಪ್ಪನೆಂದು ಕಾಂಬುದು.
ಹಲ್ಲೆಲೂಯ, ಹಲ್ಲೆಲೂಯ!

೫. ಆತನು ಏನನು ಹೇಳಲಾ
ಗಿ,
ಅಂದ ಪ್ರಕಾರ ಮಾಡನೇ?
ಸತ್ಯವು ಎಂದಿಗಶಕ್ತವಾಗಿ
ಹೋದೀತೆ? ಎಂದು ತಪ್ಪೀತೇ?
ದೇವರು ತನ್ನ ಭಕ್ತರ
ಉತ್ತಮವಾಗಿ ಸಾಕುವ.
ಹಲ್ಲೆಲೂಯ, ಹಲ್ಲೆಲೂಯ!

೬. ದೀನರು ಪಡಲನ್ಯಾಯ
ವನ್ನು,
ದೇವರು ನ್ಯಾಯತೀರ್ಚುವ.
ಹಸಿವೆ ಪಡುವ ಜನರನ್ನು
ಆತನು ತೃಪ್ತ ಮಾಡುವ;
ಸೆರೆಯಲಿರ್ಪ ಬದ್ಧರ
ಬಂಧವ ಬಿಚ್ಚಿ ಬಿಡುವ.
ಹಲ್ಲೆಲೂಯ, ಹಲ್ಲೆಲೂಯ!

೭. ತೆರೆದು ಕುರ್ಡರ ಕಣ್ಗಳ
ನ್ನು,
ಬೊಗ್ಗಿದ ತಲೆ ಎತ್ತುವ;
ನಂಬುವ ಜನರಿಗೊಲ್ಮೆಯನ್ನು
ನಾನಾ ಪ್ರಕಾರ ತೋರ್ಚುವ;
ಆತನೆ ಪರರಾಸ್ಪದ,
ಆತನನಾಥರೊಡೆಯ.
ಹಲ್ಲೆಲೂಯ, ಹಲ್ಲೆಲೂಯ!

೮. ದುಷ್ಟರನಾದರೆ ಮಾರ್ಗ
ದಲ್ಲಿ
ಆತನ ಹಸ್ತ ಹಿಡಿಯೆ,
ಅವರೆ ಒಡ್ಡಿದ ಬಲೆಯಲ್ಲಿ
ಅವರ ಪಾದ ಸಿಕ್ಕುತೆ.
ನಿತ್ಯಕು ಕರ್ತ ರಾಜನು;
ನಿತ್ಯಕು ಚಿಯೋನ್ ಬಾಳ್ವದು.
ಹಲ್ಲೆಲೂಯ, ಹಲ್ಲೆಲೂಯ!

೯. ನರರೆ, ಕೊಡಿರಿ ಮಾನ
ವನ್ನು
ಆಶ್ಚರ್ಯ ಮಾಡೊ ಕರ್ತಗೆ!
ಶ್ವಾಸಿಸೊದೆಲ್ಲವು ದೇವರನ್ನು
ಸ್ತುತಿಸಿ, ಆಮೆನ್ ಅನ್ನಲಿ!
ತಂದೆಯ, ಮಗನ್, ಆತ್ಮನ
ನಾವು ಸದಾ ಕೊಂಡಾಡುವ!
ಹಲ್ಲೆಲೂಯ, ಹಲ್ಲೆಲೂಯ!

೨೫೨.

Ps. 146.
Lobe den Herren, o meine Seele!
112.

೧. ಸ್ತೋತ್ರವ ಮಾಡಿರಿ ಕರ್ತ ನಿಂಗೆ!
ಸ್ತೋತ್ರವ ಮಾಡೆನ್ನಾತ್ಮವೇ!
ಉಸುರು ನನ್ನೊಳು ಇರೋ ವರ್ಗೆ
ಹೊಗಳುತಿರ್ವೆನಾತನ್ನೇ.
ಶರೀರ ಪ್ರಾಣವೆಲ್ಲವೇ
ಆತನು ಕೊಟ್ಟ ದಾನವೇ.
ಹಲ್ಲೆಲೂಯ, ಹಲ್ಲೆಲೂಯ!

೨. ಅಸ್ಥಿರ ಜಾತಿಯ ರಾಜರಲ್ಲಿ
ನಂಬಿಕೆ ಇಡ ಬಹುದೇ?
ರಕ್ಷಣೆಯಿಲ್ಲದ ನರರಲ್ಲಿ
ಕೋರಿಕೆ ತಾಳ ಬಹುದೇ?
ಸ್ವಜೀವ ಕಾಯಲಾರರು!
ನಿತ್ಯನು ನಮ್ಮ ದೇವರು.
ಹಲ್ಲೆಲೂಯ, ಹಲ್ಲೆಲೂಯ!

೩. ತನ್ನ ನಿರೀಕ್ಷೆ ಯೆಹೋವನಲ್ಲಿ
ಇಡುವ ಪಾಪಿ ಭಾಗ್ಯನೆ.
ಯಾಕೋಬನೀಶನ ಕೃಪೆಯಲ್ಲಿ
ನಮ್ಮಯ ನಿತ್ಯ ರಕ್ಷಣೆ.
ಆಕಾಶ ಭೂಮಿ ಸಾಗರ
ಆತನ ಕೈಯ ಕೆಲಸ.
ಹಲ್ಲೆಲೂಯ, ಹಲ್ಲೆಲೂಯ!

೪. ವ್ಯರ್ಥದಿ ಕಷ್ಟವ ಪಡುವರ್ಗೆ
ತೀರಿಸಿ ನೀತಿ ನ್ಯಾಯವ;
ಹಸಿವೆ ಪಡುವ ಜನರಿಂಗೆ
ಕೊಡುವನಾತ ರೊಟ್ಟಿಯ;
ಸಮಸ್ತ ಬಂಧಜನವ
ಬಿಡಿಸುತಾನೆ ಯೆಹೋವ.
ಹಲ್ಲೆಲೂಯ, ಹಲ್ಲೆಲೂಯ!

೫. ಕುರ್ಡರ ಕತ್ತಲೆ ಕಣ್ಗಳನ್ನ
ತೆರೆದು ದೊಡ್ಡ ಕೃಪೆಯಿಂ,
ಭಾರದಿ ಬಾಗಿದ ಪಾಪಿಯನ್ನ
ಎತ್ತುವನಾತ ತಾಳ್ಮೆಯಿಂ;
ಒಬ್ಬೊಬ್ಬ ನೀತಿವಂತನ್ನ
ಮಾಡುವನಾತ ಪ್ರೀತಿಯ.
ಹಲ್ಲೆಲೂಯ, ಹಲ್ಲೆಲೂಯ!

೬. ಆಶ್ರಯಪುರವು ನಿತ್ಯದಲ್ಲಿ
ಕರ್ತನು ಪರದೇಶಿಗೆ,
ನಿರ್ಲಯಕೋಟೆಯು ಕಷ್ಟದಲ್ಲಿ

ದಿಕ್ಕನ್ನು ಕಾಣದಾತಂಗೆ.
ಅನಾಥ ವಿಧವೆಯರ್ಗೆ
ಆಧಾರ ನಮ್ಮ ಕರ್ತನೆ.
ಹಲ್ಲೆಲೂಯ, ಹಲ್ಲೆಲೂಯ!

೭. ಆದರೆ ದುಷ್ಟರ ಮಾರ್ಗ
ವನ್ನ
ಮಾಡುವನಾತ ಡೊಂಕನೇ;
ಅವರ ಸರ್ವ ಕುಯುಕ್ತಿಯನ್ನ
ನಶಿಸುತಾನೆ ಕರ್ತನೇ.
ಸಂಪೂರ್ಣ ಜಯಶಾಲಿಯು
ಯೆಹೋವನಾದ ದೇವರು.
ಹಲ್ಲೆಲೂಯ, ಹಲ್ಲೆಲೂಯ!

೮. ಪ್ರೀತಿಯ ದೇವರು ಆಳು
ತಾನೆ,
ಚಿಯೋನೆ, ಯುಗಯುಗಕೆ;
ತಲತಲಾಂತರಕಿರುತಾನೆ
ರಾಜ ಯೆಹೋವ ವಿಶ್ವಕೆ.
ಸಮಸ್ತ ಭೂಜನಾಂಗವೆ,
ಸ್ತೋತ್ರವ ಮಾಡು ಕರ್ತಂಗೆ!
ಹಲ್ಲೆಲೂಯ, ಹಲ್ಲೆಲೂಯ!

೯. ಸ್ತೋತ್ರವ ಮಾಡಿರಿ ಕರ್ತ
ನಿಂಗೆ!
ಸ್ತೋತ್ರವ ಮಾಡೆನ್ನಾತ್ಮವೇ!
ಉಸುರು ನನ್ನೊಳು ಇರೊ
ವರ್ಗೆ
ಹೊಗಳುತಿರ್ವೆನಾತನ್ನೇ.
ಶರೀರ ಪ್ರಾಣವೆಲ್ಲವೇ
ಆತನು ಕೊಟ್ಟ ದಾನವೇ.
ಹಲ್ಲೆಲೂಯ, ಹಲ್ಲೆಲೂಯ!

೨೫೩.

O dass ich tausend Zungen hätte.
92.

೧. ಸಹಸ್ರ ನಾಲಿಗೆನಗಿದ್ದು,
ಸಹಸ್ರ ಬಾಯ್ಗಳಿದ್ದರೆ,
ಕೃತಜ್ಞನಾಗಿ ಅಡ್ಡ ಬಿದ್ದು,
ನನ್ನಿಡಿ ಹೃತ್ತಿನಿಂದಲೆ,
ದೈವಾನುಗ್ರಹದುರುಬು
ಆದಷ್ಟು ಹಾಡುತಿದ್ದೆನು.

೨. ಓ ಮನವೇ, ಸಂತೋಷ
ನಾದ
ನಿನ್ನಿಂದ ಸ್ತೋತ್ರ ಕೇಳನೋ?
ಎಚ್ಚತ್ತು, ನಿನ್ನ ದೇವರಾದ
ಸರ್ವೇಶನನ್ನು ಸ್ತುತಿಸೋ!
ನನ್ನಲ್ಲಿ ಪ್ರತಿ ಉಸುರು
ಆಗಿರಲೊಂದು ರಾಗವು!

೩. ವೃಕ್ಷಾದಿಯೇ, ಅರಣ್ಯ
ದಲ್ಲಿ
ಸರ್ವೇಶನಾಣ್ಮೆ ಹೊಗಳು!
ತೃಣಾದಿಯೇ, ತಗ್ಗಿನ್ನೆಯಲ್ಲಿ
ಯೆಹೋವನೊಲ್ಮೆ ತಿಳಿಸು!
ಸಮಸ್ತ ಚಂದ ಹೂಗಳೇ,
ದೈವಾತಿಶಯ ಸಾರಿರೇ!

೪. ಅದ್ಭುತಕೆಲ್ಲ ಲೆಕ್ಕವಿಲ್ಲ;
ಅದನ್ನು ವರ್ಣಿಸೋದಕೆ
ನನ್ನಲ್ಪ ಶಕ್ತಿ ಸಾಲ್ವದಿಲ್ಲ;
ಸಮಸ್ತ ಜೀವರಾಶಿಯೆ,
ನಾವೊಟ್ಟಿಗೆಮ್ಮ ದೇವರ
ಸಂಸ್ತುತಿಯನ್ನು ಮಾಡುವ!

೫. ಶರೀರ ಜೀವ ಆಸ್ತಿಗಾಗಿ
ನೀ ಸ್ತೋತ್ರ ಪಡು, ತಂದೆಯೆ!
ಪ್ರಪಂಚದೆನ್ನುದ್ಯೋಗಕಾಗಿ
ನಿನ್ನೊಲ್ಮೆಯಂ ಕೊಂಡಾಡುವೆ;
ಕ್ಷೇಮಾದಿಗಳಿಗೋಸ್ಕರ
ತಕ್ಕೋ ಸಹಸ್ರ ಸ್ತುತಿಯ!

೬. ಓ ಯೇಸುವೇ, ಕಾರು
ಣ್ಯದಿಂದ
ನೀ ಕ್ರೂರ ಮೃತ್ಯು ಪಡೆದು,
ನನ್ನನ್ನು ನರಕಾಗ್ನಿಯಿಂದ
ವಿಮುಕ್ತಿ ಮಾಡಿ, ನಿತ್ಯಕು
ನನ್ನೀಶನಾದ ನಿನ್ನನೆ
ಆದಷ್ಟು ಕೊಂಡು ಆಡುವೆ.

೭. ನಿಂಗೂ, ಸ್ವೀಕಾರದೊತ್ತೆ
ಯಾದ
ಪವಿತ್ರ ದೇವರಾತ್ಮನೆ,
ಸಂಸ್ತುತಿ! ಎಷ್ಟೊ ಆಶೀರ್ವಾದ
ನಿನ್ನಿಂದ ನಾನು ಹೊಂದಿದೆ!
ನನ್ನಲ್ಲಿ ಒಳ್ಳೆದೆಲ್ಲವು
ನಿನ್ನೋಜೆಯಿಂದ ಆದದು.

೮. ಯಾರೆನ್ನ ಪಾಲಿಸುತಿದ್ಧಾ
ನೆ?
ನೀನಲ್ಲವೋ, ಸುಧನಿಯೇ?
ಯಾರೆನ್ನ ಕಾಯುತಿರುತಾನೆ?
ನೀನಲ್ಲವೋ, ಸೈನೇಶನೇ?
ನನ್ನಪರಾಧದಾವಳಿ
ಅಮಿತವಾಗಿ ತಾಳಿದಿ.

೯. ಸಂತೋಷದಿಂದ ದಂಡ
ವನ್ನು
ನಾ ತಾಳಿ, ನಿನ್ನ ಪ್ರೀತಿಯೆ
ಸಂಗಿತ್ತ ಹೌರ ಕ್ರೂಜೆಯನ್ನು,
ಕಿರೀಟ ನೋಡಿ, ಹೊರುವೆ;
ಅದೆನ್ನ ತಿದ್ದೊದಲ್ಲದೆ
ಅಮೂಲ್ಯ ಸಾಕ್ಷಿ ಕೊಡುತೆ.
Heb. 12, 6.

೧೦. ನೀನೆನಗೆಲ್ಲ ವ್ಯಥೆಯಲ್ಲಿ
ಉದ್ಧಾರ ಮಾಡೊ ಕೃಪೆಯು
ನನ್ನಿಡಿ ಜೀವಕಾಲದಲ್ಲಿ
ಎಷ್ಟೋ ಆವರ್ತಿ ತೋಚಿತು!
ಗಂಡಾಂತ್ರ ದೊಡ್ಡದಾಗಲೇ
ಸಹಾಯ ಕೂಡ ದೊಡ್ಡದೇ.

೧೧. ಹಾಗಿರೆ, ನಿನ್ನ ಶಾಂತಿ
ಯಲ್ಲಿ
ಕೊಂಡಾಡಲಿರ್ವೆನಲ್ಲವೋ?
ವಿಜಯವೆಂದು, ಕಷ್ಟದಲ್ಲಿ
ಮುಂದಕ್ಕೆ ಹೋಗಲೊಲ್ಲೆನೋ?
ಸತ್ಕೀರ್ತಿಗೊ ಗತಿಯಲ್ಲಿಯು
ನಿಶ್ಚಿಂತನಾಗುತ್ತಿದ್ದೆನು!

೧೨. ಈ ನಾಲಿಗಿನ್ನುತಿರುಗುತ್ತೆ
ನಿನ್ನೊಲ್ಮೆ ಹಾಡುತಿರುವೆ;
ಈ ಹೃದವಿನ್ನುಬಡಿಯುತ್ತೆ
ಎಂದೆಂದಿಗಾನಂದಾರ್ಪಣೆ
ನಿಂಗಿತ್ತು, ಸ್ವರ ತಪ್ಪಲು,
ನಿಟ್ಟುಸುರಿಂದ ಹಾಡ್ವೆನು!

೧೩. ಈ ಬಡ ಸ್ತುತಿ ಭೂಮಿ
ಯಲ್ಲಿ
ನಂಗೊಲಿದಂಗೀಕರಿಸು!
ಅದಿನ್ನು ಮುಂದೆ, ದಿವದಲ್ಲಿ,
ಇನ್ನೆಷ್ಟೊ ರಮ್ಯವಾದೀತು,
ವಿಭಕ್ತರೊಳು ಹಾಡಲೇ
ಸಹಸ್ರ ಹಲ್ಲೆಲೂಯವೇ!

VIII. ಆದರಣೆಯ ಗೀತಗಳು.

೨೫೮.

In the rifted rock I'm resting. 157.

೧. ನಿನ್ನಲೆನಗುಂಟಾಶ್ರಯ,
ಏನು ಅಂಜದಿರ್ವೆನು.
ಶಾಂತವಾದೆ; ನಿನ್ನ ದಯ,
ಯೇಸು, ಸಾಕು ನಿತ್ಯಕು!
ಯೇಸು, ನಿನ್ನಲೇ ವಿಶ್ರಾಂತಿ
ಸಮಾಧಾನ ಹೊಂದಿದೆ;
ಕಡೆ ವರೆಗಿನ್ನು ಕಾಂತಿ
ದಯಮಾಡು, ಯೇಸುವೆ!

೨. ನಿನ್ನ ಕೈಗೆ ತಪ್ಪಿ ಹೋಗಿ,
ದೂರವಾದೆ ನಿನಗೆ.
ಕಾಡಿನಲ್ಲಿ ಬಡ ರೋಗಿ
ಆಗಿ ಬಿದ್ದೆ; ಅಲ್ಲಿಯೆ
ನಿನ್ನ ದೊಡ್ಡ ದಯದಿಂದ
ಗೊಲ್ಗೊಥೆಂಬ ಸ್ಥಳವ
ಕಂಡು, ನಿನ್ನ ಕ್ರೂಜೆಯಿಂದ
ಪಡಕೊಂಡೆ ಶಾಂತಿಯ!

೨೫೫.

Harre, meine Seele. 192.

೧. ಪ್ರಾಣ, ಚಿಂತೆ ಬಿಟ್ಟು
ಕಾಯಿ ಕರ್ತಂಗೆ,
ಆತನಲ್ಲಿ ಇಟ್ಟು
ದಿಟ್ಟ ನಂಬಿಕೆ!
ಭಯವಿಲ್ಲದೆ
ಇರು! ಬೇಗನೆ
ಸೂರ್ಯ ಮೂಡಲಾಗಿ,
ರಾತ್ರಿ ಹೋಗುತೆ.
ಸಂಕಷ್ಟದಲ್ಲಿ,
ಚಿಂತೆಯೊಳು
ನಿನ್ನ ದೇವರಲ್ಲಿ
ವಿಶ್ವಾಸಿಸು!

೨. ಪ್ರಾಣ, ಚಿಂತೆ ಬಿಟ್ಟು
ಕಾಯಿ ಕರ್ತಂಗೆ,
ಆತನಲ್ಲಿ ಇಟ್ಟು
ದಿಟ್ಟ ನಂಬಿಕೆ!
ಚಿಂತೆ ಕಷ್ಟವು
ಮಿತಿ ಮೀರಲು,
ರಕ್ಷಾಬಲವನ್ನು
ಕಷ್ಟ ಮೀರದು.
ನೀ ಸರ್ವತ್ರಾಣ,
ನೀ ಪ್ರೀತಿಯೇ!
ರಕ್ಷಿಸೆನ್ನ ಪ್ರಾಣ,
ಓ ದೇವರೇ!

IX. ವಿಶೇಷವಾದ ಕಾಲಗಳಿಗೆ ತಕ್ಕ ಗೀತಗಳು.

a. ಉದಯಗೀತಗಳು.

೨೫೬.

Mel. O Jerusalem, du schöne. 80.

೧. ಸರ್ವಲೋಕ ದೇವರಾದ
ತಂದೆ ಪುತ್ರನಾತ್ಮನೇ!
ನಿನ್ನತ್ಯಂತ ಪ್ರಿಯವಾದ
ಕನಿಕರದಿಂದಲೇ
ಇಹದಿನಬೆಳಕು
ನನ್ನ ಮೇಲೆ ಮೂಡಿತು.

೨. ಪಾಪವೆಂಬ ರಾತ್ರಿಯನ್ನು
ಪರಿಹರಿಸ್ಯೇಸುವೇ!
ನಿನ್ನ ಕ್ರೂರಿಜನೀತಿಯನ್ನು
ಮೂಡಿಸೆನಗ್! ಆಗಲೇ
ಕ್ಷೇಮ ದೊರಕುತದೆ
ಧೈರ್ಯಭ್ರಷ್ಟ ಮನಕೆ.

೩. ಪರಿಶುದ್ಧ ದೂತನನ್ನು
ಮಿತ್ರನಾಗಿ ನೇಮಿಸಿ,
ಶತ್ರುಮೋಸತಂತ್ರವನ್ನು
ಹೀನ ಮಾಡು! ಅಂತ್ಯದಿ
ಶಾಂತಿಗಾಗಿ ನನ್ನನು
ಮೋಕ್ಷದಲ್ಲಿ ಸೇರಿಸು!

೨೫೭.

Ps. 5.
Lord, in the morning thou shalt hear. 21.

೧. ಹೊತ್ತಾರೆ, ಕರ್ತ, ನಿನಗೆ
ನಾನಡ್ಡ ಬೀಳ್ವೆನು;
ಹೊತ್ತಾರೆ ನಿನ್ನ ಪೀಠಕೆ
ವಿಜ್ಞಾಪನೇಳ್ವದು.

೨. ನಿನ್ನತಿಪ್ರಿಯ ನಾಮಕೆ
ಸಂಸ್ತುತಿ ಅರ್ಪಿಸಿ,
ಸದ್ಭಕ್ತಸಭೆಯೆಡೆಗೆ
ನಾನೆಂದು ಸೇರಲಿ?

೩. ನಿನ್ ವಾಕ್ಯ ನನ್ನ ಪಾದಕೆ
ಸುಜ್ಯೋತಿಬೆಳಕು;
ಪಾಪಾತ್ಮಮೋಸಮಾಯೆಗೆ
ನನ್ನಾತ್ಮ ತಪ್ಪಿಸು!

೪. ವಿಶ್ವಾಸಿಯನ್ನೆಂದೆಂದಿಗು
ನೀನಾಶೀರ್ವದಿಸಿ,
ಕಾರುಣ್ಯಕೃಪೆಯಿಂದಲು
ಡಾಲಂತೆ ಸುತ್ತುತಿ.

b. ಅಸ್ತಮಾನದ ಗೀತಗಳು.

೨೫೮.

Abendruhe nach des Tages Lasten.
98.

೧. ದಿನಾಯಾಸ ಪಡಕೊಂಡ
ಮೇಲೆ
ಸಾಯಂಕಾಲಶಾಂತಿ ಒಳ್ಳೇದು.
ಈಗ ಕಷ್ಟ ಪಡಕೊಳ್ಳೊ ವೇಳೆ
ಇದ್ದರೂ, ಹೃತ್ಸಮಾಧಾನವು
ಯೇಸುವಲ್ಲಿ ನನಗಾಯಿತು.
ಪರದಲ್ಲಿ, ಪರದಲ್ಲಿ ನಿತ್ಯ ಶಾಂತಿ
ಯು!

೨. ಹೌದು, ಅಲ್ಲಿ ಎಂದು
ಸಮಾಧಾನ
ದೇವಜನರಿಂಗೆ ಇಟ್ಟದೆ.
ಲೋಕಯುದ್ಧದಲ್ಲಿ ಗೆದ್ದ ಮಾನ
ಅಲ್ಲಿ ಕರ್ತನಿಂದ ಸಿಕ್ಕುತೆ.
ಕ್ಷುಧೆದಾಹ ಮುಗಿದ್ಹೋಯಿತು,
ಸುಖಭಾಗ್ಯ, ಸುಖಭಾಗ್ಯ ಎಂದು
ತೀರದು.

೩. ಸಮಾಧಾನಸ್ಥಳ ಪರ
ಲೋಕ;
ಕ್ರಿಸ್ತನಿರುವಲ್ಲಿ ಶಾಂತಿಯು!
ಅಲ್ಲಿ ನರಲೋಕದೆಲ್ಲ ಶೋಕ
ಪರಿಹಾರವಾಯಿತೆಂದಿಗು.
ಪ್ರಿಯ ಕರ್ತ, ಅಲ್ಲಿ ನನಗು
ನಿತ್ಯ ಶಾಂತಿ, ನಿತ್ಯ ಶಾಂತಿ
ದಯೆಪಾಲಿಸು!

೨೫೯.

Abide with me. 44.

೧. ಓ ಯೇಸು, ಕರ್ತ, ವಾಸಿ
ಸೆಮ್ಮೊಳು!
ಈ ಸಂಜೆಗೆ ಸಮೀಪವಾಗಿರು!
ಕಾರ್ಗತ್ತಲೀಗ ಕವಿದಿರಲು
ನೀ ಮಿತ್ರ, ಯೇಸು; ವಾಸಿಸೆ
ಮ್ಮೊಳು!

೨. ಸಹಾಯಹೀನರಿಂಗೊತ್ತಾ
ಸೆಯು,
ಆಧಾರಹೀನರಿಂಗಾಧಾರವು,
ಬಿದ್ಹೋಗುವಾಗ, ಎಲ್ಲ ಪಾಲಿ
ಸು!
ನೀ ಬಂದು, ಕರ್ತ, ವಾಸಿಸೆ
ಮ್ಮೊಳು!

೩. ಜೀವಾಂತ್ಯಕಾಲ ತೀವ್ರ
ಬರುತೆ;
ಭೂಲೋಕ ಶೋಭೆಹರ್ಷ
ಹೋಗುತೆ;
ಎಲ್ಲೆಲ್ಲಿಯು ಮಾರ್ಪಾಟವಾದ
ರು,
ನೀನಿರೆ, ಯೇಸು, ಸಾಕು ಎಂದಿ
ಗು.

೪. ಅವಶ್ಯ ನಂಗೆ ನಿನ್ನ ಸಾ
ಮಿಪ್ಯ.
ನಿನ್ನೊರ್ತು ಯಾರು ನನ್ನ ಆಸ
ರ?
ನೀನಿದ್ದರೆನಗುಂಟಭಯವೆ,
ಕಟಾಕ್ಷವೆನ್ನ ದುರ್ಗವಾಗುತೆ.

೫. ಸಂಕಷ್ಟವೆಲ್ಲ ಅಲ್ಪ ಮಾ
ತ್ರವೆ,
ಓ ಕರ್ತ, ನೀ ನನ್ನೊಂದಿಗಾದ
ರೆ!
ನಾ ಮೃತಿಕೊಂಡಿಗಂಜದಿರುವೆ;
ಪಾತಾಳಕಪಜಯವಾಗಿದೆ.

೬. ಜೀವಾಂತ್ಯವೆಂಬ ಸಾ
ಯಂಕಾಲವು
ಬಂದಾಗ, ಕರ್ತ, ನೀನೆ ದಾಟಿ
ಸು!
ಆ ಸ್ವರ್ಗಪ್ರಾತಃಕಾಲ ಮೂಡ
ಲೆ,
ಇಲ್ಲಿದ್ದ ಕತ್ತಲೆಲ್ಲ ಹೋಗುತೆ.

c. ಯುಗಾದಿ ಗೀತಗಳು.

೨೬೦.

Mel. Nun danket alle Gott. 119.

೧. ಹೋಯ್ತೊಂದು ವತ್ಸರ
ನಮ್ಮಲ್ಪಾಯುಷ್ಯದಿಂದ;
ಹೋಯ್ತ್ತು ಸುಖ ದುಃಖವು
ನಮ್ಮನುಭವದಿಂದ.
ಎಂದೆಂದು ತಿರ್ಗದು
ಸಂದ್ಹೋದ ವರುಷ;
ನಮ್ಮನ್ನು ದೇವರು
ವಿಚಾರ ಮಾಡುವ.

೨. ಓ ಕರ್ತ, ಬಿಡದೆ
ನಮ್ಮನ್ನ ಪ್ರೀತಿಸಿದ್ಧಿ;
ಮಹಾ ಕಾರುಣ್ಯದಿ
ನೀನೆಮ್ಮನುಳಿಸಿದ್ಧಿ.

ಅಮೂಲ್ಯವಾದದು
ನಿನ್ನೆಲ್ಲ ದಯವೆ;
ನಮ್ಮಿಡಿ ಮನಸು
ಕೃತಜ್ಞವಾಗಿದೆ.

೩. ನಿನ್ನನ್ನು ತಿರಿಗಿ
ಆಶ್ರೈಸಿಕೊಳ್ಳುತ್ತೇವೆ;
ನಿನ್ನಲ್ಲಿ ಎಂದಿಗು
ಸುಭದ್ರವಾಗಿದ್ದೇವೆ.
ಶತ್ರುಂಗಳೊಳಗೆ
ನೀನೆಮ್ಮ ದುರ್ಗವು;
ನಿನ್ನಲ್ಲಿ ಸೇರಲೆ,
ಕೇಡೇನು ತಾಗದು.

೪. ಈ ಹೊಸ ವರ್ಷಕ್ಕೀ
ವಿಶ್ವಾಸ ಹೊಸದಾಗಿ,
ಸದ್ಧರ್ಮವುಳಿಸು
ಪ್ರಾಚೀನ ರೂಪವಾಗಿ!
ಮನೇಂದ್ರಿಯಂಗಳಂ
ಹೊಸ್ತಾಗ ಪ್ರೇರಿಸು!
ಸದ್ವಾಕ್ಯದೀಪವಂ
ನಮ್ಮೊಳಗಿರಿಸು!

೫. ನಮ್ಮಲ್ಲಿ ಹೆಚ್ಚಿಸು
ನಿರೀಕ್ಷೆ ಪ್ರೀತಿಯನ್ನು!
ಕಷ್ಟಾದಿ ಬಂದರೆ,
ಕೊಡೆಮ್ಗೆ ತಾಳ್ಮೆಯನ್ನು!
ನೀ ನಿನ್ನ ನಂಬಿಕೆ
ದಿನಾಲುದಯಿಸು!
ನಮ್ಮೆಲ್ಲ ಕಷ್ಟದಿ
ನಮ್ಮನ್ನುದ್ಧರಿಸು!

೬. ದುರಾಶೇ ಮೂಲವ
ನಮ್ಮಿಂದ ಕಿತ್ತು ಬಿಡು!
ಶರೀರ ಪ್ರಾಣಕೆ
ಬೇಕಾದದನ್ನು ಇಡು!
ಇನ್ನಾಗೊ ಕಾಲದಿ
ನೀ ಮಾರ್ಗ ನೇಮಿಸು!
ನಿನ್ನಿಷ್ಟ ಚಿತ್ತಕೆ
ನಾವೊಪ್ಪಿಕೊಂಡೆವು.

೭. ಈ ವರ್ಷ ಯಾವಗೆ
ಈ ಲೋಕವನ್ನು ಬಿಟ್ಟು
ಹೋಗಾಜ್ಞೆ ಕೊಡುವಿ,
ಅವಂಗೆ ದಯವಿಟ್ಟು,
ವಿಶ್ವಾಸಾನಂದದಿ
ನಿನ್ನನ್ನು ಸೇರಲ್ಕೆ
ಸಹಾಯವಾಗಿರೋ,
ಅನಂತ ದೇವರೆ!

೨೬೧.

Jesus soll die Losung sein. 73.

೧. ಹೊಸದಾದ ವರ್ಷಕೆ
ಏಕನಾದ ಸಹಕಾರಿ,
ಮುಂದಿನ ಪ್ರಯಾಣಕೆ
ಅತ್ಯಗತ್ಯ ರಹದಾರಿ
ಯೇಸು ಕ್ರಿಸ್ತನೊಬ್ಬನೆ!
ಆತನನ್ನು ಅಗಲೆ.

೨. ಯೇಸುವಿನ ವಾಕ್ಯವು
ನನ್ನ ದ್ರವ್ಯ, ನನ್ನ ಶಸ್ತ್ರ;
ಯೇಸುವಿನ ನಾಮವು
ನನ್ನ ಧ್ವಜ, ನನ್ನ ವಸ್ತ್ರ.
ಅತಿಶ್ರೇಷ್ಠ ಮಹಿಮೆ
ಆಗಲೀ ಶ್ರೀನಾಮಕೆ!

೩. ಇಷ್ಟಾಪೂರ್ತಿ ನನಗೆ
ಕ್ರಿಸ್ತನಲ್ಲಿ ಇರಲಾಗಿ,
ನಾನು ಈ ಯುಗಾದಿಗೆ
ಪೂರ್ಣ ಧೈರ್ಯಶಾಲಿಯಾಗಿ
ಸೇರಿ, ದಿನ ದಿನಕೆ
ಹೆಚ್ಚು ಭಾಗ್ಯ ಹೊಂದುವೆ.

೪. ಯೇಸುವನ್ನು ಹಿಡಿದು
ಹೋಗುತೇನೆ ದಾರಿಯಲ್ಲಿ;
ಆತ ಕೋಲು ದೀಪವು
ನನ್ನ ಭೂಸಂಚಾರದಲ್ಲಿ;
ಆತನಿರೆ, ಎಲ್ಲವು
ಅತಿಹಿತವಾಗೊದು.

೫. ಚಿಂತೆತಾಪತ್ರಯವು
ಯೇಸುವಿನ ನಾಮದಿಂದ
ಪರಿಹಾರವಾಗೊದು;
ಈ ಶ್ರೀನಾಮಬಲದಿಂದ
ನಾನು ಸೋತು ಹೋಗದೆ,
ಪೂರ್ಣ ಜಯಗೊಳ್ಳುವೆ.

೨೬೨.

Mel. Nun danket alle Gott. 119.

೧. ಓ ಕರ್ತ ದೇವರೇ,
ನಾವೀಗ ನಿನ್ನ ಸೇವೆ
ಕೃತಜ್ಞರಾಗಿಯೇ
ಮಾಡುತ್ತ ಬಂದಿದ್ಧೇವೆ.
ಓ ಸೇರು ನಮ್ಮೊಳು,
ನೀ ಹೇಳಿದಂತೆಯೇ!
ಆಳ್ವೆಸು ನಮ್ಮನು
ಕಟಾಕ್ಷದಿಂದಲೇ!

೨. ಸಂದ್ಹೋದ ವರ್ಷದಿ
ಅಪಾರ ಪ್ರೀತಿಯಿಂದ
ನೀನೆಮ್ಮ ನಡಿಸಿ,

ಆಶ್ಚರ್ಯ ರೀತಿಯಿಂದ
ಈ ಹೊಸ ವರ್ಷಕೆ
ತಂದಿದ್ಧಿ, ದೇವರೆ!
ನಮ್ಮಾತ್ಮ ನಿನ್ನನು
ಸಂಸ್ತುತಿಸುತ್ತದೆ.

೨. ಅಘೋರ ದೊಡ್ಡದೇ
ನಾ ಗೈದ ಪಾಪರಾಶಿ.
ಪ್ರೇಮಾಬ್ಧಿ ಯೇಸುವೇ,
ನೀ ಮಾಡೆನ್ನಸ್ನ ವಾಸಿ!
ಓ ಮನ್ನಿಸೆನಗೆ
ಸಮಸ್ತ ಪಾಪವ!
ನಾ ನಿನಗೆಂದಿಗು
ಮಾಡ್ಯೇನು ಸೇವೆಯ.

೪. ಕಾಪಾಡು ನನ್ನನ
ಈ ಹೊಸ ವರ್ಷದಲ್ಲಿ!
ನಿನ್ನಾತ್ಮವರವ
ಕೊಡಯ್ಯ, ಪ್ರೀತಿಯಲ್ಲಿ!
ಸಮಸ್ತ ಕಾಲದಿ
ಇರೆನ್ನ ಹತ್ರವು!
ನನ್ನಾತ್ಮದೇಹದಿ
ನಿವಾಸಿಸೆಂದಿಗು!

೫. ನನ್ನಂತ್ಯ ವರ್ಷವು
ಸಮೀಪವಾದೀತಲ್ಲ?
ನೀ, ಯೇಸು, ಬರೊದು
ಯಾವಾಗ? ಯಾರು ಬಲ್ಲ?
ಈಗೀಗಲೆನ್ನನು
ನೀ ಮಾಡು ಸಿದ್ಧವು!
ಆಗೆಂದು ನಿನ್ನನು
ಕೊಂಡಾಡುತಿರ್ವೆನು.

d. ಹೊಸ ಮನೆಯ ಪ್ರವೇಶ.

೨೬೩.

Mel. Wachet auf! ruft uns die Stimme. 195.

೧. ಕರ್ತನೇ! ಈ ಮನೆಯನ್ನು,
ಅಯೋಗ್ಯ ನಿನ್ನ ಮಕ್ಕಳನ್ನು
ಕಟಾಕ್ಷಿಸೆಮಗಿತ್ತಿದ್ದೀ.
ನಾವು ಈಗ ಅದರಲ್ಲಿ
ಪ್ರವೇಶವಾಗ, ಕೃಪೆಯಲ್ಲಿ
ನೀನೊಳ್ಳೆ ಮಾರ್ಗ ಮಾಡಿದ್ದೀ!
ಈ ಉಪಕಾರವ
ನಾವಿಂದು ಮರೆಯ
ಬೇಡ, ಬೇಡ!
ಶ್ರೀನಾಮದಿ

ಈ ಗೃಹದಿ
ಸೇರೋಣ ಹೃತ್ಸಂತೋಷದಿ!

೨. ನಾವು ನಿನ್ನ ಪ್ರಜೆಯಾಗಿ
ನಮ್ಮೆಲ್ಲ ದಿನಚರ್ಯೆಕಾಗಿ,
ನಿನ್ನಿಷ್ಟ ನೇಮಕೊಳಗೆ
ಮಾಡ ಬೇಕು ನಿನ್ನ ಸೇವೆ!
ವಿನಯವಾಗಿ ಬೇಡುತೇವೆ—
ನೀನೆಮ್ಮ ಮನೆಯೊಳಗೆ
ಸರ್ವಾಧಿಕಾರವ
ಮಾಡ್, ಇರು ಮನೆಯ
ಯಜಮಾನ!
ನೀನಾಳ ಬಾ,
ನಮ್ಮರಸಾ!
ಬಂದಿರು ನಮ್ಮ ಸಂಗಡ!

೩. ಇನ್ನು ಮುಂದೆ ಮನೆಯ
ನ್ನೂ
ನಿವಾಸಿಸುವರೆಲ್ಲರನ್ನೂ
ಕಾಪಾಡಿ, ಭದ್ರವಿರಿಸು!
ಕಿರಿ ಹಿರಿ ಮಕ್ಕಳಿಂದ,
ನಮ್ಮಿಷ್ಟ ತಂದೆತಾಯ್ಗಳಿಂದ,
ರೋಗಾದಿ ದೋಷ ತಪ್ಪಿಸು!
ಅಭಯ ಕೊಡುತಿ;
ನೀನೆಂದು ಇರುತಿ
ದುರ್ಗಸ್ಥಾನ.
ಕೃಪಾಮಯ
ನಿನ್ನಾಶ್ರಯ
ಉಂಟಾಗಲೆಮ್ಮ ಆಲಯ!

೪. ಯೇಸುರಕ್ತಗುರ್ತು
ಹಾಕಿ
ಇದ್ದಲ್ಲಿ, ದುಷ್ಟ ಬಾಣ ತಾಕಿ,
ಮಂತ್ರಾದಿ ಮಾಟ ಹತ್ತದು.
ಕ್ರಿಸ್ತಭಕ್ತ ಬೇಡುವಲ್ಲಿ
ತಾನಿರುತಾನೆ ಮನೆಯಲ್ಲಿ;
ಭೂತಾದಿ ಸೇರ ಕೂಡದು.
ಅಶುಭ ಜೈಸಲಿ,
ಸುಶುಭ ಮಾಡಲಿ
ಯೇಸು ನಾಮ!
ನೀನಿದ್ದರೆ,
ನಾನದರೆ,
ವಿನಾಶಕೆಂದು ಹೆದರೆ.

೫. ಪ್ರಾರ್ಥನೆ ಈ ಮನೆಯಲ್ಲಿ
ನಿಂತ್ಹೋಗದೆಂದು ಸತ್ಯದಲ್ಲಿ
ಮೇಲಾದ ಸ್ಥಾನಕೇರಲಿ!
ಪ್ರೀತಿ ತಾಳ್ಮೆ ಸಮಾಧಾನ
ಸದ್ಗುಣಕೆಲ್ಲ ವಾಸಸ್ಥಾನ
ಸದ್ಭಕ್ತಿಯೊಂದಿಗಿರಲಿ!

ಇದೊಳ್ಳೆ ತೈಲವು
ಹೀಗಾಗೊದೆಲ್ಲವು
ಅಭಿಷೇಕ.
ಸತ್ ಪ್ರಾರ್ಥನೆ
ಸುವಾಸನೆ
ಎಂಬಂತೆ ಹಬ್ಬಲೊಳಗೆ!

e. ಪ್ರಯಾಣಗೀತಗಳು.

೨೬೪.

Mel. Jesu, meines Lebens Leben. 160.

೧. ಯಾತ್ರೆಕೂಟ ಹೋಗೊದೆಲ್ಲಿ?
ಯಾವ ರೀತಿ ಆಗಲಿ?
ಹೋಗುತೇವೆ ದಾರಿಯಲ್ಲಿ
ರಾಜಚಿತ್ತ ಲಕ್ಷಿಸಿ.
ದಿನ್ನೆ ತಗ್ಗು ಬೈಲುಯೆಲ್ಲ
ದಾಟಿ, ಯಾತ್ರೆಶ್ರಮೆ ಎಲ್ಲ
ಹೋಗುತೆಂಬ ಧೈರ್ಯದಿ
ಹಾಡುತೇವೆ ಹೊಗಳಿ.

೨. ಭಯ ಬೇಡ, ಚಿಕ್ಕ ಮಂದೆ!
ದಾರಿಯಲ್ಲಿ ಅಂಜಿಕೆ
ಯಾಕೆ? ನಮ್ಮ ಕೂಡ ತಂದೆ
ಇರುತಾನೆ; ಕ್ರಿಸ್ತನೆ
ವೈರಿಯನ್ನು ಜೈಸಿದ್ದಾನೆ;
ನಮ್ಮ ಮುಂದೆ ಹೋಗುತ್ತಾನೆ;
ಆತನೆಮ್ಮನಲ್ಲಿಗೆ
ಮುಟ್ಟಿಸೋನು ಬೇಗನೆ.

೩. ಯಾತ್ರಗಣದಾಶೆ ಏನು?
ಪರದಲ್ಲಿ ಮುಟ್ಟೊದು!
ಇಹಭೋಗವೆಮಗೇನು?
ಮುಡಿ, ಮಡಿಯುಡಪು
ಯೇಸು ಅಲ್ಲಿ ಕೊಡುತ್ತಾನೆ;
ನಿತ್ಯರಾಜ್ಯ ಹೊಂದಿದ್ದಾನೆ;
ಜೀವಾಹಾರ ಕೊಡುತಾ
ಇದ್ದಾನೆಮ್ಮ ಹತ್ತರ.

೪. ನಿಮ್ಮ ಯಾತ್ರೆಕೂಟದಲ್ಲಿ
ನಾವು ಸೇರ ಬರಲೋ?
ಬನ್ನಿ! ಇಷ್ಟ ಗುಂಪಿನಲ್ಲಿ
ಹೋಗ ಒಳ್ಳೇದಲ್ಲವೋ?
ಯೇಸು ಕಾಯುತಾನೆ! ಅಲ್ಲಿ
ಶುದ್ಧವಾದ ದೇಶದಲ್ಲಿ
ಸೇರಿಸೋನು. ಹರ್ಷದಿ
ಬನ್ನಿ, ಬೇಗ ಬನ್ನಿರಿ!

೨೬೫.

Holy Spirit, faithful guide. 134.

೧. ಪರಿಶುದ್ಧ ಆತ್ಮನೆ,
ಯಾತ್ರೆಗಾರನೊಂದಿಗೆ
ಇದ್ದು, ಹಸ್ತದಿಂದಲೆ
ನಡಿಸೆಂದು ಗುರಿಗೆ!
ಕಾಡಿನಲ್ಲಿ ಪಯಣ
ಮಾಡುವಾಗ, "ಧೈರ್ಯವ
ಇಡುತಾನೆ ಯೇಸುವು"
ಎಂಬ ಮಾತು ಕೇಳಿಸು!

೨. ಸತ್ಯಮಿತ್ರ, ಸರ್ವತ್ರ
ಕುಂದು ಕಲೆ ಸರ್ವದಾ
ಮಾಡು ಪರಿಹಾರವು!
ಭಯ ಶಂಕೆ ಓಡಿಸು!
ಕತ್ತಲಲ್ಲಿ ಮಾರ್ಗವೆ
ತಡವ್ಯಾಡಿ ನೋಡಲೆ,
"ಇರುತಾನೆ ಯೇಸುವು"
ಎಂಬ ಮಾತು ಕೇಳಿಸು!

೩. ಯೇಸು ಹತ್ರವಿರಲು,
ಹಗಲಲ್ಲಿ ಸೂರ್ಯನು,
ರಾತ್ರಿಯಲ್ಲಿ ಚಂದ್ರನು,
ದೋಣಿಯಲ್ಲಿ ಜಲವು,
ದಾರಿಯಲ್ಲಿ ದುಷ್ಟರು,
ಕಾಡಿನಲ್ಲಿ ಮೃಗವು,
ಕಡಲಲ್ಲಿ ಗಾಳಿಯು,
ಕೇಡು ಹ್ಯಾಗು ಮಾಡವು.

೪. ಕಾಯುತಾನ್ ಯೆಹೋವನು;
ಬಲಗಡೆ ನೆರಳು
ಆಗಿರೋನು ಆತನೇ.
ಹೀಗಿರೋಣ ಚಿಂತೆಯೇ?
ಪ್ರಾಣ ಕಾಯೊ ದೇವರೆ
ಪೋಪ ಬಪ್ಪ ಗತಿಗೆ
ಸಾಗಿಸೋನು ನೆಟ್ಟಗೆ
ಇಂದಿನಿಂದ ಯುಗಕೆ.

೫. ಶ್ರಮಕಾಲ ತೀರಲು,
ತೀರದಂಥ ಸುಖವು,
ಪರಲೋಕಗ್ರಂಥದಿ
ನಾಮಧೇಯ ಸಿಕ್ಕಲಿ!
ಯೇಸು ಕ್ರಿಸ್ತನಾಮವೇ
ನನಗೊಂದು ಗತಿಯೇ!
ಅದರಿಂದ ಯಾತ್ರಿಕ
ಪರಲೋಕ ಸೇರುವ.

X. ಜೀವಾಂತ್ಯದ ವಿಷಯವಾದ ಗೀತಗಳು.

a. ಪರಲೋಕದ ಆಶೆ.

೨೬೬.

Lasst mich geh'n! 51.

೧. ಹೋಗುವೆ! ಹೋಗುವೆ!
ಯೇಸುವನ್ನು ನೋಡುವೆ!
ಆತನಡಿಗೆರಗೋಣ,
ಸನ್ನಿಧಾನ ಸೇವಿಸೋಣ
ನನ್ನ ಪ್ರಾಣದಾಶೆಯೆ.

೨. ಕಾಂತಿಯೇ! ಕಾಂತಿಯೇ!
ಮೇಘಹರ ಸೂರ್ಯನೇ!
ಸರ್ವ ಭಕ್ತರೈಕ್ಯದಲ್ಲಿ
ಯೇಸುವನ್ನು ನೋಡುವಲ್ಲಿ
ನಾನು ಎಂದು ಸೇರುವೆ?

೩. ಚಂದವು, ಚಂದವು
ದೂತಸೈನ್ಯ ಹಾಡೊದು!
ರೆಕ್ಕೆ ಇರುತಿದ್ದ ವೇಳೆ,
ಹಾರಿ ತಗ್ಗು ದಿನ್ನೆ ಮೇಲೆ,
ಚೀಯೊನ್ ಏರುತಿದ್ದೆನು!

೪. ಚೋದ್ಯವು, ಚೋದ್ಯವು
ಸಾಲೆಮ್ ಪಟ್ಣ ಸೇರೊದು!
ಸ್ವರ್ಣಪಟ್ಣದೊಳ್ ನಿವಾಸ
ಮಾಡಿಕೊಳ್ಳೊದೆಂಥುಲ್ಲಾಸ!
ನಾನು ಗ್ರಹಿಸಾರೆನು.

೫. ಮಧುರ, ಮಧುರ
ಜೀವಫಲಭಕ್ಷಣ!
ಕಂಡು ಆ ವೃಕ್ಷಂಗಳಾಳಿ,
ಸ್ವಪ್ನವಂತನಂತೆ ಬಾಳಿ,
ನಂಗೆ ನಿತ್ಯ ಮಂಗಳ!

೨೬೭.

Aller Gläub'gen Sammelplatz. 13.

೧. ಯೇಸು ಕ್ರಿಸ್ತ ನಮಗೆ
ಕೊಟ್ಟ ಸ್ವರ್ಗದಲ್ಲಿಯೆ
ನಮ್ಮ ಪಟ್ಣವಾಸವು,
ನಮ್ಮ ಹೃದದಾಶೆಯು.

೨. ಇಲ್ಲಿ ಅಲ್ಲಿ ಒಬ್ಬನು
ನಿತ್ಯ ಮನೆಗೋಡೊದು;
ಆಗ ಮಿತ್ರನೆಂಟರು
ದುಃಖಗೊಂಡು ಅಳೊದು.

೩. ಆದರೆಮ್ಮ ದೇವರು
ತಪ್ಪು ಮಾಡ ಕೂಡದು;
ಅದಕೆಮ್ಮ ಹೃದವು
ಶಾಂತವಾಗ ತಕ್ಕದು.

೪. ಅತಿಪ್ರಿಯವಾದದು
ಒಂದು ಹೃತ್ತು ಸತ್ತರು,
ಸ್ವಂತ ಜೀವ ಹೋದರು,
ಯೇಸು ಪ್ರೀತಿ ಬಿಡದು.

೫. ನಿನ್ನ ನಿದ್ರೆಯೆಡೆಯ
ನೋಡಿ ಧೈರ್ಯಗೊಂಬುವ!
ಸ್ವರ್ಗದೊಳಗೆಂದಿಗು
ಮಿತ್ರರೈಕ್ಯವಹುದು.

b. ಪುನರುತ್ಥಾನವೂ ನ್ಯಾಯತೀರ್ವಿಕೆಯೂ.

೨೬೮.

Luk. 21, 27--36.
Mel. Lasst mich geh'n. 51.

೧. ಫಕ್ಕನೆ, ಫಕ್ಕನೆ,
ಯಾರು ನೆನಸಿರದೆ,
ಮಿಂಚಿನ ಓಪಾದಿಯಲ್ಲಿ
ಶೋಭೆಯಾದ ಪ್ರಭೆಯಲ್ಲಿ
ಬರುತಾನೆ ಕರ್ತನು.

೨. ಯಾರ್ ಅಲ್ಲಿ, ಯಾರ್ ಅಲ್ಲಿ
ಧೈರ್ಯದಲ್ಲಿ ನಿಲ್ಲಲಿ?
ಯಾರು ಭಯಗ್ರಸ್ತನಾಗಿ,
ವಿಸ್ಮಯಕ್ಕೆ ಗುರಿಯಾಗಿ
ಮರೆಯಾಗಿ ಹೋದಾನೇ?

೩. ಕ್ರೈಸ್ತನೇ! ಕ್ರೈಸ್ತನೇ!
ಯೇಸು ಕ್ರಿಸ್ತದಾಸನೇ!
ಇರು ಮನಃಸ್ವಸ್ಥದಲ್ಲಿ,
ಈ ಪ್ರಪಂಚಮರುಳಲ್ಲಿ
ಭ್ರಾಂತಿಗೊಳಗಾಗದೆ!

೪. ಎಚ್ಚರ! ಎಚ್ಚರ!
ಕ್ರಿಸ್ತ ದಿನಕೋಸ್ಕರ,
ಕರ್ತನನ್ನು ಎದುರ್ನೋಡು!
ಓಟ ಎಡೆ ಬಿಡದೋಡು!
ಯಜಮಾನ ಕಾದುಕೋ!

೫. ನಿದ್ರೆಯು, ನಿದ್ರೆಯು
ಇರುವಾಗ, ಶಿಕ್ಷೆಯು
ತಪ್ಪದು ಆ ದಿನದಲ್ಲಿ.

ನೀನು ನಿದ್ರಾವಸ್ಥೆಯಲ್ಲಿ
ನಿತ್ಯವಾಗಿ ಕೆಡುವಿ.

೬. ನಂಬಿಗೆ, ನಂಬಿಗೆ
ಬೇಕು ಯೇಸುದಾಸಗೆ.
ಯಜಮಾನ ಇರದಲ್ಲಿ,
ನಿಲ್ಲ ಬೇಕು ಸೇವೆಯಲ್ಲಿ
ನಂಬಿಗೆ ಉಗ್ರಾಣಿಕ!

೭. ಕರ್ತನೇ! ಕರ್ತನೇ!
ಬರ ಬೇಕು ಬೇಗನೇ!
ನಾವು ಎದುರ್ನೋಡುತೇವೆ,
ಮಾಡಿಕೊಂಡು ನಿನ್ನ ಸೇವೆ;
ಪರಲೋಕದಿಂದ ಬಾ!

೨೬೯.

Mel. Eines wünsch' ich mir. 166.

೧. ಯೇಸು ಕ್ರಿಸ್ತ ನ್ಯಾಯ
ತೀರ್ಪಿಗಾಗಿ
ಮೈಮೆಯಲ್ಲಿ ಬರಲು,
ತನ್ನ ನ್ಯಾಯಸ್ಥಾನಕೆದುರಾಗಿ
ನರರೆಲ್ಲ ನೆರೆದು,
ನೋಡೊರಾಗ ತಮ್ಮ ಅರಸನ್ನ!
ಆಗಲಾತ ತನ್ನ ಶಿಷ್ಯರನ್ನ
ಬೇರೆ ಮಾಡಿ, ಸರ್ವರ
ನ್ಯಾಯತೀರ್ಪು ಮಾಡುವ.

೨. ಕತ್ತಲಲ್ಲಿ ಆದ ದುರಾ
ಚಾರ,
ರಕ್ತದ್ರೋಹವೆಲ್ಲವು,
ವ್ಯಭಿಚಾರ, ದ್ವೇಷ, ಅಹಂಕಾರ,
ಸುಳ್ಳುಮಾತು, ಬೈಗಳು,
ಹೃದದೊಳಗಿದ್ದ ಮೋಸ,
ಮಾಯ,
ಮನಸ್ಸಾಕ್ಷಿಗಾದ ಪಾಪ
ಗಾಯ
ಆಗ ಮರೆಯಾಗದೆ,
ಎಲ್ಲ ಸ್ಪಷ್ಟ ಕಾಣುತೆ.

೩. ಮತ್ತು ಯಾರು ತನ್ನ
ಪಾಪಕಾಗಿ
ಅತ್ತು ದುಃಖ ಪಟ್ಟರೋ,—
ದುಷ್ಟ ಲೋಕದಲ್ಲಿ ಭಕ್ತನಾಗಿ
ಯಾರು ಸ್ಥಿರ ನಿಂತನೋ,—
ನಡದೆಲ್ಲ ಪುಣ್ಯ, ಸತ್ಯ, ನೀತಿ,
ಉಪಕಾರ, ಧರ್ಮ, ದಯ,
ಪ್ರೀತಿ,
ಶುದ್ಧ ಭಕ್ತಿಮನಸು,
ಆಗ ಎಲ್ಲ ಕಾಣ್ಬುದು.

೪. ಅಯ್ಯೋ, ಮರೆ ಸೇರಿ
ಕೊಳ್ಳೊದೆಲ್ಲಿ?

ಓಡಿ ಹೋಗ ಬಹುದೇ?
ಮುಚ್ಚುವಂಥ ಅಲಂಕಾರವೆಲ್ಲಿ?
ಕರ್ತ ನೆವ ಕೇಳೊನೇ?
ನನ್ನ ನೀತಿಯಲ್ಲಿ ಮೆಚ್ಚುತ್ತಾ
ನೋ?
ಕರ್ಮ ಧರ್ಮವೇನು ಮಾಡಿ
ದ್ದಾರೋ,—
ಅದೇ ಕರ್ತನೆದುರು
ತೀರ್ಪಿನಲ್ಲಿ ಕಾಣ್ಬುದು.

೫. ಕರ್ತ, ನೀನು ಎಚ್ಚರಿಸ
ಲಾಗಿ
ಕೃಪಾವೇಳೆ ಕೊಡುತಿ.
ನಿನ್ನ ಶಬ್ದ ಕೇಳುವವನಾಗಿ
ನಾನು ನಿನ್ನ ವರದಿ
ಸರ್ವ ಕೃತ್ಯ ನಿನ್ನ ಮಾನಕಾಗಿ
ಮಾಡುತ್ತೇನೆ, ನಿನ್ನ ದಾಸನಾಗಿ
ಕಾದುಕೊಂಡು ಇರ್ವೆನು;
ಕರ್ತ, ನನ್ನ ಸೇರಿಸು!

c. ಪರಲೋಕದ ಸ್ಥಿತಿಯು.

೨೭೦.

Mel. Alle Menschen müssen sterben. 159.

೧. ಓ ಯೆರೂಸಲೇಮ್ ಶ್ರೀ
ವಾಸ!
ಎಂಥ ಜ್ಯೋತಿಶೋಭೆಯು,
ಎಂಥ ಹರ್ಷ, ಎಂಥುಲ್ಲಾಸ
ನಿತ್ಯ ನಿನ್ನಲಿರೊದು!
ಹಲ್ಲೆಲೂಯ! ಜಯ, ಜಯ!
ಮೂಡಿ ಬಂತು ಸೂರ್ಯೋ
ದಯ!
ಮೂಡಿ ಬಂತಾ ದಿನವು,
ಅದಕಂತ್ಯವಿರದು!

೨. ಅಃ, ನಾನೀಗ ಸೇರುತೇನೆ
ಕಾಂತಿಮಯ ಪಟ್ಟಣ!
ಇಂದು ಹೊಂದಿಕೊಳ್ಳುತೇನೆ
ಸ್ವರ್ಗವಸ್ತ್ರಭೂಷಣ!
ಚಿನ್ನದ ಕಿರೀಟವನ್ನು
ಇಟ್ಟು, ದೇವಮುಖವನ್ನು
ನೋಡುತೇನೆ ನಿತ್ಯಕು,
ಈ ಸಂತೋಷ ತೀರದು.

ಗೀತಗಳ ಆರಂಭಕ್ಕೆ ಅನುಕ್ರಮಣಿಕೆ.

CANARESE

HYMN-BOOK

TENTH EDITION

ದೇವರ ಸ್ತೋತ್ರಕ್ಕಾಗಿ

ದೇವಾಲಯಗಳಲ್ಲಿಯೂ ಮನೆಗಳಲ್ಲಿಯೂ

ಭಕ್ತರು ಹಾಡ ತಕ್ಕ

ಗೀತಗಳು

MANGALORE

BASEL MISSION BOOK AND TRACT DEPOSITORY

1905